ಕಟ್ಟೆಮನೆ

ಉಪ್ಪಾರರ ಚಾರಿತ್ರಿಕ ದಾಖಲೆಗಳು

ಡಾ. ತಿಪ್ಪೇಸ್ವಾಮಿ ಎಂ.









CMT PUBLICATIONS

ಕಟ್ಟೆಮನೆ : ಉಪ್ಪಾರರ ಚಾರಿತ್ರಿಕ ದಾಖಲೆಗಳು ಡಾ. ತಿಪ್ಪೇಸ್ವಾಮಿ ಎಂ.



ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬೀ ಗಾದೆ ಮಾತಿಗೆ ಕಾರಣರಾದವರು ಉಪ್ಪಾರರು. ಉಪ್ಪಿನ ರುಚಿ ಕಂಡ ಆದಿವಾಸಿಗಳು ಸಹಜ ಉಪ್ಪಿನ ನೆಲೆಗಳ ಹುಡುಕಾಟ ಮತ್ತು ಉತ್ಪನ್ನದಲ್ಲಿ ತೊಡಗಿಸಿಕೊಂಡವರು. ಉಪ್ಪಿನ ಮಹತ್ವ ಅರಿತ ಜನಸಮುದಾಯ ಮತ್ತು ಪ್ರಭುತ್ವವು ಉಪ್ಪಿನ ಉತ್ಪನ್ನಕ್ಕೆ ಪ್ರೋತ್ಸಾಹಿಸಿತು. ಕಾಲಾಂತರದಲ್ಲಿ ಸಮುದ್ರ ಮತ್ತು ಒಳನಾಡಿನ ಉಪ್ಪಿನ ಉತ್ಪನ್ನ ಮತ್ತು ಮಾರಾಟ ಪ್ರಭುತ್ವದ ಪರಿಧಿಗೆ ಒಳಪಟ್ಟಿತ್ತು. ಉಪ್ಪಿನ ಉತ್ಪನ್ನಕ್ಕೆ ಒಳಪಟ್ಟ ಕುಟುಂಬಗಳು ಉಪ್ಪಾರ ಸಮುದಾಯವಾಗಿ ರೂಪುಗೊಂಡವು. ಬುಡಕಟ್ಟು ನೆಲೆಯಿಂದ ಕವಲೊಡೆದ ಉಪ್ಪಾರರು ಹಿಂದೂಕರಣಗೊಳ್ಳುತ್ತ ತಮ್ಮ ಸಾಮಾಜಿಕ ಸಂವರ್ಧನೆಗಾಗಿ ಬುಡಕಟ್ಟು ನ್ಯಾಯ ಪದ್ಧತಿಯನ್ನು ಜಾತಿ ಪಂಚಾಯತಿಯಾಗಿ ಮುಂದುವರಿಸಿದರು. ಬುಡಕಟ್ಟು ನ್ಯಾಯ ವ್ಯವಸ್ಥೆಯಲ್ಲಿ ಕಟ್ಟೆಮನೆಗಳ ಪಾತ್ರ ಅನುಪಮವಾದುದು. ಉಪ್ಪಾರರ ಕಟ್ಟೆಮನೆಗಳ ಚಾರಿತ್ರಿಕ ಸಂಕಥನವೇ ಈ ಕೃತಿಯ ಹೂರಣವಾಗಿದೆ. ಇದು ಉಪ್ಪಿನ ಉದ್ದಿಮೆಯ ಚಾರಿತ್ರಿಕ ಹಿನ್ನೆಲೆ, ಕಟ್ಟೆಮನೆಗಳ ಸ್ವರೂಪ ಹಾಗೂ ಉಪ್ಪಾರರ ಕೌಟುಂಬಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಕರಣಗಳು, ಕಟ್ಟೆಮನೆಯ ಶಿಕ್ಷಾವಿಧಾನಗಳು ಮತ್ತು ಕಟ್ಟೆಮನೆಯ ಸ್ಥಿತ್ಯಂತರಗಳನ್ನು ಒಳಗೊಂಡ ಸಾಂಸ್ಕೃತಿಕ ಚಾರಿತ್ರಿಕ ಆಕರ ಗ್ರಂಥವಾಗಿದೆ.

ಯುವ ಬರಹಗಾರ ಡಾ. ತಿಪ್ಪೇಸ್ವಾಮಿ ಎಂ. ಅವರು "ಕಟ್ಟೆಮನೆ: ಉಪ್ಪಾರರ ಚಾರಿತ್ರಿಕ ದಾಖಲೆಗಳು" ಎಂಬೀ ಕೃತಿಯನ್ನು ಉಪ್ಪಾರರ ಕುಲಗುರು ಡಾ.ಪುರುಷೋತ್ತಮಾನಂದಪುರಿ ಸ್ವಾಮಿಗಳ ಶುಭಾಶಿರ್ವಾದದೊಂದಿಗೆ ಸಿದ್ಧಪಡಿಸಿ ಉಪಕರಿಸಿದ್ದಾರೆ. ಡಾ. ತಿಪ್ಪೇಸ್ವಾಮಿ ಎಂ. ಅವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯವರು. ಅವರು ದಾವಣಗೆರೆ, ತುಮಕೂರು ವಿಶ್ವವಿದ್ಯಾಲಯಗಳಲ್ಲಿ ಕಲಾ, ಶಿಕ್ಷಣ ಸ್ನಾತಕ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಪಿಎಚ್ ಡಿ ಸಂಶೋಧನೆಯನ್ನು ಪೂರೈಸಿದ್ದಾರೆ. ಹತ್ತಾರು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋ ಆಗಿ ಕಾರ್ಯನಿರ್ವಹಿಸುತ್ತಲಿದ್ದಾರೆ. ಅವರಿಂದ ಇನ್ನೂ ಹೆಚ್ಚಿನ ಸಂಶೋಧನ ಕೃತಿಗಳು ಬರಲೆಂದು ಆಶಿಸುತ್ತೇನೆ.

ಡಾ. ಕೆ ಎಂ ಮೇತ್ರಿ
ಹಿರಿಯ ಪ್ರಾಧ್ಯಾಪಕ (ನಿವೃತ್ತ)
ಬುಡಕಟ್ಟು ಅಧ್ಯಯನ ವಿಭಾಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ.

CMT PUBLICATIONS

ISBN 978-93-342-9465-1

ಕಟ್ಟೆಮನೆ

ಉಪ್ಪಾರರ ಚಾರಿತ್ರಿಕ ದಾಖಲೆಗಳು

ಡಾ. ತಿಪ್ಪೇಸ್ವಾಮಿ ಎಂ.













C M T PUBLICATIONS

ಕಟ್ಟೆಮನೆ

ಉಪ್ಪಾರರ ಚಾರಿತ್ರಿಕ ದಾಖಲೆಗಳು

ಡಾ. ತಿಪ್ಪೇಸ್ವಾಮಿ ಎಂ.

ಸಂಶೋಧಕರು

CMT PUBLICATIONS

2025

KATTEMANE :
UPPARARA CHARITHRIKA DAKALEGALU
by Dr.Thippeswamy M.M.A., B.Ed., Ph.D.
Nayakanahatty Town, Challakere Taluk,
Chitradurga District. Karnataka State.- 577536.

Published by
C.M.T Publication, Nayakanahatty.

Published Year : 28 May 2025

ISBN:978-93-342-9465-1
Price : Rs. 350/-
Pages :206+11=217
Copies : 500
Paper Used :80 GSM, Maplitho
Size : Demy 1/8

ಬೆಲೆ ರೂ :350/–
ಪುಟಗಳು : 206+11=217
ಪ್ರತಿಗಳು : 500

ಮುಖಪುಟ ವಿನ್ಯಾಸ ಮತ್ತು ಅಕ್ಷರ ಜೋಡಣೆ : ತಿಪ್ಪೇಸ್ವಾಮಿ ಎಂ.

ಪ್ರಕಾಶಕರು

ISBN 978-93-342-9465-1

9 789334 294651

ಮುದ್ರಣ:
ಸಿ.ಎಂ.ಟಿ ಮುದ್ರಣಾಲಯ
ನಾಯಕನಹಟ್ಟಿ, ಚಳ್ಳಕೆರೆ ತಾ, ಚಿತ್ರದುರ್ಗ ಜಿಲ್ಲೆ.

ಅರ್ಪಣೆ

ಪ್ರೀತಿಯ ಮಾತಾ ಪಿತೃ, ಪತ್ನಿ ಹಾಗೂ ಸಹೋದರಿ, ಸಹೋದರರಿಗೆ.

ಮುನ್ನುಡಿ

ಚರಿತ್ರೆ ಎನ್ನುವುದು ಸಮಾಜದ ಆಗುಹೋಗುಗಳನ್ನು ದಾಖಲಿಸಿ ವಿಶ್ಲೇಷಿಸುವ ಒಂದು ಶೈಕ್ಷಣಿಕ ಶಿಸ್ತು. ಆದರೆ ಈ ಪ್ರಕ್ರಿಯೆ ಅತ್ಯಂತ ಸಂಕೀರ್ಣವಾದದ್ದು ಹಾಗೂ ವಿರೋಧಾಭಾಸಗಳಿಂದ ಕೂಡಿರುವಂಥದ್ದು. ಇದಕ್ಕೆ ಭಾರತದ ಚರಿತ್ರೆ ಬರವಣಿಗೆ ಸಾಕ್ಷಿಯಾಗಿ ನಮ್ಮ ಮುಂದಿದೆ. ಚರಿತ್ರೆಗೆ ಸಮಾಜದ ಯಾವ ಘಟನೆಗಳು ಹಾಗೂ ವ್ಯವಸ್ಥೆಗಳು ದಾಖಲಾಗಿವೆ ಎನ್ನುವುದು ಇಲ್ಲಿರುವ ಪ್ರಶ್ನೆ. ಸಹಜವಾಗಿಯೇ ಸಮಾಜದ ಎಲೀಟ್ ನೆಲೆ ಚರಿತ್ರೆಗೆ ಅಧಿಕೃತವಾಗಿ ಹಾಗೂ ಅಧಿಕಾರಯುತವಾಗಿ ಪ್ರವೇಶಿಸಿದೆ. ಈ ಎಲೀಟ್ ಚರಿತ್ರೆಗೆ ಪೂರಕವಾದ ಅಧ್ಯಯನದ ರಾಷ್ಟ್ರೀಯ ಮಾದರಿಗಳು ಕೂಡ ನಿರ್ಮಾಣಗೊಂಡವು. ಅವು ಚರಿತ್ರೆ ರಚನೆಗೆ ಸೈದ್ಧಾಂತಿಕ ಚೌಕಟ್ಟನ್ನು ನೀಡಿ ಅದನ್ನೇ ಅಂತಿಮ ಎಂಬರ್ಥದಲ್ಲಿ ವ್ಯಾಖ್ಯಾನಿಸಿದವು. ಚರಿತ್ರೆ ಅಧ್ಯಯನದ ಪರ್ಯಾಯ ಮಾದರಿಗಳ ಹುಡುಕಾಟ ನಡೆಸುವಾಗ ಇವು ಸಿದ್ಧಮಾದರಿಗಳಾಗಿ ಕಂಡುಬರುತ್ತವೆ. ಅಧಿಕಾರಯುತ ವೃತ್ತಿಗಳ, ಜಾತಿಗಳ ಹಾಗೂ ಮತಪಂಥಗಳ ಚರಿತ್ರೆ ರಚನೆಗೊಂಡ ಮಾದರಿಯಲ್ಲಿ ಸಮಾಜದ ಕೆಳಸ್ತರದ ಸಮುದಾಯಗಳ ರಚನೆಗೊಳ್ಳಲಿಲ್ಲ. ಇನ್ನು ಮೌಖಿಕ ಆಕರಗಳಂತು ಲಿಖಿತತೆಯ ಯಜಮಾನಿಕೆಯಿಂದಾಗಿ ದೂರವೇ ಉಳಿಯಬೇಕಾಯಿತು. ಆದರೆ ಇಂದಿನ ಬದಲಾದ ಅಧ್ಯಯನ ವಿಧಾನ ಹಾಗೂ ಬರವಣಿಗೆ ಕ್ರಮದಿಂದಾಗಿ ಚರಿತ್ರೆಗೆ ಪ್ರವೇಶ ಪಡೆಯುವುದಕ್ಕೆ ನಿರಾಕರಿಸಲಾಗಿದ್ದ ಹಾಗೂ ಅಂಚಿಗೆ ತಳ್ಳಲ್ಪಟ್ಟಿದ್ದ ಅದೆಷ್ಟೋ ಜಾತಿ/ಸಮುದಾಯಗಳ ಚರಿತ್ರೆ ರಚಿಸುವ ಪ್ರಯತ್ನಗಳು ನಡೆಯಲಾರಂಭಿಸಿವೆ. ಅದೇ ರೀತಿ ಅಂಚಿಗೆ ತಳ್ಳಲ್ಪಟ್ಟಿದ್ದ ಈ ಸಮುದಾಯಗಳು ಕೂಡ ತಮ್ಮ ಸ್ವತಂತ್ರ ಐಡೆಂಟಿಟಿಯನ್ನು ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ. ಇದು ಪ್ರಜಾತಾಂತ್ರಿಕ ವ್ಯವಸ್ಥೆಗೆ ಪೂರಕವಾದ ಬದಲಾವಣೆಯೇ ಆಗಿದೆ. ಹೀಗಾದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಅಧಿಕಾರ ಹಾಗೂ ಸವಲತ್ತುಗಳ ಪ್ರಶ್ನೆ ಮುಂಚೂಣಿಗೆ ಬರಲು ಸಾಧ್ಯ. ಆದರೆ ಇಲ್ಲೂ ಕೂಡ ಹಲವಾರು ಬಗೆಯ ತಡೆಗೋಡೆಗಳಿದ್ದು, ಅವುಗಳನ್ನು ಮೀರುವುದು ಸವಾಲಿನ ಕೆಲಸವೇ ಆಗಿದೆ.

ಡಾ. ತಿಪ್ಪೇಸ್ವಾಮಿ ಎಂ. ಅವರ "ಕಟ್ಟೆಮನೆ: ಉಪ್ಪಾರರ ಚಾರಿತ್ರಿಕ ದಾಖಲೆಗಳು" ಎನ್ನುವ ಪ್ರಸ್ತುತ ಕೃತಿಯು ಸಮುದಾಯವೊಂದರ ಚಾರಿತ್ರಿಕ ಕಥನವಾಗಿದೆ. ಈ ಕೃತಿಯಲ್ಲಿ ಎರಡು ಪ್ರಮುಖ ಅಂಶಗಳನ್ನು ಗುರುತಿಸಬಹುದು. ಅವುಗಳೆಂದರೆ ಚರಿತ್ರೆಯಲ್ಲಿ ಸಮುದಾಯವನ್ನು ಅಧ್ಯಯನ ನಡೆಸುವ ವಿಧಾನ ಹಾಗೂ ಸಮುದಾಯದ್ದೇ ಆದ ಆಕರಗಳನ್ನು ಸಂಗ್ರಹಿಸಿ ವಿಶ್ಲೇಷಿಸಿರುವುದು. ಸಮುದಾಯ ಚರಿತ್ರೆ ರಚನೆ ಚರಿತ್ರೆಕಾರರಿಗೆ ಸವಾಲಿನ ಕೆಲಸವಾಗಿರುವುದು ಯಾಕೆಂದರೆ ಅದು ಪ್ರತ್ಯೇಕವಾದ ವೈಧಾನಿಕತೆ ಹಾಗೂ ಚಾರಿತ್ರಿಕ ದೃಷ್ಟಿಕೋನವನ್ನು ಬಯಸುತ್ತದೆ. ಇದನ್ನೇ

ಪರ್ಯಾಯ ಚರಿತ್ರೆ ರಚನೆ ಎನ್ನುವುದಾಗಿ ಹಿಸ್ಟೋರಿಯೋಗ್ರಫಿಯಲ್ಲಿ ಕರೆದಿರುವುದು. ಇಲ್ಲಿ ಸವಾಲು ಎದುರಾಗುವುದು ಸಮುದಾಗಳನ್ನು ಚಾರಿತ್ರಿಕವಾಗಿ ಗುರುತಿಸುವಲ್ಲಿ ಹಾಗೂ ಅವುಗಳ ಬದುಕಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಹುಡುಕುವಲ್ಲಿ, ಸಮುದಾಯಗಳು ತಮ್ಮ ಐಡೆಂಟಿಟಿಯನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಹೊಸ ಆಕರಗಳ ಸೃಷ್ಠಿಗೆ ಮುಂದಾದಾಗ ಅದು ಚರಿತ್ರೆಕಾರರಿಗೆ ಇನ್ನೊಂದು ಬಗೆಯ ಸಮಸ್ಯೆಯನ್ನು ಹುಟ್ಟುಹಾಕುತ್ತದೆ. ಅದೇನೆಂದರೆ ತಮ್ಮ ಜಾತಿಯ ರಾಜ/ರಾಣಿಯರ ಹಾಗೂ ಮಠ/ಮಠಾಧೀಶರ ಹುಡುಕಾಟಕ್ಕೆ ಜಾತಿ ಐಡೆಂಟಿಟಿ ಮುಂದಾಗುವುದು. ಜಾತಿ ಹಿನ್ನೆಲೆಯಲ್ಲಿ ಚರಿತ್ರೆಯನ್ನು ಪುನಾರಚಿಸಲು ಹೊರಡುವುದು. ಖಂಡಿತವಾಗಿಯೂ ಪರ್ಯಾಯ ಚರಿತ್ರೆ ಎಂದೇನಿಸಿಕೊಳ್ಳುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಪೂರ್ವಗ್ರಹಗಳು ಹಾಗೂ ವರ್ತಮಾನದ ತುರ್ತುಗಳು ಪ್ರಧಾನವಾಗಿ ಕಾಣಿಸಿಕೊಂಡು ಅವು ಚರಿತ್ರೆಯನ್ನು ಅಚಾರಿತ್ರಿಕವಾಗಿ ನಿರೂಪಿಸುವಂತೆ ಒತ್ತಡ ಹೇರುತ್ತವೆ. ಈ ಸೂಕ್ಷ್ಮಗಳನ್ನು ಅರ್ಥೈಸಿಕೊಂಡಾಗ ಮಾತ್ರ ಸಮುದಾಯಗಳ ಚರಿತ್ರೆ ಒಂದಷ್ಟು ವಸ್ತುನಿಷ್ಠವಾಗಿ ರಚನೆಗೊಳ್ಳಲು ಸಾಧ್ಯ. ಪ್ರಸ್ತುತ ಕೃತಿಯಲ್ಲಿ ಈ ಪ್ರಯತ್ನವನ್ನು ಕಾಣಬಹುದು. ಉಪ್ಪಾರರ ಕಟ್ಟೆಮನೆ ಕುರಿತು ವ್ಯಾಪಕ ಕ್ಷೇತ್ರಕಾರ್ಯ ಮಾಡಿ ಹೊಸ ಆಕರಗಳೊಂದಿಗೆ ಕಟ್ಟೆಮನೆಯನ್ನು ವ್ಯಾಖ್ಯಾನಿಸುವ ಅದರ ರಚನೆ ಹಾಗೂ ವಿನ್ಯಾಸಗಳನ್ನು ಪರಿಚಯಿಸುವ ಹಾಗೂ ಚಾರಿತ್ರಿಕವಾಗಿ ಕಟ್ಟಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.

ನಿರ್ದಿಷ್ಟ ವೃತ್ತಿಯನ್ನು ನಂಬಿಕೊಂಡು ಅದರ ಮೂಲಕವೇ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಸಮುದಾಯಗಳು ವೃತ್ತಿಯಲ್ಲಿ ಪಲ್ಲಟಗಳಾದಾಗ ಅತಂತ್ರ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಉಪ್ಪಾರ ಸಮುದಾಯವೂ ಇದರಿಂದ ಹೊರತಾಗಿಲ್ಲ. ಉಪ್ಪಿನ ಉದ್ದಿಮೆಯ ಮೂಲಕ ಗುರುತಿಸಿಕೊಂಡಿದ್ದ ಉಪ್ಪಾರರು ಇದೇ ಉದ್ದಿಮೆ ಅವನತಿಯತ್ತ ಸಾಗಿದಾಗ ಆರ್ಥಿಕವಾಗಿ ದೊಡ್ಡ ಹೊಡೆತವನ್ನು ಅನುಭವಿಸಿದರು. ಮಣ್ಣಿನಿಂದ ತಯಾರಾಗುವ ಉಪ್ಪು ಕ್ರಮೇಣ ಬೇಡಿಕೆಯನ್ನು ಕಳೆದುಕೊಂಡಾಗ ಹಾಗೂ ಸರ್ಕಾರದ ಬೆಂಬಲವೂ ಸಿಗದಿದ್ದಾಗ ಉಪ್ಪಾರರು ಜೀವನೋಪಾಯಕ್ಕಾಗಿ ಬೇರೆ ವೃತ್ತಿಗಳಲ್ಲಿ ತೊಡಗಿಕೊಳ್ಳಬೇಕಾಯಿತು. ಉಪ್ಪಾರರ ವೃತ್ತಿಯಲ್ಲಾದ ಬದಲಾವಣೆಗಳು ಹಾಗೂ ಅದರ ಪರಿಣಾಮಗಳನ್ನು ಲೇಖಕರು ಇಲ್ಲಿ ತಿಳಿಸಿದ್ದಾರೆ. ಉಪ್ಪಿನ ಉದ್ಯಮ, ಉಪ್ಪು ತಯಾರಿಕೆಯ ವಿಧಾನಗಳು, ಉಪ್ಪಿನ ಮಾರುಕಟ್ಟೆ, ಉಪ್ಪಿನ ಕಂದಾಯ, ಉಪ್ಪು ಉದ್ದಿಮೆಯ ಅವನತಿ ಈ ಮುಂತಾದ ಉಪ್ಪಾರರ ವೃತ್ತಿ ಬದುಕಿನ ಏರಿಳಿತಗಳನ್ನು ಲೇಖಕರು ವಿವರವಾಗಿ ಚರ್ಚಿಸಿದ್ದಾರೆ. ಉಪ್ಪಾರರು ಹಲವಾರು ಬಗೆಯ ವೃತ್ತಿಗಳಲ್ಲಿ ತೊಡಗಿಕೊಂಡಿದ್ದರೂ ಉಪ್ಪಿನ ತಯಾರಿಕೆ ಅವರ ಪ್ರಧಾನ ವೃತ್ತಿಯಾಗಿತ್ತು, ಅವರು ನೆಲೆಸಿದ್ದ ವಿವಿಧ ಪ್ರದೇಶಗಳ ಭೌಗೋಳಿಕ ಲಕ್ಷಣಗಳಿಗೆ ಅನುಗುಣವಾಗಿ ಉಪ್ಪು ತಯಾರಿಕಾ ವಿಧಾನದಲ್ಲಿ ಭಿನ್ನತೆಗಳಿರುತ್ತಿತ್ತು ಎನ್ನುವ

ಅಭಿಪ್ರಾಯವನ್ನು ಲೇಖಕರು ವ್ಯಕ್ತಪಡಿಸಿದ್ದಾರೆ. ಉಪ್ಪು ತಯಾರಿಕೆ ವಿಧಾನದಲ್ಲಿನ ಪ್ರಾದೇಶಿಕ ಭಿನ್ನತೆಗಳನ್ನು ಚಿತ್ರಗಳ ಸಮೇತ ಕೃತಿಯಲ್ಲಿ ವಿವರಿಸಿದ್ದಾರೆ. ಉಪ್ಪು ಬಹುಬೇಡಿಕೆಯ ವಸ್ತುವಾಗಿದ್ದರಿಂದಾಗಿ ಅದಕ್ಕೆ ಕಂದಾಯವನ್ನು ವಿಧಿಸಲಾಗುತ್ತಿತ್ತು. ಅದನ್ನು ಉಪ್ಪಿನಕರ, ಉಪ್ಪಿನ ಕಾವಲದೆರೆ, ಉಪ್ಪುಸುಂಕ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿದ್ದುದ್ದನ್ನು ಚಾರಿತ್ರಿಕವಾಗಿ ವಿವರಿಸಿದ್ದಾರೆ. ಮಣ್ಣಿನಿಂದ ತಯಾರಾಗುತ್ತಿದ್ದ ಉಪ್ಪು ಸಮುದ್ರದ ಉಪ್ಪಿಗೆ ಪೈಪೋಟಿ ನೀಡುವಲ್ಲಿ ಸೋತಾಗ ಮಣ್ಣು ಉಪ್ಪಿನ ಮಾರುಕಟ್ಟೆ ಕುಸಿದು ಉಪ್ಪಾರರು ಅನುಭವಿಸಿದ ಕಷ್ಟ–ನಷ್ಟಗಳ ಕಥನವೂ ಕೃತಿಯಲ್ಲಿದೆ. ವೃತ್ತಿಯ ಮೂಲಕ ಗುರುತಿಸಿಕೊಂಡು ನಂತರ ಜಾತಿಗಳಾಗುವ ಹಾಗೂ ಜಾತಿಗಳಾದ ಮೇಲೆ ವೃತ್ತಿಯಲ್ಲಿ ಬದಲಾವಣೆಗಳಾಗುವ ಬದುಕಿನ ಸ್ಥಿತ್ಯಂತರಗಳ ಕುರಿತು ಚರಿತ್ರೆಯಲ್ಲಿ ದೊಡ್ಡ ವಾಗ್ವಾದವೇ ನಡೆದಿದೆ ಹಾಗೂ ಈಗಲೂ ನಡೆಯುತ್ತಿದೆ.

ಕಟ್ಟೆಮನೆ ಎನ್ನುವುದು ಪ್ರಸ್ತುತ ಕೃತಿಯ ಕೇಂದ್ರ ವಿಚಾರವಾಗಿದ್ದು, ಅದರ ಸುತ್ತವೇ ಕೃತಿ ಹೆಣೆಯಲ್ಪಟ್ಟಿದೆ ಪ್ರತಿಯೊಂದು ಸಮುದಾಯವು ತನ್ನದೇ ಆದ ಜೀವನ ವಿಧಾನ ಹಾಗೂ ಕಟ್ಟುಪಾಡುಗಳನ್ನು ಹೊಂದಿರುವುದು ಮಾನವ ಬದುಕಿನ ಸಹಜ ಬೆಳವಣಿಗೆಯೇ ಆಗಿದೆ. ಇದರರ್ಥ ಇದು ಅತ್ಯಂತ ಸರಳವಾದ ಪ್ರಕ್ರಿಯೆ ಎಂದಲ್ಲ ಏಕೆಂದರೆ ಹಲವಾರು ಸಂದರ್ಭಗಳಲ್ಲಿ ಸಮುದಾಯಗಳು ಹೇರಿಕೆಯ ರೂಪದಲ್ಲಿ ಪ್ರವೇಶಿಸುವ ಬಲಿಷ್ಠ ಸಂಸ್ಕೃತಿಗಳ ಅಧೀನತೆಗೆ ಒಳಗಾಗಬೇಕಾಗುವ ಪರಿಸ್ಥಿತಿಗಳು ನಿರ್ಮಾಣವಾಗುತ್ತವೆ. ಇಂಥ ಸಂದರ್ಭಗಳಲ್ಲಿ ಸಮುದಾಯದ್ದೇ ಆದ ಆಚರಣೆ, ಆರಾಧನೆ ಹಾಗೂ ಕಟ್ಟುಪಾಡುಗಳು ಅಲಕ್ಷಿತವಾಗುವ ಸಂಭವವೂ ಇರುತ್ತದೆ. ಇದರ ಪರಿಣಾಮವಾಗಿ ಸಮುದಾಯಗಳ ವಿಶಿಷ್ಟವಾದ ಹಾಗೂ ವಿಶೇಷವಾದ ಜೀವನಕ್ರಮ ಹಾಗೂ ಜೀವನಾನುಭವ ಚರಿತ್ರೆಗೆ ದಾಖಲಾಗದೆ ಉಳಿಯಬೇಕಾಗಿ ಬಂತು. ಚರಿತ್ರೆಯ ಅಖಂಡ ಕಥನಗಳಿಂದ ಇದು ತಿಳಿದುಬರಲು ಸಾಧ್ಯವಿಲ್ಲ. ಇದನ್ನು ಆಯಾ ಪ್ರದೇಶದ ಭೌಗೋಳಿಕತೆ ಹಾಗೂ ಅದರ ಮೂಲಕ ರೂಪಗೊಂಡ ಜನಸಂಸ್ಕೃತಿಯ ಮೂಲಕ ಸ್ಥಳೀಯವಾಗಿಯೇ ತಿಳಿಯಬೇಕಾಗುತ್ತದೆ. ಪ್ರಸ್ತುತ ಕೃತಿ ಈ ಪ್ರಯತ್ನಕ್ಕೆ ಮುಂದಾಗಿದ್ದು, ವಿಧಾನಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಉಪ್ಪಾರರು ತಮ್ಮ ಸಮುದಾಯದ ಜನರ ಬದುಕನ್ನು ವ್ಯವಸ್ಥಿತಗೊಳಿಸಲು ಹಾಗೂ ಒಂದು ನಿಯಮಕ್ಕೆ ಬದ್ಧಗೊಳಿಸಲು ಕಂಡುಕೊಂಡ ಮಾರ್ಗವೇ ಕಟ್ಟೆಮನೆ. ಬೇರೆ ಸಮುದಾಯಗಳಲ್ಲೂ ಈ ಬಗೆಯ ವ್ಯವಸ್ಥೆ ಇರುವುದನ್ನು ಕಾಣಬಹುದಾಗಿದೆ. ರಾಜಪ್ರಭುತ್ವದ ಸಂದರ್ಭದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮಸಭೆಯ ಸ್ಥಾನವು ಮಹತ್ವದ್ದಾಗಿತ್ತು. ಗ್ರಾಮಕೂಟ ಇಲ್ಲವೇ ಗಾಮುಂಡ ಗ್ರಾಮದ ಅಧಿಕಾರಿಯಾಗಿರುತ್ತಿದ್ದ. ಗ್ರಾಮಗಳ ಆಡಳಿತವು ಗ್ರಾಮಗಳ ಹಿರಿಯರ ಸಭೆಯಲ್ಲಿ ನಿರ್ಧಾರವಾಗುತ್ತಿತ್ತು. ಮಹತ್ತರರು, ಮಹಾಜನರು, ಪೆರ್ಗಡೆಗಳು, ನಾಡಗವುಂಡರು, ಗವುಂಡರು ಮುಂತಾದ ಅಧಿಕಾರಿಗಳು ಸ್ಥಳೀಯ ಆಡಳಿತಕ್ಕೆ ಸಂಬಂಧಪಟ್ಟವರು ಈ ಸ್ವರೂಪದ ವ್ಯವಸ್ಥೆಯನ್ನು ತಮ್ಮದೇ ಆದ ಚೌಕಟ್ಟಿನಲ್ಲಿ

ಜಾತಿಗಳು ಕೂಡ ಹೊಂದಿರುತ್ತಿದ್ದವು. ಉಪ್ಪಾರರ ಕಟ್ಟೆಮನೆಯ ವಿವಿಧ ಅಧಿಕಾರಿಗಳ ಶ್ರೇಣೀಕೃತ ವ್ಯವಸ್ಥೆ ಹಾಗೂ ಆಯಾ ಶ್ರೇಣಿಯ ಅಧಿಕಾರಿಗಳ ಜವಾಬ್ದಾರಿಗಳ ಕುರಿತು ಇಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ. ಕಟ್ಟೆಮನೆಯ ಕೆಲವು ಉನ್ನತ ಹುದ್ದೆಗಳು ವಂಶಪಾರಂಪರ್ಯವಾಗಿ ಸಾಗುತ್ತಿದ್ದುದ್ದನ್ನು ಲೇಖಕರು ಗುರುತಿಸಿದ್ದಾರೆ. ಆದರೆ ಎಲ್ಲಾ ಹುದ್ದೆಗಳು ವಂಶ ಪಾರಂಪರ್ಯವಾಗಿರಲಿಲ್ಲ, ವ್ಯಕ್ತಿಗಳ ನಡತೆ, ಸ್ವಭಾವ ಹಾಗೂ ಬುದ್ಧಿವಂತಿಕೆ ಆಧಾರದ ಮೇಲೂ ವಿವಿಧ ಸ್ಥಾನಗಳನ್ನು ನೀಡಲಾಗುತ್ತಿತ್ತು ಎನ್ನುವ ಮಹತ್ವದ ಸಂಗತಿಗಳನ್ನು ಲೇಖಕರು ಗುರುತಿಸಿ ಚರ್ಚಿಸಿದ್ದಾರೆ.

"ಕಟ್ಟೆಮನೆಯ ಪ್ರಕರಣಗಳು ಹಾಗೂ ಶಿಕ್ಷಾ ವಿಧಾನಗಳು" ಎನ್ನುವ ಅಧ್ಯಾಯದಲ್ಲಿ ಲೇಖಕರು ಉಪ್ಪಾರ ಸಮುದಾಯದ ಕಟ್ಟೆಮನೆಯ ಕಾರ್ಯವೈಖರಿಯನ್ನು ಕೂಲಂಕುಶವಾಗಿ ಚರ್ಚಿಸಿದ್ದಾರೆ. ಕಟ್ಟೆಮನೆಯ ಪ್ರಕರಣಗಳನ್ನು ಸಮುದಾಯ, ಸಾಮಾಜಿಕ, ಕೌಟುಂಬಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪ್ರಕರಣಗಳೆಂಬುದಾಗಿ ವಿಂಗಡಿಸಿ, ಅವುಗಳನ್ನು ಅಂದಿನ ದೃಢೀಕೃತ ಪತ್ರ ದಾಖಲೆಗಳ ಮೂಲಕ ವಿವರಿಸಿದ್ದಾರೆ. ಆಯಾ ಪ್ರಕರಣಗಳಲ್ಲಿ ಕಟ್ಟೆಮನೆಯ ಮುಖ್ಯಸ್ಥರು ತೆಗೆದುಕೊಂಡಿದ್ದ ನಿರ್ಣಯಗಳು ಈ ಪತ್ರ ದಾಖಲೆಗಳಲ್ಲಿದ್ದು, ಅವುಗಳನ್ನು ಮೂಲ ರೂಪದಲ್ಲಿಯೇ ಇಲ್ಲಿ ನೀಡಲಾಗಿದೆ. ಅವುಗಳ ಕುರಿತಾದ ಸಂಕ್ಷಿಪ್ತ ಟಿಪ್ಪಣಿಯನ್ನು ಲೇಖಕರು ನೀಡಿದ್ದಾರೆ. ವಿವಿಧ ಅವಧಿಗಳಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಇರುವ ಈ ಪತ್ರಗಳು ಚರಿತ್ರೆಗೆ ಬಹುಮುಖ್ಯ ಆಕರಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಇವೆಲ್ಲವೂ ಪ್ರಾಥಮಿಕ ಆಕರಗಳಾಗಿದ್ದು, ಇವುಗಳನ್ನು ಸಂರಕ್ಷಿಸುವ ಅಗತ್ಯವಂತೂ ಇದ್ದೇ ಇದೆ. ಈ ಕಾರಣಕ್ಕೆ ಲೇಖಕರು ಖಂಡಿತವಾಗಿಯೂ ಅಭಿನಂದನಾರ್ಹರು. ಈ ಪತ್ರಗಳಲ್ಲಿ ಅಧಿಕಾರಿಗಳ ಹೆಸರು, ಪ್ರಕರಣಗಳ ವಿವರ, ಕಟ್ಟೆಮನೆಯ ತೀರ್ಪುಗಳು, ಶಿಕ್ಷೆ ವಿಧಿಸುವ ವಿಧಾನ, ಸಾಕ್ಷಿದಾರರ ವಿವರ, ಕಟ್ಟೆಮನೆಯ ಭೌಗೋಳಿಕ ಗಡಿ ನಿಗಧಿ, ಉಪ್ಪಾರರ ಅಭಿವೃದ್ಧಿಗೆ ತೆಗೆದುಕೊಳ್ಳಲಾದ ನಿರ್ಣಯಗಳು, ಸಮುದಾಯದ ಕಟ್ಟುಪಾಡು ಹಾಗೂ ಕುಲಪದ್ಧತಿಯನ್ನು ಮೀರಬಾರದೆನ್ನುವ ಎಚ್ಚರಿಕೆ, ಕುಲಪದ್ಧತಿಯನ್ನು ಮೀರಿದರೆ ಕೊಡಬೇಕಾದ ಶುದ್ಧಗತಿ ಈ ಮುಂತಾದ ಉಪ್ಪಾರ ಸಮುದಾಯದ ಕಾನೂನುಗಳ ವಿವರಗಳನ್ನು ವಿಸ್ತೃತವಾಗಿ ಇಲ್ಲಿ ಚರ್ಚಿಸಲಾಗಿದೆ.

ಕಟ್ಟೆಮನೆ ನಿರ್ವಹಿಸುತ್ತಿದ್ದ ಕೆಲಸಕಾರ್ಯಗಳಲ್ಲಿ ಶಿಕ್ಷೆವಿಧಿಸುವುದು ಕೂಡ ಒಂದಾಗಿದ್ದು, ಇದು ಅತ್ಯಂತ ಮಹತ್ವದ ಹಾಗೂ ಅಷ್ಟೇ ಕಠಿಣವೂ ಆದ ಕೆಲಸವಾಗಿತ್ತು. ಏಕೆಂದರೆ ಶಿಕ್ಷೆಯನ್ನು ವಿಧಿಸಿದ ನಂತರ ಸಮುದಾಯದೊಳಗೆ ಆಂತರಿಕ ಬಿಕ್ಕಟ್ಟು ತಲೆದೋರದಂತೆ ನೋಡಿಕೊಳ್ಳುವ ಜವಾಬ್ದಾರಿಯು ಕಟ್ಟೆಮನೆಯದ್ದಾಗಿತ್ತು. ಸಮುದಾಯದ ಕಟ್ಟುಪಾಡುಗಳಿಗೆ ವಿರೋಧ ವ್ಯಕ್ತವ್ಯಕ್ತಪಡಿಸಿದರೆ, ತಮಗಿಂತ ಕೆಳಸಮುದಾಯದ ಜನರೊಂದಿಗೆ ಭೋಜನ ಮಾಡಿದರೆ, ಸಮುದಾಯದ ಸ್ತ್ರೀಯರು ಪರಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದರೆ, ದಂಪತಿಗಳು

ವಿಚ್ಛೇದನ ಕೋರಿದರೆ, ಸಮುದಾಯದವರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡರೆ ಅವೆಲ್ಲವೂ ಕಟ್ಟಮನೆ ಪ್ರಕರಣಗಳಾಗಿ, ಆಯ ಪ್ರಕರಣಗಳ ಗಂಭೀರತೆಯನ್ನು ಅರಿತು ಅದಕ್ಕೆ ತಕ್ಕಂತೆ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಶಿಕ್ಷೆ ವಿಧಾನ, ಪ್ರಮಾಣ ಹಾಗೂ ಅದರ ಪರಿಣಾಮಗಳ ವಿಶ್ಲೇಷಣೆಯನ್ನು ಕೃತಿಯಲ್ಲಿ ಮಾಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಸಂವಿಧಾನಾತ್ಮಕವಾಗಿ ಜಾರಿಗೆ ಬಂದ ನಂತರ ಜಾತಿ ಹಿನ್ನೆಲೆಯ ಈ ಬಗೆಯ ಕಾನೂನುಗಳು ಅಥವಾ ನಿಯಮಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಲಾರಂಭಿಸಿದವು. ಅದೇ ರೀತಿ ಕೈಗಾರಿಕೀಕರಣ, ನಗರೀಕರಣ, ಆಧುನಿಕ ಜೀವನಶೈಲಿ, ಅತಿಯಾದ ವಲಸೆ, ಶಿಕ್ಷಣ ಈ ಮುಂತಾದ ಹೊಸ ಬೆಳವಣಿಗೆಗಳು ಕೂಡ ಜಾತಿ/ಸಮುದಾಯಗಳು ಹೊಸ ಬಗೆಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದವು. ಕಟ್ಟೆಮನೆಯ ಈ ಬಗೆಯ ಸ್ಥಿತ್ಯಂತರಗಳನ್ನು ಲೇಖಕರು ಗುರುತಿಸಿದ್ದಾರೆ.

ಸಮುದಾಯಗಳ ತಲಸ್ಪರ್ಶಿ ಅಧ್ಯಯನ ಕೈಗೊಂಡಾಗ ಮಾತ್ರ ಅವು ರಚಿಸಿಕೊಂಡಿದ್ದ ನಿಯಮಗಳು, ಕಾನೂನುಗಳು ಹಾಗೂ ಅವುಗಳನ್ನು ಜಾರಿಗೊಳಿಸುತ್ತಿದ್ದ ವಿಧಾನಗಳು ತಿಳಿದು ಬರಲು ಸಾಧ್ಯ. ಕೇವಲ ಶ್ರೇಣೀಕೃತ ಸಾಮಾಜಿಕ ರಚನೆಯನ್ನೇ ಮಾದರಿಯಾಗಿಟ್ಟುಕೊಂಡು ಅಧ್ಯಯನ ನಡೆಸಿದರೆ ವೃತ್ತಿ ಸಮಾಜದ ಇಲ್ಲವೇ ಜಾತಿ ಸಮಾಜದ ಒಳಪದರಗಳು ಗೋಚರಿಸಲು ಸಾಧ್ಯವಿಲ್ಲ. ವರ್ತಮಾನದ ಸಂದರ್ಭದಲ್ಲಂತೂ ಜಾತಿಗಳು ಸಂಪ್ರದಾಯ ಹಾಗೂ ಆಧುನಿಕತೆಗಳೆರಡನ್ನೂ ಅಪ್ಪಿಕೊಂಡು ಹಾಗೂ ಒಪ್ಪಿಕೊಂಡು ಸಮ್ಮಿಶ್ರ ಸಂಸ್ಕೃತಿಯೆಡೆಗೆ ಸಾಗುತ್ತಿವೆ. ಈ ಸಂಕೀರ್ಣತೆಗಳು ಹಾಗೂ ವಿರೋಧಾಭಾಸಗಳು ಜಾತಿಗಳನ್ನು ಯಾವ ದಿಕ್ಕಿನೆಡೆಗೆ ಕೊಂಡೊಯ್ಯುತ್ತವೆ ಎನ್ನುವ ಪ್ರಶ್ನೆ ಅತ್ಯಂತ ಮಹತ್ವದ್ದಾಗಿದೆ. ಪ್ರಸ್ತುತ ಕೃತಿ ಈ ಬಗೆಯ ಹಲವಾರು ಚರ್ಚೆಗಳಿಗೆ ಹೊಸ ದಾರಿಗಳನ್ನು ತೆರೆದಿಟ್ಟಿದೆ. ಕಟ್ಟೆಮನೆಯ ಅಧಿಕಾರಿಗಳು ಹಾಗೂ ಅದರ ಕಾರ್ಯವೈಖರಿಯ ಕುರಿತಾದ ಕಾಗದ ಪತ್ರಗಳನ್ನು ಇನ್ನಷ್ಟು ಸೂಕ್ಷ್ಮ ಅಧ್ಯಯನಕ್ಕೆ ಒಳಪಡಿಸುವ ಅವಶ್ಯಕತೆ ಇದೆ. ಪ್ರತಿಯೊಂದು ಪತ್ರಕ್ಕೂ ದೀರ್ಘ ಟಿಪ್ಪಣಿ ಬರೆದರೆ ಅಲ್ಲಿರುವ ಪ್ರಕರಣದ ಸತ್ಯಾಸತ್ಯತೆ ಹೊಸ ಚರ್ಚೆಗಳಿಗೆ ತೆರೆದುಕೊಳ್ಳಲು ಸಾಧ್ಯ ಡಾ. ತಿಪ್ಪೇಸ್ವಾಮಿ ಎಂ. ಅವರ ಅಧ್ಯಯನ ಆಸಕ್ತಿ ಮೆಚ್ಚುವಂಥದ್ದು. ಅವರ ಸಂಶೋಧನ ಪಯಣ ಹೀಗೆಯೇ ಮುಂದುವರಿಯಲಿ ಹಾಗೂ ಇನ್ನಷ್ಟು ಹೊಸ ಕೃತಿಗಳು ಹೊರಬರಲಿ ಎನ್ನುವುದು ನನ್ನ ಪ್ರೀತಿಯ ಹಾರೈಕೆ.

ಡಾ. ಕೆ. ಮೋಹನ್‌ಕೃಷ್ಣ ರೈ
ಹಿರಿಯ ಪ್ರಾಧ್ಯಾಪಕರು
ಚರಿತ್ರೆ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಕೃತಜ್ಞತೆಗಳು

ಉಪ್ಪಾರರು ಉಪ್ಪಿನ ಉದ್ದಿಮೆಯನ್ನು ಒಳಗೊಂಡಂತಹ ಸಮುದಾಯವಾಗಿದ್ದು, ಪ್ರಸ್ತುತ ಉಪ್ಪಿನ ಉದ್ದಿಮೆಯಿಂದ ಹೊರತಾಗಿದೆ. ಆದರೂ ಸಹ ಉಪ್ಪಾರರ ಅಸ್ಮಿತೆ ಉಪ್ಪಿನಲ್ಲಿಯೇ ಅಡಗಿದೆ. ಈ ಉಪ್ಪಾರರು ಇತರೆ ಸಮುದಾಯಗಳಿಗಿರುವಂತೆ ತನ್ನದೇ ಆದಂತಹ ಸಂಪ್ರದಾಯ, ಕಟ್ಟುಪಾಡುಗಳು, ಆಚರಣೆ, ವಿಧಿ-ವಿಧಾನಗಳನ್ನು ಪಾಲಿಸುವ ಪರಿಪಾಠವನ್ನು ಒಳಗೊಂಡಿದ್ದವು. ಅಲ್ಲದೆ ಇತರೆ ಸಮುದಾಯಗಳ ಮಾದರಿಯಲ್ಲಿ ತನ್ನದೇ ಆದಂತಹ ನ್ಯಾಯಾಂಗ ವ್ಯವಸ್ಥೆಯನ್ನು ಸಹ ಒಳಗೊಂಡಿತ್ತು. ಅಂತಹ ನ್ಯಾಯಾಂಗ ವ್ಯವಸ್ಥೆಯನ್ನು ಜಾತಿ ಪಂಚಾಯಿತಿ ಅಥವಾ ಕಟ್ಟೆಮನೆ ಎಂದು ಸಂಬೋಧಿಸಲಾಗುತ್ತಿತ್ತು. ಇಂತಹ ನ್ಯಾಯಾಂಗ ವ್ಯವಸ್ಥೆಯು ಉಪ್ಪಾರರಲ್ಲಿಯೂ ಅತ್ಯಂತ ಗಾಢವಾಗಿ ಹಾಗೂ ದೃಢವಾಗಿ ನೆಲೆಯೂರಿತ್ತು. ಪ್ರಸ್ತುತವು ಸಹ ಕೆಲ ಭಾಗಗಳಲ್ಲಿ ದೃಢವಾಗಿರುವುದನ್ನು ಕಾಣಬಹುದಾಗಿದೆ. ಉಪ್ಪಾರರ ಇಂತಹ ಕೆಲವು ಕಟ್ಟೆಮನೆಗಳಲ್ಲಿ ದೊರೆತ ಹಸ್ತಪ್ರತಿ ದಾಖಲೆಗಳನ್ನು ಇಟ್ಟುಕೊಂಡು ಉಪ್ಪಾರ ಸಮುದಾಯ ಕುರಿತಾಗಿ ಮುಂದಿನ ಓದುಗರಿಗೆ, ಸಂಶೋಧಕರಿಗೆ, ಅಧ್ಯಯನಕಾರರಿಗೆ ಅನುಕೂಲವಾಗುವುದೆಂಬ ಆಶಯದೊಂದಿಗೆ ಹಾಗೂ ಉಪ್ಪಾರರ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುವ ಹಂಬಲವನ್ನು ಈ ಕೃತಿ ಒಳಗೊಂಡಿದೆ. ಇಂತಹ ಸಂಶೋಧನಾತ್ಮಕ ಕೃತಿ ರಚಿಸಲು ಉಪ್ಪಾರ ಸಮುದಾಯದ ಮುಗಳಿಕಟ್ಟೆ ಮತ್ತು ಅಂತರಘಟ್ಟೆ ಕಟ್ಟೆಮನೆಗಳ ಹಸ್ತಪ್ರತಿಗಳನ್ನು ಒದಗಿಸಲು ಸಹಕರಿಸಿದ ಕೃಷ್ಣಪ್ಪ ತಂದೆ ಕಿರಾಳಪ್ಪ, ಶಿಕ್ಷಕರು, ಅಂತರಘಟ್ಟೆ, ರಂಗಪ್ಪ ತಂದೆ ರಾಮಲಿಂಗಪ್ಪ ಅಂತರಘಟ್ಟೆ, ಮತ್ತು ಮುಗಳಿಕಟ್ಟೆ ಕಟ್ಟೆಮನೆಯ ಗೌಡರು ದೊಡ್ಮನೆ ಕರಿಯಪ್ಪ ತಂದೆ ದೊಡ್ಮನೆ ನರಸಿಂಹಪ್ಪ, ಮುಗಳಿಕಟ್ಟೆ ಹಾಗೂ ರಾಯದುರ್ಗ ಕಟ್ಟೆಮನೆ ಹಸ್ತಪ್ರತಿಯನ್ನು ಒದಗಿಸಿದ ನಾಗರಾಜ ತಂದೆ ಹನುಮಪ್ಪ, ಎಲ್.ಐ.ಸಿ ವಿಮೆ ಪಾಲಿಸಿದಾರರು, ಗುಂಡ್ಲಹಳ್ಳಿ ಗ್ರಾಮ ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ, ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳ ಗಡಿಮನೆ ಹಾಗೂ ಇತರೆ ಕಟ್ಟೆಮನೆಗಳ ಹಸ್ತಪ್ರತಿ ಒದಗಿಸಿಕೊಟ್ಟ ದುದ್ದರಾಮಯ್ಯ ತಂದೆ ಮಾರಶೆಟ್ಟಿ, ದುದ್ದ ಗ್ರಾಮ–ಹೋಬಳಿ, ಮಂಡ್ಯ, ಮಂಗಲ ಶಿವಕುಮಾರ್ ತಂದೆ ಕೆ.ಮಹದೇವಶೆಟ್ಟಿ, ಮಂಗಲ ಗ್ರಾಮ–ಹೋಬಳಿ, ಚಾಮರಾಜನಗರ ಇವರೆಲ್ಲರಿಗೂ ಅಭಾರಿಯಾಗಿದ್ದೇನೆ.

ಈ ಕಟ್ಟೆಮನೆಯ ಕೃತಿ ರಚಿಸಲು ಪ್ರೇರಕರಾದ ಉಪ್ಪಾರರ ಕುಲಶಾಸ್ತ್ರೀಯ ಅಧ್ಯಯನದ ಯೋಜನ ನಿರ್ದೇಶಕರಾದ ಹಾಗೂ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಕೆ.ಎಂ ಮೇತ್ರಿ ಅವರಿಗೆ ಅನಂತ ಧನ್ಯವಾದಗಳು ಹಾಗೂ ಚಿರಋಣಿ.

ಈ ಕೃತಿ ರಚಿಸಲು ಪ್ರೇರೆಪಿಸಿದ ಪ್ರೀತಿ ಪೂರಕ ತಂದೆ–ತಾಯಿಯವರಾದ ಶ್ರೀ ಮಲ್ಲಯ್ಯ ಸಿ, ನಿವೃತ್ತ ಶಿಕ್ಷಕರು, ದಿ.ರೇಣುಕಮ್ಮನವರ ಆಶೀರ್ವಾದಗಳೊಂದಿಗೆ, ಪತ್ನಿ

ಶ್ರೀಮತಿ ಅನಿತಸಗರ ಪಿ.ಎಸ್., ಸಹೋದರಿಯಾದ ಶ್ರೀಮತಿ ನೇತ್ರಾವತಿ ಎಂ., ಸಹೋದರರಾದ ಶ್ರೀ ಮಂಜುನಾಥ ಬಿ.ಎಂ., ಶ್ರೀ ಶಿವಮೂರ್ತಿ ಎಂ., ಇವರಿಗೆ ಅಭಾರಿಯಾಗಿದ್ದೇನೆ. ಇನ್ನೂ ಅನೇಕ ಕೆಲಸ ಕಾರ್ಯದ ಸಮಯದಲ್ಲಿ ಸಾಕಷ್ಟು ಭಾರಿ ಸಲಹೆ–ಸೂಚನೆಗಳನ್ನು ನೀಡುತ್ತಿದ್ದ ಸ್ನೇಹಿತರಾದ ಯೋಗೇಶ ಸಿ.ಎಂ, ಲೋಕೇಶ ಟಿ, ಮಧು ಎಂ, ಸಿದ್ದೇಶ ಬಿ.ಪಿ, ಮಂಜುನಾಥ ಕೆ.ಆರ್., ಇನ್ನೂ ಮುಂತಾದವರುಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.

ಈ ಕೃತಿ ಪ್ರಕಟಣೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಮೋಹನ್‌ಕೃಷ್ಣ ರೈ ಅವರಿಗೆ ಅನಂತ ಧನ್ಯವಾದಗಳು. ಈ ಕೃತಿಯ ಮುಖಪುಟ ರಚನೆಗೆ ಛಾಯಾಚಿತ್ರಗಳನ್ನು ಒದಗಿಸಿದ ಉಪ್ಪಾರರ ಕುಲಶಾಸ್ತ್ರೀಯ ಅಧ್ಯಯನ ತಂಡಕ್ಕೆ ಋಣಿಯಾಗಿದ್ದೇನೆ. ಈ ಕೃತಿ ಪ್ರಕಟಣೆಯ ಜವಾಬ್ದಾರಿ ಹೊತ್ತು, ಅಚ್ಚುಕಟ್ಟಾಗಿ ಮುದ್ರಿಸಿದ ಸಿ.ಎಂ.ಟಿ ಪ್ರಕಾಶನ ಇವರಿಗೂ ಹೃತ್ಪೂರ್ವಕ ಧನ್ಯವಾದಗಳು.

ಡಾ. ತಿಪ್ಪೇಸ್ವಾಮಿ ಎಂ.
ರೇಣುಕ ನಿಲಯ,
ನಾಯಕನಹಟ್ಟಿ

ಪರಿವಿಡಿ

ಅಧ್ಯಾಯ : ಒಂದು

ಉಪ್ಪಾರ ಸಮುದಾಯ ಹಾಗೂ ಉಪ್ಪಿನ ಉದ್ದಿಮೆಯ ಚಾರಿತ್ರಿಕ ಹಿನ್ನೆಲೆ

ಅಧ್ಯಾಯ : ೦೧

ಉಪ್ಪಾರ ಸಮುದಾಯ ಹಾಗೂ ಉಪ್ಪಿನ ಉದ್ದಿಮೆಯ ಚಾರಿತ್ರಿಕ ಹಿನ್ನೆಲೆ

ಪ್ರವೇಶ:

ಜಾತಿ ಭಾರತೀಯ ಸಮಾಜ ರಚನೆಯ ಮೂಲ ಘಟಕ.[೦೧] ಜಾತಿ ಪದ್ಧತಿ ಎಂಬುವುದು ವೇದಗಳ ಕಾಲಘಟ್ಟದಿಂದ ಪ್ರಸ್ತುತದವರೆಗೆ ಮೂಡಿದ ಒಂದು ವ್ಯವಸ್ಥೆ ಎನ್ನಬಹುದು. ಚಾರಿತ್ರಿಕವಾಗಿ ವೈದಿಕ ಸಾಹಿತ್ಯವೆಂಬುದರಲ್ಲಿ ಮುಖ್ಯವಾಗಿ ನಾಲ್ಕು ವೇದಗಳು ಒಳಗೊಳ್ಳುತ್ತವೆ. ಋಗ್ವೇಧ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ.[೦೨] ಈ ನಾಲ್ಕು ವೇದಗಳಲ್ಲಿ ಒಂದಾದ ಋಗ್ವೇದದ ಕೊನೆಯ ಭಾಗದಲ್ಲಿ ಮೊಟ್ಟಮೊದಲು ಚಾತುವರ್ಣಗಳ ಉಲ್ಲೇಖವಿದೆ. ಬ್ರಹ್ಮನ ಮುಖದಿಂದ ಬ್ರಾಹ್ಮಣ, ಭುಜದಿಂದ ಕ್ಷತ್ರಿಯ, ತೊಡೆಯಿಂದ ವೈಶ್ಯ, ಪಾದದಿಂದ ಶೂದ್ರ ವರ್ಣಗಳು ಹುಟ್ಟಿದವೆಂದು ಅಲ್ಲಿರುವ ಕಲ್ಪನೆ.[೦೩] ಈ ಕಲ್ಪನೆಗಳ ನಿಲುವುಗಳ ಆಧಾರವೇ ವೇದಗಳ ಕಾಲದಲ್ಲಿ ಹುಟ್ಟಿದ ೪ ವರ್ಣಗಳಲ್ಲಿ ಬ್ರಾಹ್ಮಣ ಶ್ರೇಷ್ಠರು–ಶೂದ್ರರು ಕನಿಷ್ಟರು ಎಂದು ಕಲ್ಪನೆಗೆ ಎಡೆಮಾಡಿದಂತೆ ಗೋಚರಿಸುತ್ತದೆ.

ಈ ವರ್ಣ ಸ್ತರದಲ್ಲಿ ಬ್ರಾಹ್ಮಣ ವರ್ಗವು ಕವಿ, ವಿದ್ವಾಂಸ, ಪುರೋಹಿತಶಾಹಿ ಗುಂಪು. ಇವರನ್ನು ಭೂಮಿಯ ಮೇಲಿನ ದೇವತೆಗಳೆಂದು ಭಾವಿಸಲಾಗುತ್ತಿತ್ತು. ತದನಂತರದ ಸ್ಥಾನದಲ್ಲಿ ಕ್ಷತ್ರೀಯರಿದ್ದು, ಇವರು ಭೂಮಿ, ಪಶು, ಇತರೆ ಖಾಸಗಿ ಮಾಲೀಕತ್ವ ಹಾಗೂ ದೇಶ ರಕ್ಷಣೆಯ ಹಿನ್ನೆಲೆಯಲ್ಲಿ ಪ್ರಭುತ್ವದಲ್ಲಿ ಸ್ಥಾನ–ಮಾನವನ್ನು ಹೊಂದಿದ್ದರು. ಮೂರನೇ ವರ್ಗ ವೈಶ್ಯರು ವ್ಯಾಪಾರ, ಒಕ್ಕಲುತನ, ಕೃಷಿ ಇತರೆ ವೃತ್ತಿಗಳನ್ನು ಮಾಡುತ್ತಿದ್ದ ಕಾರಣ ಮೇಲಿನ ಎರಡು ವರ್ಗಗಳು ಈ ವರ್ಗಕ್ಕೆ ವಿನಾಯಿತಿಯನ್ನು ನೀಡಿದಂತಹ ವ್ಯವಸ್ಥೆ ಇತ್ತು. ಕೊನೆಯದಾಗಿ ಶೂದ್ರ ವರ್ಣದ ಜನರು ಯುದ್ಧಗಳಲ್ಲಿ ಸೆರೆಸಿಕ್ಕ ಜನ ಮತ್ತು ಸೋತ ಬಡ ದ್ರಾವಿಡಾದಿ ಜನಕುಲಗಳನ್ನು ವೈದಿಕ ಪರಂಪರೆ ಶೂದ್ರವರ್ಣದಲ್ಲಿ ಸೇರಿಸಿತು. ಇದು ಭಾರತದಲ್ಲಿ ಮೊಟ್ಟ ಮೊದಲು ಕಂಡು ಬರುವ ಶೋಷಣೆ ಆಧಾರದ ವರ್ಗವ್ಯವಸ್ಥೆ[೦೪]

ಈ ವರ್ಗವ್ಯವಸ್ಥೆಯೇ ಮುಂದೆ ಜಾತಿ–ಬುಡಕಟ್ಟುಗಳಾಗಿ ಮಾರ್ಪಾಟುಗೊಂಡ ಚಿಂತನೆಗಳು ಬಹುಸಂಖ್ಯಾತ ವಿದ್ವಾಂಸರ ನಂಬಿಕೆ. ಚಾರಿತ್ರಿಕವಾಗಿ ಬೌದ್ಧ ಧರ್ಮ ಮೇಲೆದ್ದ ಕಾಲದಿಂದ(ಸಾ.ಕ್ರಿ.ಪೂ. ೫೦೦) ಗುಪ್ತಯುಗ(ಕ್ರಿ.ಶ. ೪ ನೇ ಮತ್ತು ೫ ನೇ ಶತಮಾನಗಳ)ವರೆಗಿನ ಕಾಲಾವಧಿಯು ಭಾರತೀಯ ಜಾತಿ ವ್ಯವಸ್ಥೆ ಹಾಗೂ ಅದನ್ನು ಸಮರ್ಥಿಸುವ ತಾತ್ವಿಕ ದೃಷ್ಟಿಕೋನ ರೂಪ ತಳೆದ ಕಾಲಾವಧಿ ಎನ್ನಬಹುದು.[೦೫] ಚರ್ತುವೇದಗಳಲ್ಲಿ ಒಂದಾದ ಋಗ್ವೇದದ ಪುರುಷ ಸೂಕ್ತದಲ್ಲಿ ಬರುವ ನಾಲ್ಕು ವರ್ಣಗಳ

ಮೂಲ ಪ್ರಸ್ತಾಪವು ಜಾತಿಗಳನ್ನು ವಿವರಿಸುವುದಕ್ಕಿಂತ ಹೆಚ್ಚಾಗಿ ಸಾಮಾಜಿಕ ವರ್ಗಗಳನ್ನು ವಿವರಿಸುತ್ತದೆ. ರಾಜನ್ಯರೆಂದರೆ ಐಶ್ವರ್ಯವಂತ ಅಧಿಕಾರಸ್ಥರು. ಬ್ರಾಹ್ಮಣರೆಂದರೆ ಪುರೋಹಿತರು. ವಿಶ್ ಎಂದರೆ ಜನಸಾಮಾನ್ಯರು(ಮುಖ್ಯವಾಗಿ ರೈತರು). ಶೂದ್ರರೆಂದರೆ ದಸ್ಯುಗಳಿಂದ ಹುಟ್ಟುವಂತಹ ಸೇವಾ ವೃತ್ತಿಯವರು.[೦೬] ಋಗ್ವೇದದಲ್ಲಿ 'ವರ್ಣ' ಪದವು ಬಣ್ಣ ಎಂಬರ್ಥದಲ್ಲಿ 'ಆರ್ಯ' ಮತ್ತು 'ದಾಸ' ವರ್ಗಗಳನ್ನು ಬೇರ್ಪಡಿಸಿ ಹೇಳುವುದಕ್ಕೆ ಬಳಕೆಯಾಗಿದೆ. ಆರ್ಯರ 'ವರ್ಣ'(ಬಣ್ಣ)ವು ದಸ್ಯು(ದಾಸ)ಗಳ 'ವರ್ಣ'(ಬಣ್ಣ)ಕ್ಕಿಂತ ಉತ್ಕೃಷ್ಟವೆಂಬ ಸೂಚನೆಗಳು ಅಲ್ಲಿವೆ. ದಾಸ ಅಥವಾ ದಸ್ಯುಗಳು ಅನಾರ್ಯರಾಗಿದ್ದು ಆರ್ಯರು ಸೋಲಿಸಿದ ಮೂಲನಿವಾಸಿಗಳಾಗಿರಬಹುದು.[೦೭] ಹೀಗೆ ಸೋತ ದಾಸ ಅಥವಾ ದಸ್ಯುಗಳೇ ದ್ರಾವಿಡ ಜಾತಿಗಳ ಗುಂಪಾಗಿ ಹುಟ್ಟಿಕೊಂಡಿರಬಹುದಾದ ಸಾಧ್ಯತೆಗಳೆ ಹೆಚ್ಚು. ದಕ್ಷಿಣ ಭಾರತದ ಬ್ರಾಹ್ಮಣಶಾಹಿಯ ಹಿಡಿತಕ್ಕೆ ಸಿಕ್ಕಾಗ ಶ್ರೇಣಿಕರಣ ತತ್ವವನ್ನು ಪ್ರಭುತ್ವದ ಹಿತಕ್ಕನುಗುಣವಾಗಿ ಅನ್ವಯಿಸಬೇಕಾಯಿತು. ಆಗ ದ್ರಾವಿಡ ಜಾತಿಗಳಿಗೆ(ಕುಲ) 'ವರ್ಣ' ಸಿದ್ಧಾಂತವನ್ನು ಸ್ಥೂಲವಾಗಿ ಹೊಂದಿಸಲಾಯಿತು. ಮಧ್ಯಯುಗದಲ್ಲಿ ಮುಖ್ಯವಾಗಿ ಎಡಗೈ ಮತ್ತು ಬಲಗೈ ಜಾತಿಗಳೆಂದು(ಪಣ ವ್ಯಾಜ್ಯ) ಪುನಸಂಘಟಿಸಿದುದು ಒಂದು ನಿದರ್ಶನ. ಬಣಜಿಗ, ಒಕ್ಕಲಿಗ, ಗಾಣಿಗ, ಕುರುಬ, ಕಂಬಾರ, ಅಗಸ, ಬೆಸ್ತ, ಉಪ್ಪಾರ, ಗೊಲ್ಲ ಹೊಲೆಯ ಮೊದಲಾದ ಬಲಗೈ ಜಾತಿಗಳು ೧೮. ಪಂಚಾಳ, ದೇವಾಂಗ, ಬೇಡ, ಯಾಕುಲ, ತಿಗಳ, ಮಾದಿಗ, ಮೊದಲಾದ ಎಡಗೈ ಜಾತಿಗಳು ೯. ಈ ೨೭ ಜಾತಿಗಳಾಚೆ ಇದ್ದವನ್ನು ಹೇಗೆ ಕಾಣಲಾಯಿತೋ? ಇವುಗಳ ಮಧ್ಯದ ಸಂಘರ್ಷ, ಸಹಯೋಗದ ವಿವರಗಳು ಅಲಭ್ಯ.[೦೮] ಚಾರಿತ್ರಿಕವಾಗಿ ವರ್ಣದಿಂದ ಜಾತಿ–ಬುಡಕಟ್ಟುಗಳಾಗಿ ಹುಟ್ಟಿದ ಕಾಲಘಟ್ಟಗಳಲ್ಲಿ ಹದಿನೆಂಟು ಜಾತಿ ಜನರ ವೃತ್ತಿಗಳನ್ನು ಗುರುತಿಸಲಾಗುತ್ತದೆ. ಆ ಹದಿನೆಂಟು ಜಾತಿ ಜನರ ವೃತ್ತಿಗಳನ್ನು 'ಹದಿನೆಂಟು ಕಾಯಕ'ವೆಂದಿದ್ದಾನೆ ಕನ್ನಡಿ ಕಾಯಕದ ಅಮ್ಮಿದೇವ. ಸೊಡ್ಡಳ ಬಾಚರಸನ ಪ್ರಕಾರ ಪ್ರತಿ ವ್ಯಕ್ತಿಯಲ್ಲಿಯೂ ಇವೆ. ಸೊಡ್ಡಳ ಬಾಚರಸ

೧	ಬ್ರಾಹ್ಮಣ	ಶಿಖಿ
೨	ಕ್ಷತ್ರೀಯ	ನಯನ
೩	ಬಣಜಿಗ	ನಾಸಿಕ
೪	ಒಕ್ಕಲಿಗ	ಅಧರ, ತುಟಿ
೫	ಗೊಲ್ಲ	ಕರ್ಣ
೬	ಕುಂಬಾರ	ಕೊರಳು
೭	ಪಂಚಾಳ	ಬಾಹು
೮	ಉಪ್ಪಾರ	ಅಂಗೈ
೯	ನಾಯಿಂದ	ನಖ, ಉಗುರು
೧೦	ಡೊಂಬ	ಒಡಲು

೧೧	ಅಗಸ	ಬೆನ್ನು
೧೨	ಬೇಡ	ಚರ್ಮ
೧೩	ಕಬ್ಬಿಲ	ಪೃಷ್ಠ, ಕುಂಡೆ
೧೪	ಹೊಲೆಯ	ಒಳದೊಡೆ
೧೫	ಈಳಿಗ	ಮಣಿಕಾಲು
೧೬	ಸಮಗಾರ	ಕಣಗಾಲು
೧೭	ಮುಚ್ಚಿಗ	ಮೇಗಾಲು
೧೮	ಶುದ್ಧ ಮಾದಿಗ	ಅಂಗಾಲು

ಇಂತೀ ಹದಿನೆಂಟು ಜಾತಿ ತನ್ನಲ್ಲಿ ಉಂಟು ಎನ್ನುತಾನೆ.[೯] ಆಂಗ್ಲ ಬರಹಗಾರನಾದ ಲುಯಿಡ್ಯುಮೊಂಟ್ ತನ್ನ ಹೊಮೊ ಹೈರಾರ್ಕಸ್(ಮಾನವ ಶ್ರೇಣಿ) ಎಂಬ ಕೃತಿಯನ್ನು ಹೇಳಿರುವ ಪ್ರಕಾರ ಜಾತಿಗಳೊಳಗಿನ ಮೇಲು–ಕೀಳು ಅಂತಸ್ತುಗಳ ತತ್ವವು ಜಾತಿ ವ್ಯವಸ್ಥೆಯ ತಿರುಳೂ ಹೃದಯವೂ ಆಗಿದೆ.[೧೦] ಸಮಾಜಶಾಸ್ತ್ರಜ್ಞರಾದ ಜಿ.ಎಸ್ ಘುರ್ಯೆರವರು ಬುಡಕಟ್ಟುಗಳ ಬದಲಾವಣೆ ಕುರಿತು varies to an extraordinary extent, sometimes from village to village, sometimes from tribe to tribe, and sometimes from tract to tract.[೧೧] ಬುಡಕಟ್ಟುಗಳು ಪ್ರದೇಶದಿಂದ ಪ್ರದೇಶಕ್ಕೆ, ಹಳ್ಳಿಯಿಂದ ಹಳ್ಳಿಗೆ, ಬುಡಕಟ್ಟುಗಳಿಂದ ಬುಡಕಟ್ಟಿಗೆ, ಅನುಕರಣೆ ಕಾರ್ಯಗಳಿಂದ ಇತರೆ ಧರ್ಮ ಅಥವಾ ಜಾತಿಗಳ ಆಚರಣೆಗೆ ಒಳಪಟ್ಟು ಜಾತಿಗಳಾಗುವ ಸಾಧ್ಯತೆಗಳು ಹೆಚ್ಚು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ನಿರ್ಮಲ್ ಕುಮಾರ್ ಬೋಸ್ ರವರು One might indeed say that tribes can be regarded as being fully absorbed in the Hindu fold if Brahmin priests perform Brahminical ceremonies for them during the three critical events of birth, marriage and death. If the latter are still celebrated by tribal rituals, then the communities are still true to their own faith in spite of the fact that, in the outer fringes of their culture they participate in some of the ceremonies of their Hindu nighbours[೧೨] ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇಲ್ಲಿ ಬುಡಕಟ್ಟು ಸಮುದಾಯಗಳು ಮೂರು ನಿರ್ಣಾಯಕ ಜನನ, ವಿವಾಹ, ಮರಣ ಘಟನೆಗಳಾದ ಸಮಯದಲ್ಲಿ ಬ್ರಾಹ್ಮಣರ ಪೌರತ್ಯಕ್ಕೆ ಅವಕಾಶ ನೀಡದೆ ತಾವೆ ನಿರ್ವಹಿಸುತ್ತಾರೆ. ಹೀಗೆ ನಡೆಸಿಕೊಂಡುಬಂದ ಆಚರಣೆಗಳು ಎಲ್ಲಿಯತನಕ ತನ್ನಲ್ಲಿ ಉಳಿಸಿಕೊಂಡಿರುತ್ತದೆಯೋ ಅಲ್ಲಿಯವರೆಗೆ ಬುಡಕಟ್ಟು ಸಮುದಾಯ ತನ್ನ ಮೂಲ ರೂಪವನ್ನು ಉಳಿಸಿಕೊಂಡಿರುತ್ತದೆ. ಹಿಂದೂ ನೆರೆ–ಹೊರೆಯ ಆಚರಣೆಗಳಲ್ಲಿ ಬುಡಕಟ್ಟು ಸಮುದಾಯದವರು ಭಾಗವಹಿಸಿದರು ವಾಸ್ತವವಾಗಿ ತಮ್ಮ ಆಚರಣೆಗಳನ್ನು

ಭದ್ರವಾಗಿರಿಸಿಕೊಂಡಿರುತ್ತಾರೆ. ಯಾವಾಗ ಬ್ರಾಹ್ಮಣ ಪೌರತ್ಯಕ್ಕೆ ಒಳಪಡುತ್ತದೆಯೊ ಅಂದು ಬುಡಕಟ್ಟು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಜಾತಿಯ ಪದರದಲ್ಲಿ ಸೇರಿಕೊಳ್ಳುತ್ತದೆ

ಪ್ರತಿಯೊಂದು ಸಮಾಜದ ಚರಿತ್ರೆ ಆ ಸಮಾಜದ ಮಾನವರ ತಾತ್ವಿಕತೆಯೊಂದಿಗೆ ತಳಕು ಹಾಕಿಕೊಂಡಿರುತ್ತದೆ.[೧೩] ಸಾಮಾಜಿಕ ವರ್ಗದಲ್ಲಿ ಗಾಢವಾಗಿ ಪ್ರಭಾವ ಬೀರಿರುವ ಜಾತಿ ವ್ಯವಸ್ಥೆಗೆ ಮೂಲವಾದ ಚಾತುವರ್ಣ ವ್ಯವಸ್ಥೆಗೆ ಸುಮಾರು ಮೂರು ಸಾವಿರ ವರ್ಷಗಳ ಚರಿತ್ರೆ ಇದೆ. ಆದ್ದರಿಂದ ಜಾತಿವ್ಯವಸ್ಥೆ ಮೂರು ಸಾವಿರ ವರ್ಷಗಳು ಮೊದಲಿನಿಂದಲೂ ಅಸ್ತಿತ್ವದಲ್ಲಿದೆಯೆಂದು ಹೇಳಬಹುದು.[೧೪] ಒಟ್ಟಾರೆಯಾಗಿ ವಿವಿಧ ವೃತ್ತಿನಿರತ ಸಮುದಾಯಗಳು ಒಂದಕ್ಕೊಂದು ಪೂರಕವಾಗಿ ಸಹಕರಿಸುತ್ತಾ, ವಿನಿಮಯ ಮಾಡಿಕೊಳ್ಳುತ್ತಾ, ವಿವಿಧ ವೃತ್ತಿಯನ್ನು ಅವಲಂಭಿಸಿಕೊಂಡು ಬದುಕಿದ ಕುರುಹುಗಳು ಚರಿತ್ರೆಯಲ್ಲಿ ದೊರೆಯುತ್ತವೆ.

- **ಉಪ್ಪಾರರ ಚಾರಿತ್ರಿಕ ಹಿನ್ನೆಲೆ :**

ಉಪ್ಪಾರರು ಮೂಲತಃ ಸಗರ ರಾಜನ ವಂಶಸ್ಥರು ಎಂದು ಹೇಳಿಕೊಳ್ಳುತ್ತಾರೆ. ಇದಕ್ಕೆ ಪೂರಕವೆಂಬಂತೆ ವಿಷ್ಣುಪುರಾಣದಲ್ಲಿ ಒಂದು ಕಥೆಯು ಇದೆ. ಇವರು ಪೂರ್ವದಲ್ಲಿ ಉಪ್ಪು ಮಾಡುತ್ತಿದ್ದ ಕಾರಣ ಇವರಿಗೆ ಉಪ್ಪಾರರೆಂಬ ಹೆಸರು ಬಂದಿದೆ.[೧೪] ಕಿಟಲ್ ಕೋಶದಲ್ಲಿ "ಉಪ್ಪಾರ ಎಂಬ ಪದಕ್ಕೆ A Man of the salt maker caste[೧೫] ಎಂಬ ಅರ್ಥವಿದೆ. their proper occupation is the building of mud walls, especially those of forts." A very important occupation of these people was the manufacture of earth salt and saltpetre, of which the latter was an important ingredient in the manufacture of gunpowder.[೧೬] ಈ ವಿವರಣೆಯ ಪ್ರಕಾರ ಉಪ್ಪಾರರು ಮಣ್ಣಿನ ಗೋಡೆಗಳನ್ನು ಕಟ್ಟುವುದು, ಅದರಲ್ಲಿಯೂ ಕಟ್ಟಡಗಳ ನಿರ್ಮಾಣದಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಉಪ್ಪಾರರು ಕೇವಲ ಉಪ್ಪನ್ನು ಮಾತ್ರ ತಯಾರಿಸದೆ ಸಿಡಿಮದ್ದಿಗೆ ಬಳಸುವ 'ಯವಕ್ಷಾರ'ವನ್ನು ತಯಾರಿಸುತ್ತಿದ್ದರು. ಭಾರತ ದೇಶದಲ್ಲಿ ಈ ಉಪ್ಪಾರರಿಗೆ ವಿವಿಧ ನಾಮಗಳಿಂದ ಕರೆಯುವ ವಾಡಿಕೆ ರೂಪಿತವಾಗಿದೆ. ಅವುಗಳು ಉಪ್ಪಾರ, ಬೆಲ್ದರ್, ಚುನಾರ್, ಗಾವಾಡಿ, ಗೌಂದಿ, ಕಲ್ಲು ಕುಟಿಗ ಉಪ್ಪಾರ, ಲೋನಾರಿ, ಮೇಲು ಸಕ್ಕರೆ, ನಾಮದ ಉಪ್ಪಾರ, ಸಗರ, ಸುಣ್ಣ ಉಪ್ಪಾರ, ಉಪ್ಪಳಿಗ, ಉಪ್ಪಳಿಗ ಶೆಟ್ಟಿ, ಉಪ್ಪಳಿಯನ್, ಉಪ್ಪೇರ, ಯಕಲಾರ, ಎಕ್ಕಲಿ, ಲಿಂಗಾಯಿತ ಉಪ್ಪಾರ ಮುಂತಾದ ಪರ್ಯಾಯ ಹೆಸರುಗಳಿಂದ ಕರೆಯುತ್ತಾರೆ. ಉಪ್ಪಾರರು ಮಣ್ಣಿನಿಂದ ಉಪ್ಪು ತಯಾರಿಸುವ ಕೌಶಲ್ಯವನ್ನು

ಹೊಂದಿದ್ದರು. ಮಣ್ಣಿನಿಂದ ಉಪ್ಪನ್ನು ಅಷ್ಟೇ ಅಲ್ಲದೆ ಸಿಡಿಮದ್ದಿನ ಪುಡಿಯನ್ನು ತಯಾರಿಸುತ್ತಿದ್ದರು. ಬ್ರಿಟಿಷರು ಹೊರಡಿಸಿದ ಉಪ್ಪಿನ ಕಾಯಿದೆಯಿಂದ ಉಪ್ಪು ತಯಾರಿಕೆ ಸಂಪೂರ್ಣವಾಗಿ ನಿಂತು ಉಪ್ಪಾರರು ಬೇರೆ ಬೇರೆ ಉದ್ಯೋಗಗಳಲ್ಲಿ ನಿರತರಾದರು. ಕರ್ನಾಟಕದ ಹಿಂದುಳಿದ ವರ್ಗದ ಪಟ್ಟಿಯ ಪ್ರವರ್ಗ–೧ರಲ್ಲಿ ಕಂಡುಬರುವ ಉಪ್ಪಾರ ಸಮುದಾಯದ ಪರ್ಯಾಯ ನಾಮಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ಕಾಣಬಹುದಾಗಿದೆ.

ಕೋಷ್ಟಕ : ೦೧

ಕ್ರ ಸಂ		ಜಾತಿಯ ಹೆಸರು	
53	a	ಉಪ್ಪಾರ	Uppara
	b	ಬೆಲ್ದರ್	Beldar
	c	ಚುನಾರ್	Chunar
	d	ಗಾವಾಡಿ	Gavadi
	e	ಗೌಂದಿ	Goundi
	f	ಕಲ್ಲು ಕುಟಿಗ ಉಪ್ಪಾರ	Kallu Kutiga Uppara
	g	ಲೋನಾರಿ	Lonari
	h	ಮೇಲು ಸಕ್ಕರೆಯವರು	Melu Sakkreyavaru
	i	ಮೇಲು ಸಕ್ಕರೆ	Melusakkare
	j	ನಾಮದ ಉಪ್ಪಾರ	Namada Uppara
	k	ಪಡಿತ್ / ಪಡ್ತಿ	Padit/Padti
	l	ಪಡಿತಿ	Padithi
	m	ಪಾಡಿ	Padi
	n	ಸಗರ	Sagara
	o	ಸುಣ್ಣಗಾರ	Sunnagara
	p	ಸುಣ್ಣ ಉಪ್ಪಾರ	Sunna Uppara
	q	ಉಪ್ಪಳಿಗ	Uppaliga
	r	ಉಪ್ಪಳಿಗಶೆಟ್ಟಿ	Uppaliga Shetty
	s	ಉಪ್ಪಳಿಯನ್	Uppaliyan
	t	ಉಪ್ಪೇರ	Uppera
	u	ಯಕಲಾರ	Yakalara
	v	ಎಕ್ಕಲಿ	Yekkali

ಆಧಾರ: ಸರ್ಕಾರಿ ಆದೇಶ ಸಂಖ್ಯೆ: ಸಕಇ ೨೨೫ ಬಿಸಿಎ ೨೦೦೦, ಬೆಂಗಳೂರು, ದಿನಾಂಕ ೩೦.೩.೨೦೦೨

ಮೇಲ್ಕಂಡ ಕೋಷ್ಟಕದ ಅನ್ವಯ ಇಲ್ಲಿರುವ ಹಲವಾರು ಸಮುದಾಯಗಳು ಉಪ್ಪಾರ ಸಮುದಾಯದಿಂದ ಪ್ರತ್ಯೇಕತೆಯೊಂದಿಗೆ ಜೀವನ ಸಾಗಿಸುತ್ತಿವೆ. ಕೆಲವು ಸಮುದಾಯಗಳು ತಮಗೂ ಹಾಗೂ ಉಪ್ಪಾರರಿಗೂ ಯಾವುದೇ ಸಂಬಂಧಗಳಿಲ್ಲ ಎನ್ನುವ ಮಾದರಿಗಳನ್ನು ಒಳಗೊಂಡಿವೆ. ಆದರೆ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಉಪ್ಪಿನ

ವೃತ್ತಿಯನ್ನು ಮಾಡುವ ಸಮುದಾಯಗಳನ್ನು ಒಂದೇಡೆ ತರುವ ಪ್ರಯತ್ನ ಮೇಲ್ಕಂಡ ಪಟ್ಟಿಯಾಗಿರಬಹುದು. ಹಾಗಾಗಿ ಹಲವು ಸಮುದಾಯಗಳು ಉಪ್ಪಾರ ಸಮುದಾಯದ ಅಧೀನದಿಂದ ಬೇರ್ಪಟ್ಟ ಹಾಗೂ ತಮ್ಮದೇ ಆದಂತಹ ಸಂಸ್ಕೃತಿ–ಸಂಸ್ಕಾರಗಳಿಂದ ಜೀವನ ಸಾಗಿಸುತ್ತಿವೆ. ಇನ್ನೂ ೧೮೭೬ರಲ್ಲಿ ಉಪ್ಪಾರರ ಜನಸಂಖ್ಯೆಯನ್ನು ಅಂದಿನ ಮೈಸೂರು ಸಂಸ್ಥಾನದ ಆಡಳಿತದ ಅವಧಿಯಲ್ಲಿ ಸಂಸ್ಥಾನದಲ್ಲಿ ವಾಸಿಸುತ್ತಿದ್ದ ಉಪ್ಪಾರ ಸಮುದಾಯದ ಜನಸಂಖ್ಯೆಯನ್ನು ಈ ಕೆಳಗಿನಂತೆ ಕಾಣಬಹುದಾಗಿದೆ.

ಕೋಷ್ಟಕ : ೦೨

ಜಾತಿ	ಬೆಂಗಳೂರು	ಕೋಲಾರ	ತುಮಕೂರು	ಮೈಸೂರು	ಹಾಸನ	ಶಿಮೊಗ್ಗ	ಕಡೂರು	ಚಿತಲ್‌ದುರ್ಗ
ಉಪ್ಪಾರ	೧,೫೧೬	೩,೧೨೭	೧೧,೫೬೭	೩೪,೭೧೭	೮,೫೬೬	೧೦,೯೫೬	೧೦,೦೦೦	೮೬೭೩

ಮೂಲ: ಬೆಂಜಮಿನ್ ಲಿವಿಸ್ ರೈಸ್, ಮೈಸೂರು ಗ್ಯಾಸೆಟಿಯರ್, ಸಂಪುಟ ೧, ಮೈಸೂರು ಸರ್ಕಾರಿ ಮುದ್ರಣಾಲಯ, ಬೆಂಗಳೂರು, ೧೮೭೬. ಪು. ೨೪೨.

ಈ ಕೋಷ್ಟಕದ ಅನ್ವಯ ಮೈಸೂರು ಸಂಸ್ಥಾನದಲ್ಲಿ ವಾಸಿಸುತ್ತಿದ್ದ ಉಪ್ಪಾರ ಸಮುದಾಯದ ಒಟ್ಟು ಜನಸಂಖ್ಯೆ ೮೯,೧೨೨ ಇದ್ದು, ಮೈಸೂರು ಸಂಸ್ಥಾನದ ವ್ಯಾಪ್ತಿಯಲ್ಲಿದ್ದ ಒಟ್ಟು ೮ ಜಿಲ್ಲೆಗಳಲ್ಲಿಯೂ ಉಪ್ಪಾರರು ವಾಸಿಸುತ್ತಿದ್ದರ ಬಗ್ಗೆ ಸಾಕ್ಷಿಗಳು ದೊರೆಯುತ್ತವೆ. ಇನ್ನೂ ೧೯೦೧ರ ಜನಗಣತಿಯಲ್ಲೂ ಸಹ ಮೈಸೂರು ಸಂಸ್ಥಾನದಲ್ಲಿ ವಾಸಿಸುತ್ತಿದ್ದ ಉಪ್ಪಾರ ಸಮುದಾಯ ಜನಸಂಖ್ಯೆಯನ್ನು ಜನಗಣತಿ ವರದಿಯಲ್ಲಿ ನಮೂದಿಸಲಾಗಿದ್ದು, ಅಂಕಿ–ಅಂಶಗಳನ್ನು ಈ ಕೆಳಕಂಡತೆ ಕಾಣಬಹುದಾಗಿದೆ.

ಕೋಷ್ಟಕ : ೦೩

ಮೈಸೂರು ನಗರ	ಬೆಂಗಳೂರು ನಗರ	ಕೋಲಾರ ಗೋಲ್ಡ್ ಫೀಲ್ಡ್	ತುಮಕೂರು ಜಿಲ್ಲೆ	ಚಿತ್ರದುರ್ಗ ಜಿಲ್ಲೆ	ಹಾಸನ ಜಿಲ್ಲೆ	ಕಡೂರು ಜಿಲ್ಲೆ	ಶಿಮೊಗ್ಗ ಜಿಲ್ಲೆ
ಮೈಸೂರು ಜಿಲ್ಲೆ	ಬೆಂಗಳೂರು ಜಿಲ್ಲೆ	ಕೋಲಾರ ಜಿಲ್ಲೆ	।	।	।	।	।
೨೩೦	೨೦೪	೪೧	೧೩.೨೪೮	೧೦.೬೮೭	೯.೬೦೧	೧೧.೪೮೯	೧೦.೬೯೯
೪೫.೪೦೦	೧೮೭೭	೩.೨೩೬	–	–	–	–	–
ಒಟ್ಟು		ಗಂಡು – ೫೩.೮೩೬		ಹೆಣ್ಣು – ೫೨.೩೭೧		೧೦.೬೨.೦೭	

ಮೂಲ: ಆನಂದ ರಾವ್ ಟಿ., ೧೯೦೩, ಭಾರತದ ಜನಗಣತಿ ವರದಿ–೧೯೦೧, ಸಂಪುಟ– XXIV-B, ಮೈಸೂರು ಭಾಗ–A, ಟೇಬಲ್– XIII, ಸರ್ಕಾರಿ ಮುದ್ರಣಾಲಯ, ಬೆಂಗಳೂರು.

ಮೇಲ್ಕಂಡ ಕೋಷ್ಟಕ ಹಾಗೂ ೧೯೦೧ರ ಭಾರತೀಯ ಜನಗಣತಿ ವರದಿಯ ಮೈಸೂರು ಭಾಗದ ಜನಸಂಖ್ಯೆ ವರದಿಯಲ್ಲಿ ಮೊದಲ ಬಾರಿಗೆ ಉಪ್ಪಿನ ವೃತ್ತಿಯನ್ನು ಮಾಡುವ ಸಮುದಾಯಗಳನ್ನು ಒಂದೇಡೆ ತರುವ ಪ್ರಯತ್ನವನ್ನು ಅಂದಿನ ಸರ್ಕಾರ ಮಾಡಿತು. ಅದರಂತೆ ೧೯೦೧ ರಲ್ಲಿ ಮೊದಲ ಬಾರಿಗೆ ಜಾತಿಗಳ ಹೆಸರುಗಳನ್ನು ದೊಡ್ಡಗಾತ್ರದಲ್ಲಿ ನಮೂದಿಸಿ ಅದರಲ್ಲಿ ಒಳಜಾತಿಗಳನ್ನು ನೀಡಲಾಗಿದೆ. ಈ ಹಿಂದೆ ಈ ಕಾರ್ಯವನ್ನು ನಡೆದ ಜನಸಂಖ್ಯೆ ವರದಿಯಲ್ಲಿ ನಮೂದಿಸಿರಲಿಲ್ಲ. ಹಾಗೂ ಪ್ರಸ್ತುತ ಈ ಸಮುದಾಯಗಳಲ್ಲಿ ಕೆಲವು ಸಮುದಾಯಗಳು ಪರಿಶಿಷ್ಟ ಜಾತಿ ಮತ್ತು ಪಂಗಡದ ಪಟ್ಟಿಯಲ್ಲೂ ಹಾಗೂ ಪ್ರವರ್ಗವಾರು ಪಟ್ಟಿಯಲ್ಲಿ ಹಂಚಿಕೆಯಾಗಿವೆ. ಅದನ್ನು ಈ ಕೆಳಕಂಡ ಕೋಷ್ಟಕದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಕೋಷ್ಟಕ : ೦೪

Uppara		
೧	Bakalaru	ಬಾಕಾಳರು
೨	Battalaru	ಬತ್ತಾಳರು
೩	Bithadaru	ಬಿತ್ತಾಡರು
೪	Desamanethana	ದೇಶಮನೆತನ
೫	Gangekula	ಗಂಗೆಕುಲ
೬	Honninoru	ಹೊನ್ನಿನೋರು
೭	Huli	ಹುಲ್ಲಿ
೮	Huthakalloru	ಹುತ್ತಕಲ್ಲೋರು
೯	Kengerinoru	ಕೆಂಗೇರಿನೋರು
೧೦	Komakiraloru	ಕೋಮಕಿರಲೋರು
೧೧	Melusakkare	ಮೇಲುಸಕ್ಕರೆ
೧೨	Melusunna	ಮೇಲುಸುಣ್ಣ
೧೩	Mundal	ಮುಂಡಾಲ
೧೪	Nagarakula	ನಾಗರಕುಲ
೧೫	Nakkuru	ನಕ್ಕೂರು
೧೬	Puduku	ಪುಡುಕು
೧೭	Sampathinoru	ಸಂಪತ್ತಿನೋರು

೧೮	Sampigenoru	ಸಂಪಿಗೆನೋರು
೧೯	Sreshta	ಶ್ರೇಷ್ಟ
೨೦	Uppaliga	ಉಪ್ಪಲಿಗ
೨೧	Uppara or Melusakkare	ಉಪ್ಪಾರ ಅಥವಾ ಮೇಲುಸಕ್ಕರೆ
೨೨	Yelumallige	ಏಳುಮಲ್ಲಿಗೆ
೨೩	Yerabala	ಯರಬಾಲಾ

ಮೂಲ: ಆನಂದ ರಾವ್ ಟಿ., ೧೯೦೩, ಭಾರತದ ಜನಗಣತಿ ವರದಿ–೧೯೦೧, ಸಂಪುಟ– XXIV-B, ಮೈಸೂರು ಭಾಗ– III, ಟೇಬಲ್ಸ್, ಭಾಗ– A, XI-A TO XV-A, ಸರ್ಕಾರಿ ಮುದ್ರಣಾಲಯ, ಬೆಂಗಳೂರು. ಪು. ೨೫.

- **ಉಪ್ಪಿನ ಉದ್ದಿಮೆ ಮತ್ತು ಅವನತಿ :**

ಉಪ್ಪು ಸರ್ವರಿಗೂ ಬೇಕಾದಂತಹ ವಸ್ತುವಾಗಿದೆ. ಈ ಉಪ್ಪನ್ನು ಕರ್ನಾಟಕದ ಹಲವು ಭಾಗಗಳಲ್ಲಿ ಭಿನ್ನವಾಗಿ ತಯಾರಿಸುತ್ತಿದ್ದರು. ವೃತ್ತಿಯು ಕ್ರಮೇಣ ಜಾತಿಯಾಗಿ ಇಂದು ಉಪ್ಪು ತಯಾರಿಸುವವರನ್ನು ಉಪ್ಪಾರರೆಂದು ಕರೆಯಲಾಗುತ್ತಿದೆ. ಪ್ರಸ್ತುತ ಬಳಕೆಯಲ್ಲಿರುವುದು ಸಮುದ್ರದ ಉಪ್ಪು. ಕರಾವಳಿಯೇತರ ಭೂ ಪ್ರದೇಶಗಳಲ್ಲಿ ಮಣ್ಣಿನಿಂದ ಉಪ್ಪನ್ನು ತಯಾರಿಸಿ ವ್ಯಾಪಾರ ಮಾಡುತ್ತಿದ್ದರು. ಮಣ್ಣಿನಿಂದ ತಯಾರಿಸುವ ಉಪ್ಪು ಮದ್ದು–ಗುಂಡುಗಳಿಗೆ ಬಳಸಲಾಗುತ್ತಿತ್ತು. ಅಲ್ಲದೆ ಸೋರುಪ್ಪು, ಮಣ್ಣುಪ್ಪು, ಪೆಟ್ಲೂಪ್ಪು, ಅಟ್ಟುಪ್ಪು ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು. ಸರ್ಕಾರದ ಒಳ ನೀತಿಗಳು ಮತ್ತು ಭವಿಷ್ಯದ ಆಲೋಚನೆಗಳಿಂದ ಜಾರಿಗೆ ತಂದ ಉಪ್ಪಿನ ಕಾಯಿದೆಯಿಂದಾಗಿ ಉಪ್ಪಿನ ಉದ್ದಿಮೆಗೆ ಬಹು ದೊಡ್ಡ ಹೊಡೆತ ನೀಡಿತು. ಆದಾಗ್ಯೂ ಬಹು ವರ್ಷಗಳ ಹಿಂದೆ ರೂಢಿಯಲ್ಲಿದ್ದ ಉಪ್ಪಿನ ತಯಾರಿಕಾ ವಿಧಾನಗಳ ಬಗ್ಗೆ ವಿವರಣೆಯನ್ನು ನೀಡಲಾಗಿದೆ.

- **ಉಪ್ಪಿನ ತಯಾರಿಕೆಯ ವಿಧಾನಗಳು :**

- **ವಿಧಾನ – ೧:**

ಕರ್ನಾಟಕದ ಉತ್ತರ ಮತ್ತು ಭೂ ಮಧ್ಯ ಒಳನಾಡು ಪ್ರದೇಶಗಳಲ್ಲಿ ಮಣ್ಣಿನಿಂದ ಉಪ್ಪನ್ನು ತಯಾರಿಸುತ್ತಿದ್ದರು. ಉಪ್ಪನ್ನು ನದಿ ಅಥವಾ ಹಳ್ಳದ ಪಕ್ಕದ ಭೂ ಪ್ರದೇಶಗಳಲ್ಲಿ ಉಪ್ಪು ತಯಾರಿಕಾ ಘಟಕಗಳು ಇದ್ದವು. ವಿಜಾಪುರ ಜಿಲ್ಲೆಯಲ್ಲಿಯೂ ಡೋಣಿಯ ದಂಡೆಯ ಮೇಲೆ ಪೂರ್ವದಲ್ಲಿ ಮಣ್ಣುಪ್ಪು ಬಹಳ ಹುಟ್ಟುತ್ತಿತ್ತು. ಈಗ ಯಾವತ್ತು ಉಪ್ಪಿನ ಮಳೆಗಳು ಹಾಳುಬಿದ್ದಿವೆ. ಗೊಗ್ಗೀಹಾಳ, ಕನ್ನೋಳಿ, ಕಾಂತೋಜಿ, ಮುಂತಾದ ಕಡೆಯಲ್ಲಿ ಸೋರುಪ್ಪು ಈಗ್ಯೂ ಹುಟ್ಟುತ್ತದೆ.[೧೭] ಸಮತಟ್ಟಾದ ಪ್ರದೇಶಕ್ಕಿಂತ ಎತ್ತರದ ಪ್ರದೇಶಗಳಲ್ಲಿ

ಕೇಲುಗಳನ್ನು ಸುಣ್ಣದ ಗಾರೆ ಮತ್ತು ಕಲ್ಲುಗಳಿಂದ ವೃತ್ತಾಕಾರದಲ್ಲಿ ನಿರ್ಮಾಣ ಮಾಡಿಕೊಳ್ಳುತ್ತಿದ್ದರು. ಹೀಗೆ ನಿರ್ಮಾಣ ಮಾಡಿದ ಕೇಲುಗಳಿಗೆ ತಳಭಾಗದ ಒಂದು ಬದಿಯಲ್ಲಿ ಸಣ್ಣದಾದ ರಂಧ್ರವನ್ನು ಮಾಡಲಾಗುತ್ತಿತ್ತು. ಈ ರಂಧ್ರಕ್ಕೆ ನೇರವಾದ ಮತ್ತು ಚಿಕ್ಕದಾದ ಕಾಲುವೆ ನಿರ್ಮಾಣ ಮಾಡುತ್ತಿದ್ದರು. ಈ ಕಾಲುವೆ ಕೇಲುಗಳಿಂದ ಸುಮಾರು ೫X೧೦ ಅಡಿ ದೂರದಲ್ಲಿ ನಿರ್ಮಾಣವಾದ ಭೂಮಿಯನ್ನು ಅಗೆದು ಇಟ್ಟ ಅಂಡೆವುಗೆ ಸಂಪರ್ಕಿಸಲಾಗುತ್ತಿತ್ತು. ಇದರ ಪಕ್ಕದಲ್ಲೇ ಸುಮಾರು ೫X೧೦ ಅಡಿಗಳ ದೂರದಲ್ಲಿಯೇ ಸುಣ್ಣದ ಗಾರೆ ಮತ್ತು ಕಲ್ಲಿನಿಂದ ಮಡಿಗಳನ್ನು ನಿರ್ಮಿಸಲಾಗುತ್ತಿತ್ತು. ಅಂದಾಜು ೧೦X೧೦ ಉದ್ದ-ಅಗಲದ ಈ ಮಡಿಗಳು ಸಮತಟ್ಟಾಗಿದ್ದು, ನೀರು ಬಸಿಯದಂತೆ ಧೃಡವಾಗಿ, ಸಮತಟ್ಟಾಗಿ, ನುಣುಪಾಗಿ ನಿರ್ಮಿಸಲಾಗುತ್ತಿತ್ತು. ಈ ಮಡಿಗಳು ೧೦X೧೦ ಅಗಲದ ಅಳತೆಯಲ್ಲಿಯೆ ಸುಮಾರು ೮X೧೦ ಚಿಕ್ಕ-ಚಿಕ್ಕ ಮಡಿಗಳಾಗಿ ನಿರ್ಮಿಸಲಾಗುತ್ತಿತ್ತು. ಉಪ್ಪಿನ ಕೇಲುಗಳಿಗೆ ನಾಲ್ಕು ರೀತಿಯ ಮಣ್ಣನ್ನು ಕೋಣಗಳ ಮೇಲೆ ಈಚಲು ಗರಿಯ ಪುಟ್ಟಿಯ ಮೂಲಕ ಹೇರಿಕೊಂಡು ಬಂದು ನಾಲ್ಕು ರೀತಿಯ ಮಣ್ಣನ್ನು ಮಿಶ್ರಣ ಮಾಡಿ ಕೇಲುಗಳಿಗೆ ಭರ್ತಿ ಮಾಡುತ್ತಿದ್ದರು. ತದನಂತರ ಕೇಲುಗಳಿಗೆ ಅಲ್ಲೇ ಪಕ್ಕದಲ್ಲಿ ಇದ್ದ ನದಿ/ಹಳ್ಳದ ಮೂಲಕ ನೀರನ್ನು ಮಡಕೆಯಲ್ಲಿ ತಲೆಯ ಮೇಲೆ ಇಲ್ಲವೆ ಕೋಣಗಳ ಮೇಲೆ ಹೊತ್ತು ತಂದು ಕೇಲುಗಳಿಗೆ ಸುರಿಯುತ್ತಿದ್ದರು. ಈ ನೀರಿನ ಮಿಶ್ರಣ ಇದೇ ರೀತಿ ೨-೩ ದಿನಗಳ ಕಾಲ ನಿರಂತರ ನಡೆಯುತ್ತಿರುತ್ತದೆ. ಹೀಗೆ ಸುರಿದ ನೀರು ಕೇಲಿನಲ್ಲಿ ಈಗಾಗಲೇ ಇದ್ದ ಮಣ್ಣಿನ ಜೊತೆ ೩-೪ ದಿನಗಳ ಕಾಲ ಚೆನ್ನಾಗಿ ನೆನೆಯುತ್ತದೆ. ನೀರು ಮತ್ತು ಮಣ್ಣು ಮಿಶ್ರಣಗೊಂಡ ನಂತರ ಮಣ್ಣಿನಲ್ಲಿರುವ ಉಪ್ಪಿನ ಕ್ಷಾರವು ನೀರಿನ ಮೂಲಕ ಕೇಲಿನ ತಳಭಾಗಕ್ಕೆ ಬರುತ್ತವೆ. ಕೇಲಿನ ತಳಭಾಗದಲ್ಲಿ ಈಗಾಗಲೇ ನಿರ್ಮಿಸಿರುವ ರಂಧ್ರಕೆ ಅಡ್ಡಲಾಗಿ ಇಟ್ಟಿರುವ ಈಚಲು ಗರಿ ಮತ್ತು ಮರಳಲ್ಲಿ ನೆನದು ಸೋಸಿ ಉಪ್ಪಿನ ಕ್ಷಾರವು ಹನಿ ಹನಿಯಾಗಿ ಈಗಾಗಲೇ ನಿರ್ಮಾಣವಾದ ಕಾಲುವೆಯ ಮೂಲಕ ಅಂಡೆವುಗೆ ಸೇರುತ್ತದೆ. ಅಂಡೆವುಗೆ ಶೇಖರಣೆಯಾದ ಉಪ್ಪಿನ ಕ್ಷಾರವನ್ನು ಮಡಿಗಳಿಗೆ ಸುರಿಯುತ್ತಾರೆ. ಈ ಕ್ಷಾರವು ೮-೧೦ ದಿನಗಳ ಕಾಲ ಬಿಸಿಲಿನ ಶಾಖಕ್ಕೆ ಒಣಗಿ ನೀರಿನಾಂಶವೆಲ್ಲ ಇಂಗಿ ಉಪ್ಪಿನ ಕ್ಷಾರ ಉಪ್ಪಾಗಿ ಮಾರ್ಪಾಟು ಹೊಂದುತ್ತದೆ. ಈ ಉಪ್ಪನ್ನು ಒಂದು ಕಲ್ಲು ಅಥವಾ ಕಬ್ಬಿಣದ ಆಯುಧದಿಂದ ಮಡಿಯೊಳಗಡೆಯೆ ಒಂದೆಡೆ ರಾಶಿಮಾಡಿ ತದನಂತರ ಈಚಲು ಬುಟ್ಟಿಯಲ್ಲಿ ತುಂಬಿ ಕೋಣಗಳ ಮೇಲೆ ಹೇರಿಕೊಂಡು ತಮ್ಮ ಮನೆ ಅಥವಾ ಹೊಲಗಳಲ್ಲಿ ಒಂದೆಡೆ ರಾಶಿ ಮಾಡಿಕೊಳ್ಳುತ್ತಿದ್ದರು. ಪ್ರತಿದಿನ ಈ ರೀತಿಯಾಗಿ ಕೇಲಿನಲ್ಲಿ ಹಾಕಿದ ಮಣ್ಣು ತನ್ನ ಉಪ್ಪಿನ ಕ್ಷಾರವನ್ನು ಬಿಟ್ಟ ನಂತರ ಕೇಲಿನಿಂದ ಮಣ್ಣನ್ನು ತೆಗೆದು ಹೊರಹಾಕಿ ಮೊತ್ತೊಮ್ಮೆ ಹೊಸ ಮಣ್ಣನ್ನು ಕೇಲಿಗೆ ತುಂಬುತ್ತಿದ್ದರು. ಈ ರೀತಿ ಬಳಸಿದ ಮಣ್ಣು

ಒಂದೆಡೆ ರಾಶಿ ಹಾಕಲಾಗುತ್ತಿತ್ತು. ಆ ರಾಶಿ ಮಣ್ಣು ಒಂದೆಡೆ ಗುಡ್ಡದಂತೆ ನಿರ್ಮಾಣವಾಗುತ್ತಿತ್ತು. ಅದನ್ನೇ ಮಾಳೆ, ಉಪ್ಪಿನ ಮಾಳೆ, ಮಳೆಗಳು ಎನ್ನುವರು. ಹೀಗೆ ಈ ಕಾರ್ಯ ಪುನರಾವರ್ತನೆಗೊಳ್ಳುತ್ತಿತ್ತು. (ಹೆಚ್ಚಿನ ವಿವರಗಳಿಗೆ ಚಿತ್ರ–೧ನ್ನು ನೋಡಿ)

ಚಿತ್ರ–೧
ಉಪ್ಪು ತಯಾರಿಕಾ ವಿಧಾನ–೧



ಚಿತ್ರರಚನೆ : ಶಿವಾನಂದ ನೀಲಣ್ಣನವರ, ಬಾಗಲಕೋಟೆ.

- **ವಿಧಾನ – ೨:**

ಕರ್ನಾಟಕದ ದಕ್ಷಿಣ ಮತ್ತು ಭೂ ಮಧ್ಯ ಪ್ರದೇಶಗಳನ್ನು ಒಳಗೊಂಡಂತೆ ಉಪ್ಪಿನ ತಯಾರಿಕಾ ವಿಧಾನ–೧ ಕ್ಕಿಂತ ಭಿನ್ನ ರೀತಿಯಲ್ಲಿ ಮಣ್ಣಿನ ಮೂಲಕ ಉಪ್ಪನ್ನು ತಯಾರಿಸುತ್ತಾರೆ. ಉಪ್ಪಾರರು ಕುಂಬಾರರಿಂದ ದೊಡ್ಡದಾದ ಮಣ್ಣಿನ ಮಡಿಕೆಯನ್ನು ತಯಾರಿಸಿಕೊಳ್ಳುತ್ತಾರೆ. ಈ ಮಣ್ಣಿನ ದೊಡ್ಡ ಮಡಿಕೆಯನ್ನು ಕೇಲು ಎಂದು ಕರೆಯುತ್ತಾರೆ. ಈ ಕೇಲು ವೃತ್ತಾಕಾರದಲ್ಲಿದ್ದು, ಈ ಕೇಲಿನ ಕಂಟದ ಕೆಳಭಾಗದ ಸುತ್ತಾ ವಿಭಿನ್ನ ಆಕೃತಿಗಳ ಚಿತ್ರಗಳಿರುತ್ತವೆ. ಈ ಕೇಲಿನ ತಳಭಾಗದಲ್ಲಿ ಚಿಕ್ಕದಾದ ರಂಧ್ರ ಇರುತ್ತದೆ. ಈ ರಂಧ್ರದ ಕೆಳಭಾಗದಲ್ಲಿ ಭೂಮಿಯನ್ನು ಅಗೆದು ಲೋಹದ ವೃತ್ತಾಕಾರದ ಅಂಡೆವು ಇಟ್ಟಿರುತ್ತಾರೆ. ಉಪ್ಪನ್ನು ತಯಾರಿಸಲು ನಾಲ್ಕು ರೀತಿಯ ಮಣ್ಣನ್ನು ಬಳಸುತ್ತಾರೆ. ಅವು ಉಪ್ಪು ಮಣ್ಣು, ಸಿಹಿ ಮಣ್ಣು, ಚೌಳು ಮಣ್ಣು, ವಗರು ಮಣ್ಣು. ಡಾ॥ ಬೆಂಜವಿನ್ ಹೇನೆ ಮೈಸೂರಿನ ಭೂ ಭಾಗಗಳ ಬಗ್ಗೆ ನೀಡಿರುವ ಅಂಕಿಅಂಶಗಳಿಗೆ ಸಂಬಂಧಿಸಿದ ವರದಿಯಲ್ಲಿ ಮುಂದೆ ಕಾಣಿಸಿದಂತೆ ಮಣ್ಣಿನ ಬಗೆಗಳಿರುವುದಾಗಿ ತಿಳಿಸಲಾಗಿದೆ. ೮. ಸೊಳ್ಳು : ಉಪ್ಪು ಮಣ್ಣು.[೧೮] ಈ ನಾಲ್ಕು ಮಣ್ಣುಗಳನ್ನು ಮಿಶ್ರಣ ಮಾಡಿ ದೊಡ್ಡ ಕೇಲಿನಲ್ಲಿ ಹಾಕುತ್ತಾರೆ. ಮಣ್ಣಿನ ಜೊತೆಯಲ್ಲಿ ನೀರನ್ನು ಹಾಕುತ್ತಾರೆ. ಸರಿ ಸುಮಾರು ೧೫–೨೦ ಪುಟ್ಟಿ ಮಣ್ಣು ಮತ್ತು ೧೫–೨೦ ಕೊಡದಷ್ಟು ನೀರನ್ನು ಹಾಕಿ ಮುಚ್ಚಳ ಮುಚ್ಚುತ್ತಾರೆ. ಈ ಮಣ್ಣನ್ನು ಕೇಲಿಗೆ

ಹಾಕುವ ಮೊದಲು ಕೇಲಿನ ತಳಭಾಗದಲ್ಲಿರುವ ಸಣ್ಣ ರಂಧ್ರಕ್ಕೆ ಮಟ್ಟಾಳಗರಿಯನ್ನು ಇಟ್ಟಿರುತ್ತಾರೆ. ಇದರ ಉದ್ದೇಶ ಮಣ್ಣು ನೇರವಾಗಿ ಕಿಂಡಿಯಿಂದ ಹೊರಬಾರದಂತೆ ತಡೆಯಲು. ಕೇಲಿನೊಳಗಿನ ನೀರು ಮತ್ತು ಮಣ್ಣು ಮಿಶ್ರಣಗೊಂಡು, ಮಣ್ಣಿನಲ್ಲಿರುವ ಲವಣಾಂಶಗಳು ನೀರಿನ ಮೂಲಕ ಸಣ್ಣ ರಂಧ್ರದಲ್ಲಿ ಹನಿಹನಿಯಾಗಿ ತೊಟ್ಟುತ್ತಾ ಲೋಹದ ಅಂಡೆವುನಲ್ಲಿ ಶೇಖರಣೆಯಾಗುತ್ತದೆ. ಈ ರೀತಿಯಾಗಿ ಶೇಖರಣೆಯಾದ ಕ್ಷಾರವು ಅಂಡೆವುನಿಂದ ತೆಗೆದುಕೊಂಡು ಬೇರೊಂದು ಲೋಹದ ದೊಡ್ಡ ಅಂಡೆವುನಲ್ಲಿ ಹಾಕುತ್ತಾರೆ. ಹೀಗೆ ಹಾಕಿದ ಉಪ್ಪಿನ ಕ್ಷಾರವನ್ನು ದೊಡ್ಡ ವಲೆಯ ಬೆಂಕಿಯಲ್ಲಿ ಚೆನ್ನಾಗಿ ಕುದಿಸುತ್ತಾರೆ. ಹೀಗೆ ಸರಿ ಸಮಾರು ಎರಡು ಗಂಟೆಗಳ ಕಾಲ ಕುದಿಸಿದ ಕ್ಷಾರವನ್ನು ದೊಡ್ಡದಾದ ಮಡಿಯೊಳಗೆ ಸುರಿಯುತ್ತಾರೆ. ಹೀಗೆ ಸುರಿದ ಕ್ಷಾರವು ಬಿಸಿಲಿಗೆ ಉಪ್ಪಿನ ಚೆಕ್ಕೆಗಳಾಗಿ ಮಾರ್ಪಾಟು ಹೊಂದುತ್ತವೆ. ಹೀಗೆ ಮಾರ್ಪಾಟು ಹೊಂದಿದ ಉಪ್ಪಿನ ಚಕ್ಕೆಯನ್ನು ಕಬ್ಬಿಣ ಅಥವಾ ಕಲ್ಲಿನ ಸಲಕರಣೆ ಮೂಲಕ ಉಪ್ಪನ್ನು ರಾಶಿ ಮಾಡುತ್ತಿದ್ದರು. ನಂತರ ಆ ಉಪ್ಪನ್ನು ಪುಟ್ಟಿಯಲ್ಲಿ ತುಂಬಿಕೊಂಡು ಹಳ್ಳಿ-ಹಳ್ಳಿಗಳಿಗೆ ಹೋಗಿ ವ್ಯಾಪಾರ ಮಾಡುತ್ತಿದ್ದರು. ಉಳಿದಂತೆ ಕೇಲಿನಲ್ಲಿ ಭರ್ತಿ ಮಾಡಿದ ಮಣ್ಣು ತನ್ನ ಕ್ಷಾರವನ್ನು ಕಳೆದುಕೊಂಡ ನಂತರ ಕೇಲಿನಿಂದ ಮಣ್ಣನ್ನು ತೆಗೆದು ಒಂದೆಡೆ ಹಾಕುತ್ತಿದ್ದರು. ಹೊಸ ಮಣ್ಣನ್ನು ಕೇಲಿಗೆ ಭರ್ತಿ ಮಾಡುತ್ತಿದ್ದರು. ಇದು ಹೀಗೆ ಪುನರಾವರ್ತನೆ ಗೊಳ್ಳುತ್ತಿತ್ತು. ಈಗಾಗಲೇ ಬಳಸಿದ ಮಣ್ಣನ್ನು ಒಂದೆಡೆ ಹಾಕುತ್ತಿದ್ದರು. ಈ ಮಣ್ಣಿನ ರಾಶಿ ಬೃಹತ್ ಆಕಾರದಲ್ಲಿ ನೆಲೆನಿಂತ ಅವಶೇಷಗಳಾಗಿವೆ. ಇವುಗಳನ್ನು ಮೂಳೆ, ಮಾಳೆ, ಉಪ್ಪಿನ ಮಳೆ ಎನ್ನುವರು. (ಹೆಚ್ಚಿನ ವಿವರಗಳಿಗೆ ಚಿತ್ರ-೨ನ್ನು ನೋಡಿ)

ಚಿತ್ರ-೨
ಉಪ್ಪು ತಯಾರಿಕಾ ವಿಧಾನ-೨



ಚಿತ್ರರಚನೆ : ಶಿವಾನಂದ ನೀಲಣ್ಣನವರ, ಬಾಗಲಕೋಟೆ.

- **ವಿಧಾನ – ೩:**

ಕರಾವಳಿ ಭಾಗದಲ್ಲಿ ಉಪ್ಪಿನ ತಯಾರಿಕೆ ಈ ಮೇಲ್ಕಂಡ ವಿಧಾನಗಳಿಗಿಂತ ಭಿನ್ನವಾಗಿದೆ. ಉಪ್ಪನ್ನು ತಯಾರಿಸುವ ಮೊದಲು ತಾಟುಗಳನ್ನು ತಯಾರಿಸಿಕೊಳ್ಳುತ್ತಾರೆ. ಈ ತಾಟುಗಳು ಚೌಕಾಕಾರದಲ್ಲಿದ್ದು ಸುಮಾರು ೧೦–೧೦ ಅಡಿಗಳು ಹೆಚ್ಚು ವಿಸ್ತಾರವಾಗಿರುತ್ತದೆ. ಇಂತಹ ತಾಟುಗಳು ತಮ್ಮ ಅನುಗುಣಕ್ಕೆ ತಕ್ಕಹಾಗೆ ತಯಾರಕರು ರೂಪಿಸಿಕೊಳ್ಳುತ್ತಾರೆ. ಈ ತಾಟುಗಳಿಗೆ ಭೂಮಿಯನ್ನು ಸಮತಟ್ಟಾಗಿಸಿಕೊಂಡು ಸಮುದ್ರದ ನೀರು ಮತ್ತು ಉಪ್ಪಿನ ನೀರನ್ನು ತುಂಬಿಸುತ್ತಾರೆ. ಹೀಗೆ ಬಿಸಿಲಿನಿಂದ ಕಾದ ಉಪ್ಪಿನ ನೀರನ್ನು ೧ ತಾಟುವಿನಿಂದ ಮೊತ್ತೊಂದು ತಾಟುವಿಗೆ ಹರಿಸುತ್ತಾರೆ. ಹೀಗೆ ಮೂರು ತಾಟುಗಳಿಗೂ ಹರಿಸಿದ ನಂತರ ಉಪ್ಪಿನ ಅಂಶವಿರುವ ನೀರನ್ನು ಗುನ್ನಾಗಳಿಗೆ ಹರಿಸುತ್ತಾರೆ. ಈ ಗುನ್ನಾಗಳು ಅರಲು ಅಥವಾ ಗಜನಿ (ಜಿಗಟು) ಮಣ್ಣಿನಿಂದ ಚೆನ್ನಾಗಿ ಕಾಲಿನಲ್ಲಿ ತುಳಿದು 'ಹಲ್ಕಿ' ಎಂಬ ಆಯುಧ (ಹಲ್ಲುಗಳಿರುವ ಇಂಗ್ಲಿಷಿನ ಟಿ ಆಕಾರದ ಕಟ್ಟಿಗೆಯಿಂದ ತಯಾರಾದದ್ದು)ದಿಂದ ಭೂಮಿಯನ್ನು ಸಮತಟ್ಟು ಮಾಡಿ, ಕಾಲಿನಲ್ಲಿ ತುಳಿದು ಒಂದು ಹದ(ಸಮ ಮತ್ತು ಗಟ್ಟಿ)ಮಾಡಿ ತಾಟುಗಳಿಂದ ನೀರನ್ನು ಹರಿಸುತ್ತಾರೆ. ಹೀಗೆ ಹರಿಸಿದ ನೀರು ಉಷ್ಣಾಂಶ ಹೆಚ್ಚಾಗಿದ್ದ ಸಂದರ್ಭದಲ್ಲಿ ೨ ದಿನಗಳಿಗೆ ನೀರು ಉಪ್ಪಾಗಿ ಪರಿವರ್ತನೆಗೊಳ್ಳುತ್ತದೆ. ಈ ಉಪ್ಪನ್ನು ಹಲಗೆ (ಇಂಗ್ಲಿಷಿನ ಟಿ(T) ಆಕಾರದ ಕಟ್ಟಿಗೆಯ ಆಯುಧ) ಮೂಲಕ ಜಿಗ್‌ಜಾಕ್ ಮಾದರಿಯಲ್ಲಿ ಕ್ರೋಢೀಕರಿಸಿ ಒಂದೇಡೆ ರಾಶಿ ಮಾಡುತ್ತಾರೆ. ಹೀಗೆ ಹಲಗೆಯಿಂದ ತಳ್ಳಿದ ಉಪ್ಪು ಹಾಳೆಯಲ್ಲಿ ಶೇಖರಣೆಯಾಗುತ್ತದೆ. ಹಾಳೆಯಲ್ಲಿ ಶೇಖರಣೆಯಾದ ಉಪ್ಪನ್ನು ಉದ್ದವಾದ ಹಿಡಿಕೆಯಿರುವ ಕಟಾರಿಯಲ್ಲಿ ಪುಟ್ಟಿಗೆ ತುಂಬಿ ಒಂದೆಡೆ ಶೇಖರಿಸುತ್ತಾರೆ. ಈ ಉಪ್ಪಿಗೆ ತಂತ್ರಜ್ಞಾನದ ಮುಖಾಂತರ 'ಅಯೋಡಿನ್' ಅನ್ನು ನಿಗಧಿತ ಪ್ರಮಾಣದಲ್ಲಿ ಸೇರಿಸಿ ಮಾರುಕಟ್ಟೆಗೆ ಕಳುಹಿಸುತ್ತಾರೆ.

- **ಉಪ್ಪಿನ ಕಂದಾಯ :**

ಪ್ರತಿಯೊಂದು ಆಡಳಿತವರ್ಗ, ದೇಶ, ನಾಡು, ಪ್ರದೇಶಗಳ ಆರ್ಥಿಕ ಸ್ಥಿತಿಗಳು ಅಲ್ಲಿರುವ ಪ್ರಾಕೃತಿಕ ಸಂಪತ್ತುಗಳಾದ ಕಲ್ಲು, ಮಣ್ಣು, ಜಲಸಂಪತ್ತು, ಖನಿಜ, ಕಾಡು, ಮುಂತಾದವುಗಳ ಸದ್ಬಳಕೆ ಮತ್ತು ನಿರ್ವಹಣೆ ಮತ್ತು ವೃತ್ತಿಗಳಿಂದ ಬರುವ ಲಾಭ–ನಷ್ಟಗಳ ಮೇಲೆ ಆಧಾರವಾಗಿರುತ್ತದೆ. ಉಪ್ಪಾರರು ಮೂಲ ವೃತ್ತಿ ಉಪ್ಪು ತಯಾರಿಸುವುದಾಗಿತ್ತು. ಉಪ್ಪು ಉದ್ದಿಮೆಯು ಒಂದು ಕಾಲದಲ್ಲಿ ಬಹುದೊಡ್ಡ ಉದ್ದಿಮೆಯಾಗಿತ್ತು. ಉಪ್ಪು ಸರ್ವರಿಗೂ ಬೇಕಾದಂತಹ ವಸ್ತುವಾಗಿದ್ದ ಕಾರಣ ಹಾಗೂ ಉಪ್ಪಿನ ಮೇಲೆ ಕಂದಾಯ ವಿಧಿಸುವುದರಿಂದ ರಾಜ್ಯದ ಆದಾಯದ ಸ್ಥಿತಿ

ಭದ್ರವಾಗಿರುತ್ತಿತ್ತು. ಉಪ್ಪು ತಯಾರಕರು ಉಪ್ಪಿನ ಕಂದಾಯವನ್ನು ಆಯಾ ಆಡಳಿತ ವರ್ಗಗಳಿಗೆ ಸಲ್ಲಿಸುತ್ತಿದ್ದರು. ಇದಕ್ಕೆ ಚರಿತ್ರೆಯಲ್ಲಿ ಉಪ್ಪಿನಕರ, ಉಪ್ಪಿನ ಕಾವಲದೆರೆ, ಉಪ್ಪು ಸುಂಕ, ಉಪ್ಪಿನ ಛಂದ, ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು. ಈ ಉಪ್ಪಾರರ ಮೇಲೆ ಉಪ್ಪಿನ ಮಾಳದ ಕರ, ಉಪ್ಪಿನ ಕಾವಲದೆರೆಯನ್ನು ಪ್ರಾಚೀನ ಕಾಲದಿಂದಲೂ ರಾಜರು ವಿಧಿಸುತ್ತಾ ಬಂದಿದ್ದಾರೆ. ಅಂತಹ ಕರ ಪಾಳೆಯಗಾರರ ಕಾಲದಲ್ಲೂ ಮುಂದುವರಿಯಿತು. ಈ ಉಪ್ಪಾರರ ಕೇವಲ ೯ ಕುಟುಂಬಗಳು ಈ ಪಾಳೆಯಪಟ್ಟಿನ ವ್ಯಾಪ್ತಿಯಲ್ಲಿದ್ದವೆಂದು ಮೆಕೆಂಜಿಯ ದಾಖಲೆಯು ತಿಳಿಸುತ್ತದೆ. ಈ ೯ ಕುಟುಂಬಗಳು ಕನ್ನಮೇಡಿ ತರಫ್‌ನಲ್ಲಿ ವಾಸವಾಗಿದ್ದವು. ಆದರೆ ಇವರು ತಾವು ವಾಸಿಸುತ್ತಿದ್ದ ಪ್ರದೇಶದಲ್ಲಿ ಈ ಪ್ರದೇಶದಲ್ಲಿ ಉಪ್ಪಿನ ಮಡಿಗಳನ್ನು ಮಾಡದೆ ಪಾವಗಡ, ರಾಯಚರ್ಲು, ಗುಮ್ಮಗುಟ್ಟ, ಕಾಮನದುರ್ಗದಲ್ಲಿ ಮಾಡಿರುವುದು ಪ್ರಾಯಶಃ ಕನ್ನಮೇಡಿ ಉಪ್ಪಿನ ಮಡಿಗಳು ಪಾಳೆಯಪಟ್ಟಿನಾದ್ಯಂತ ೪೩ ಇದ್ದವು. ಇವುಗಳ ಮೇಲೆ ಉಪ್ಪಿನ ಮಾಳದ ಕರವನ್ನು ವಿಧಿಸಿ ಸಂಗ್ರಹಿಸುತ್ತಿದ್ದರು.[೧೯] ಉಪ್ಪನ್ನು ತಯಾರಿಸಲು ಬೇಕಾದ ಕಚ್ಚಾವಸ್ತುಗಳು ನದಿ ತೀರ ಪ್ರದೇಶದಲ್ಲಿ ಸಿಗುತ್ತಿದ್ದ ಕಾರಣ ಇವರು ನದಿ ತೀರ ಪ್ರದೇಶದಲ್ಲಿ ತಮ್ಮ ವಾಸ್ತವ್ಯವನ್ನು ಹೂಡುತ್ತಿದ್ದರು. ಒಂದು ಸ್ಥಳದಲ್ಲಿ ನೆಲೆನಿಂತ ಉಪ್ಪಾರರು ಅಲ್ಲಿನ ಮಣ್ಣಿನಲ್ಲಿರುವ ಉಪ್ಪಿನ ಕ್ಷಾರವನ್ನು ಸಂಪೂರ್ಣವಾಗಿ ಬಸಿದ ನಂತರ ಆ ಸ್ಥಳವನ್ನು ಬಿಟ್ಟು ಬೇರೊಂದು ಸ್ಥಳಕ್ಕೆ ವಲಸಿಗರಾಗಿ ಸಾಗುತ್ತಿದ್ದರು. ಬಾಗಳಿಯ ಕ್ರಿ.ಶ ೧೦೭೯ರ ಶಾಸನದಲ್ಲಿ (ಎಸ್‌ಐಐ ೯–೧. ಪು.೧೨೮) ಉಪಿನಕಾವಲಿದೆರೆ ಪ್ರತ್ಯೇಕಂ ಪಣ ೫ ಉಪ್ಪುಕೊಳಗ ೫, ಉಪ್ಪಿನಿಕ ಗೌಡಗದ್ಯಾಣಗಳ ಪ್ರಸ್ತಾಪಗಳಿವೆ. ವಸ್ತುರೂಪ, ಧನರೂಪದಲ್ಲಿ ಉಪ್ಪಾರರು ಕಂದಾಯ ಸುಂಕ ಕೊಡಬೇಕಿತ್ತು.[೨೦] ಮೆಕೆಂಜಿಯ ಅಪ್ರಕಟಿತ ಇಂಗ್ಲೀಷ್ ದಾಖಲೆ ೧೮೦೧ ರಲ್ಲಿರುವಂತೆ ಉಪ್ಪನ್ನು ತಯಾರಿಸುವವರು ಉಪ್ಪಿನ ತಯಾರಿಕೆಗೆ ನಿಗಧಿತ ಕಂದಾಯ ಸಲ್ಲಿಸುತ್ತಿದ್ದರ ಬಗ್ಗೆ ದಾಖಲಿಸಲಾಗಿದೆ.

ಕೋಷ್ಟಕ : ೦೫

ಕ್ರ.ಸಂ	ಹೆಸರು	ಪಾವಗಡ	ಕನ್ನಮೇಡಿ	ಗುಮ್ಮಗುಟ	ರಾಯಚರ್ಲು	ಕಾಮನದುರ್ಗ
೦೧	ಉಪ್ಪಿನ ಮಡಿ	೧೮	–	೧೨	೧೦	೦೩

ಮೂಲ: ಯೋಗೀಶ್ವರಪ್ಪ ಡಿ.ಎನ್, ಪಾವಗಡ ಪಾಳೆಯಗಾರರು, ಬರಹ ಪ್ರಕಾಶನ, ಬೆಂಗಳೂರು. ೨೦೨೦. ಪು. ೮೨.

ಈ ಮೇಲಿನ ಕೋಷ್ಟಕದಲ್ಲಿರುವ ಹಾಗೆ ಉಪ್ಪಿನ ಮಡಿ ಮಾಡುವ ಉಪ್ಪಾರ ಕುಟುಂಬಗಳ ಸಂಖ್ಯೆಯನ್ನು ನೀಡಿದ್ದು, ೧೮೦೦ರಲ್ಲಿನ ಮೆಕೆಂಜಿಯ ದಾಖಲೆಗಳಲ್ಲಿ

ಇರುವಂತೆ ಒಟ್ಟು ೨೯೦೦ ಕುಟುಂಬಗಳು ಕಂದಾಯವನ್ನು ನೀಡುತ್ತಿದ್ದರು. ಈ ೨೯೦೦ ಕುಟುಂಬಗಳಲ್ಲಿ ೪೩ ಉಪ್ಪಾರರ ಕುಟುಂಬಗಳು ಕಂದಾಯವನ್ನು ನೀಡುತ್ತಿದ್ದರು. ಇನ್ನು ಕರಾವಳಿ ಭಾಗದಲ್ಲಿಯು ಸಹ ಉಪ್ಪಿನ ತಯಾರಿಕೆಯ ಮೇಲೆ ಕಂದಾಯವನ್ನು ನಿಗಧಿಪಡಿಸಲಾಗಿತ್ತು. ಮೈಸೂರು ಗ್ಯಾಸೆಟಿಯರ್‌ನಲ್ಲಿರುವ ಹಾಗೆ ೧೮೬೫ ರಿಂದ ೧೮೮೧ ರವರೆಗೆ ವರ್ಷವಾರು ಉಪ್ಪಿನ ಕಂದಾಯವನ್ನು ಸರ್ಕಾರಕ್ಕೆ ನೀಡಲಾಗುತ್ತಿತ್ತು ಎಂಬುದಕ್ಕೆ ಈ ಕೆಳಗಿನ ಕೋಷ್ಟಕವನ್ನು ಗಮನಿಸಬಹುದು.

ಕೋಷ್ಟಕ : ೦೬

ಕಂದಾಯದ ವಿವರಗಳು		
ಕ್ರ.ಸಂ	**ವರ್ಷಗಳು**	**ಉಪ್ಪಿನ ಕಂದಾಯ**
೧	೧೮೬೫-೬	೧೫,೮೫೦
೨	೧೮೬೬-೭	೮,೪೮೦
೩	೧೮೬೭-೮	೧೮,೦೨೫
೪	೧೮೬೮-೯	೧೪,೪೨೯
೫	೧೮೬೯-೭೦	೧೦,೬೧೧
೬	೧೮೭೦-೧	೧೦,೭೨೦
೭	೧೮೭೧-೨	೧೪,೮೪೪
೮	೧೮೭೨-೩	೧೩,೪೩೭
೯	೧೮೭೩-೪	೧೮,೪೯೨
೧೦	೧೮೭೪-೫	೧೬,೫೩೯
೧೧	೧೮೭೫-೬	೧೧,೪೮೫
೧೨	೧೮೭೬-೭	೫,೨೮೭
೧೩	೧೮೭೭-೮	೬,೧೧೪
೧೪	೧೮೭೮-೯	೮,೭೧೩
೧೫	೧೮೭೯-೮೦	೧೧,೩೫೯
೧೬	೧೮೮೦-೧	೨೩,೩೫೮

ಮೂಲ: ಬೆಂಜಮಿನ್ ಲಿವಿಸ್ ರೈಸ್, ಮೈಸೂರು ಗ್ಯಾಸೆಟಿಯರ್, ಸಂಪುಟ ೧, ಮೈಸೂರು ಸರ್ಕಾರಿ ಮುದ್ರಣಾಲಯ, ಬೆಂಗಳೂರು, ೧೮೭೬. ಪು. ೬೮೬.

೧೮೭೯ರ ಹೊತ್ತಿಗೆ ಉಪ್ಪಿನ ಉದ್ದಿಮೆಯು ಬ್ರಿಟಿಷ್ ಅಧಿಕಾರ ವರ್ಗದ ಗಮನಕ್ಕೆ ಬಂದಿತು. ಈ ಉದ್ದಿಮೆಯಿಂದ ರಾಜ್ಯಕ್ಕೆ ಆದಾಯ ಹೆಚ್ಚಾಗಿ ಬರುವುದನ್ನು ಗಮನಿಸಿದ ಸರ್ಕಾರ ಸುಂಕವನ್ನು (ಕಂದಾಯವನ್ನು) ವಿಧಿಸಿ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಆದೇಶಿಸಿತು. For similar reasons, and also because all the Upparas were very poor, a license tax was out of the question. At the same time he calculated that the loss to Government due to the system was from

eight to ten lakhs annually[೨೧] ೧೮೭೩ರಲ್ಲಿ ಬ್ರಿಟಿಷ್ ಸರ್ಕಾರದ ಕಂದಾಯ ಮಂಡಳಿಯ ಸದಸ್ಯನಾದ ಥಾರ್ನ್‌ಹಿಲ್ ಜೆ ಅವರು ಉಪ್ಪಿನ ಮಾಳೆಗಳನ್ನು ಖುದ್ದಾಗಿ ಪರಿಶೀಲಿಸಿ ಉಪ್ಪಾರರು ಮೂಲತಃ ಬಡವರ್ಗದ ಕುಟುಂಬಗಳಾಗಿದ್ದವು. ಇವರು ತಯಾರಿಸುತ್ತಿದ್ದ ಮಣ್ಣಿನ ಉಪ್ಪು ಸಮುದ್ರದ ಉಪ್ಪಿಗೆ ಪೈಪೋಟಿ ನೀಡುವಂತಹ ಗುಣಮಟ್ಟ ಮತ್ತು ಆರ್ಥಿಕ ಸಬಲತೆಯನ್ನು ಹೊಂದಿಲ್ಲ ಮತ್ತು ಕಂದಾಯ ಕಟ್ಟುವಂತೆ ತಿಳಿಸುವುದು ಅಪ್ರಯೋಜಕವಾಗಿತ್ತು. ಆದರೆ ಈ ಉಪ್ಪಿನಿಂದ ಸರ್ಕಾರಕ್ಕೆ ವಾರ್ಷಿಕವಾಗಿ ೮-೧೦ ಲಕ್ಷ ರೂಗಳವರೆಗೆ ನಷ್ಟವಾಗುತ್ತದೆ ಎಂದು ವರದಿಯಲ್ಲಿ ತಿಳಿಸಿದನು. ಇದನ್ನು ಮನಗಂಡ ಸರ್ಕಾರ ಉಪ್ಪಿನ ಮಾಳೆಗಳ ಮೇಲೆ ನಿಗಧಿತ ಕಂದಾಯವನ್ನು ಪಾವತಿಸುವಂತೆ ಆದೇಶಿಸಿತು. ಇದಲ್ಲದೆ ಹೊಸ ಮಾಳೆಗಳನ್ನು ತೆರೆದು ಉಪ್ಪನ್ನು ಮಾಡುವಂತಿಲ್ಲ ಮತ್ತು ಈಗಾಗಲೇ ಇರುವ ಉಪ್ಪಿನ ಮಾಳೆಗಳಿಗೆ ನಿಗಧಿತ ಕಂದಾಯ ಸಲ್ಲಿಸತಕ್ಕದ್ದು ಎಂದು ಆದೇಶಿಸಲಾಯಿತು. ಇದಲ್ಲದೆ ಮದ್ರಾಸ್ ಉಪ್ಪಿನ ಕಾಯಿದೆ ೧೮೮೯ ರಲ್ಲಿ ಕೆಲವು ಆದೇಶಗಳನ್ನು ಹೊರಡಿಸಿತು. ಈ ಕಾಯಿದೆಯ ಪ್ರಕಾರ removes any salt without or in excess of the permits necessary by this Act.[೨೨] ರಂತೆ ಉಪ್ಪನ್ನು ತಯಾರಿಸಲು ಪರವಾನಿಗೆ ಪಡೆಯುವುದು ಕಡ್ಡಾಯವಾಗಿತ್ತು. ಪರವಾನಿಗೆ ಹೊಂದಿದ್ದು, ಪರವಾನಿಗೆಯಲ್ಲಿರುವ ಮಿತಿಗಿಂತ ಹೆಚ್ಚಿನ ಉಪ್ಪು ತಯಾರಿಸವುದು ಕಾನೂನುಬಾಹಿರವಾಗಿತ್ತು. ಉಪ್ಪನ್ನು ಕೇವಲ ಗೃಹಬಳಕೆಗೆ, ವ್ಯಾಪಾರ ವಹಿವಾಟಿಗೂ ತಯಾರಿಸದೆ ಮದ್ದು-ಗುಂಡುಗಳಿಗೂ ತಯಾರಿಸುತ್ತಿದ್ದರು. refines saltpetre without such license as is prescribed by the Act[೨೩] ಪರವಾನಿಗೆ ಪಡೆದು ಉಪ್ಪು ತಯಾರಿಸುವವರು, ಪರವಾನಿಗೆ ಇಲ್ಲದೆ ಸಿಡಿಮದ್ದಿನ ಪುಡಿಯ ತಯಾರಿಕೆ ಮತ್ತು ಸಂಸ್ಕರಣೆ ಮಾಡುವಂತಿಲ್ಲವೆಂದು ಆದೇಶವನ್ನು ಹೊರಡಿಸಿತು. ಒಂದು ವೇಳೆ ಪರವಾನಿಗೆ ಇಲ್ಲದೆ ಅಕ್ರಮವಾಗಿ ಉಪ್ಪನ್ನು ಮತ್ತು ಸಿಡಿಮದ್ದನ್ನು ತಯಾರಿಸಿದರೆ ಅವರಿಗೆ ಆರು ತಿಂಗಳ ಕಾಲ ಸೆರೆವಾಸ ಮತ್ತು ಐನೂರು ರೂಪಾಯಿಗಳು ಮೀರದಂತೆ ದಂಡವನ್ನು ವಿಧಿಸಲಾಗುತ್ತಿತ್ತು.

- **ಉಪ್ಪಿನ ಮಾರುಕಟ್ಟೆ :**

ಉಪ್ಪಾರರು ಮಣ್ಣಿನಿಂದ ಉಪ್ಪನ್ನು ತಯಾರಿಸಿದ ನಂತರ ಉಪ್ಪನ್ನು ತಮ್ಮ ಮನೆಗಳಲ್ಲಿ ಹಗೆವುಗಳಲ್ಲಿ ಶೇಖರಿಸುತ್ತಿದ್ದರು. ಈ ಶೇಖರಣೆ ಉಪ್ಪನ್ನು ಈಚಲು ಬುಟ್ಟಿಗಳಲ್ಲಿ ತುಂಬಿಕೊಂಡು ಕೋಣಗಳ ಬೆನ್ನಿನ ಮೇಲೆ ಎರಡು ಬದಿಯಲ್ಲಿ ಜೋತು ಬೀಳುವ ಹಾಗೆ ಹಾಕಿಕೊಂಡು ಹಳ್ಳಿ ಹಳ್ಳಿಗಳು ವ್ಯಾಪಾರ ಮಾಡಲು ತೆರಳುತ್ತಿದ್ದರು. ಈ ಉಪ್ಪನ್ನು ವಸ್ತು ವಿನಿಮಯ ಪದ್ಧತಿಯಂತೆ ೧ ಸೇರು ಉಪ್ಪಿಗೆ ೨-೩ ಸೇರು ಧಾನ್ಯವನ್ನು

ಪಡೆಯುತ್ತಿದ್ದರು. ಒಂದುವೇಳೆ ಕೋಣಗಳಿಲ್ಲದೆ ಇದ್ದಾಗ ಉಪ್ಪನ್ನು ಈಚಲು ಬುಟ್ಟಿಯಲ್ಲಿ ತುಂಬಿಕೊಂಡು ತಲೆಯ ಮೇಲೆ ಹೊತ್ತು ಹಳ್ಳಿ-ಹಳ್ಳಿಗಳು ನಡೆದು ಮನೆ-ಮನೆಗೆ ಮಾರಾಟ ಮಾಡುತ್ತಿದ್ದರು. ಉಪ್ಪಿನ ವ್ಯಾಪಾರದಲ್ಲಿ ಹೆಚ್ಚಿನದಾಗಿ ವಸ್ತುವಿನಿಮಯದಂತೆ ಧಾನ್ಯಗಳನ್ನು ಪಡೆಯುತ್ತಿದ್ದರು. ಅಲ್ಪ ಪ್ರಮಾಣದಲ್ಲಿ ಮಾತ್ರ ಹಣಕ್ಕೆ ಉಪ್ಪನ್ನು ಮಾರುತ್ತಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅಂಕೋಲ ತಾಲ್ಲೂಕಿನ ಸಾಣಿಕಟ್ಟೆಯಲ್ಲಿ ಇಂದಿಗೂ ಬೃಹತ್ ಉಪ್ಪಿನ ತಯಾರಿಕ ಘಟಕಗಳನ್ನು ಕಾಣಬಹುದು. ಅಂಕೋಲ ತಾಲ್ಲೂಕಿನ ಸಾಣಿಕಟ್ಟೆಯಲ್ಲಿ ೧೮೯೩-೧೯೦೩ ರವರೆಗೆ ಹತ್ತು ವರ್ಷಗಳ ಉಪ್ಪಿನ ಉತ್ಪಾದನೆಯ ಪ್ರಮಾಣ, ಉತ್ಪಾದನೆ ಮತ್ತು ಮಾರಾಟದ ಬಗ್ಗೆ ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

ಕೋಷ್ಟಕ : ೦೭

ಕ್ರ.ಸಂ	ವರ್ಷ	ಪ್ರಮಾಣ	
		ಉತ್ಪಾದನೆ	ವ್ಯಾಪಾರ
೧	೧೮೯೩-೯೪	೧೧೫,೦೪೦	೧೩೧,೦೯೧
೨	೧೮೯೪-೯೫	೧೪೫,೯೭೮	೧೨೫,೩೧೧
೩	೧೮೯೫-೯೬	೨೩೮,೭೩೯	೧೨೫,೧೯೮
೪	೧೮೯೬-೯೭	೧೧೩,೬೦೨	೧೧೬,೭೭೧
೫	೧೮೯೭-೯೮	೧೧೩,೨೩೫	೯೭,೪೨೫
೬	೧೮೯೮-೯೯	೧೬೮,೩೯೫	೯೫,೫೧೬
೭	೧೮೯೯-೦೦	೨,೫೯೦	೮೫,೬೮೮
೮	೧೯೦೦-೦೧	೨೫೦,೯೯೮	೧೦೦,೬೨೫
೯	೧೯೦೧-೦೨	೧೦೪,೦೩೫	೧೨೦,೭೫೪
೧೦	೧೯೦೨-೦೩	೧೬೦,೨೨೫	೧೦೬,೨೧೨

ಮೂಲ: ಎಥ್ನೋವೆನ್ ಆರ್. ಇ, ಕೆನರಾ-ಬಾಂಬೆ ಗ್ಯಾಸೆಟಿಯರ್-ಸಂಪುಟ ೧೫, ಕೇಂದ್ರಿಯ ಸರ್ಕಾರಿ ಮುದ್ರಣಾಲಯ, ಬಾಂಬೆ, ೧೯೦೪. ಪು. ೩.

ಪೂರ್ವದಲ್ಲಿ ಕಾನಡಾ ಜಿಲ್ಲೆಯಲ್ಲಿ ಸಮುದ್ರ ದಂಡೆಯ ಮೇಲೆ ಸಮುದ್ರದ ನೀರಿನಿಂದ ಬಹಳ ಕಡೆಯಲ್ಲಿ ಉಪ್ಪಾರ ಜನರು ಉಪ್ಪು ತೆಗಿಯುತ್ತಿದ್ದರು. ಆದರೆ ವೊಳಗಡೆಯಲ್ಲಿ ಸರಕಾರದವರು ಉಪ್ಪಿನ ಜಕಾತೀ ಕೂಡ್ರಿಸಿದ್ದರಿಂದ ಹೊನ್ನಾವರ, ಕುಮಟಾ, ಕಾರವಾಡ, ಮುಂತಾದ ಸ್ವಲ್ಪ ಸ್ಥಳಗಳಲ್ಲಿ ಮಾತ್ರ ಈಗ ಉಪ್ಪು ಹುಟ್ಟುತ್ತದೆ. ಆದರೂ ಸಾವಿರಾರು ಖಂಡಗ ಉಪ್ಪು ಪ್ರತಿ ವರ್ಷ ಈ ಜಿಲ್ಲೆಯಿಂದ ಮಾರಾಟಕ್ಕೆ ಹೋಗುತ್ತದೆ. ಇಲ್ಲಿ ಹುಟ್ಟುವ ಉಪ್ಪು ಬೆಳ್ಳಗಿರುತ್ತದೆ; ಅದರಲ್ಲಿ ಮೈಲು ಇರುವುದಿಲ್ಲ.[೨೪] ಇಲ್ಲಿ ಉಪ್ಪಿನ ಉದ್ದಿಮೆಗೆ ಕಂದಾಯವನ್ನು ಆಯಾ ಆಡಳಿತ ವರ್ಗಗಳು ಮತ್ತು ಅಧಿಕಾರ ಶಾಹಿಗಳು ನಿಗಧಿಪಡಿಸುತ್ತಿದ್ದರು. ನಿಗಧಿತ ಕಂದಾಯವನ್ನು ಸರ್ಕಾರಕ್ಕೆ ಸಲ್ಲಿಸಲು ಆಗುವ

ಅನಾಹುತಗಳ್ನು ತಡೆಯಲು ಉಪ್ಪಾರ ಸಮುದಾಯದಲ್ಲಿಯೇ ಕೆಲವರನ್ನು ಉಪ್ಪಿನ ಸುಂಕವನ್ನು ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸುತ್ತಿದ್ದರು. ಪ್ರಸ್ತುತ ಈ ರೀತಿಯ ಕಂದಾಯ ಸಂಗ್ರಹಿಸುತ್ತಿದವರಿಗೆ ಸುಂಕದ ಉಪ್ಪಾರ ಎಂಬ ನಾಮಾಂಕಿತವು ಕಾಲಘಟ್ಟಗಳಲ್ಲಿ ಉಪ್ಪಾರರ ಬೆಡಗಾಗಿ ರೂಪ ತಳೆದಿದೆ.

- **ಉಪ್ಪಿನ ಉದ್ದಿಮೆಯ ಅವನತಿ :**

ಪ್ರಸ್ತುತ ಮಣ್ಣಿನ ಉಪ್ಪಿನ ಉದ್ದಿಮೆ ಇಲ್ಲ. ಆದರೆ ಸಮುದ್ರದ ನೀರಿನಿಂದ ತಯಾರಿಸುತ್ತಿರುವ ಉಪ್ಪಿನ ಉದ್ದಿಮೆ ಇಂದಿಗೂ ಚಾಲ್ತಿಯಲ್ಲಿದೆ. ಸಮದ್ರದ ನೀರಿನಿಂದ ತೆಗೆಯುವಷ್ಟು ಉಪ್ಪು ಮಣ್ಣಿನಿಂದ ತಯಾರಾಗುತ್ತಿರಲಿಲ್ಲ. ಇದಲ್ಲದೆ ಬ್ರಿಟೀಷ್ ಸರ್ಕಾರ ಜಾರಿಗೆ ತಂದ ಉಪ್ಪಿನ ಕಾಯಿದೆಯಿಂದಾಗಿ ಮಣ್ಣಿನ ಉಪ್ಪು ಉತ್ಪಾದನೆಯ ಮೇಲೆ ಭಾರಿ ಹೊಡೆತ ಬಿದ್ದಿತು. seeing that Government salt was obtainable in Bellary as cheaply as in other inland districts, he recommended that the industry should be gradually suppressed. Government agreed, and ordered that the opening of new modas should be prohibited, and that those in existence should be licensed, with reference to their productive capacity, at rates to increase by annual increments until 1879, when the full duty leviable on sea-salt should be imposed on their entire produce.[೨೫] ಬಳ್ಳಾರಿ ಮತ್ತು ಇತರ ಒಳನಾಡಿನ ಜಿಲ್ಲೆಗಳಲ್ಲಿ ಅಗ್ಗದ ದರಕ್ಕೆ ಉಪ್ಪು ಮಾರಾಟವಾಗುವುದನ್ನು ಗಮನಿಸಿದ ಸರ್ಕಾರ ಉಪ್ಪಿನ ತಯಾರಿಕೆಯನ್ನು ಹತ್ತಿಕ್ಕುವಂತೆ ಶಿಫಾರಸ್ಸು ಮಾಡಿತು. ಈ ಸಲಹೆಗಳಿಗೆ ಸರ್ಕಾರ ಹೊಸ ಮಾಳೆಗಳ ಆರಂಭವನ್ನು ನಿಷೇಧಿಸುವಂತೆ ಆದೇಶಿಸಿತು. ಪ್ರಸ್ತುತ ಚಾಲ್ತಿಯಲ್ಲಿರವ ಮಾಳೆಗಳ ಉತ್ಪಾದನ ಸಾಮಾರ್ಥ್ಯಕ್ಕೆ ಅನುಗುಣವಾಗಿ ಷರತ್ತುಬದ್ಧವಾಗಿ ಮತ್ತು ಷರತ್ತಿಗಿಂತ ಹೆಚ್ಚಿನದಾಗಿ ಉಪ್ಪನ್ನು ತಯಾರಿಸುವಂತಿಲ್ಲ ಎಂದು ಆದೇಶ ನೀಡಿತು. ಅನಂತರ ಇಡೀ ಉಪ್ಪಿನ ಉತ್ಪತ್ತಿಯ ಮೇಲೆ ಸಮುದ್ರದ ಉಪ್ಪಿನಷ್ಟೇ ಕಂದಾಯವನ್ನು ನಿರ್ಧರಿಸಿತು. ಈ ಹೊಸ ನೀತಿಗಳಿಂದ ಉಪ್ಪಾರರಿಗೆ ಆರ್ಥಿಕ ಹೊಡೆತದ ಜೊತೆಗೆ ಉದ್ದಿಮೆಗೆ ಬಹುದೊಡ್ಡ ಹೊಡೆತ ನೀಡಿದಂತಾಯಿತು. in 1876, the Madras Salt Commission and Board of Revenue concurred in recommending that the manufacture of earth-salt should be at once and entirely suppressed. The Government of India agreed, and in 1880 orders were given that the modas should all be destroyed[೨೬] ೧೮೭೬ರಲ್ಲಿ ಮದ್ರಾಸ್ ಉಪ್ಪಿನ ಆಯೋಗವು

ಮತ್ತು ಕಂದಾಯ ಮಂಡಳಿಯು ಮಣ್ಣಿನಿಂದ ತಯಾರಾಗುವ ಉಪ್ಪಿನ ಉದ್ದಿಮೆಗೆ ಕಡಿವಾಣ ಹಾಕಿ ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಆಜ್ಞೆ ನೀಡಿತು. ಇದಕ್ಕೆ ಭಾರತ ಸರ್ಕಾರ ಒಪ್ಪಿಗೆ ಸೂಚಿಸಿ ಉಪ್ಪಿನ ಮಾಳೆಗಳನ್ನು ನಾಶಪಡಿಸಿತು. ಇಲ್ಲಿ ಉಪ್ಪಿನ ಮಾಳೆಗಳನ್ನು ಮೋಡಗಳೆಂದು ಸಂಬೋಧಿಸಲಾಗಿದೆ. ಉಪ್ಪಾರರು: ಇವರು ಪೂರ್ವದಲ್ಲಿ ಉಪ್ಪು ಮಾಡುತ್ತಿದ್ದ ಕಾರಣ ಇವರಿಗೆ ಉಪ್ಪಾರರೆಂಬ ಹೆಸರು ಬಂದಿದೆ. ಆ ಕೆಲಸವನ್ನು ಈಗ ಸರ್ಕಾರದವು ಆಕ್ರಮಿಸಿದ್ದ ಕಾರಣ ಉಪ್ಪಾರರು ಮುಖ್ಯವಾಗಿ ಮನೆ ಕಟ್ಟೋಣ, ಕಲ್ಲು ಕಟಯೋಣ, ಈ ಕೆಲಸಗಳನ್ನು ಕೈಕೊಂಡಿದ್ದಾರೆ. ಕೆಲವರು ಹೊಲ ಮಾಡುವರು.[೨೭] ಮಣ್ಣಿನಿಂದ ಮಾಡುವ ಉಪ್ಪಿನ ಉದ್ದಿಮೆಗೆ ಸರ್ಕಾರ ಕಡಿವಾಣ ಹಾಕಿದ್ದರಿಂದ ಅದನ್ನೇ ನಂಬಿ ಬದುಕುತ್ತಿದ್ದ ಉಪ್ಪಾರರ ಉದ್ದಿಮೆಗೆ ಪೆಟ್ಟು ಬಿದ್ದಿತು. ಹಲವು ಕಡೆ ಉಪ್ಪಿನ ಸುಂಕವನ್ನು ಕಟ್ಟಿ ಕೆಲವರು ಉಪ್ಪನ್ನು ತಯಾರಿಸುತ್ತಿದ್ದರು. ಮದ್ರಾಸ್ ಉಪ್ಪಿನ ಕಾಯಿದೆಯಲ್ಲಿರುವಂತೆ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಿನ ಉಪ್ಪನ್ನು ತಯಾರಿಸಿದ್ದಲ್ಲಿ ಕ್ರಮ ಜರುಗಿಸುವುದೆಂದು ಆದೇಶಿಸಿತ್ತು. ಇದಕ್ಕೆ ಹೆದರಿದ ಉಪ್ಪಾರರು ತಯಾರಿಸಿದ ಉಪ್ಪನ್ನು ಹೊಲಗಳಲ್ಲಿ ಮತ್ತು ಮನೆಗಳಲ್ಲಿ, ನೆಲದಲ್ಲಿ ಹೂತಿಟ್ಟ ಹಗೆವುಗಳಲ್ಲಿ ಉಪ್ಪನ್ನು ತುಂಬಿ ಅದರ ಮೇಲೆ ಕಲ್ಲನ್ನು ಇಟ್ಟು ಮಣ್ಣು ಮುಚ್ಚುತ್ತಿದ್ದರು. ತಮಗೆ ಬೇಕಾದಾಗ ಹಗೆವಿನಿಂದ ಹೊರತೆಗೆದು ಕದ್ದು-ಮುಚ್ಚಿ ಮಾರಾಟ ಮಾಡುತ್ತಿದ್ದರು. ನಿಗಧಿತ ಸುಂಕಕ್ಕಿಂತ ಹೆಚ್ಚಿನ ಉಪ್ಪನ್ನು ತಯಾರಿಸಿ ಅಕ್ರಮವಾಗಿ ಬಚ್ಚಿಡುವುದರ ಮೂಲಕ ಜೀವನ ಸಾಗಿಸಲು ಪ್ರಯತ್ನಿಸಿದರು. ಆದರೂ ಉಪ್ಪಿನ ವೃತ್ತಿಯಿಂದ ಹೆಚ್ಚಿನ ಲಾಭ ಪಡೆಯದೆ ಉಪ್ಪಿನ ವೃತ್ತಿಯನ್ನೇ ನಂಬಿದ ಹಲವು ಕುಟುಂಬಗಳು ನಿರಾಶ್ರಿತರಾದರು. ಉಪ್ಪಿನ ತಯಾರಿಕೆಯನ್ನು ಬಿಟ್ಟ ಜೀವನೋಪಾಯಕ್ಕಾಗಿ ಭಿನ್ನ ವೃತ್ತಿಯಲ್ಲಿ ತೊಡಗಿಕೊಂಡರು. ಇಂದಿಗೂ ಉಪ್ಪಾರರ ಜೀವನ ಸ್ಥಿತಿ ಕೆಳಮಟ್ಟದಲ್ಲಿರುವುದು ಸತ್ಯಸಂಗತಿಗಳಲ್ಲಿ ಒಂದು.

ಕೊನೆ ಟಿಪ್ಪಣಿಗಳು :

೧. ಚಂದ್ರಶೇಖರ್ ಟಿ.ಆರ್., (ಸಂ), ೨೦೦೫, ದಲಿತ ಅಧ್ಯಯನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪು. ೧೯.
೨. ಅದೇ., ಪು. ೦೧.
೩. ಅದೇ., ಪು. ೨೦.
೪. ಅದೇ., ಪು. ೨೧.
೫. ಇರ್ಫಾನ್ ಹಬೀಬ್,(ಮೂಲ), ಬಿ.ವಿ.ಕಕ್ಕಿಲ್ಲಾಯ.,(ಕನ್ನಡಕ್ಕೆ), ೨೦೧೮,

ಪ್ರಾಚೀನ ಭಾರತದಲ್ಲಿ ಜಾತಿಗಳ ಉಗಮ, ನವಕರ್ನಾಟಕ ಪ್ರಕಾಶನ, ಬೆಂಗಳೂರು. ಪು. ೧೬–೧೭.

೬. ಅದೇ., ಪು. ೧೦.

೭. ಚಿದಾನಂದಮೂರ್ತಿ ಎಂ., ೨೦೧೪, ಮಧ್ಯಕಾಲೀನ ಕರ್ನಾಟಕ ಮತ್ತು ಅಸ್ಪೃಶ್ಯತೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಪು. ೦೮.

೮. ಚಂದ್ರಶೇಖರ್ ಟಿ.ಆರ್., (ಸಂ), ೨೦೦೫, ಪೂರ್ವೋಕ್ತ, ಪು. ೨೩–೨೪.

೯. ಚಿದಾನಂದಮೂರ್ತಿ ಎಂ., ೨೦೧೪, ಪೂರ್ವೋಕ್ತ, ಪು. ೨೫–೨೬.

೧೦. ಇರ್ಫಾನ್ ಹಬೀಬ್,(ಮೂಲ), ಬಿ.ವಿ.ಕಕ್ಕಿಲ್ಲಾಯ.,(ಕನ್ನಡಕ್ಕೆ) ೨೦೧೮, ಪೂರ್ವೋಕ್ತ, ಪು. ೦೬.

೧೧. ಘುರ್ಯೆ ಜಿ ಎಸ್., ೧೯೫೯, ದಿ ಷೆಡ್ಯೂಲ್ಡ್ ಟ್ರೈಬ್ಸ್, ಪಾಪುಲರ್ ಬುಕ್ ಡಿಪೋ, ಬಾಂಬೆ. ಪು. ೦೫.

೧೨. ನಿರ್ಮಲ್ ಕುಮಾರ್ ಬೋಸ್, (ಪರಿಷ್ಕರಣೆ), ಸಿ.ಬಿ.ತಿರುಪತಿ, ೨೦೧೪, ಟ್ರೈಬಲ್ ಲೈಫ್ ಇನ್ ಇಂಡಿಯಾ, ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ. ಪು. ೬೪.

೧೩. ಕಂಚ ಐಲಯ್ಯ,(ಮೂಲ), ೨೦೧೬, ದಲಿತತತ್ವ, ಲಡಾಯಿ ಪ್ರಕಾಶನ, ಗದಗ. ಪು. ೪೬.

೧೪. ವೆಂಕಟರಂಗೋ ಕಟ್ಟೀ., ೧೮೯೩, ಗ್ಯಾಝೆಟೀಯರು ಮುಂಬಯಿ ಇಲಾಖೆಗೆ ಸೇರಿದ್ದು, ಕರ್ನಾಟಕ ಭಾಗದ್ದು ಅಥವಾ ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳು ಸಹಿತ ಧಾರವಾಡ, ಬೆಳಗಾವಿ, ವಿಜಾಪುರ, ಕಾನಡಾ ಈ ನಾಲ್ಕು ಜಿಲ್ಲೆಗಳದ್ದು, ಸರ್ಕಾರಿ ಕೇಂದ್ರಿಯ ಪುಸ್ತಕ ಘಟಕ, ಮುಂಬಯಿ. ಪು. ೧೫೦–೧೫೧.

೧೫. ಕಿಟ್ಟೆಲ್ ಆರ್. ಎಫ್., ೧೮೯೪, ಕನ್ನಡ–ಇಂಗ್ಲೀಷ್ ನಿಘಂಟು, ಬ್ಯಾಸೆಲ್ ಮಿಷನ್ ಬುಕ್ ಮತ್ತು ಟ್ರ್ಯಾಥಿಕ್ಟ್ ಡೆಪಾಸಿಟರಿ, ಮಂಗಳೂರು. ಪು. ೨೩೮.

೧೬. ಎಡ್ಗರ್ ಥರ್ಸ್ಟನ್ ಮತ್ತು ಕೆ. ರಂಗಾಚಾರಿ., ೧೯೦೯, ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ ಸಂಪುಟ–೭(ಟಿ–ಝಡ್), ಸರ್ಕಾರಿ ಮುದ್ರಣಾಲಯ, ಮದ್ರಾಸ್. ಪು. ೨೩೦.

೧೭. ವೆಂಕಟರಂಗೋ ಕಟ್ಟೀ, ೧೮೯೩, ಪೂರ್ವೋಕ್ತ, ಪು. ೨೮–೨೯.

೧೮. ಶ್ರೀನಿವಾಸ ಎಂ. ವಿ, ಲಕ್ಷ್ಮಣ ತೆಲಗಾವಿ(ಸಂ), ೧೯೭೬, ಚಂದ್ರವಳ್ಳಿ, ಜಿಲ್ಲಾ ಇತಿಹಾಸ ಸಂಶೋಧನಾ ಮಂಡಳಿ, ಚಿತ್ರದುರ್ಗ. ಭಾಗ–೨. ಪು. ೩೮–೩೯

೧೯. ಯೋಗೀಶ್ವರಪ್ಪ ಡಿ.ಎನ್, ೨೦೨೦, ಪಾವಗಡ ಪಾಳೆಯಗಾರರು, ಬರಹ

ಪ್ರಕಾಶನ, ಬೆಂಗಳೂರು. ಪು. ೮೪–೮೫.

೨೦. ಹೀರೆಮಠ ಎಸ್.ಎಸ್, ೧೯೯೮, ಉಪ್ಪಾರರು, ಹರಪನಹಳ್ಳಿ ತಾ. ಉಪ್ಪಾರ ನೌಕರರ ಸಂಘ (ರಿ), ಹರಪನಹಳ್ಳಿ. ಪು. ૩೨.

೨೧. ಎಡ್ಗರ್ ಥರ್ಸ್ಟನ್ ಮತ್ತು ಕೆ.ರಂಗಾಚಾರಿ, ೧೯೦೯, ಪೂರ್ವೋಕ್ತ, ಪು. ೨૩೫.

೨೨. ಅದೇ, ಪುಟ ಸಂಖ್ಯೆ ೨૩૩.

೨૩. ಅದೇ, ಪುಟ ಸಂಖ್ಯೆ ೨૩೪.

೨೪. ವೆಂಕಟರಂಗೋ ಕಟ್ಟೀ, ೧೮೯૩, ಪೂರ್ವೋಕ್ತ, ಪು. ೨೮–೨೯.

೨೫. ಎಡ್ಗರ್ ಥರ್ಸ್ಟನ್ ಮತ್ತು ಕೆ.ರಂಗಾಚಾರಿ, ೧೯೦೯, ಪೂರ್ವೋಕ್ತ, ಪು. ೨૩೬.

೨೬. ಅದೇ, ಪುಟ ಸಂಖ್ಯೆ ೨૩೬.

೨೭. ವೆಂಕಟರಂಗೋ ಕಟ್ಟೀ, ೧೮೯૩, ಪೂರ್ವೋಕ್ತ, ಪು. ೧೫೦–೧೫೧.

ಅಧ್ಯಾಯ : ಎರಡು

ಕಟ್ಟೆಮನೆಯ ಸ್ವರೂಪ

ಅಧ್ಯಾಯ : ಎರಡು

- **ಕಟ್ಟೆಮನೆಯ ಚಾರಿತ್ರಿಕ ಹಿನ್ನೆಲೆ :**


ಪ್ರತಿಯೊಂದು ಸಮುದಾಯದಲ್ಲಿಯು ತಮ್ಮ ಜಾತಿಯ ಜನರನ್ನು ನೀತಿ, ನಡತೆ, ಸಂಸ್ಕಾರ, ಸಂಪ್ರದಾಯ ಮುಂತಾದವುಗಳ ಮೇಲೆ ನಿಯಂತ್ರಣವನ್ನು ಹೊಂದಲು ಹಾಗೂ ಸಮುದಾಯದಲ್ಲಿ ಒಳಾಡಳಿತ ವ್ಯವಸ್ಥೆಯನ್ನು ನಡೆಸಲು ಒಂದು ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದವು. ಅಂತಹ ವ್ಯವಸ್ಥೆಯನ್ನು ಕಟ್ಟೆಮನೆ, ಗಡಿಮನೆ ಪಂಚಾಯಿತಿಕಟ್ಟೆ ಮುಂತಾದ ನಾಮಗಳಿಂದ ಸಂಭೋಧಿಸಲಾಗುತ್ತಿತ್ತು.

ಉಪ್ಪಿನ ಉದ್ದಿಮೆಯ ಸಮುದಾಯವಾದ ಉಪ್ಪಾರರಲ್ಲಿಯೂ ಸಹ ಇಂತಹ ಕಟ್ಟೆಮನೆಯ ವ್ಯವಸ್ಥೆಯು ಅತ್ಯಂತ ಧೃಡವಾಗಿ ಹಾಗೂ ಪ್ರಬುದ್ಧವಾಗಿ ನೆಲೆಗೊಂಡಿದ್ದರ ಬಗ್ಗೆ ಚಾರಿತ್ರಿಕವಾಗಿ ಹಲವಾರು ದಾಖಲೆಗಳು ನಮಗೆ ದೊರೆಯುತ್ತವೆ. ಅಂತಹವುಗಳಲ್ಲಿ ಮೈಸೂರು ಕ್ಯಾಸ್ಟ್ ಅಂಡ್ ಟ್ರೈಬ್ಸ್ ಸಂಪುಟಗಳಲ್ಲಿನ ೪ ನೇ ಸಂಪುಟದಲ್ಲಿ ಉಪ್ಪಾರರ ಕಟ್ಟೆಮನೆ ಬಗ್ಗೆ ಹೀಗೆ ಉಲ್ಲೇಖಿಸಿದೆ. Upparas have a tribal constitution like other castes of a similar status. The kattemanes are presided over by the Setties and yajamans, who have under them a beadle, styled Bandari or Kolkar. Their offices are hereditary, and they get the usual perquisites of pan-supari on all important occasions. The Upparas belong to the Eighteen Phana section, and as such, command the services of the Chalavadi, the servant of this faction. His insignia are the bell, and the ladle, as also the Upparas' professional mark[೧೧] ಹೆಚ್.ವಿ ನಂಜುಂಡಯ್ಯನವರ ವಿವರಣೆಯ ಪ್ರಕಾರ ಉಪ್ಪಾರರು ೧೮ ಫಣಗಳ ಗುಂಪಿಗೆ ಒಳಪಟ್ಟಿದ್ದು, ಈ ಗುಂಪಿನ ಸೇವಕನಾದ ಛಲವಾದಿ ಅಪ್ಪಣೆಯನ್ನು ಮಾಡುತ್ತಾನೆ. ಇವನ ಗುರುತುಗಳು ಗಂಟೆ, ತೊಟ್ಟಿಲು, ಮತ್ತು ಉಪ್ಪಾರರ ವೃತ್ತಿ ಚಿಹ್ನೆ ಎಂದು ಉಲ್ಲೇಖಿಸಿದೆ. ಈ ಹೇಳಿಕೆಗೆ ಪೂರಕವೆಂಬಂತೆ ಛಲವಾದಿಯ ಬಟ್ಟಲಿನಲ್ಲಿ ವಿವಿಧ ಸಮುದಾಯಗಳ ವೃತ್ತಿಯ ಚಿತ್ರಗಳನ್ನು ನಮೂದು ಮಾಡಲಾಗಿದ್ದು, ಉಪ್ಪಾರರ ಉಪ್ಪಿನ ಮಡಿಯ ಚಿತ್ರವನ್ನು ಉಪ್ಪಾರರ ಚಿಹ್ನೆಯಾಗಿ ಕೆತ್ತಿರುವುದು ಕಾಣಬಹುದಾಗಿದೆ. ಇದು ಒಂದು ರೀತಿಯ ಏಣಿಯ ಆಕಾರದಲ್ಲಿ ಗೋಚರಿಸುತ್ತದೆ.

		
ಥಲವಾದಿ ಬಟ್ಟಲು ಮತ್ತು ಗಂಟೆ	ಉಪ್ಪಾರರ ಉಪ್ಪಿನ ಹಾಸು/ ಉಪ್ಪಿನ ಮಡಿಯ ಚಿಹ್ನೆ	ಥಲವಾದಿ ಬಟ್ಟಲು ಮತ್ತು ಗಂಟೆ
ಚಿತ್ರಕೃಪೆ : ಅಂತರ್ಜಾಲ		

ಬಹುಷಹ ಇಲ್ಲಿರುವ ೧೮ ಫಣಗಳ ಗುಂಪು ಎಂದರೆ ಹದಿನೆಂಟು ಜಾತಿ ಜನರ ಕಾಯಕಗಳ ವರ್ಗವನ್ನು ಫಣಗೆಳೆಂದು ಕರೆದಿರಬಹುದಾದ ಊಹೆಗಳಿವೆ.

ಸೊಡ್ಡಳ ಬಾಚರಸನ ಪ್ರಕಾರ ಪ್ರತಿ ವ್ಯಕ್ತಿಯಲ್ಲೂ ಇವೆ. ಮಾನವನ ತಲೆಯ ಕೂದಲಿನಿಂದ ಹಿಡಿದು ಪಾದದ ಅಂಗಾಲಿನವರೆಗೂ ಸಮೀಕರಿಸುತ್ತಾ ಒಂದೊಂದು ಜಾತಿಯನ್ನಾಗಿ ವಿವರಿಸುತ್ತಾ ಸಾಗಲಾಗಿದೆ. ಪ್ರತಿಯೊಂದು ಜಾತಿಯು ಸಹ ವರ್ಗವೃತ್ತಿಯಾಗಿ ನೆಲೆಕಂಡಿದ್ದು, ಮಾನವ ಸಂಘ ಜೀವಿ ಮತ್ತು ಸಹಬಾಳ್ವೆಯೇ ವೃತ್ತಿಯಿಂದ ಜಾತಿಯಾಗಿ ಮಾರ್ಪಟ್ಟಿರಬಹುದು.



ಭಿನ್ನ ಮಾದರಿಯ ಥಲವಾದಿ ಬಟ್ಟಲಿನಲ್ಲಿ ಕಂಡು ಬರುವ ಜಾತಿಗಳ ವೃತ್ತಿಯನ್ನು ಸೂಚಿಸುವ ಚಿತ್ರ.

ಸಾಮಾಜಿಕ ಸಂಘಟನೆಯಲ್ಲಿ ಅತಿ ಸಣ್ಣ ಸ್ಥಳೀಯ ಗುಂಪೆಂದರೆ ಹಟ್ಟಿ. ಹಟ್ಟಿಯ ಜಗಳ ತಂಟೆ ತಕರಾರುಗಳನ್ನು ಹಟ್ಟಿಯ ಹಿರಿಯರೇ ಬಗೆಹರಿಸುತ್ತಾರೆ. ಹಲವಾರು ಹಟ್ಟಿಗಳು ಸೇರಿ ಒಂದು ಕಣತಿ, ಅನೇಕ ಕಣತಿಗಳು ಸೇರಿ ಒಂದು ಅಂಬು, ಅನೇಕ ಅಂಬುಗಳು ಸೇರಿ ಒಂದು ಗುಡಿಕಟ್ಟು, ಹಲವು ಗುಡಿಕಟ್ಟುಗಳು ಸೇರಿ ಒಂದು ಕಟ್ಟೆಮನೆ ರಚನೆಯಾಗುತ್ತದೆ. ಹಟ್ಟಿ, ಕಣತಿ, ಅಂಬು, ಗುಡಿಕಟ್ಟುಗಳಲ್ಲಿ ನ್ಯಾಯ ತೀರ್ಮಾನವೊಂದೇ ಅಲ್ಲದೆ ಜನರ ಹಲವಾರು ಕಾರ್ಯಚಟುವಟಿಕೆಗಳ ಉಸ್ತುವಾರಿ ನಡೆಯುತ್ತದೆ. ಆದರೆ ಇವರ ಕಟ್ಟೆಮನೆಗಳಿಗೆ ನ್ಯಾಯತೀರ್ಮಾನವೊಂದೇ ಕೆಲಸ, ಇಲ್ಲಿ ಕಣತಿ ಅಂಬು, ಗುಡಿಕಟ್ಟುಗಳಲ್ಲಿ ತೀರ್ಮಾನವಾಗದ ಪ್ರಕರಣಗಳನ್ನು ಮಾತ್ರ ಕಟ್ಟೆಮನೆಯಲ್ಲಿ ತೀರ್ಮಾನ ಮಾಡುತ್ತಾರೆ.[೦೨]

ಕಟ್ಟೆಮನೆ ಎಂದರೆ ಕಟ್ಟುಕಟ್ಟಳೆಗಳನ್ನು ನಿರ್ವಹಿಸುವ ಮನೆ. ಸಾಮಾಜಿಕವಾಗಿ ಜನ ತಪ್ಪು ಮಾಡಿದಾಗ ಅವರಿಗೆ ಶಿಕ್ಷೆ ವಿಧಿಸುವ ಜವಾಬ್ದಾರಿ ಊರಿನ ಪಂಚಮರದಾಗಿರುತ್ತದೆ. ಅಲ್ಲಿ ನ್ಯಾಯ ಬಗೆಹರಿಯದಿದ್ದರೆ ಮುಂದೆ ಗುಡಿಕಟ್ಟೆಯ ನ್ಯಾಯಸ್ಥಾನಕ್ಕೆ ಕೊಂಡೊಯ್ಯುತ್ತಾರೆ. ಅಲ್ಲಿಯೂ ಬಗೆಹರಿಯದಿದ್ದರೆ ನೇರವಾಗಿ ಜನಪದರ ಸುಪ್ರೀಂ ಕೋರ್ಟ್ ಎಂದೆ ಹೆಸರಾಗಿರುವ ಕಟ್ಟೆಮನೆಗೆ ತಮ್ಮ ಅಹವಾಲನ್ನು ಕೊಂಡೊಯ್ಯುತ್ತಾರೆ.[೦೩] ಇನ್ನೂ ನಿಘಂಟಿನಲ್ಲಿ ಕಟ್ಟೇಮನೆಯ ಅರ್ಥವನ್ನು ನೋಡುವುದಾದರೆ ಕಟ್ಟೇಮನೆ (ನಾ). Kattemane (n). ಪಂಚಾಯಿತಿ ಕಟ್ಟೆ,–ಚಾವಡಿ. An Arbitation Platform. ಎಂದಿದೆ.[೦೪] ಕರ್ನಾಟಕದಲ್ಲಿ ವಾಸಿಸುತ್ತಿರುವ ಉಪ್ಪಾರರ ಕಟ್ಟೇಮನೆಗಳಲ್ಲಿ ತನ್ನದೇ ಆದಂತಹ ಶ್ರೇಣಿವ್ಯವಸ್ಥೆಯನ್ನು ಒಳಗೊಂಡಿದ್ದವು. ಈ ಸ್ಥಾನಗಳು ಸಮಾಜದಲ್ಲಿ ಹಾಗೂ ಸಮುದಾಯದಲ್ಲಿ ಗೌರವಯುತ ಸ್ಥಾನಮಾನಗಳನ್ನು ಒಳಗೊಂಡಿದ್ದವು. ಅವುಗಳು ಈ ಮುಂದಿನಂತೆ ಕಾಣಬಹುದಾಗಿದೆ.

ಕಟ್ಟೆಮನೆಯ ಶ್ರೇಣಿವ್ಯವಸ್ಥೆ

ಕಟ್ಟೆಮನೆ ಗೌಡ

↓

ನಾಡಗೌಡ

↓

ಯಜಮಾನರು

↓

ಬುದ್ಧಿವಂತ

↓

ಕೋಲ್ಕಾರ(ಭಂಡಾರಿಕ)(ಗಡಿಕಾರ)

↓

ಜನಸಾಮಾನ್ಯರು

೧. ಕಟ್ಟೆಮನೆ ಗೌಡ (ಮುಖ್ಯ ನ್ಯಾಯಾಧೀಶ) :

ಸಮಾಜದ ಹಲವು ಸಮುದಾಯಗಳಲ್ಲಿ ಇರುವಂತೆ ಉಪ್ಪಾರ ಸಮುದಾಯದಲ್ಲಿಯು ಸಹ ಕಟ್ಟೆಮನೆ ಮತ್ತು ಅದರ ಗೌಡಿಕೆ ವ್ಯವಸ್ಥೆ ಇತ್ತು, ಇಂದಿಗೂ ಇದೆ. ಕಟ್ಟೆಮನೆಯ ಗೌಡಿಕೆ ಸ್ಥಾನ ಪಡೆದ ಕುಟುಂಬವು ಬಡವರಾಗಲಿ, ಶ್ರೀಮಂತರಾಗಲಿ ವಂಶಪಾರಂಪರ್ಯವಾಗಿ ಸಾಗುತ್ತಿತ್ತು. ಗೌಡ ಸ್ಥಾನದಲ್ಲಿ ಯಾವುದೇ ಬದಲಾವಣೆಗಳು ಇರುತ್ತಿದ್ದಿಲ ಈ ಹುದ್ದೆಯು ನ್ಯಾಯಾಂಗದಲ್ಲಿಯು ಅತ್ಯುನ್ನತ ಸ್ಥಾನಮಾನವನ್ನು ಒಳಗೊಂಡಿತ್ತು. ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಕಟ್ಟೆಗೌಡನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮಾದರಿಯ ಸ್ಥಾನಮಾನವನ್ನು ಸೂಚಿಸುತ್ತದೆ. ಇಂದು ಹವ್ಯಾಸಿಯಾಗಿ ನಾಮಾಂಕಿತಗಳ ಜೊತೆಯಲ್ಲಿ ಬರುತ್ತಿರುವ ಕಟ್ಟೆಮನೆ, ಕಟ್ಟಿಮನಿ, ಇತರೆ ಅಡ್ಡಹೆಸರುಗಳು ವಂಶಪಾರ್ಯವಾಗಿ ಬಂದ ಪದ್ಧತಿಯ ಪ್ರಭಾವವಿರಬಹುದು? ಈ ಹುದ್ದೆಗೆ ಕೆಲವು ಕಟ್ಟೆಮನೆಗಳಲ್ಲಿ ನಿಗಧಿತ ಸಂಭಾವನೆಯನ್ನು ಪಡೆಯಲಾಗುತ್ತಿತ್ತು. ಸಮುದಾಯದಲ್ಲಿ ಗೌರವಯುತ ಸ್ಥಾನವನ್ನು ಹೊಂದಿತ್ತು. ನಾಡಗೌಡ ನ್ಯಾಯನಿರ್ಣಯದಲ್ಲಿ ತನ್ನದೇ ಆದ ಸ್ಥಾನಮಾನವನ್ನು ಒಳಗೊಂಡಿದ್ದರು, ಕಟ್ಟೆಗೌಡನಿಗಿಂತ ಕಿರಿಯ ಸ್ಥಾನವನ್ನು ಒಳಗೊಂಡಿರುತ್ತಾನೆ. ಅಲ್ಲದೆ ಕಟ್ಟೆಗೌಡನಿಗೆ ವಿಧೇಯನಾಗಿರುತ್ತಾನೆ.

೨. ನಾಡಗೌಡ (ನ್ಯಾಯಾಧೀಶ) :

ನಾಡಗೌಡ ಎಂಬ ಪದಕ್ಕೆ ನಾಡಗುಡ, ನಾಡಗವುಡ, ನಾಡಗವುಂಡ; Nadagauda, Nadagavuda; Nadagavunda:: ಆಡಳಿತ ವಿಭಾಗದ ಅಧಿಕಾರಿ; Officer in charge of an administrative division; Divisional Commissioner[೦೫] ಎಂಬ ಅರ್ಥಗಳಿವೆ. ಚರಿತ್ರೆಯಲ್ಲಿ ಬರುವ ನಾಡಗವುಂಡನ ಸ್ಥಾನಮಾನಕ್ಕೂ ಇಲ್ಲಿನ ಕಟ್ಟೆಮನೆಯ ನಾಡಗೌಡನ ಸ್ಥಾನಮಾನಕ್ಕೂ ವ್ಯತ್ಯಾಸಗಳಿರಬಹುದು. ಪದಬಳಕೆಯಲ್ಲಿ ಸಾಮಿಪ್ಯವಿದ್ದು, ನಾಡಗೌಡ ಎಂಬ ಪದವು ನಾನಾರ್ಥಗಳನ್ನು ಒಳಗೊಂಡಿರಬಹುದು. ಈ ಹುದ್ದೆಯು ನ್ಯಾಯಾಂಗದ ಉನ್ನತ ಸ್ಥಾನಗಳಲ್ಲಿ ಒಂದಾಗಿತ್ತು. ಕಟ್ಟೆಮನೆಯ ಗೌಡನಿಗಿಂತ ಕಿರಿಯ ಸ್ಥಾನವನ್ನು ಹೊಂದಿದ್ದು, ಹಲವು ಬಾರಿ ವಂಶಪಾರಂಪರ್ಯವಾಗಿ ಸಾಗುತ್ತಿತ್ತು. ನಾಡಗೌಡರು ಸಮುದಾಯದಲ್ಲಿ ಇಂದಿನ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಮಾದರಿಯ ಸ್ಥಾನಮಾನಗಳನ್ನು ಹೊಂದಿರುತ್ತಿದ್ದರು. ಈ ಹುದ್ದೆಗೆ ಯಾವುದೇ ಸಂಭಾವನೆ ಇಲ್ಲ. ಆದರೆ ಸಮುದಾಯದಲ್ಲಿ ಹಾಗೂ ಸಂಘ ಪರಿವಾರದಲ್ಲಿ ಉತ್ತಮ ಸ್ಥಾನಮಾನಗಳನ್ನು ಒಳಗೊಂಡಿತ್ತು. ನಾಡಗೌಡ

ಸ್ಥಾನಮಾನವು ಕಟ್ಟೆಗೌಡನಿಗಿಂತ ಕೆಳಹಂತದಲ್ಲಿದ್ದು, ಕಟ್ಟೆಗೌಡನಿಗೆ ನಾಡಗೌಡನಿಂದ ಹಿಡಿದು ಕೋಲ್ಕಾರರವರೆಗೆ ಎಲ್ಲಾರೂ ವಿಧೇಯಕರಾಗಿರುತ್ತಾರೆ.

೩. ಯಜಮಾನ (ಕಟ್ಟೆಮನೆಯ ಮುಖ್ಯ ಸದಸ್ಯರು) :

ಕಟ್ಟೆಮನೆಗಳಲ್ಲಿ ಇರುವಂತ ಯಜಮಾನನ ಸ್ಥಾನವು ವಂಶಪಾರಂಪರ್ಯವಲ್ಲ. ಇದು ಆಯಾ ಕಾಲಘಟ್ಟಗಳಲ್ಲಿ ಇದ್ದಂತಹ ಉತ್ತಮ ನಡತೆ, ಸಭ್ಯಸ್ಥ, ಗೌರವಯುತ, ಶಿಕ್ಷಣಸ್ಥ, ಆರ್ಥಿಕವಾಗಿ ಸಬಲನು, ಹಿರಿಯನು ಮತ್ತು ಜೀವನದ ಅನುಭವ ಉಳ್ಳಂತಹ ವ್ಯಕ್ತಿಗಳು ಯಜಮಾನನ ಸ್ಥಾನವನ್ನು ಹೊಂದಿರುತ್ತಿದ್ದರು. ಕಟ್ಟೆಮನೆಯ ತೀರ್ಪು, ಅದರ ಸಾಧಕ–ಬಾಧಕಗಳನ್ನು ಕುರಿತು ಮುಕ್ತವಾಗಿ ಚರ್ಚಿಸುತಿದ್ದರು. ಸಮಾಜದ, ಸಮುದಾಯದ ಯಾವುದೇ ಶುಭ–ಅಶುಭ ಕಾರ್ಯಗಳಿದ್ದಲ್ಲಿ ಹಣ ಸಂಗ್ರಹ, ಉಸ್ತುವಾರಿ, ಇತರೆ ಜವಾಬ್ದಾರಿಗಳು ಯಜಮಾನ ನಿರ್ವಹಿಸಬೇಕಾದ ಕರ್ತವ್ಯಗಳಾಗಿದ್ದವು. ಈ ಹುದ್ದೆಗೆ ಯಾವುದೇ ರೀತಿಯ ಸಂಭಾವನೆ ಇಲ್ಲ.

೪. ಬುದ್ಧಿವಂತ (ಕಟ್ಟೆಮನೆಯ ವಕೀಲರು/ ನ್ಯಾಯವಾದಿಗಳು) :

ಕಟ್ಟೆಮನೆಗಳಲ್ಲಿ ಬುದ್ಧಿವಂತ ಎಂಬ ಜವಾಬ್ದಾರಿಯುತ ಸ್ಥಾನವು ಸಹ ಯಜಮಾನ ಸ್ಥಾನದಂತೆ ವಂಶಪಾರಂಪರ್ಯವಾಗಿರಲಿಲ್ಲ. ಆಯಾ ಕಾಲಘಟ್ಟಕ್ಕೆ ತಕ್ಕಂತೆ ಶಿಕ್ಷಣಸ್ಥ, ವೈಚಾರಿಕ ಪ್ರಜ್ಞೆ, ಸಮಾಜದ ಕಾಳಜಿ ಜೊತೆ ಜೊತೆಯಲ್ಲಿ ಸಾಧಕ–ಬಾಧಕಗಳನ್ನು ಚರ್ಚಿಸಿ ಸೂಕ್ತ ನಿರ್ಣಯಗಳನ್ನು ತಿಳಿಸುವಂತಹ ವ್ಯಕ್ತಿಯನ್ನು ಕಟ್ಟೆಮನೆಯ ಬುದ್ಧಿವಂತರನ್ನಾಗಿ ಆಯ್ಕೆಮಾಡಲಾಗುತ್ತಿತ್ತು. ಈ ಬುದ್ಧಿವಂತ ಎಂಬ ಪದಕ್ಕೆ ಬುದ್ಧಿವಂತರು; Buddhivantaru: ನ್ಯಾಯವಾದಿಗಳು; ನಾಯದರ್ಶಿಗಳು; The Jurists; Jury[೦೬] ಎಂಬ ಅರ್ಥಗಳಿವೆ. ಕಟ್ಟೆಮನೆಯ ಸ್ಥಾನಕ್ಕೆ ಬಂದ ದೂರಿನ ಸ್ಥಿತಿ, ಅದರ ಯೋಚನೆ, ಉದ್ದೇಶ, ಅದರಿಂದಾಗುವ ಲಾಭ–ನಷ್ಟಗಳನ್ನು ಗ್ರಹಿಸಿ ಕಟ್ಟೆಮನೆ ನ್ಯಾಯ ನಿರ್ಣಯ ಸ್ಥಾನಕ್ಕೆ ತಿಳಿಸಿ ಸೂಕ್ತ ನಿರ್ಣಯ, ದಂಡ, ಶಿಕ್ಷೆ, ಬಹುಮಾನ, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತಹ ವಿಷಯಗಳನ್ನು ಚರ್ಚಿಸುವ ಜವಾಬ್ದಾರಿ ಹೊಂದಿದ್ದು, ಈ ಸ್ಥಾನದಲ್ಲಿರುವವರಿಗೂ ಯಾವುದೇ ಸಂಭಾವನೆ ಇಲ್ಲ.

೫. ಕೋಲ್ಕಾರ (ನ್ಯಾಯಸ್ಥಾನಕ್ಕೆ ಕರೆತರುವ ಮತ್ತು ಸುದ್ಧಿ ಮುಟ್ಟಿಸುವವ) :

ಕೋಲ್ಕಾರ ಎಂಬುವುದು ಕಟ್ಟೆಮನೆಯ ರಚನೆಯಲ್ಲಿ ಬಹುಮುಖ್ಯ ಪಾತ್ರವನ್ನು ಒಳಗೊಂಡಿತ್ತು. ಸಮುದಾಯದ ಯಾವುದೇ ಶುಭ–ಅಶುಭ, ವ್ಯಾಜ್ಯಗಳು, ಕೌಟುಂಬಿಕ

ಸಮಸ್ಯೆಗಳು, ಆಚರಣೆಗಳು, ಇತರೆ ಕಾರ್ಯಗಳಲ್ಲಿ ಕೋಲ್ಕಾರ ಆಯಾ ಸಂಬಂಧಿತ ಕುಟುಂಬ ಅಥವಾ ಸಮುದಾಯ ನಿಗಧಿತ ವ್ಯಕ್ತಿಗಳಿಗೆ ಸುದ್ಧಿ ಮುಟ್ಟಿಸುವ, ನ್ಯಾಯಸ್ಥಾನಕ್ಕೆ ಬರುವಂತೆ ಆಹ್ವಾನ ನೀಡುವ ಜವಾಬ್ದಾರಿ ಹೊಂದಿದ್ದ ಈ ಹುದ್ದೆ ಕಟ್ಟೆಮನೆ ಗೌಡನಂತೆ ವಂಶಪಾರಂಪರ್ಯವಾಗಿತ್ತು. ಕೋಲ್ಕಾರ ಎಂಬ ಸ್ಥಾನಕ್ಕೆ ಮಣಿ, ಭಂಡಾರಿ, ಕೋಲ್ಕಾರ ಎಂಬ ನಾನಾರ್ಥಗಳಿದ್ದವು. Upparas have a tribal constitution like other castes of a similar status. The kattemanes are presided over by the Setties and yajamans, who have under them a beadle, styled Bandari or Kolkar.[೦೬] ಕೋಲ್ಕಾರ ಹುದ್ದೆಯು ಸಮುದಾಯದ ಬಡ ಕುಟುಂಬದವರು, ಆರ್ಥಿಕವಾಗಿ ಕೆಳಸ್ಥಾನವನ್ನು ಹೊಂದಿದವರಾಗಿದ್ದರು. ಈ ವೃತ್ತಿಗೆ ಸಂಭಾವನೆ ಕೊಡುವ ಪದ್ಧತಿ ಇತ್ತು. ಸಮುದಾಯದಿಂದ ಇಂತಿಷ್ಟು ಭೂಮಿಯನ್ನು ಕೋಲ್ಕಾರ ಕುಟುಂಬ ವರ್ಗಕ್ಕೆ ನೀಡಲಾಗುತ್ತಿತ್ತು. ಕೋಲ್ಕಾರರು ಆ ಜಮೀನಿನಲ್ಲಿ ಕೃಷಿ ಕಾಯಕದಿಂದ ಜೀವನ ಸಾಗಿಸಬೇಕಾಗಿತ್ತು. ಇದನ್ನು ಹೊರತುಪಡಿಸಿ ಕೆಲವೆಡೆ ವರ್ಷಕ್ಕೆ ಇಂತಿಷ್ಟು ಎಂಬಂತೆ ಸಮುದಾಯದಿಂದ ದವಸ-ಧಾನ್ಯ, ಹಣವನ್ನು ನೀಡುತ್ತಿದ್ದರು.

ಹೀಗೆ ಈ ಮೇಲ್ಕಂಡಂತೆ ಉಪ್ಪಾರರಲ್ಲಿ ಕಟ್ಟೆಮನೆಯ ರಚನೆಯು ಕಟ್ಟೆಗೌಡನಿಂದ ಹಿಡಿದು ಜನಸಾಮಾನ್ಯರವರೆಗೂ ಹಂತ-ಹಂತವಾಗಿ ರಚನೆಗೊಂಡಿತ್ತು. ಈ ಮಾದರಿಯ ಕಟ್ಟೆಮನೆಯ ರಚನೆ ಮತ್ತು ವಿನ್ಯಾಸಗಳು ಸಮಾಜದ ಹಲವು ಸಮುದಾಯಗಳಲ್ಲಿ ಏಕಮುಖವಾಗಿ ಅಥವಾ ಅಲ್ಪ ಪ್ರಮಾಣದ ಭಿನ್ನ ಮಾದರಿಗಳಲ್ಲಿ ರಚನೆಗೊಂಡಿದ್ದರೂ ಸಮುದಾಯಗಳಲ್ಲಿ ಉದ್ಭವಿಸುವ ಸಂಘರ್ಷ, ಸಂಸ್ಕಾರ, ನಡವಳಿಕೆ, ಸಾಮಾಜಿಕ ಭದ್ರತೆ, ಸಮುದಾಯದಲ್ಲಿ ಶಾಂತಿ. ಸಹಭಾಳ್ವೆ, ಸೌಹರ್ದತೆಯ ಸಂಕೋಲೆಗಳನ್ನು ಬೆಸೆದು ನೆಮ್ಮದಿಯ ಜೀವನವನ್ನು ಸಾಗಿಸುವಂತಹ ಕಾರ್ಯಗಳನ್ನು ಕಟ್ಟೆಮನೆಯ ರೂಪುರೇಷೆ ನಿರ್ವಹಿಸುತ್ತಿತ್ತು. ಈ ವ್ಯವಸ್ಥೆ ಪ್ರಸ್ತುತ ಕಾನೂನು ಚೌಕಟ್ಟಿನಂತೆಯೇ ಇದ್ದು, ಅತ್ಯಂತ ಶಕ್ತಿಶಾಲಿಯಾಗಿ ರಚನೆಗೊಂಡಿತ್ತು.

ಕೊನೆ ಟಿಪ್ಪಣಿಗಳು :

೧. ನಂಜುಂಡಯ್ಯ ಎಚ್.ವಿ., ೧೯೩೧, ಮೈಸೂರು ಕ್ಯಾಸ್ಟ್ ಅಂಡ್ ಟ್ರೈಬ್ಸ್, ಸಂ-೪, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ಪು. ೬೫೦-೬೫೧.

೨. ಎಚ್.ವಿ. ನಾಗೇಶ್., ೨೦೦೩, ಕರ್ನಾಟಕ ಬುಡಕಟ್ಟುಗಳಲ್ಲಿ ನ್ಯಾಯ ತೀರ್ಮಾನ, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. ಪು.೦೬

೩. ಭೈರೇಗೌಡ ಎಂ., ೧೯೯೯, ಜಾನಪದ ವೈವಿಧ್ಯ, ಶಕ್ತಿ ಮುದ್ರಣ ಮತ್ತು ಪ್ರಕಾಶನ, ಬೆಂಗಳೂರು. ಪು. ೬೫.

೪. ಸಂಕ್ಷಿಪ್ತ ಕನ್ನಡ–ಇಂಗ್ಲಿಷ್ ನಿಘಂಟು, ೨೦೧೯, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಪು. ೨೫೦.

೫. ಶ್ರೀನಿವಾಸ ರಿತ್ತಿ., (ಸಂ), ೨೦೦೦, ಪ್ರಾಚೀನ ಕರ್ನಾಟಕದ ಆಡಳಿತ ಪರಿಭಾಷಾಕೋಶ, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು. ಪು. ೧೫.

೬. ಅದೇ., ಪು. ೧೧೨.

೭. ಹೆಚ್.ವಿ ನಂಜುಂಡಯ್ಯ, (೧೯೩೧), ಪೂರ್ವೋಕ್ತ., ಪು. ೬೫೦–೬೫೧.


ಅಧ್ಯಾಯ : ಮೂರು


೩.೧ ಕಟ್ಟೆಮನೆಯ ಪ್ರಕರಣಗಳು


- ೩.೧.೧ ಸಮುದಾಯ ಪ್ರಕರಣಗಳು
- ೩.೧.೨ ಸಾಮಾಜಿಕ ಪ್ರಕರಣಗಳು
- ೩.೧.೩ ಕೌಟುಂಬಿಕ ಪ್ರಕರಣಗಳು
- ೩.೧.೪ ಶೈಕ್ಷಣಿಕ ಪ್ರಕರಣಗಳು
- ೩.೧.೫ ಆರ್ಥಿಕ ಪ್ರಕರಣಗಳು


೩.೨ ಕಟ್ಟೆಮನೆಯ ಶಿಕ್ಷಾವಿಧಾನಗಳು


ಸಮುದಾಯ ಪ್ರಕರಣಗಳು



ಶ್ರೀ ರಂಗನಾಥ
ಪ್ರಸಂನ್ನ॥
ಚಿಕ್ಕವಾಡಿ
ಕಟ್ಟಡ ಕಲಾ॥
ದೇವರಗುಡ್ಡಪ್ಪ

















The image cannot be displayed. Your computer may not have enough memory to open the image, or the image may have been corrupted. Restart your computer, and then open the file again. If the red x still appears, you may have to delete the image and then insert it again.

ಶ್ರೀ ರಾಮಚಂದ್ರಶರ ಬ್ರಂಹ್ಮಣೇನಮಃ॥ ೮೮ ಗಡಿಕಟ್ಟೆ ಗ್ರಾಮಾಂತರಗಳ ಮೇಲುಸಕ್ಕರೆ ಶೆಟ್ಟಿಮತದ ಮಹಾ ಜನಾಂಗಳಾದ ಕುಲಸ್ವಾಮಿಗಳೂ ಕೂಟಾ ಶೇರಿ ಕೊಳ್ಳೇಗಾಲದ ತಾಲ್ಲೂಕಿಗೆ ಶೇರಿದ ಚಿಲ್ಕವಾಡಿ ದಕ್ಷಿಣಾ ಮೂರ್ತಿಕ ಪೊಸ್ತಳ ಅರ್ಕ ಪರ್ವತವೆಂದು ಶುಕ್ರಿಪು ರಾಣಿಪಶಿದ್ರವಾದ ನಿಜಗುಇಯೋಗಿಂದ್ರ ಲಿಂಗೈಕ್ಯಮಾದ ಪುಣ್ಯ ದೇವಾಂಶ ಶ್ರೀ ಶಂಭುಲಿಂಗೇಶ್ವರ ಸ್ವಾಮಿಯವರ ದೇವಸ್ತಾನವು ದೇಶಾಂಶವನರ ರೂಪಮಾಗಿ ಭೂ ಲೋಕಕ್ಕೆ ಸಕಲ ಪ್ರಾಯಗಳ ಸಂರಕ್ಷಣಕಾರರಿಂದ ಅವತಾರ ಪುರುಷರಾದ ಮಂಗಲದ ಗಡೀ ವಾಸಸ್ತರಾದ ದೇವರಗುಡ್ಡಪ್ಪನವರ ಶಂಬುಲಿಂಗಸ್ವಾಮಿಯ ಪ್ರಸನ್ನರೆನಿಸಿ ಹೊಸ ಕಟ್ಟಡ ಮಾಡಿಸಿ ಸಂಪೋಷಣೆಯಲ್ಲಿ ಬಹಳಾ ಅನ್ನಶಾಂತಿಗಳಿಂದ ಮಹಾಜನಂಗಳ ತೃಪ್ತರೆನಿಸಿ ನಮ್ಮ ಮತದ ಯಶೋವೃದ್ಧಿಯು ಅಚಂದ್ರಾರ್ಕನಾಗಿ ಸುರಕ್ಷಿತಮಾಗಿ ನಡೆಯಲ್ಲೂ ಯೆಲ್ಲಾ ಗಡಿಗಾರ ಅನುಮತಿಯ ವೊಪಂದ ಪ್ರಕಾರ ಮಾಡಲ್ಪಟ್ಟವರು ಮಹಾ ಕಟ್ಟಡ ಕ॥ಶ್ರೀ॥

॥ಮಂಗಳಾಚರಣೆಯಶ್ಲೋಕ॥

ಶ್ರೀಲಕ್ಷ್ಮೀ ಕಮಲಾಯಕುಂಗಭರಣಿ ಶ್ರಿ ಭಕ್ತಚಿಂತಾಮಣಿ। ಶ್ರೀ ಲೀ XXX ಸುವಿಪಾರಸಕ್ತ ಸರಣು। ಶ್ರೀ ಕೌಸ್ತು ಭೋಗ್ಯನ್ಮಣುಃ। ಶ್ರೀ ವೆಂಣಕೈಕಾಚಲ ಮೂರ್ತಿ ಪುಷ್ಕರಮಣಿ। ಶ್ರೀ ಸೂಕ್ತ ಭಾಸೈಕ್ಷಣುಃ। ಶ್ರೀ ಲೋಕಾಶ್ರಿತರಕ್ಷಕ ಪೋಷಕ ರಂಗನಾಥ ಸದಾ ನೀನೆ ಧಣಕಿ॥ = = = = = = = = = = =

ಶ್ರೀ ಮಶ್ವೇಕಾದ್ರಿ ನಿಲಯಂ, ಕಸ್ತೂರಿ ಕಿಲ ಕೋಜ್ವಲಂ। ಶರಣಾರಗ ಗೋಪ್ತಾರಂಗಂಗನಾಥಂ ಭಜಾಮ್ಯಪೂಂ॥ ಶ್ರೀರಂಗನಾಥಯುಗಮಃ॥ ಶ್ರೀ ಶ್ವೇತಾದ್ರಿ ರಂಗನಾಥ ಪ್ರಸಂನ। ಶ್ರೀ ಶಂಕರೇಶ್ವರಸ್ವಾಮಿ ಪ್ರಸಂನ್ನ ಶ್ರೀ ದಕ್ಷಿಣಕಾಶಿ ಜಾರಣ್ಯಕ್ಷೇತ್ರ ಅರ್ಕ ಪುಷ್ಕರಣಿಯಿಂದ ವಿರಾಜಿಸುವ ಆರ್ಕಪರ್ವತವೆಂಬ ಚಿಲ್ಕವಾಡೀ ಶಂಭುಲಿಂಗ ದುರ್ಗಾಂಬಿಕಾ ಸಪೂಪ್ರಸನ್ನಾ। ಶ್ರೀ ಮಧಕ್ಷಿಣ ಕಾಶಿಯೂ ಪ್ರರ್ವತವೆಂದು ಪುರಾಣ ಪ್ರಸಿದ್ಧವಾದ ಮುಡುಕಧರೆ ಶ್ರೀ ಭ್ರಮರಾಂಬಿಕಾ ಸಮೇತ ಮಲ್ಲಿಕಾರ್ಜುನ ಸ್ವಾಮಿ ಸುಪ್ರಸನ್ನು ಶ್ರೀ ಗರಳ ಪರೀಕ್ಷೆ ಕ್ರವಾಸ ಶ್ರೀ ಬಂಡೇರಸ್ವಾಮಿ ಸುಪ್ರಸಂನ್ನ ॥ಶ್ರೀ ಚಂಪಕಾರಣ್ಯ ಕ್ಷೇತ್ರದಲ್ಲಿ ಬಿಳಿಗಿರಿರಂಗನಾಥದಾರವಿಂದವಂತ ದೇಕ ಚಿಕ್ತ ಮೌನೌವ್ರತ ತ್ರಿಕರ ಶುದ್ಧಿಯಿಂದ ದ್ಯಾನಿಸಿ ಸುಪ್ರಸನ್ನಕೆಯಂ ಪಡೆದಿರುವ। ನಂಮ್ಮ ಮೇಲುಸಕ್ಕರೆ ಶೆಟ್ಟಿ ಮತೋದ್ವಾರಕರಾದ ಕಭಾ ಅಂತಕರಿಸಿ ಬಂದು ನಮ್ಮ ಮತದ ಯೆಂಬತ್ತೆಂಟು ಗಡಿ ಕಟ್ಟಿ ಗ್ರಾಮಾಂತರಗಳ ಸಕಲ ಸಂಮ್ಮಂದ ಆಚರಣೆ ವಿಚಾರಣೆಗಳ ಮುಖ್ಯ ಅಧಿಕಾರ ಪೀಠವನರಾದ ಶ್ರೀ ಅಧಿಕಾರ ಪೀಠವನರಾದ ಶ್ರೀಮಕು ಮಂಗಲ ಗಡೀಮನೆ ವಾಸಸ್ತರಾದ ದೇವರಗುಡ್ಡಪ್ಪನವರ ಯಿ ಮಹಾಶಿವ ಕ್ಷೇತ್ರದಲ್ಲಿ ಅಚಂಧ್ರಾರ್ಕವಲಾಗಿ ನಮ ಮತವನ್ನು ಪಾಲ ಮಾಡತಕ್ಕ ಬಗ್ಗೆ ಈ ಕಟ್ಟಡ ಕವಂ ಬರೆಸಿಯಿದರಡಿಯಲ್ಲಿ ರುಜುಮಾಡಿರಲ್‌ಪಟ್ಟ ಮಹಾಜನಾಂಗಳಾದ ನಮ್ಮ ಸಕ್ಕರೆ ಶೆಟ್ಟಿ ಮತದ ೮೮ ಗಡಿಕಟ್ಟಿ ಗ್ರಾಮಕರಗಳ ಯಜಮಾನರುಗಳೂ ಮತ್ತೂ ಹತ್ತೂ ಜನಕುಲಸ್ತರೂಗಳೂ ಸಹಾ ನಮ್ಮ ನಮ್ಮ ಮನಃ

ಪೂರ್ವಕವಾಗಿಯೂ ಮತದ ಯಶೋವೃದ್ಧಿಗಾಗಿಯೂ ಸಹಾ ಬರೆಸಿಕೊಟ್ಟಿರುವ ಈ ೮೮ ಗಡಿ ಮಹಾಕಟ್ಟಡಕದ ಕ್ರಮವೆನೆಂದರೆ॥ ನಮ್ಮ ಈ ಸಂಸ್ಥಾನಕ್ಕೆ ಶೇರಿದ ಏಳು ತಾಲ್ಲೋಕುಗಳಲ್ಲಿ ನಮ್ಮ ನಮ್ಮ ತಾಲ್ಲೋಕಿಗೆ ಶೇರಿದ ಗಡೀಮನೆ ಕಟ್ಟೀಮನೆ ಮತ್ತೂ ಶೇರ್ಪಡಿ ಗ್ರಾಮಾಂತರಗಳಲ್ಲಿಯೂ ಯಿರತಕ್ಕ ನಮ್ಮ ಮೇಲುಸಕ್ಕರೆ ಶೆಟ್ಟಿವಂಶವರ್ಧನರಾದ ಮಹಾ ಜನಂಗಳು ನಮ್ಮ ಕುಲಸಮ್ಮಂದ ವಿಷಯಗಳಲ್ಲಿ ಕುಲದ ಯಶೋವೃದ್ಧಿಯನ್ನು ತುಂಬಾ ಬಾನಸ್ಥಿಕಿಯಲ್ಲಿ ಕಂದು ಕುಲಕೆ ಅಗೌರವವೆನಿಸಿ ಅವXXXಕ್ಕೆ ವೊಳಪಡಿಸಿ ಅಪಯಸಸ್ಸನು ಪಡೆದು ಯಿರುವ ವಿಚಾರಕ್ಕಾಗಿ ತಾವುಗಳು ಕೊಳ್ಳೆಗಾಲ ತಾಲ್ಲೂಕಿಗೆ ಶೇರಿದ ಈ ಚಿಲ್ಕವಾಡಿ ಶ್ರೀ ಶಂಭುಲಿಂಗಸ್ವಾಮಿಯವರ ಸನ್ನಿಯಾದ ತಾರೀಖು ೨೪.೧೧.೧೮೮೪ರಲ್ಲೂ ನಮ್ಮ ಕುಲವ ಹೊಸ ಭಾಕೂಟವನ್ನೂ ಶೇರಿಸಿ ನಮ್ಮ ನಮ್ಮ ಗಡಿಕಟ್ಟೆ ಗ್ರಾಮಾಂತರಗಳು ಯೂ ಪಾಜರ್ ಯಿರತಕ್ಕ ಕುಲ ಸಮ್ಮಂದವಾದ ಕಾಗದ ಕಟ್ಟಡಕಗಳನ್ನು ನಡವಳಿಕೆಗಳನ್ನು ಸಹಾ ನೋಡಿ ತುಂಬಾವ್ಯತ್ಯಾಸಗಳೆಯಿರುವದರಿಂದ ಪರಿಶೋಧಿಸಿ ತುಂಬಾ ಆಲೋಚನೆಯನ್ನು ತಂದುಕೊಂಡು ಯಿಲ್ಲಿಂದನೆ ಮತಾಭಿವೃದ್ಧಿಯಾನ್ನು ಸುರಕ್ಷತ ಮಾದರೀತಿಯಲ್ಲಿ ಪಾಲಿಸಿ ತಕ್ಕ ಅವಕಾಶವನ್ನು ತಾವೇ ವೊಪಿಸಿಕೊಂಡು ಶ್ರೀ ಚಂದ್ರಾರ್ಕವಾಗಿ ನಮ್ಮ ಮತೋದ್ದಾರಕ ಸರ್ವ ಭಾರ ತಮ್ಮದಾಗಿಯೆ ಯಿರುತ್ತೆಯೆಂದು ಸರ್ವರು ತಮಗೇನೆ ವೊಯಿಸಿಯಿರುತ್ತಾರೆ. ಯಿಲ್ಲಿಂದ ಮುಂದೆ ನಾವುಗಳೆಲ್ಲರು ಅಭಿಪ್ರಾಯಪಟ್ಟಿರುವಂತೆ ನಮಗಳಿಗೆ ಕ XXX ನೇಮಿಸಿ ಅಪ್ಪಣೆಕೊಡುವ ಪ್ರಕಾರ ನಾವು ತಪ್ಪದೆ ನಡೆಯುತ್ತೇವೆ. ಮತ್ತು ನಮ್ಮ ಗಡೀಕಟ್ಟೆಗಳು ಮತ್ತು ಶೇರ್ಪಡಿ ಗ್ರಾಮಾಂತರಗಳಲ್ಲಿಯೂ ಸಮ್ಮಂದ ನಡವಳಿಕೆಗಳಲ್ಲಿ ಹಿಂದೆ ವ್ಯತಾಸಗಳೂ ಯಾವದೂ XXX ಗ್ಯೂ ತಾವೇ ವಿವೇಕಪಡಿಸುವದಲ್ಲದೆ ಯಿಲಾಗಾಯ್ತು XXX ದೆ. ನಡೆಯತಕ್ಕ ವಿಷಯಗಳೂ ಸಹಾ ತಮ್ಮ ಅನುಜ್ಞಾ ಪ್ರಕಾರ ಯಾರೇ ಆಗಲೀ, ನಮ್ಮ ಮತದ ಸಮಾನವಿಲ್ಲದ, ಕಮ್ಮಿಮತದ, ಅಂದರೆ ನಮ್ಮಮತಕಿಂತ ಕಮ್ಮಿಯಾದ ಅನ್ಯಮತದ ಜನಗಳಲ್ಲಿ ಭಳಕೆ ಭೋಜನಾದಿ ಸಂಪರ್ಕವೂ, ನಮ್ಮ ಮತಕ್ಕೆ ಅವಮಾನಕರವಾದ ಕನಿಷ್ಠಸ್ತಿಕೆಯ ಕುಂದಕ ಯಾವದೂ ನಡೆಸುವುದಿಲ್ಲವೂ ಮತ್ತೂ ನಮ್ಮ ಮತ ವಿಚಾರದಲ್ಲಿ ಗಡೀ ಕಟ್ಟೆಗಳಲ್ಲಿಯೂ ಶೇರ್ಪಡೀ ಗ್ರಾಮಾಂತರಗಳಲ್ಲಿಯೂ ಯಿರತಕ್ಕ ನಮ್ಮ ಕುಲಸ್ತರುಗಳಿಗೆ ರ್ಧು ಮಾರ್ಗವನ್ನು ಭೋಧಿಸಿ ವೊಬ್ಬರಿ ಗೊಬ್ಬರಿಗೆ ಮತ್ಸರವನ್ನುಂಟು ಮಾಡಿ ಕ್ಲೇಶಗಳನ್ನು ಪೂXXX ಜನಗಳಿಗೆ ತೊಂದರೆಯಪಡಿಸುವುದಕ್ಕೆ ಸಹಾಯಕರಾಗಿದಂತೆಯೂ ಮತದಕಟ್ಟನ್ನು ಮತ್ತು ಮಸ್ಥಿಕಿಯಿಂದಲೆ ಕಾಪಾಡುತ್ತವೆ. ಈ ಮೇರೆ ಸನ್ಮಾರ್ಗದಿಂದ ಕುಲವನ್ನು ಮತ್ತು ಕುಲಕಟ್ಟನ್ನು ಸಹಾ ಸುರಕ್ಷಿತವಾಗಿ ನಡೆಸದೆ ನಮ್ಮ ನಮ್ಮ ಗಡಿ ಕಟ್ಟೆಗಳಲ್ಲಿಯೂಶ್ರ್ಪಡಿ ಗ್ರಾಮಾಂತರಗಳಲ್ಲಿಯೂ ಸಹಾ ವ್ಯತಿರಿಕ್ತವಾಗಿ, ಕುಲಧರ್ಮಕ್ಕೆ ವಿರುದ್ಧವಾಗಿ ನಡೆದಲ್ಲ ಧರ್ಮಶಾಸ್ತ್ರ ರೀತಿಗೆ ಅಕ್ರಮಮಾಡಿದ ಕುಲದ್ರೋಹದ ಮಹಾ ಪಾತಕಕೆ ಗುರಿಯಾಗುತ್ತವೆ. ಯಿದೂ ಅಲ್ಲದೇ ಕವುಗಳೆ ಆದಿಯಾಗಿ ಯಿನ್ನು ನಮ್ಮ ಕುಲ ಮಹಾಸ್ವಾಮಿಗಳು ಸಭೆ ಶೇರಿ ನಮ್ಮ ತಪ್ಪಿಕವನ್ನು ಕುರಿ ಕೂವಿಧಿಸುವ ನಿಜಸ್ತರೆ ಆಕ್ಷೇಪಣತಿಗೆ ಕ XXX ಕ ರುಜುವಾತು ಬಂದಲ್ಲಿ ಗಡೀವೊಂದಕ್ಕೆ ತಪ್ಪಿಕವನ್ನು

ವೊಂದು ನೂರುರೂಪಾಯಿ ಕೊಟ್ಟು ಮುಂದೆ ತಮ್ಮ ಅಪ್ಪಣಿತಿಯಾಗುವ ರೀತಿ ತಪ್ಪದೆ ನಡೆಯುತ್ತವೆ = = = = = = =

ಮತ್ತು ಕುಲಸಮ್ಮಂದವಾದ ದಂಪತಿಗಳ ಬಿಡುಗಡೆ ವಿದಾಯಕದ ತಿರ್ಮಾನಾ = = = =

ನಮ್ಮ ಮತದಲ್ಲಿ ಮದುವೆಯಾದ ಗಂಡನಿಗೆ ಆತನ ಹೆಂಡತಿಯೂ ಧೈಯ್ವಾನು ಕೂಲವಿಲ್ಲದೆ ಬಾಳದೆಯಿರುವ ಸಂದರ್ಭದಲ್ಲಿ॥ ಆ ಗಂಡನಿಂದ ನಮ್ಮ ಕುಲದ ಅಫೀಸಿಗೆ ತಿಳ್ಸಿಕೊಂಡರೆ , ಆಗಡಿಕಾರರರೂ ಕುಲದ ಸಭೆಯಂತೆ ಕುಲದ ಕಟ್ಟಿನಂತೆ ಗಂಡನಿಗೆ ವೊಂದು ನೂರು ರೂಪಾಯಿಗಂಟು ಕಟ್ಟುವ ಹಾಗೂ ಕುಲದ ಆಫೀಸ್ ಪಂಚಾಯಿತರಿಗೆ ಹತ್ತು ರೂಪಾಯಿ ಕೊಡುವ ಹಾಗೂ ಜುಮ್ಲಾವೊಂದು ಹತ್ತುರೂಪಾಯಿ ಗಂಟ್ಟು ಕಟ್ಟಿ ಗಂಟುಯಿಟ್ಟಿದ್ದ ಚಿನ್ನ ಬೆಳ್ಳಿ ನಗಗಳು ಗಂಡನಿಗೆ ಹುಟ್ಟಿದ ಮಕ್ಕಳು ಸಹಾ ಗಂಡನಿಗೆ ಕೊಡ್ಸಿ ಬಿಡುಗಡೆ ಮಾಡತಕ್ಕದ್ದಾಗಿ ನಿಭಂದನೆ ಮಾಯಿದೂ ಅಲ್ಲದೆ ವೊಬ್ಬನು ಮದುವೆಯಾದ ಹೆಂಡತಿಯನ್ನು ಮತ್ತೊಂದನ್ನು ಕರರೆದುಕೊಂಡು ಹೋದರೂ ಸರಿ ಮೇಲ್ಕಂಡ ರೀತಿಯಂತೆಯೆಕ್ಕರೆದುಕೊಂಡು ಹೋದವನು ಗಂಟು ಕೊಡಬೇಕೆಂದು ನಿಭಂಧನೆ ಮಾಡಿ XXX ಮದುವೆಯಾದ ಗಂಡನೂ ಯಾವ ಕಾರಣದಿಂದಲಾದರೂ ಹೆಂಡತಿಯನ್ನು ಬಾಳಿಸಿಕೊಳ್ಳುವುದಿಲ್ಲವೆಂದು ಗಂಡನೆ ಹೇಳುವನಾದರೆ ಕುಲದ ಕಟ್ಟಿನಂತೆ ಹೆಂಡತಿಗೆ ಐಯ್ವತ್ತು ರೂಪಾಯಿಯೂ ಕುಲದ ಪಂಚಾಯಿಕರಿಗೆ ಐದು(೫)ರೂಪಾಯಿಯೂ ಜಮ್ಲಾ ಐವೈತೈದು(೫೫) ರೂಪಾಯಿ ಗಂಟು ಕೊಟ್ಟು ಅವಳ ಮೈಮೇಲೆ ಗಂಡನು ಹಾಕಿದ್ದ ನಗವು ಮಕ್ಕಳು ಸಹಾ ಹೆಂಡತಿಗೆ ಕೊಡಿಸಿ ಬಿಡುಗಡೆ ಮಾಡತಕ್ಕದ್ದು ಯೆಂದು ನಿಭಂಧನೆ ಮಾಡಿ ಇದೆ.= = = = = = =

॥ಮತ್ತೂ ಕೊಡವಳಿ ಸಮ್ಮಂದ॥

ಕೊಡವಳೀ ಕುಲಸಂಮ್ಮಂದವಾಗಿ ಮಾಡಿಕೊಂಡ ಗಂಡನಿಗೆ ಈ ಕೊಡವಳಿ ಸಮ್ಮಂದವಾದ ಹೆಂಡತಿಯೂ ಬಾಳದೆ ಹೋದರೆ ಯಿವಳು ಗಂಡನಿಗೆ ಐಯ್ವತ್ತು(೫೦) ರೂಪಾಯಿಯಾ ಕುಲದ ಪಂಚಾಯಿತರಿಗೆ ಐದು ರೂಪಾಯಿಯೂ ಜುಮ್ಲಾ ಐಯ್ಯತೈದು(೫೫) ರೂಪಾಯಿ ಗಂಟು ಕೊಟ್ಟು ಯಿವಳ ಮೈಮೇಲೆ ಗಂಡನು ಹಾಕಿದ್ದ ನಗಗಳು ಮಕ್ಕಳೂ ಸಹಾ ಗಂಡನಿಗೆ ಕೊಡಿಸಿ ಬಿಡುಗಡೆ ಮಾಡತಕ್ಕದ್ದು ಎಂದು ನಿಬಂಧನೆ ಮಾಡಿದೆ. = = = = = = = = ಮತ್ತು ಯಿ ಕೊಡವಳಿ ಸಂಮ್ಮಂದವಾಗಿ ಮಾಡಿಕೊಂಡಿರುವ ಹೆಂಡತಿಯನ್ನು ಈ ಗಂಡನು ಯಾವ ಕಾರಣದಿಂದಲಾದರೂ ಬಾಳಿಸಿ ಕೊಳ್ಳುವುದಿಲ್ಲವೆಂದು ಹೇಳಿದರೆ ಯಿವಳ ಕೊಡವಳಿ ಗಂಡನು ಯಿವಳಿಗೆ ಯಿಪ್ಪತ್ತೆರಡುವರೆ ರೂಪಾಯಿಯೂ ಪಂಚಾಯತರಿಗೆ ಎರಡುವರೆ ರೂಪಾಯಿಯೂ ಸಹಾ ಗಂಟು ಕೊಟ್ಟು ಯಿವಳ ಮೈಮೇಲೆಯಿದ್ದ ನಗವು ಮಕ್ಕಳು ಸಹಾ ಹೆಂಡತಿಗೆ ಕೊಡಿಸಿ ಬಿಡುಗಡೆ ಮಾಡತಕ್ಕದ್ದು ಎಂದು ನಿಭಂದನೆ ಮಾಡಿ ಇದೆ ಯಿ ವಿಚಾರದಲ್ಲಿ ಯಾವ ಗಡಿಕಟ್ಟೆಗಳಲ್ಲಿ ಬಿಡುಗಡೆ ಮಾಡಿದಾಗ್ಯೂ ಲಲಗಡಿ ಬುಕ್ಕಿಗೆ ದಾಖಲ್ ಮಾಡತಕ್ಕದ್ದು, = = = = = = = = = = = = = ಮತ್ತು ಮತದಲ್ಲಿ ವ್ಯಪಚಾರದ ನಡವಳಿಕೆಗಳಿಗೆ ನಿಭಂದನೆ॥ ॥ ವ್ಯಪಚಾರ ಅಂದರೆ॥ ಪರಸ್ತ್ರ ಪುರುಷರ ಮಿಶ್ರ ಸಂಭೋಗ ದೋಷಾರೋಪಣತಿಯೂ = = = = ಯಿ ರೀತಿಯಾದ ನಮ್ಮ ಮತದ ಗಂಡಸರು ನಮ್ಮ ಜಾತಿಗೆಗೆ ಸರಿಯಾದ ಸಂಗತಿಯೂ ಅಥವಾ ಮೇಲಾದ ಸಂಗತಿಯೂ

ವ್ಯಪಚಾರ ನಡವಳಿಕೆಯನ್ನು ನಡೆದು ನಮ್ಮ ಕುಲಸ್ತರುಗಳಿಂದ XXX ರುಜುವಾತಿಗೆ XXX ಸಾಕ್ಷಿ ಹೇಳಿದರೆ ನಂಬಕೂಡದೂ = = = = = ಮತ್ತೂ ನಮ್ಮತದ ಹೆಂಗಸರ ವ್ಯಪಚಾರ ವಿಚಾರಕ್ಕೆ ಸಂಪರ್ಕರಿಕೆಯೇನೆಂದರೆ = = = = = ಹೆಂಗಸರು ನಮ್ಮ ಜಾತಿಗೆ ಸರಿಯಾದ ನಡವಳಿಕೆಯೂ ಅಥವಾ ಮೇಲಾದ ನಡವಳಿಕೆಯಾ ಸಹಾ

ವೊಂದುವೇಳೆ ನಡೆದು ನಮ್ಮ ಮತಸ್ಥರುಗಳಿಂದ ಚನ್ನಾಗಿ ರುಜುವಾತಿಗೆ ಬಂದಲ್ಲಿ ಅಂತಾ ಯಿ ಸಂಗಳಿಂದ ಕುಲಕ್ಕೆ ಅಪರಾಧವನ್ನು ಯಿಪ್ಪತ್ತು ನಾಲ್ಕು ರೂಪಾಯಿ ತೆಗೆದುಕೋಂಡು ಸದರಿಯವಳಿಗೆ ನಮ್ಮ ಕುಲಪದ್ದತಿ ಕ್ರಮೇಣ ತೀರ್ಥ ಪ್ರನಿಂದಗಳಿಂದ ವೊಳಪಡಿಸಿತಕ್ಕದ್ದು.॥ ನಮ್ಮ ಮತದವರಲ್ಲದೆ ಪರ ಮತಸ್ತರು ಸಾಕ್ಷಿ ಹೇಳಿದರೆ ನಂಬಕೂಡದೂ॥ ಯಿದು ಅಲ್ಲದೆ ಹೆಂಗಸರು ನಮ್ಮ ಮತಕ್ಕೆ ಕನಿಷ್ಟವಾದ ಮತಗಳಲ್ಲಿ ವ್ಯಪಚಾರ ನಡವಳಿಕೆಯನ್ನು ನಡೆದರೆಯೂ ಹಿಂದೆ ನಡೆದು ಯಿದ್ದರೆಯೂ ನಮ್ಮ ಜಾತಿಯವರ ಸಾಕ್ಷಿಯಿಂದ ಸಾಕ್ಷಿ ರುಜುವಾತಿಗೆ ಬಂದರೆ ಕುಲದವರು ವಿಚಾರಮಾಡಿ ಕುಲದಿಂದ ವಜಾಮಾಡತಕ್ಕದ್ದಾಗಿ ಇದೆ.॥ ಯಿವಿಚಾರದಲ್ಲಿ ಪ್ರತ್ಯಕ್ಷವಾದರೂ ಪರೀಕ್ಷೆ XXX ಬೇಕೆಂದು ಧರ್ಮಶಾಸ್ತ್ರವೂ = = = = ಯಿದು ಅಲ್ಲದೆ ನಮ್ಮ ಮತದವರು ವೊಬ್ಬರಿಗೊಬ್ಬರಿಗೆ ಕಲಹಬಂದು ಚಮ್ಮಾಳಿಗೆ ಪ್ರಯೋಗ ನಡೆಶಿದಂತೆ ಅಂತಾವರಿಗೆ ಕುಲಪದ್ಧತಿ ಪ್ರಕಾರ ಕುಲಕ್ಕೆ ಅವುತನಾಮಾಡಿ ಸಂವದಲ್ಲದೆ ಕಲಶಕಾಣಿಕೆ ೨೫ ರೂಪಾಯಿ ತಪ್ಪು ತೆಗೆದುಕೊಂಡು ಅವರವರ ಗಡೀಮನೆ ಕಟ್ಟಿಮನೆಗಳಲ್ಲಿ ೮೮ ಗಡಿ ಆಫೀಸಿಗೆ ತಿಳಿಸಿ ಪರಿಶುದ್ಧತೆ ಮಾಡತಕ್ಕದ್ದು ಮತ್ತೂ ಯಿತರ ಜಾತಿಯವರ ಕೂಡಾ ಯಿದೇ ವಿಚಾರ ನಡೆದಲ್ಲಿ ಅಂದರೆ ತಾನು ಬೇರೆ ಮತದವನನ್ನು ಹೊಡೆದುಬಂದರೆಯೂ ಅಥವಾ ಹೊಡೆದವನನ್ನು ಹಿಂತಿರುಗಿ ಹೊಡೆದು ಬಂದರೆಯು ಕರ್ಥತ್ರ ನಿಂದನೆಗಳಿಂದ ಶುದ್ಧಿಮಾಡಿಕೊಳುವ ಹಾಗೂ ವೊಂದುವೇಳೆ ಬೇರೆ ಮತದವನಿಂದ ಹೊಡೆಯಿಸಿಕೊಂಡು ತಾನು ಹೊಡೆಯದೆ ಬಂದರೆಯು ಮತದವರಿಗೆ ತಿಳಿಯಪಡಿಸದೆ ಸರಕಾರಕ್ಕೆ ಹೋದರೆಯೂ ಮೇಲ್ಕಂಡ ಪ್ರಕಾರ ಕುಲದವರಿಗೆ ಅವುತನವೂ ಕಳಶ ಕಾಣಿಕೆಯೂ ೨೫ ರೂಪಾಯಿ ಕುಲಕ್ಕೆ ತಪ್ಪು ಸಹಾ ಕೊಡಬೇಕು. ಯಿಂತಾ ನಡವಳಿಕೆಗಳಲ್ಲಿ ಸದರಿ ಸಂಗತಿಗಳು ನಡೆದ ಕಾಲದಲ್ಲಿ ಯಾವ ಗ್ರಾಮಾಂತರಗಳಲ್ಲಿ ನಡೆದಾಗ್ಯೂ ಆ ಗ್ರಾಮದ ಯಜಮಾನರು ಶೇರ್ಪಡಿ ಗಡೀಕಟ್ಟಿಗಳಿಗೆ ಕಾಗದ ಬರೆಯಬೇಕು. ಅನಂತರ ಆ ಗಡಿಕಾರರು ಕಟ್ಟಿಗೆ ಕಾಗದ ಮುಖಾಂತರ ತಿಳಿಸಬೇಕು. ತಾವು ದಯಮಾಡ್ಸಿ ಆನ್ಯಾಯ ತೀರ್ಮಾನಕೆ ಗಡಿಕಾರರನ್ನು ಬರಮಾಡಿಕೊಂಡು ಸದರಿಯವರನ್ನು ಶುದ್ದಿ ಮಾಡತಕ್ಕ ಅಧಿಕಾರವು ತಮ್ಮದಾಗಿರುತ್ತೆ.॥ ಯಿ ವಿಷಯಗಳಲ್ಲಿ। ಗಡಿಗ್ರಾಮಾಂತರದವರಿಗೆ ಅಸಾಧ್ಯವಾದ ನ್ಯಾಯ ವಿಚಾರಗಳು ಕಂಡು ಬಂದರೆ XXX ತಮ್ಮ ಬಳಿಗೆ ಕಾಗದ ಮುಖಾಂತರಾ ತಿಳಿಯಪಡಿಸಿ ಮುಂದಿನ ನಡವಳಿಕೆಗಳಿಗೆ ತಮ್ಮ ಅಪ್ಪಣತಿಯಾದಂತೆ ನಡೆದುಕೊಳ್ಳುತ್ತೇವೆ.॥ ಮತ್ತು XXX ಯಲ್ಲಾಗಲಿ ಕಟ್ಟೆಯಲ್ಲಾಗಲಿ ಗ್ರಾಮಂತರಗಳಲ್ಲಾಗಲಿ ತಟ್ಟಿಕವನ್ನು XXX ಡಿದವನಾಗಿಯೂ ಕುಲದ ಕಪ್ಪನಂತೆ ತಪ್ಪು ತೀರಿಸಿಕೊಳ್ಳದೇ ಹೋದ ತಪಿಕಸ್ತನಾದ ಮನುಷ್ಯನನ್ನೂ ಆ ಗಡೀಕಟ್ಟೆಯವರಿಂದ ತಿಳುವಳಿಕೆ ಬಗ್ಯೆ ತಪ್ಪಿಯಿಕಸ್ತನಾದವನ ವಿಚಾರದ ಕಾಗದಾ ಬಂದ ಮೇಲೆ ಯಾವ ಗಡಿಕಟ್ಟೆ ಗ್ರಾಮಾಂತರಗಳ ಕುಲಸ್ತರೂ ಸಹಾ ಶೇರ್ಸ್ ಕೊಳ್ಳಕೊXXX ಆ ಕ್ಷಣವೆ ಹೊರಡಿಸಬೇಕು.

ಆತನ ತಪ್ಪಿಕವೂ ಸ್ಥೂಲವೊ ಮತ್ತು ಸೂXXX ಎಂಬ ಸಂಗತಿಯನ್ನು ಆಲೋಚಿಸದೆಯೂ ತಪ್ಪು ಮಾಡಿದ್ದವನು ಯಾವ ಗಡಿಗೆ ಸೇರಿದನೋ ಆ ಗಡಿ ಕಟ್ಟೆಯವರೂ ತಪ್ಪಿಸ್ತನು ಹೋಗಿ ವಾಸಮಾಡುವ ಮತ್ತು XXX ದು ಗಡಿಕಾರರಿಗೆ ಕಾಗದ ಮೂಲ್ಕ ಕುಲದ ಕಟ್ಟಿನಂತೆ ತಿಳಿಸಬೇಕು ಹಿಗೆದಾಗ್ಯೂ ಯಾವ ಗಡಿಕಟ್ಟೆಯವರು ಅಂತಾ ತಪ್ಪಸ್ತನನ್ನು ಶೇರಿಸಿಕೊಂಡು XXX ಆಗಡಿ ಕಟ್ಟೆಯವರು ತಮ್ಮ ಆಫೀಸ್ ಸಭಾ ತೀರ್ಮಾನಕ್ಕೆ ವೊಂದು ನೂರು ರೂXXX ಅಪರಾಧ ಕೊಡುತ್ತೇವೆ. ಮತ್ತೂ ಗ್ರಾಮಸ್ತನಾದರೆ ಹದಿನೈದು ರೂಪಾಯಿ ಅಪರಾದ ಕೊಡುತ್ತೇವೆ ಮತ್ತೂ ವರುಷಂಪ್ರತಿ ವರುಷಗಳಲ್ಲಿಯೂ ಶ್ರೀ ಮುXXXಧರೆ ಮಲ್ಲಿಕಾರ್ಜುನ ಸ್ವಾಮಿಯವರ ರಥೋತ್ಸವ ಕಾಲದಲ್ಲಿ ಅಸಾಧ್ಯವಾಗಿಯಿರತಕ್ಕ ಸಂಗತಿಗಳನ್ನು ಅಂದರೆ ನಮ್ಮ ಗಡಿಕಾರರಿಗೆ ಶೇರಿದೆ ಯಿರುವ ಯ ವಿಚಾರಗಳನ್ನು ತಮಗೆ ತಿಳಿಯಪಡಿಸಿ ತಮ್ಮ ಹುಕ್ಕುಂನಂತೆ ನಡೆದುಕೊಳ್ಳುತ್ತೇವೆ. ಮತ್ತು ರಾಜಾಗಡಿಗಳು ಕುಂಪಣುಗಡಿಗಳು ಕಟ್ಟಿಮನೆಯವರು ಶಿರ್ಪಡಿ ಗ್ರಾಮಂತರಗಳ ಕುಲಸ್ತರಗಳೂ ಸಹಾ ಅವರವರಲ್ಲಿಯಿರತಕ್ಕ ನಮ್ಮ ಕುಲ ಸಂಮ್ಮಂದ ಬಿರುದು ಬಿಂಕಗಳನ್ನು ತೆಗೆದುಕೊಂಡು ಬರಬೇಕು. ಹಾಗೆಬಾರದೆ ತಪ್ಪಿದ ಗಡಿಯವರಿಂದ ಹತ್ತು ರೂಪಾಯಿ ಅಪರಾಧವನ್ನು ವೊಸೂಲ್ ಮಾಡಿ ಕ್ರಮನೆ ಕೊಡಬೇಕು ಯೆಂದು ನಮ್ಮ ನಮ್ಮ ಮನಃ ಪೂರ್ವಕವಾಗಿ ಬರೆದುಕೊಟ್ಟಿರುವ ೮೮ ಗಡಿ ಮಾಹ ಕಟ್ಟಡಕ॥ ಈ ಮೇರೆಗೆ ತಸ್ಸಿಲ್‌ನಾರ್ ನಮೂದಿಸಿಯಿರುವ ನಿಭಂದನೆಗಳಿಗೆ ನಾವುಗಳೂ ವಿರೋಧವಾಗಿ ನಡೆದಲ್ಲಿ ಮಹಾಪಾತಕನೇನೆಂದರೆ॥ ಮತ್ತೂ ಗೋಹತ್ಯಾ ಬ್ರಂಹ್ಮ ಹತ್ಯಾ ಸ್ತ್ರೀ ಹತ್ಯಾ ಶಿಶೋ ಹತ್ಯಾ ಆತ್ಮ ಹತ್ಯಾ ದಿ ಪಂಚ ಆ ದಾಪಾತಕೆಗಳಿಗೆ ಬದ್ಧರಾಗುತ್ತೇನೆ ಎಂದೂ ನಮ್ಮ ನಮ್ಮ ಮನೋರಾಜಿಯಿಂದ ಬರೆದು ರುಜು ಮಾಡಕೊಡಲ್ಪಟ್ಟ ಮಹಾ ಕಟ್ಟಡ ತಾ ॥––॥ ತಾರೀಖು ೨೪–೧೧–೧೯೪೪ರಲ್ಲಿ ಗಡಿಕಟ್ಟಿ ಗ್ರಾಮಾಂತರಗಳ ಯಜಮಾನರುಗಳ ರುಜು.


ಮದುವನಳ್ಳಿ ಗಡಿಯಲ್ಲಿರುವ ಯೆಂಟು ಗಡಿಯಜಮಾನ ಮಾಪಶೆಟ್ಟಿ ರುಜೂ
ಡಿಟೋ ಗಡಿ ಯಜಮಾನ ಕಾಂಡಶೆಟ್ಟಿ ರುಜೂ
ಮದುವನಳ್ಳಿ ಗಡಿಯಾಜಮಾನ ಪಳ್ಳಿ ಶಿದ್ದಶೆಟ್ಟಿ ಮಗ ಶಿದ್ದಶೆಟ್ಟಿ ರುಜೂ
ಡಿಟೋ ಗಡಿಮನೆ ಮಷಣಶೆಟ್ಟಿ ಮಗ ಪುಟ್ಟ ಶೆಟ್ಟಿರ ರುಜೂ
ಡಿಟೋ ಗಡಿಮನೆ ಪುಟ್ಟ ಮಾದಶೆಟ್ಟಿ ರುಜೂ
ಡಿಟೋ ಗಡಿಮನೆ ವಂಗಶೆಟ್ಟರ ರುಜೂ
ಡಿಟೋ ಗಡಿಮನೆ ಯಜಮಾನ ಬೋದರೆ ಶಿದ್ದಶೆಟ್ಟರ ರುಜೂ
ಡಿಟೋ ಗಡಿಮನೆ ಮನೆಯ ಶೆಟ್ಟಿ ಮಗಾ ಶಿದ್ದಶೆಟ್ಟಿ ರುಜೂ
ಡಿಟೋ ಗಡಿಮನೆ ವಾನಡ ಶೆಟ್ಟಿ ಮಗಾ ಮಷಣ ಶೆಟ್ಟಿರ ರುಜು
ಡಿಟೋ ಗಡಿಮನೆ ಬೋಳಶೆಟ್ಟಿರ ಮಗ ಶಿದ್ದಶೆಟ್ಟರ ರುಜು
ಮುಳ್ಳೂರು ಕಟ್ಟಿಮನೆಯ ಯಜಮಾನರು ಮೊಳ್ಳೆಶೆಟ್ಟಿ ರುಜು
ಯಳವಂದೂರು ಗಡಿಮನೆಯಜಮಾನರು ದೇವರಗುಡ್ಡಶೆಟ್ಟಿ ರುಜು
ಕೆಸ್ತೂರು ಕಟ್ಟೀಮನೆ ಯಜಮಾನ ಶಿದ್ದಶೆಟ್ಟಿಗೆರೆ ರುಜು

ತಲಕಾಡು ಗಡಿಯಜಮಾನ ಮಾನನಳ್ಳಿ ಶಂಬಲಿಂಗ ಶೆಟ್ಟಿ ರುಜು
ಮಾಲಂಗಿ ಯಜಮಾನ ಬಲ್ಲುಶೆಟ್ಟಿಗೆರೆ ರುಜು
ಕಾಯೂರು ಗಡಿಮನೆ ಯಜಮಾನರು ಬೆಳಗಲಿಯೂ ಶೆಟ್ಟಿ ಮಗ ಮಲ್ಲೆ ಶೆಟ್ಟಿರುಜು
ವಾಟಾಳು ಕಟ್ಟಿಮನೆ ಯಜಮಾನ ಮುದ್ದಶೆಟ್ಟಿ ಶ್ರೀಕಾರದ ರುಜು
ಸೋಸಲೆಗಡಿ ಯಜಮಾನರೂ ಮುದ್ದಶೆಟ್ಟಿಗೆರೆ ರುಜು
ಚಾಮರಾಜನಗರದ ಗಡಿಯಜಮಾನ ರಾಮಶೆಟ್ಟಿ ರುಜು
ನಾಗೊಳ್ಳಿ ಕಟ್ಟಿಮನೆ ಯಜಮಾನ ರಂಗಶೆಟ್ಟಿ ರುಜು
ಚಾಮರಾಜನಗರ ಗಡಿ ಪುಟ್ಟಶೆಟ್ಟಿ ರುಜು
ರಾಮಸಮುದ್ರದ ಕಟ್ಟಿ ಯಜಮನ ದೊಡ್ಡಮೊಳೆ ನಂಜಶೆಟ್ಟಿ ರುಜು
ಹೊಂಗನೂರು ಗಡಿ ಯಜಮಾನ ಮಾನ್ತಾಳ್ವೇರದ ಮಾರಶೆಟ್ಟಿ ರುಜು
ಡಿಟೋ ಗಡಿ ಸುಂಣಗಾರ ರಂಗಶೆಟ್ಟಿ ಮಗ ಯಜಮಾನ ಹುಚ್ಚಶೆಟ್ಟಿ ರುಜು
ಡಿಟೋ ಗಡಿ ಮುದ್ದ ಕೃಷ್ಣಶೆಟ್ಟಿ ರುಜು
ಮಂಗಲರ ಗಡಿಮನೆ ಯಜಮಾನ ಮೂಗಶೆಟ್ಟಿ ರುಜು
ಡಿಟೋ ಗಡಿಮನೆ ಕೆಂಪಶೆಟ್ಟಿ ರುಜು
ಹರದನಳ್ಳಿ ಗಡಿ ಯಜಮಾನ ಸುಬ್ಬಶೆಟ್ಟಿ ರುಜು
ಅನುಚನಾಡಿಕಟ್ಟೆ ಮನೆಯಜಮಾನ ಕಾಟಶೆಟ್ಟಿ ರುಜು
ಡಿಟೋ ಮಾದಶೆಟ್ಟಿ ರುಜು
ವುಮ್ಮತ್ತೂರು ಕಟ್ಟಿಮನೆ ಯಜಮಾನರು–ಕುನ್ನಶೆಟ್ಟರ ರುಜು
ಡಿಟೋ ಕಟ್ಟಿಗೆ ಶೆರಿದ ಅಗ್ರಹಾರದ ಯಜಮಾನ ರುಜು ವನಶೆಟ್ಟರ ರುಜು
ನಂಜನಗೂಡು ಗಡಿ ಯಜಮಾನರು ಉಗ್ರಾಣದ ಮಾದಶೆಟ್ಟರ ರುಜು
ಡಿಟೋ ಗಡಿಯಜಮಾನ ಕೂಟಿಮಾಡಶೆಟ್ಟಿ ರುಜು
ಡಿಟೋ ಗಡೀ ಪೋಲಿಸು ನಂಜೂಂಡ ಶೆಟ್ಟಿರ ರುಜು
ಗೋಳುರು ಕಟ್ಟಿ ಮನೆಯಜಮಾನರು ಕಾಳಶೆಟ್ಟರ ರುಜು
ತಗಡೂರು ಗಡಿಮನೆಯಜಮಾನಿಕೆ ಮಾಡುವ ಮಷಣ ಶೆಟ್ಟಿ ರುಜು
ಡಿಟೋ ಗಡಿಯಜಮಾನರು ಕುರಿ ಮಾದಶೆಟ್ಟಿಗೆರೆ ರುಜು
ಡಿಟೋ ಗಡಿ ಯಜಮಾನ ಮರುಚ್ಚ ಶೆಟ್ಟಿರ ರುಜು
ಅಣಗಂಚಿಕಟ್ಟಿಮನೆಯಜಮಾನರು ರಂಗಶೆಟ್ಟಿ ರುಜು
ಕಳಲೆಗಡಿ ಮೇಗಲ ಹುಂಡಿ ಕಪ್ಪಯಜಮಾನರು
ಅಂಕಶೆಟ್ಟರು ಡಿಟೋ ಮರುಶಿಕ್ಕಶೆಟ್ಟಿರ ರುಜು
ಕಳಲೆಗಡಿ ಮನೆ ಶೇರಿದ ಕೂಡ್ಲಾಪುರದ ಕಟ್ಟಿಯಜಮಾ ಮಲ್ಲಶೆಟ್ಟಿ XXX
ಹದಿನಾರು ಕಟ್ಟಿ ಯಜಮಾನ ಕೆಂಪಶೆಟ್ಟಿ ರುಜು
ಹುಲ್ಲಳ್ಳಿಗಡಿಗೆ ಶೆರಿದ ಶಿರ್ಮಳ್ಳಿ ಕಟ್ಟಿಯಜಮಾನ ಅಂಕಶೆಟ್ಟಿ ರುಜು
ಹುರದ ಗಡಿಗೆ ಶೇರಿದ ಹುಸ್ಗೂರುಕಟ್ಟಿ ಯಜಮಾನ ದ್ಯಾವಶೆಟ್ಟಿ ರುಜು
ಕೊಂಡಳ್ಳಿ ಕಟ್ಟಿ ಯಜಮಾನ ಬೆಲ್ಗೈಮಾದ ಶೆಟ್ಟಿ ರುಜು

ಪಡೂಗೂರು ಕಟ್ಟಿಮನೆಯಜಮಾನ ದೊಡ್ಡಮಾದಶೆಟ್ಟಿ ರುಜು
ಭನ್ನಿ ಕಾಳ್ಪಾರ್ಜ ಗಡಿಯಜಮಾನಿಕೆ ಮಾಡುವ ಮಾದಶೆಟ್ಟಿ ರುಜು
ಕೊಂಡುಗಡಿಕಟ್ಟೆ ಯಜಮಾನ ಶಿದ್ದಶೆಟ್ಟಿರುಜು
ರಾಘವಾಪುರದ ಕಟ್ಟಿಮನೆಯಜಮಾನ ಶಿದ್ದಶೆಟ್ಟಿ ರುಜು
ಯೆಂಬ್ರಗಾಲದ ಗಡಿಯಜಮಾನ ಜವನಶೆಟ್ಟಿರುಜು
ಡಿಟೋ ಗಡಿ ಯಜಮಾನ ಗೊರಪಶೆಟ್ಟಿ ರುಜು
ನೆರಳೆಕಟ್ಟೀಮನೆ ಯಜಮಾನರು ಚಿಕ್ಕ ಮಾದಶೆಟ್ಟಿ ರುಜು
ಡಿಟೋ ಕಟ್ಟಿಮನೆ ಯಜಮಾನ ದೊಡ್ಡ ಮಾದಶೆಟ್ಟಿ ರುಜು
ಕೂಗೂರು ಗಡಿಯಜಮಾನ ಬೊಂಮಶೆಟ್ಟಿ ರುಜು
ಡಿಟೋ ಗಡಿ ಹುಚ್ಚಶೆಟ್ಟಿ ರುಜು
ಸತ್ಯಾಗಾಲದ ಗಡಿಯಜಮಾನ ಕಾಂಡವಶೆಟ್ಟಿ ರುಜು
ಯಿಂಮಾವುಕಟ್ಟಿ ಯಜಮಾನ ಬಸನಶೇಟ್ಟಿ ರುಜು
ಬಿಕ್ಕಲಂಮಂಗಲಾದ ಶ್ಯಾನುಬೋಗ ಸುಬ್ರಾಂಮಣ ರುಜುವ ಮತ್ತು ಕೊಡವಳ್‌ಗಳನ್ನು ಕುಲ ಸಂಮ್ಮಂದವಾಗಿ ಮಾಡಿದ್ದದಂತ XXX ಗಡಿಗಳಿಗೆ ಬಾಳಾಟ ವಿಲ್ಲದೆಯಿರುವ ಕಾರಣಗಳಿಂದ ೮೮ ಗಡಿ ಆಫೀಸಿಗೆ ನ್ಯಾಯ ತಿರ್ಮಾನಕ್ಕೆ ತಿಳಿಸಿಕೊಂಡಿರುವ ಬಾಬ್ತು ೮೮ ಗಡಿ ಕಟ್ಟಿನಂತೆ ಬಿಡುಗಡೆ ಮಾಡಿಕಟ್ಟಿಗೆ ದಾಕಲಾಗಿರುವ ತಪ್ಸೀಲ್ ಕಟ್ಟಡಕಲ್ವನ್ನು ಹಸಲ್ ರಿಕಾರ್ಡು ಹಳೆದಾಗಿ ಇದ್ದ ವಿಷಯದಲ್ಲಿ ಈ ಬುಕ್ಕಿಗೆ ದಾಖಲ್ ಮಾಡಿರುತ್ತೆ.॥ ॥

ಟಿಪ್ಪಣಿ

ದಿನಾಂಕ:೨೪.೧೧.೧೮೯೪ರಲ್ಲಿ ಬರೆಯಲ್ಪಟ್ಟಿರುವ ಈ ಕಾಗದದಲ್ಲಿ ಅಂದಿನ ಮೈಸೂರು ಸಂಸ್ಥಾನದ ಅವಿಭಜಿತ ಮೈಸೂರಿನ(ಚಾಮರಾಜನಗರ) ಏಳು ತಾಲ್ಲೂಕುಗಳಲ್ಲಿರುವ ಮುಖ್ಯವಾಗಿ ಮಂಗಲದ ಗಡಿಮನೆಗೆ ಸೇರಿದ ಒಟ್ಟು ೮೮ ಗಡಿಮನೆಗಳಿಗೆ ಅನ್ವಯವಾಗುವ ಹಾಗೂ ಈ ೮೮ ಗಡಿಮನೆ ಹಾಗೂ ಕಟ್ಟೆಮನೆಗಳಿಗೆ ಸಂಬಂಧಿಸಿದಂತೆ ಸಮುದಾಯದ ಕಟ್ಟುಪಾಡುಗಳು, ಸಂರಕ್ಷಣೆ, ನೀತಿ-ನಿಯಮ, ಸಂಸ್ಕಾರ ಮುಂತಾದವುಗಳಲ್ಲಿ ತುಂಬಾ ವ್ಯತ್ಯಾಸಗಳಿರುವುದನ್ನು ಗಮನಿಸಿದ ಸಮುದಾಯದ ಮುಖಂಡರು ಏಕರೂಪ ನೀತಿ-ನಿಯಮಗಳನ್ನು ರಚಿಸುವ ಸಲುವಾಗಿ ಮೇಲ್ಕಂಡ ಪ್ರಾದೇಶಿಕ ವ್ಯಾಪ್ತಿಯ ಕೊಳ್ಳೇಗಾಲ ತಾಲ್ಲೂಕಿನ ಚಿಲ್ಕವಾಡಿ ಎಂಬ ಗ್ರಾಮದಲ್ಲಿ ಮೇಲ್ಕಂಡ ದಿನಾಂಕ ಹಾಗೂ ಇಸ್ವಿಯಂದು ತೆಗೆದ ನಿರ್ಣಯಗಳು ಇದಾಗಿರುತ್ತದೆ. ಅವುಗಳೇನೆಂದರೆ ಸಮುದಾಯಕ್ಕಿಂತ ಸಾಮಾಜಿಕವಾಗಿ ಕೆಳಮಟ್ಟ ಎನ್ನುವ ಸಮುದಾಯಗಳೊಂದಿಗೆ ಬಳಕೆ, ಸಂಪರ್ಕ ಮತ್ತು ಭೋಜನಾದಿಗಳ ನಿಷೇಧ, ಸಮುದಾಯದಲ್ಲಿ ದುರ್ನಡತೆ, ದುಷ್ಚಟ, ಇತರೆ ಅಭ್ಯಾಸಗಳನ್ನು ಕಲಿಸುವಂತದ್ದು ನಿಷೇಧ, ಸಮುದಾಯದ ಕಟ್ಟುಪಾಡುಗಳ್ನು ಪಾಲನೆ, ಅನುಕರಣೆ ಹಾಗೂ ಸಂರಕ್ಷಣೆ ಆಧ್ಯ ಕರ್ತವ್ಯ, ದಂಪತಿಗಳಲ್ಲಿ ವಿರಸ ಉಂಟಾಗಿ ಸಂಸಾರ ನಡೆಸುವುದಿಲ್ಲ ಎನ್ನುವುದಾದರೆ ಅವರಿಗೆ ವಿಚ್ಛೇದನ ನೀಡುವ ನಿಯಮಗಳು ಹಾಗೂ ದಂಡದ ರೂಪುರೇಷೆಗಳು, ದಂಪತಿಗಳಲ್ಲಿ ಹೆಂಡತಿಯೇ ಸಂಸಾರ ನಡೆಸುವುದಿಲ್ಲ ವಿಚ್ಛೇದನ ಬೇಕು ಎಂದಾದಲ್ಲಿ ಇದಕ್ಕೆ ಪೂರಕವಾದ ನಿರ್ಣಯಗಳು, ಸಮುದಾಯದಲ್ಲಿಯೇ ಚಮ್ಮಾಳಿ(ಪಾದರಕ್ಷೆ)ಗೆಯಿಂದ ಹಲ್ಲೆ ಮತ್ತು ಹಿಡಿಯುವಿಕೆಗೆ ಸಂಬಂಧಿಸಿದಂತೆ ಶಿಕ್ಷೆ ಮತ್ತು ನಿಯಮಗಳು, ಅನ್ಯ ಸಮುದಾಯದೊಂದಿಗೆ ಚಮ್ಮಾಳಿ(ಪಾದರಕ್ಷೆ)ಗೆ ಪ್ರಯೋಗ ಮತ್ತು ಬಳಕೆಗೆ ಸಂಬಂಧಿಸಿದಂತ ಪ್ರಕರಣಗಳ ಶಿಕ್ಷೆ ಮತ್ತು ನಿಯಮಗಳು, ಸಮುದಾಯದಲ್ಲಿ ಸ್ತ್ರೀಯರು ಮಿಶ್ರ ಸಂಭೋಗ ಹೊಂದಿದ್ದಲ್ಲಿ ಅಂತವರಿಗೆ ನೀಡುವ ಶಿಕ್ಷಾ ವಿಧಾನಗಳು ಹಾಗೂ ದಂಡ ಪಾವತಿಗಳು, ಅನೈತಿಕ ಸಂಬಂಧವನ್ನು ಹೊಂದಿದಲ್ಲಿ ಅದನ್ನು ನಿರ್ಭಂದಿಸುವ ಸಲುವಾಗಿ ಇರುವ ಶಿಕ್ಷೆ ಹಾಗೂ ದಂಡದ ಪ್ರಮಾಣಗಳು, ಹೀಗೆ ಇನ್ನೂ ಮುಂತಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಮುದಾಯದ ಘನತೆ ಗೌರವ, ಸಂಸ್ಕಾರ, ಸಂಯಮವನ್ನು ಸಾಮಾಜಿಕವಾಗಿ ಕಾಪಾಡಲು, ನಿಯಂತ್ರಿಸಲು ಗಡಿಕಟ್ಟೆಯ ಯಜಮಾನರು, ಗಡಿಕಾರರು ಹಾಗೂ ಕುಲಸ್ಥರು ತೆಗೆದುಕೊಂಡ ನಿರ್ಣಯಗಳು ಹಾಗೂ ದೃಢೀಕೃತ ಪತ್ರ ದಾಖಲೆಗಳಾಗಿವೆ.



[illegible]

[illegible]

[illegible]

[illegible]

[illegible]

[illegible]

[illegible]

ಬಂಡಪ್ಪನ ಯಟ್ಟಿನರುಜು

ಜಿಂವರೆ ಗೋತರ ಯಟ್ಟಿನರುಜು

ಮಲ್ಲಿ ಗೋತರ ಯಟ್ಟಿನರುಜು

ರಂಗೆ ಗೋತನ ರುಜು

ದಾಸೆ ಗೋತರ ರುಜು

[illegible] ಗೋತರ ರುಜು

[illegible]

[illegible] ಗೋತರ ರುಜು

[illegible] ಗೋತರ ರುಜು

[illegible] ರುಜು

[illegible] ಗೋತರಿಗೆ

[illegible]

[illegible] ರುಜು

[illegible] ರುಜು

[illegible]

[illegible]

[illegible]

[illegible]

[illegible]

ಮೈಸೂಕಂಡರವಾಡಿ ಶ್ರೀ ದಿನಾಂಕ:೨೩-೩-೧೦-೧೯೧೨ನೇ

ರಾಜಮಾನ್ಯ ರಾಜೇಶ್ರೀಗಳಾದಂತ ನಮ್ಮ ಕುಲಸ್ವಾಮಿಗಳಾದಂತ ಮುಗಳಿಕಟ್ಟೆ ಕಡೂರು ತಾಲ್ಲೋಕು ಮುಗಳಿಕಟ್ಟೆ ಕಟ್ಟೇಮನೆ ದೊಡ್ಡಮಲ್ಲೇಗೌಡರಿಗೆ ಮಾಳೆಗೌಡರಿಕೆ ಕೊಕ್ಕೆರೆ ನಿಂಗೇಗೌಡರ ಮಗ ಚೌಡೇಗೌಡರಿಗೆ ಮತ್ತು ಡಿಟೋ ಗ್ರಾಮದ ಗಬಳೆ ಗೌಡರ ಮಗ ಚೌಡೇಗೌಡರಿಗೆ ಮತ್ತು ಯಳಗೊಂಡನಹಳ್ಳಿ ಸಣ್ಣೆಗೌಡರ ಮಗ ಸುಗೇಗೌಡರಿಗೆ ಹನುಮೇಗೌಡರ ಮಗ ಪಟೇಲ್ ಕೆಂಚೇಗೌಡರಗೆ ಬಿಳುವಾಲ್ದ ಚನ್ನೆಗೌಡರ ಮಗ XXX ಮತ್ತು ವಸನಳ್ಳಿಯಲ್ಲಿರುವ ಹೊನ್ನೇಗೌಡರಿಗೆ ಮತ್ತು ಡಿಟೋ ಗ್ರಾಮದ ತಿಮ್ಮೇಗೌಡರ ಮಗ ರಂಗೇಗೌಡರಿಗೆ ಮತ್ತು ಕಂಗ್ಲಿದೊಡ್ಡಿ ಬೂರೇಗೌಡರಿಗೆ ಮತ್ತು ಡಿಟೋ ಗ್ರಾಮದ ಕೆಂಚೇಗೌಡರಿಗೆ ಮೈಸೂರು ಶಿವಲ್ ಆಸ್ಪತ್ರೆ ಗರಡಿ ರಂಗೇಗೌಡರು ಬಾಣವರದ ಹೋಬಳಿಗೆ ಶೇರಿದ ಮನಕತ್ತೂರು ಕಟ್ಟೆಯ ಯಜಮಾನ ಬಂಡೀಗೌಡರು ಚಂದ್ರಾಯಪಟ್ಟಣದ ತಾಲ್ಲೂಕು ಹಿರೀಶಯದ ಹೋಬಳಿಗೆ ಶೇರಿದ ದಿಡುಗು ಗ್ರಾಮದಲ್ಲಿಯಿರುವ ಗುಡ್ಡಣ್ಣನವರ ಮಕ್ಕಳು ಜಿವರಪ್ಪನವರು ಹಾಸನದ ತಾಲ್ಲೋಕು ಕಟಾಯದ ಹೋಬಳಿಗೆ ಶೇರಿದ ಸಕ್ಕಗರಹಳ್ಳಿಯಲ್ಲಿರುವ ಕೃXXX ಮತ್ತು ಮಲ್ಲಿಕಾರ್ಜುನಗೌಡ ಮೈಸೂರು ಶಿಫಾಯಿ ರಂಗಣ್ಣನವರು ಶಿಫಾಯಿ ತಿಮ್ಮಪ್ಪನವರು ದಾಸಪ್ಪನವರು ಬೇಲೂರು ತಾಲ್ಲೋಕುನಲ್ಲಿಯಿರುವ XXXಂಕ್ ಇನಿಸ್ಪೇಕ್ಟ್ರ ರಂಗಣ್ಣನವರುಗೆ ಚಂದರಾಯಪಟ್ಟಣದ ತಾಲ್ಲೋಕಿನಲ್ಲಿಯ ಕ್ಷೆXXX ಂನಯಿಲಾಕಿಯಲ್ಲಿರುವ ರಂಗಣ್ಣನವರು ಬನಲಾಶೆಕೊಪ್ಲು ಕಾಳಪ್ಪನವರು ಹರಕಲೂಡು ಕಸದಲಿರುವ ರಾಮಣ್ಣನವರು ಶಿಬರೂರು ತಾಲ್ಲೋಕು ತುರುವೇಕೆರೆ ಹೋಬಳಿ ಡಿಟೋ XXX ಚಿಟಕ್ಕ ತುರುವೇಕೆರೆ ವಾಪೇರ್‌ಲ್ಲಿಯಿರುವ ನಿಂಗೇಗೌಡರು ಕರೀಕೆರೆ ಹನಂಮಂತಪ್ಪನ ಮಗ ಯಲ್ಲೇಗೌಡರು ಸಹ ಸೇರಿಕೊಂಡುವ ಶರಹಾರ್ಕಿ ಅದಾಗಿ ಈವರಿಗೆ ನಾವುಗಳು ಕ್ಷೇಮ ಅಲ್ಲ ನಿಮ್ಮಗಳ ಸುಕ್ಷೇಮಾಶಿಸಮಂಗಳಿಗೆ ಆಗಿಂದಾಗ್ಯೆ ಬರಸುತ್ತಾ ಬರಬೇಕು. ಆದರೆ ನಾವುಗಳು ಸರ್ವರು ಮೈಸೂರಿಗೆ ದಸರಿಗೆ ಶೇರಿದವು ಇಲ್ಲಿ ಸರ್ವರು ಶೇರಿ ಒಂದು ಮಿಟಿಂಗು ನಡೆಶಿದ್ದೇವೆಯೇನೆಂದರೆ ನಮ್ಮ ಮಥದ ಅಭಿವೃದ್ಧಿಯು ಯಲ್ಲಿಯು ಪ್ರಶಂಸೆ ಬರಲಿಲ್ಲವಾದ್ದರಿಂದ ನಾವುಗಳು ಶೇರಿ ಮಹಾರಾಜರಿಗು ದಿರ್ವಾ ಆನಂದರಾಯರವರಿಗು ಕಮಿರ್ಷ ಸಹೇಬರಿಗೂ ನಮ್ಮ ಮಥದ ಅಭಿವೃದ್ಧಿಯನ್ನು ತೊರಸಿ ನಮ್ಮ ಮತವನ್ನು ವೂರ್ಜಿತಪಡಿಶಿ ಮಥವನ್ನುವೃದ್ಧಿಯನ್ನು ತರಬೇಕೆಂದು ಪ್ರಾರ್ತಿಸುತ್ತೇವೆ. ನೀವುಗಳು ಸರ್ವರು ಶೇರಿ ನಮ್ಮ ಮೇಲುಚಕ್ರೆ ವರ್ಕ್ರಿವಂಶದಲ್ಲಿ ಹುಟ್ಟಿದವರೇ ಆದರೆ ನಮ್ಮ ಮಥದ ಮೇಲೆ ದ್ರಿಷ್ಟಿಯನ್ನು ಯಿಟ್ಟು ನಮ್ಮ ಗರೀಬರ ಮೇಲೆ ದಯವಿಟ್ಟು ನಮ್ಮ ಜಾತಿಯಲ್ಲಿ ತಾಂಮ್ರದ ಚಪ್ಕೋಡು ಇದೆ ವಿಚಾರಿಸಿ.

ಮೈಸೂರು ರಂಗಣ್ಣನವರಿಗೆ ಕಾಗದವನ್ನು ಬರಿಯಬೇಕು ಮತ್ತು ನಿಮ್ಮಲ್ಲಸಕ್ತಾನುಸಾರವಾಗಿ ಗರ್ವನರ್‌ಮೇಂಟಿಗೆ ಯಾವಕರುವೇ ಬಂದಾಗ್ಯೂ ನೀವುಗಳು ಶೇರಿ ನಿಮ್ಮ ಕಟ್ಟೇಮನೆಗಳು ನಿಮ್ಮ ಹಳ್ಳಿಗಳಗೆಲ್ಲಾ ತಿಳಿಸಿ ವಸೂಲು ಮಾಡಬೇಕೆಂದು ಪ್ರಾರ್ಥಿಸುತ್ತೇವೆ. ನಮಸ್ಕಾರಗಳು ಆದರೆ ನಮ್ಮ ಕುಲದಲ್ಲಿ ಹುಟ್ಟಿದ ಶಿಖಾಮಣಿಗಳೇ ಸಹಜವಾದರೆ ಯಾ ಕಾಗದವನ್ನು ವೂರ್ಜಿಸಬೇಕು ಮತ್ತು ಚೌಡೇಗೌಡರಮಗ ಸಿದ್ದೆಗೌಡರಿಗು ಸಹ ಚನ್ನಾಗಿ ತಿಳಿಸಬೇಕು.

ಬಂಡಪ್ಪನ ಯಬ್ಬಟ್ಟಿನ ರುಜು
ಜವರೇಗೌಡರ ಯಬ್ಬಟ್ಟಿನ ರುಜು
ಎಲ್ಲೇಗೌಡರ ಯಬ್ಬಟ್ಟಿನ ರುಜು
ರಂಗೇಗೌಡನ ರುಜು
ದಾಸೇಗೌಡರ ರುಜು
ಕೃಷ್ಣೇಗೌಡರ ರುಜು
ಮಲ್ಲಿಕಾರ್ಜುನ ಗೌಡರು ಕಟ್ಟಿಬಿಟ್ಟಿದ ರುಜು
ಕಾಳೇಗೌಡರ ರುಜು
ಶಿಫಾಯಿ ತಿಮ್ಮೇಗೌಡರ ರುಜು
ಶಿಫಾಯಿ ದಾಸಪ್ಪನವರ ರುಜು

ಬಾಃಜನಗಳು
ದುಮುಕೂರು ಡಿಸ್ಟ್ರಿಕ್ಟು ಶೇಶಾದ್ರಿ ಗೌಡರಿಗೆ ರಾಮೇಗೌಡರ ರುಜು
ಶಿಫಾಯಿ ದಾಸಪ್ಪನ ರುಜು

ತಾ ೧೨-೧೧-೧೨ ರಲ್ಲಿ XXXಬಂಡಿಗೌಡ ನೀವು ಮತಾಭಿವೃದ್ಧಿಗೆ ಬರೆದಿರುವ XXXXXX ಮೊಂಬ್ನಾ ಒಂದು ತಮ್ಮ ಸೀಟುಗಳಿಕೆಗೆ ಯಲ್ಲ ವರದಿ ಮಾಡಿಕೊಡಬೇಕಾಗಿ ಬರೆದಿರುತ್ತೇವೆ.


ಅರಶೀಕೆರೆ ತಾಲ್ಲೋಕು ಜಾವಗಲ್ ಮಾಗಣಿ ಸೇರ್ಲಿಗೆ ಕಸ್ಬದಲ್ಲಿರುವ ಬಂಡೀಗೌಡರಿಗೆ ನಿಮ್ಮ ನಿಮ್ಮ ಈ ಕಾಗದ ಜವಾಬು ಬಂಡೀಗೌಡನ ವಾಸಕ್ಕೆ ಬರಬೇಕು.


ತಕ್ಷಣ ಕಾಗದ ಜವಾಬು ಬರಬೇಕು.

ಟಿಪ್ಪಣಿ


ದಿನಾಂಕ:೨೩.೧೦.೧೯೧೨ನೇ ಇಸವಿಯಲ್ಲಿ ಬರೆಯಲಾದ ಈ ಪತ್ರದಲ್ಲಿ (ದೊಡ್ಡಮಲ್ಲೇಗೌಡ, ಮಾಳೆಗೌಡ, ಚೌಡೇಗೌಡ, ಚೌಡೇಗೌಡ, ಸುಗೇಗೌಡ, ಪಟೇಲ್ ಕೆಂಚೇಗೌಡ, ಹೊನ್ನೇಗೌಡ, ರಂಗೇಗೌಡ, ಬೋರೆಗೌಡ, ಕೆಂಚೇಗೌಡ, ಗರಡಿ ರಂಗೇಗೌಡ, ಜೀವರಪ್ಪ, ಮಲ್ಲಿಕಾರ್ಜುನ ಗೌಡ, ಶಿಫಾಯಿ ರಂಗಣ್ಣ, ದಾಸಪ್ಪ, ರಂಗಣ್ಣ, ಕಾಳಪ್ಪ, ರಾಮಣ್ಣ, ನಿಂಗೇಗೌಡ, ಯಲ್ಲೇಗೌಡ, ಮುಂತಾದವರು) ಸಮುದಾಯದ ಮುಖಂಡರೆಲ್ಲರೂ ಸೇರಿಕೊಂಡು ಕೆಲ ಷರತ್ತುಗಳನ್ನು ವಿಧಿಸಿಕೊಂಡು ಉಪ್ಪಾರ ಸಮುದಾಯದ ಅಭಿವೃದ್ಧಿಗೆ ಮೇಲ್ಕಂಡ ೨೬ ಕ್ಕೂ ಹೆಚ್ಚು ಮುಖಂಡರು ಹಾಗೂ ಇತರರು ಸೇರಿಕೊಂಡು ಮೈಸೂರಿನ ದಸರಾ ಹಬ್ಬದ ಸಂದರ್ಭದಲ್ಲಿ ಭೇಟಿಯಾಗಿ ಒಂದು ಸಭೆಯನ್ನು ನಡೆಸಿ ಆ ಮೂಲಕ ಉಪ್ಪಾರ ಸಮುದಾಯ ಎಲ್ಲಿಯೂ ಸಾಮಾಜಿಕವಾಗಿ ತೋರ್ಪಡೆಗೆ ಒಳಗಾಗುತ್ತಿಲ್ಲ. ಇದರಿಂದ ಸಮುದಾಯದ ಅಭಿವೃದ್ಧಿ ಕುಂಠಿತವಾಗಿದೆ. ಹಾಗಾಗಿ ಸಾಮಾಜಿಕ ಮೇಲುಸ್ತರಕ್ಕೆ ಅಥವಾ ಸಮುದಾಯವನ್ನು ಸಮಾಜದ ಮುಖ್ಯಭೂಮಿಕೆಯಲ್ಲಿ ಗೋಚರಿಸುವಂತೆ ಮಾಡುವ ಸಲುವಾಗಿ ಮುಖಂಡರುಗಳು ಸಭೆಯನ್ನು ಸೇರಿ ಕೆಲ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಅದರಂತೆ ಮೈಸೂರಿನ ಮಹಾರಾಜರು, ದಿವಾನ್ ಆನಂದರಾಯರು ಹಾಗೂ ಅಂದಿನ ಆಯುಕ್ತರಿಗೆ ಉಪ್ಪಾರ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಹೀಗಾಗಿ ಮೈಸೂರಿನ ಸಿಫಾಯಿ ರಂಗಣ್ಣ ಎಂಬುವವರಿಗೆ ಸಮುದಾಯದವರೆಲ್ಲರೂ ಕಾಗದಗಳನ್ನು ಬರೆಯಬೇಕು. ಸಮುದಾಯದ ಯುವಕರೆಲ್ಲರೂ ಸೇರಿಕೊಂಡು ಸರ್ಕಾರಕ್ಕೆ ನಮ್ಮ ಸಮುದಾಯ ಕುರಿತಂತೆ ಮನಮುಟ್ಟುವ ಕಾರ್ಯವನ್ನು ಮಾಡಬೇಕು ಹಾಗೂ ತಮ್ಮ ಗ್ರಾಮಗಳಲ್ಲಿ ಈ ವಿಷಯವನ್ನು ತಿಳಿಸಿ ಧನಸಹಾಯವನ್ನು ಪಡೆಯಬೇಕು ಎಂದು ಉಲ್ಲೇಖಿಸಿ ಸಾಕ್ಷಿದಾರರ ರುಜುಮಾಡಲಾಗಿದೆ. ಅಲ್ಲದೆ ಸಮುದಾಯ ಕುರಿತಂತೆ ಒಂದು ತಾಮ್ರದ ಪತ್ರವಿದೆಯೆಂದು ಉಲ್ಲೇಖಿಸಲಾಗಿದ್ದು, ಈ ತಾಮ್ರದ ಪತ್ರವು ಎಲ್ಲಿ, ಯಾರ ಬಳಿ ಇದೆ ಎಂಬುವುದು ಅಸ್ಪಷ್ಟವಾಗಿದೆ. ಆದರೆ ಉಪ್ಪಾರ ಸಮುದಾಯವು ತನ್ನದೇ ಆದ ಚಾರಿತ್ರಿಕತೆಯನ್ನು ಒಳಗೊಂಡಿದೆ ಎಂಬುವುದನ್ನು ಈ ತಾಮ್ರದ ಪತ್ರ ಸೂಚಿಸಬಹುದೆಂಬ ಆಶಯಗಳಿವೆ.

The image cannot be displayed. Your computer may not have enough memory to open the image, or the image may have been corrupted. Restart your computer, and then open the file again. If the red x still appears, you may have to delete the image and then insert it again.




ದಿ. 7. 6. 45

P. Siddaiah


The image cannot be displayed. Your computer may not have enough memory to open the image, or the image may have been corrupted. Restart your computer, and then open the file again. If the red x still appears, you may have to delete the image and then insert it again.

ಶುಭಮಸ್ತು

ವಿಭವಸಂಮಾರ್ಗ ಶಿರಶಿಕೆಯಲ್ಲು ಪಾವಗಡ ತಾಲ್ಲೂಕು ಗುಡ್ಲಹಳ್ಳಿಯಲ್ಲಿರುವ ಮೇಲುಸಕ್ಕರೆ ಮತಸ್ಥರು ಅಂದರೆ ೧ನೇ ಬೈಲಪ್ಪನ ಮಕ್ಕಳು ೧.ಹನುಮಂತಪ್ಪ ೨.ಅತಲಪ್ಪ ೩.ಕಾನಲೆಪ್ಪ ೪.ಮಾಸಶಲ್ಲಿ ಹನುಮಂತಪ್ಪ ೫.ಚಿಕ್ಕ ಅತಲೆಪ್ಪ ಗೋರ್ಜಿಮಾ ಮಡಿವನು. ಇರಪ್ಪನ ಮಗ ಹನುಮಂತಪ್ಪಯಾವುಭಯರಿಗೆ ಹಿರಿಯರು ತಾಲ್ಕು ಧರ್ಮಪುರಸಮ್ಮುಕು ಮಜರ ಅಳ್ಳಿಕೆರೆಯಲ್ಲಿರುವ ಉ.ಸಕ್ಕಾರೆ ಮತಸ್ಥರು ಅಂದರೆ ರಾಯದುರ್ಗದ ಕಟ್ಟೆಮನೆ ವಂಶಸ್ಥರು ಕಂದಿಕೆರೆ ಗುಡಿಕಟ್ಟಿಗೆ ಸೇರಿದ ತರೆಲ್ಲಕು ಹುಚ್ಚಮಲ್ಲಪ್ಪ ಮೈಲಾರಪ್ಪ ಕರಿಯಾಲಪ್ಪನ ಮಗ ಗೋರಪ್ಪ ಮೈರಾಲಾರಪ್ಪನ ಮಗ ಮೈಲಾರಪ್ಪ ಹೈಮಂಗಳ ಸಮ್ಮೆಕು ಕಂದಿಕೆರೆ ಗ್ರಾಮದಲ್ಲಿರುವ ಅರ್ಕಿಕಟ್ಟೆಮನೆ ಕಂದಿಕೆರೆ ಗುಡಿಕಟ್ಟಿಗೆ ಕುಂಡಿದೇವರ ಗಣಾಚಾರಿ ಹುಚ್ಚಣ್ಣನ ಮಗ ಕುಂಶಪ್ಪ. ಹಿರಿಯೂರು ಗುಡಿಕಟ್ಟು ಸೀರ್ಯದ ಕಟ್ಟಿಗೆ ಸೇರಿದ ಗೋರಪ್ಪನ ಮಗ ಅಳ್ಳಿಕೆರೆ ಸಂಕಣ್ಣ ಮಡಕಶಿರಾ ತಾಲ್ಕು ಅಮರಾಪುರ ಸಮ್ಮೆಕು ವಲಸೆ ಗ್ರಾಮದಲ್ಲಿರುವ ಪೂಜಾರಾ ಕರಿಯಣ್ಣನ ಮಗ ಮಾಶಪ್ಪ ನಡುವುಲ್‌ಡೇದ ತೊಜಿರೇದ ಮಾರಪ್ಪ ಸಕಮ್ಮ ಸಣ್ಣ ಮಾರಪ್ಪ ಯಿನ್ನು ಮುಂತಾದವರು ಬಂದು ಬರೆಸಿಕೊಟ್ಟ ಕುಲದಾನ ಅಯುಸಜಯೇದರೆ, (ಯಾಮುಂದು ಪುಜಾರಿ ಚಿಕ್ಕಣ ಬಂಗಾರಪ್ಪನ ಪಾಳ್ಯದಲ್ಲಿರುವ ತುಂಶಪ್ಪ ನಡುವುಲು ಚೆದಲ್ಲಿರುವ ರಾಯದುರ್ಗದ ಕಟ್ಟೆಮನೆ ಮೈಲಾರಪ್ಪ ನಡುವುಲು ಚೇದದಲ್ಲಿರುವ ಪುಲ್ಲಿಕುಂಟಿ ತಿಮ್ಮಣ್ಣಯ್ಯನ ನಾಲ್ಕುಜನಗಳು ತಮ್ಮ ಗುಂಡ್ಲಹಳ್ಳಿ ಗ್ರಾಮಕ್ಕೆ ಹೋಗಿ ಮೇಲಿನ ರುಜು ಮಾಡಿರುವ ಮೇಲುಸಕ್ಕರೆ ಬೈಲಪ್ಪನ ಮಗಳು ತಾರಲ್ಲೆಮ್ಮಯಿಂಬ ಕನ್ಯವನ್ನು ನಡುವುಲು ಚೇದಲ್ಲಿರುವ ಪುಲ್ಲಿಕುಂಟೆ ತಿಮ್ಮಯ್ಯನ ಮೊಮ್ಮಗ ಮಾರಪ್ಪನಿಗೆ ನಿಶ್ಚಯ ಮಾಡಿಕೊಂಡದಲ್ಲಿ ಸದರಿ ನಡುವುಲು ಚೇದಗ್ರಾಮದಲ್ಲಿರುವ ಮೇಲುಸಕ್ಕರೆ ಬಂಗಾರಪ್ಪನ ಮಗಳು ದೊಡ್ಡತ್ತಾಯೆಂಬ ಕನ್ಯವನ್ನು ಗುಂಡ್ಲಹಳ್ಳಿ ಬೈಲಪ್ಪನ ಯರಡನೆ ಮಗ ಅತಲೆಪ್ಪನಿಗೆ ನಿಶ್ಚಯ ಮಾಡಿರುತ್ತಾರೆ ಯಂದು ಸರಾಯಿ ನಡುವುಲು ಚೇದಲ್ಲಿರುವ ಬಂಗಾರಪ್ಪನ ಮಗ ಯರಡನೆ ಮಗ ಬಡಮಾರಪ್ಪನು ಮೂರನೆ ಮಗ ಕಳ್ಳಪ್ಪ ಅಂದರೆ ಬಡಮಾರಪ್ಪನಿಗೆ ಗೋರ್ಜೀಮಾ ಮಡಿ ದಾಸಪ್ಪನ ಮಗಳು ಸುಬ್ಬಮ್ಮ ಯಂಬ ಕನ್ಯವನ್ನು ಕಳ್ಳಪ್ಪನಿಗೆ ಗೋರ್ಜೀಮಾ ಮಡಿ ಇರಪ್ಪನ ಮಗಳು ತ್ರೀಚಳಮ್ಮ ಯಂಬ ಕನ್ಯವನ್ನು ಆ ದಿನ ನಿಶ್ಚಯಮಾಡಿದ್ದದ್ದರಿಂದ) ಸದರಿ ಮೇಲೆ ನಮೂದು ಮಾಡಿರುವ ಮೇಲುಸಕ್ಕರೆ ಮತಸ್ತರು ಗುಂಡ್ಲಹಳ್ಳಿ ಮೇಲುಸಕ್ಕರೆ ಮತಸ್ಥರ ನಮ್ಮಗಳರಾಡಿತೆ ಯಿಲ್ಲದ್ದರಿಂದ ಯಾಸಕಲ್ವರೆಗೂ ನಡವಳಿಕೆ ಬಿಟ್ಟುಕೊಂಡುಯಿದ್ದಿನಿ. ಯಾದಿವಸ ನಾವುಗಳಿಂತಲು ಗುಂಡ್ಲಹಳ್ಳಿಯವರ ಸಂತರಗಲ್ಲು ಗುರುಗಳ ಕಡೆಯಿಂದ ಅವರ ನಡವಳಿಕೆ ನಂಟರು ಗುರುಗಳು ಪೂಜಾರಿ ಕಟ್ಟೆಸ್ತರು ಸಹ ಯಿವರುಗಳ ವಿಚಾರವಾಗಿ ಗುರುಗಳ ಕಡೆಯಿಂದ

ಪತ್ರಿಕೆಯನ್ನು ಕರಿಸಿಯಿದ್ದೆವು. ಆ ಪತ್ರಿಕೆಯನ್ನು ನಮ್ಮಗಳರಾಧೀನದಲ್ಲಿಯಿಟ್ಟುಕೊಂಡು ಗುಂಡ್ಲಹಳ್ಳಿಯವರನ್ನು ನಿಮ್ಮ ಗುರುಗಳಲಿಯಾ ಕಟ್ಟಿಮನೆ ಯಾವುದು ಯೆಂದು ಕೇಳಿದರೆ ನಮ್ಮ ಗುರುಗಳ ಕಡೆಯಿಂದ ನಮ್ಮ ವಿಚಾರವಾದ ಪತ್ರಿಕೆಯನ್ನು ಕರಿಸುತ್ತೇನೆಂದು ಹೇಳಿದರು. ಅನಂತರ ಪತ್ರಿಕೆಯನ್ನು ಕರಿಸಿದರು. ಪತ್ರಿಕೆಯಲ್ಲಿ ಪೆನಗೊಂಡೆ ರಾಯರಸಿಂಹಾಸನ ಪೀಠಸ್ತರಾದಂಥ ಶಂಕರಕಲ್ಲು ಗುರು ಸಮಸ್ತಾನದ ರಾಘುವಚಾರ್ಯ ಗುರುಗಳು. ಅವರಗೋತ್ರ ಚನ್ನಗಿರಿಶೆಟ್ಟಿ ಲೋರು ಗುಡಿಕಟ್ಟು ಗುಂಡ್ಲಹಳ್ಳಿ ಹನುಮಂತರಾಯ ಯವರನು ದೇವರು ಚನ್ನಿಗಗರಾಯ ಯಿರೀತಿಯಾ XXXXXXXXXXXXXXXXXXXXXX ಗಾವುಗಳೇರಿಸಿದ ಪತ್ರದಲ್ಲಿಯು ಅದೇ ರೀತಿಯಾಗಿಯಿತ್ತು. ಯಿದುಯಲ್ಲಾಗಾವುಗಳು ಯೋಚನೆ ಮಾಡಿ ನೋಡಲಾಗಿ ಯಾವುದು ದೋಷವುಯಿಲ್ಲ. ಆದ್ದರಿಂದ ಯಿದಿವಸ ಕಟ್ಟೆಸ್ತರು, ಬಳಗದವರು, ಕುಲಸ್ತರು, ದೈವದವರು ಸಹ ಮೇಲಕಂಡ ಗುಂಡ್ಲಹಳ್ಳಿಯವರಲ್ಲಿ ವುಟವುಪಚಾರ ಹೆಣ್ಣು ಗಂಡು ತರುವು ದತ್ತಾಕ್ಷೇಪಣತಿ ಮಾಡಿದಲ್ಲಿಯಿದಕ್ಕೆ ರುಜುಗಳು ಮಾಡಿಯಿರುವ ಕುಲಸ್ತರು ಜರಾಬುರು ಚಲುಳ್ಳವರು ಯಿಂದು ವಪ್ಪಿ ಬರದು ಬರಸಿಕೊಟ್ಟ ಕುಲದಸ್ತ ಅಯಿರಜಿ.

ದೈವದವರ ಸಾಕ್ಷಿಗಳು ಕುಲದವರ ಸಸ್ತಿಕ

ಕಡೆವುಡೇಜದಾಸಪ್ಪನ ಮಗ ಗೌಾಪ ಕುರುಂಕಪ್ಪ

ತರೆಯಲ್ಲಪ್ಪನ ಯಡಗೈ ಹೆಬ್ಬೆಟ್ಟಿನ ಗುರ್ತು

ರುದ್ರಪ್ಪನ ಮಗ ಯಪ್ಪಿಲಪ್ಪ

ನಡುಲುಡಿವು

ಹುಚ್ಚಮಲ್ಲಪ್ಪನಯಿಡಗೈ ಹೆಬ್ಬೆಟ್ಟಿನ ಗುರ್ತು

ಭಮಪ್ಪ

ಶಿವಪ್ಪನ ಸಕ್ಷಿಗೆ ಈರನಗಪ್ಪಬರಅ

ಕಲ್ಯಾಹನುಮಂತಕೋ ಬರಹ

ವನಿಕಕಲೆವೋ ಬಾಯಲ್ಲಿಣಯ್ಕರ

ಮೈಲಾರಪ್ಪನ ಯಡಗೈ ಹೆಬ್ಬೆಟ್ಟಿನ ಗುರ್ತು

ಗೋಶಪ್ಪನ ಯಡಗೈ ಹೆಬ್ಬೆಟ್ಟಿನ ಗುರ್ತು

ಮೈಲಾರಪ್ಪನ ಯಡಗೈ ಹೆಬ್ಬೆಟ್ಟಿನ ಗುರ್ತು

ಹುಚ್ಚಣ್ಣನ ಮಗ ಕುಂಶಪ್ಪನ ಯಡಗೈ ಹೆಬ್ಬೆಟ್ಟಿನ ಗುರ್ತು

ಸಂಕಣ್ಣನ ಯಡಗೈ ಹೆಬ್ಬೆಟ್ಟಿನ ಗುರ್ತು

ವಲಾಶಕಯಣನ ಮಗ ಮಾರಪ್ಪ
ಸಣ್ಣ ಮಾರಪ್ಪನ ಯಡಗೈ ಹೆಬ್ಬೆಟ್ಟಿನ
ಗುರ್ತು
ನಡುವುಲುಚೇದಲ್ಲಿರುವಂತೆ
ಕೆಂಚಮಾರಪ್ಪನಮಗ ಕರಿಯಣ್ಣನ
ಯಡಗೈ ಹೆಬ್ಬೆಟ್ಟಿನ ಗುರ್ತು

ಬಿ XXX ನಮಗ ನಂನಿರಿಂಡಪ್ಪ ಸಾವರುಪ ಸಮುದ್ರ

ಶುಭಮಸ್ತು ದಿ:೭.೬.೪೫

೭.೬.೪೫ ತೆದಿ ಲಾಗಾಯ್ತು ದಿನ ದಸ್ತಾವದಿ ಪರಿಪೂಧಿಸಿಲಾಡಲಾಗಿ ಮೇಲ್ಕಾಂಡ ದಸ್ತಾವಜ ನಿಜನಂದು ಯಾಕಳ ರುಜುವು ಮಾಡಿರುವ ಜನಗಳು ವಪ್ಪಿ ರುಜುವು ಮಾಡಿರುತ್ತದೆ.

ದಿತ್ರದಂತ್ಸದ ಕಟ್ಟೆಗೌಡ ತಿಮ್ಮಜ್ಜನ ಯಡಗೈ
ಯಬ್ಬೆಟ್ಟಿನ ಗುರ್ತು
ಗಂಡಿಪಳ್ಳಿ ಹಾತಪ್ಪನ ಪೂಜಾರಿ ಪಾತಪ್ಪ
ವಾಮಾವತಿ ಸಕಗಂಟಿ ಅಜ್ಜಿನಾಯ್ಕ
ಬಿಕ್ಕಲಂ ಬರಹ P.Siddaiah
ಚಿತ್ರದುರ್ಗದ ಕಟ್ಟೆ ತಮ್ಮರಾಯಿಪ್ಪ
XX ರ ಬಾಗಂ XXX ನಂಮಂಚಂಣ
ತಿ.ತಿ.ಕಿ ಗುಡಿಹಳ್ಳಿ ತಿಮ್ಮಯ್ಯ
ಉ ಕದವಾತಜ್ಜ ಮಗ ಪಾತಣ್ಣ
ವೂತಿತುಂಡಿಪುಲಪ್ಪ
ಶರ್‍ಯತಟ್ಟಿ ಆನಂದಪ್ಪ
ಇವರುಗಳುಯಬ್ಬಟ್ಟಿನ ಗುರ್ತಿಗೆ ರುಜು ಬ
XXX ನಬರರುಬವು
ಯಾರದುಂಪ್ಪ ಮಾಳ್ಳ ಅರಪ್ಪ ತಲವಿಕಾರು
ಕೂಯ ಕೊಂಡ್ಲಿಕಂಗು ಮಂಕಣ್ಣ
ವುಪ್ಪಾರಳ್ಳಿಯಲ್ಲಿ ಶ್ಪಿ ಯಡಗೈ ಹೆಬ್ಬಟ್ಟು ವತ್ತಿದ ಗುರ್ತಿನ ರುಜುವಿಗೆ

ಕಂದಿಕೆರೆ ಗುಡಿಕಟ್ಟೆಗೆ ಶೇರಿದ ಮೈಲಾರಪ್ಪನ ಮಗ ಮೈಲಾರಪ್ಪನ ರುಜುವಿಗೆ ಯಿನರುಗಳು ಹೆಡಗೈ ಹೆಬ್ಬೆಟ್ಟು ವತ್ತಿದ ಗೊರ್ತಿನ ರುಜುವಿಗೆ ಗೊಲ್ಲರ ಚಿತ್ತದುರಪ್ಪನ ಬರಹ ಮುಗ ದಾಳಾಚಿಟ್ಟ
ರಯದುರುಗದ ಕಟ್ಟೆಮನೆ ಮಸತಲ್ಲು ಮೈಲಾರದವರ ಗುಡಿಯ ಜಮಾನ ಶಿವರದಈರಪ್ಪ

ಟಿಪ್ಪಣಿ


ಈ ಮೇಲ್ಕಂಡ ಹಸ್ತಪ್ರತಿಯಲ್ಲಿ ಉಪ್ಪಾರ ಸಮುದಾಯದ ವೈವಾಹಿಕ ಸಂಬಂಧದ ಬಗ್ಗೆ ತಿಳಿಸುತ್ತದೆ. ಉಪ್ಪಾರರ ನ್ಯಾಯಪಂಚಾಯಿತಿ ಸ್ಥಾನಗಳಾದ ಕಟ್ಟೆಮನೆ ಮುಖ್ಯಸ್ತರಿಂದ ವಧು ಮತ್ತು ವರರ ಕೊಡು ತೆಗೆದುಕೊಳ್ಳುವಿಕೆ ಮತ್ತು ಈ ವಿವಾಹಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಗುರುಗಳ ಕಡೆಯಿಂದ ಪತ್ರಿಕೆಯನ್ನು ಬರೆಸಿ ಆ ಮೂಲಕ ವಿವಾಹ ನಿಶ್ಚಯ ಮಾಡುವ ವಿಚಾರವನ್ನು ಇಲ್ಲಿ ಕಾಣಬಹುದಾಗಿದೆ.

ಹಸ್ತಪ್ರತಿಯಲ್ಲಿ ಒಟ್ಟು ೪ ಜನ ವರ, ೪ ಜನ ವಧುಗಳ ವೈವಾಹಿಕ ವಿಚಾರವಾಗಿ ನಿಶ್ಚಯಮಾಡುವ ವಿಷಯವನ್ನು ತಿಳಿಯಬಹುದಾಗಿದೆ. (* ಬೈಲಪ್ಪನಿಗೆ ೫ ಜನ ಗಂಡು ಮಕ್ಕಳು, ೧ ಹೆಣ್ಣು ಮಗಳ ಬಗ್ಗೆ ಉಲ್ಲೇಖವಿದೆ.–೧.ಹನುಮಂತಪ್ಪ, ೨.ಅತಲಪ್ಪ, ೩.ಕಾನಲೆಪ್ಪ, ೪.ಮಾಸಶಲ್ಲಿ ಹನುಮಂತಪ್ಪ, ೫.ಚಿಕ್ಕ ಅತಲೆಪ್ಪ, ೬.ತಾರಲ್ಲೆಮ್ಮ) ಉಪ್ಪಾರ ಸಮುದಾಯದ ಬೈಲಪ್ಪನ ಮಗಳಾದ ತಾರಲ್ಲೆ ಎಂಬ ಕನ್ಯವನ್ನು ನಡವುಲು ಚೇದದಲ್ಲಿರುವ ಪುಲ್ಲಿಕುಂಟೆ ಕಿಮ್ಮಯ್ಯನ ಮೊಮ್ಮಗ ಮಾರಪ್ಪನಿಗೆ ನಿಶ್ಚಯಮಾಡಿಕೊಂಡಲ್ಲಿ ಎಂಬ ಷರತ್ತಿ ಅನ್ವಯ ಚೇದ ಗ್ರಾಮದಲ್ಲಿರುವ ಮೇಲುಸಕ್ಕರೆ ಬಂಗಾರಪ್ಪನ ಮಗಳು ದೊಡ್ಡತಾಯೆಂಬ ಕನ್ಯವನ್ನು ಗುಂಡ್ಲಹಳ್ಳಿ ಬೈಲಪ್ಪನ ಎರಡನೇ ಮಗ ಅತಲೆಪ್ಪನಿಗೆ ನಿಶ್ಚಯಮಾಡಿರುತ್ತಾರೆ. (* ಬಂಗಾರಪ್ಪನಿಗೆ ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳ ಬಗ್ಗೆ ಉಲ್ಲೇಖವಿದೆ.–೧.ದೊಡ್ಡತಾಯಿ, ೨.ಎರಡನೇ ಬಡಮಾರಪ್ಪ, ೩.ಕಳ್ಳಪ್ಪ) ಇದರ ಜೊತೆಯಲ್ಲಿ ಬಂಗಾರಪ್ಪನ ಮಗ ಬಡಮಾರಪ್ಪ ಎಂಬಾತನಿಗೆ ದಾಸಪ್ಪನ ಮಗಳು ಸುಬ್ಬಮ್ಮ ಎಂಬಾಕೆಯನ್ನು, ಬಂಗಾರಪ್ಪನ ಮೂರನೇ ಮಗ ಕಳ್ಳಪ್ಪನಿಗೆ ಇರಪ್ಪನ ಮಗಳು ತ್ರಿಚಳಮ್ಮ ಎಂಬಾಕೆಯನ್ನು ನಿಶ್ಚಯ ಮಾಡಲಾಗಿದೆ. (ಹಸ್ತಪ್ರತಿಯಲ್ಲಿ ಗೋರ್ಜೀಮಾಮಡಿ ಎಂದು ನಮೂದಿಸಲಾಗಿದೆ. ಬಹುಶಃ ಗೋರ್ಜೀಮಾಮಡಿ ಎಂದರೆ ಸಂಕ್ಷಿಪ್ತ ಕನ್ನಡ–ಇಂಗ್ಲಿಷ್ ನಿಘಂಟು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಪುಟ ಸಂಖ್ಯೆ ೪೬೫ ರಲ್ಲಿರುವ ಗೋಜು–(ಕ್ರಿ).೧.(ದಾರದ ಎಳೆಯಂತೆ) ಸಿಕ್ಕಾಗು; ಗಂಟಾಗು.(ನಾ). ೨.ತೊಡಕು; ಸಿಕ್ಕು. ೩.ತೊಂದರೆ; ಕಷ್ಟ. ೪.ಗೊಡವೆ; ತಂಟೆ ಎಂದಿದ್ದು, ವಿವಾಹದ ಬಾಂದವ್ಯಗಳು ಅವರರವರ ಜೀವನದಲ್ಲಿ ಗಟ್ಟಿಯಾಗಿರಲಿ ಎಂಬ ಗ್ರಹಿಕೆಯಲ್ಲಿ ಬಳಸುತ್ತಿದ್ದ ಪದವಾಗಿರಬೇಕು.?)

ಈ ಕುಲಸ್ಥರ ಕುಲದಾನ ಅರ್ಜಿಗೆ ೧.ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ಕಂದಿಕೆರೆ ಗ್ರಾಮದ ಗುಡಿಕಟ್ಟು ತರೆಲ್ಲಕು ಹುಚ್ಚಮಲ್ಲಪ್ಪ ಮೈಲಾರಪ್ಪ ಕರಿಯಾಲಪ್ಪನ ಮಗ ಗೋರಪ್ಪ, ಮೈಲಾರಪ್ಪನ ಮಗ ಮೈಲಾರಪ್ಪ. ೨.ಚಿತ್ರದುರ್ಗ ಜಿಲ್ಲೆಯ ಐಮಂಗಳದಲ್ಲಿ ಸಮ್ಮೆಕು ಕಂದಿಕೆರೆ ಗ್ರಾಮದಲ್ಲಿರುವ ಅರ್ಕಿಕಟ್ಟೆಮನೆ ಕುಂಡಿದೇವರ ಗಣಾಚಾರಿ ಹುಚ್ಚಣ್ಣನ ಮಗ ಕುಂಶಪ್ಪ. ೩.ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಗುಡಿಕಟ್ಟುಗೆ ಸೇರಿದ ಗೋರಪ್ಪನ ಮಗ ಅಳ್ಳಿಕೆರೆ ಸಂಕಣ್ಣ. ೪. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮಡಕಶಿರಾ ತಾಲ್ಲೂಕು ಅಮರಾಪುರ ಸಮ್ಮೆಕು (ಕಿಟ್ಟೆಲ್ ಆರ್ ಎಫ್ ರವರ ಕನ್ನಡ– ಇಂಗ್ಲೀಷ್ ನಿಘಂಟು, ಪುಟ ಸಂಖ್ಯೆ ೧೫೧೯ ರಲ್ಲಿ ಸಮ್ಯಕ್ಕು ಎಂಬ ಪದಕ್ಕೆ. samyakku. Tbh. Of ಸಮ್ಯಚ್ (smd. 106 cm)(ಸಮ್ಯಚ್ sami-ac. ಸಮ್ಯಕ್ಕು , ಸಮ್ಯಂಚ್ . ಸಮ್ಯಂಚ್ sami-anc ಸಮ್ಯಕ್ Going along with or together. 2, uniform, same, identical. 3.all, entire, whole, complete. 4,correct, accurate, proper, true, righi; pleasant, agreeable. 5.with, together; entirely, fully; accurately, etc - ಎಂಬ ಅರ್ಥಗಳಿವೆ. ಹೀಗೆಂದರೆ ಒಟ್ಟಾರೆ, ಒಂದೇಡೆ, ನಿಗಧಿತ ಚೌಕಟ್ಟು, ಗಡಿ, ವ್ಯಾಪ್ತಿ ಎಂದು ಗ್ರಹಿಸಿಕೊಳ್ಳಬಹುದಾಗಿದೆ. ಗುಡಿಕಟ್ಟು ಎಂಬುವುದು ನಿಗಧಿತ ವ್ಯಾಪ್ತಿಯಲ್ಲಿ ಚಿಕ್ಕದಾಗಿದ್ದು, ಪ್ರಾರಂಭದಲ್ಲಿ ವ್ಯಾಜ್ಯಗಳು ಗುಡಿಕಟ್ಟಿನಲ್ಲಿ ಬಗೆಹರಿಯದೇ ಇದ್ದ ಸಂಧರ್ಭಗಳಲ್ಲಿ ಅದನ್ನು ಕಟ್ಟೇಮನೆಗೆ ಕೊಂಡುಯ್ಯುತ್ತಿದ್ದರು. ಗುಡಿಕಟ್ಟು–ಕಟ್ಟೆಮನೆ ಸೀಮೆಯ ವ್ಯಾಪ್ತಿಗೆ ಇಂತಿಷ್ಟು ಹಳ್ಳಿಗಳೆಂದು ಗುರುತಿಸಿಕೊಂಡು ಆಯಾ ಹಳ್ಳಿಗಳು ನಿಗಧಿಗೊಳಿಸಿದ ಗುಡಿಕಟ್ಟು–ಕಟ್ಟೇಮನೆಗೆ ನಡೆದುಕೊಳ್ಳತಕ್ಕದ್ದು. ಇದನ್ನು ಸಮ್ಮೆಕು ಎಂದು ಬಳಸಿರಬಹುದು?) ವಲಸೆ ಗ್ರಾಮದಲ್ಲಿರುವ ಪೂಜಾರ ಕರಿಯಣ್ಣನ ಮಗ ಮಾಶಪ್ಪ. ಮಾರಪ್ಪ, ಸಾಕಮ್ಮ, ಸಣ್ಣ ಮಾರಪ್ಪ ಇತರರು ಸೇರಿ ಬರೆಸಿದ ಅರ್ಜಿ. ಈ ಅರ್ಜಿಯನ್ನು ಗುಂಡ್ಲಹಳ್ಳಿ ಕಟ್ಟೆಮನೆ ಯಜಮಾನರು ಆದೇಶ ಹೊರಡಿಸುತ್ತಾ ಈ ನಿರ್ಣಯಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಮತ್ತು ನಗರದಲ್ಲಿರುವ ಪೆನುಕೊಂಡದಲ್ಲಿದ್ದ ಪೂಜ್ಯ ಗುರುಗಳಾದ ರಾಯರಸಿಂಹಾಸನ ಪೀಠಸ್ತರಾದಂಥ ಶಂಕರಕಲ್ಲು ಗುರು ಸಮಸ್ಥಾನದ ರಾಘವಚಾರ್ಯ ಗುರುಗಳು ಮೂಲಕ ಪತ್ರದಲ್ಲಿ ಈ ವಿಷಯವು ಕುಲಸ್ಥರ, ಬಳಗದವರ, ಕಟ್ಟೇಮನೆ, ದೈವದವರ ಸಮ್ಮುಖದಲ್ಲಿ ಹೆಣ್ಣು–ಗಂಡು ಕೊಡು–ತೆಗೆದುಕೊಳ್ಳುವಿಕೆಗೆ ಸಾಕ್ಷಿದಾರರ ಸಮೇತ ಬರಸಿದ ಪತ್ರವಾಗಿದೆ. ಇದರ ಬೆನ್ನೆಲ್ಲೆ ಇರುವ ಇನ್ನೋಂದು ಹಸ್ತಪ್ರತಿಯಲ್ಲಿ ೦೭.೦೬.೧೯೪೫ ರಲ್ಲಿ ಓರಣವಾಗಿರುವ ಕಡತವು ನೈಜವಾದದ್ದು ಮತ್ತು ನಂಬಲು ಅರ್ಹವಾದದ್ದು ಎಂದು ಒಪ್ಪಿಗೆ ನೀಡಿ ಸಾಕ್ಷಿದಾರರು ಸಹಿ ಮಾಡಲಾಗಿದೆ.

ಸಾಮಾಜಿಕ ಪ್ರಕರಣಗಳು

[illegible]



ಶ್ರೀಮತು ಸದುಗುಣ ಸಂಪನ್ನರಾದ ಸಕಲ ಧರ್ಮ ಪ್ರತಿಪಾಲಕರಾದರಂತ ಬಹು ಕುಟುಂಬಕ್ಕೆ ಆಧಾರ ದೇಹಿಗಳಾದಂತ ರಾಜಮಾಂನ್ಯ ರಾಜೇ ಶ್ರೀ ಮುಗಳಿಕಟ್ಟೆ ಕಟ್ಟೆಗೌಡರು ದೊಡ್ಡಮನೆ ಕರಿಯಪ್ಪ ಮಲ್ಲಾರಿ ಚಿಕ್ಕಪ್ಪ ಮಾಳೆಯ್ಯನ ದೊಡ್ಡಮಲ್ಲಜ್ಜ ಮತ್ತು ನಾಡುಗೌಡರು ದೇವರಶಿದ್ದೇ ಗೌಡರ ಮಕ್ಕಳು ಚೌಡೆಗೌಡ ಮತ್ತ ನಿಂಗೆಗೌಡ ಯಿನ್ನೂ ಮುಂತಾದ ಸರ್ವೆಸಮಸ್ತರಿಗು ಸಹ ನಮ್ಮ ಗುಜ್ನೇನಳ್ಳಿ ಗ್ರಾಮದಲ್ಲಿ ಇರುವ ದೊಡ್ಡಿಗೌಡರು ಮತ್ತು ಬಳಗಸ್ತರು ಸಹ ತಿಳಿಸುವುದೇಂದರೆ ನಮ್ಮ ಗ್ರಾಮದಲ್ಲಿ

೧ನೇ ದೊಡ್ಡಮಲ್ಲಯ್ಯ
೨ನೇ ಅನುಮ್ಮೆಯ್ಯ
೩ನೇ ಕರಿಯಂಣ್ಣ
೪ನೇ ಯಗ್ಗಪ್ಪ
೫ನೇ ಮಲ್ಲಜ್ಜ ಕರಿಯ
೬ನೇ ಯಗ್ಗಂಣ ಮತ್ತು ಮಕ್ಕಳು ಮಲ್ಲಪ್ಪ ದೊಡ್ಡಮಲಣ
೭ನೇ ಕೆಂಚ
೮ನೇ ನಿಂಗ
೯ನೇ ಸಂಣ ದಿಂಮ್ಮೆಯ್ಯನ ಕರಿಯ
೧೦ನೇ ಚಬ್ಬಿ ನೀಲಜ್ಜನ ಮಕ್ಕಳು ಮಲ್ಲಸಂಣ್ಣ
೧೧ನೇ ಬಮ್ಮಂಣನ ಕರಿಯ
೧೨ನೇ ಕಳಸಂಣನ ಸಂಣಮಲ್ಲ
೧೩ನೇ ನೀಲಜ್ಜನ ಮಕ್ಕಳ ದೊಡ್ಡಯ್ಯ
೧೪ನೇ ಕೆಂಚಜ್ಜ

ಈ ಹದಿನಾಲ್ಕು ಮನೆಯವರು ಪಾತೆನಹಳ್ಳಿ ಕೊರಮೇಸ ಕರಿಯಪ್ಪ ಸಾಣೆಹಳ್ಳಿ ಕರಿಯಪ್ಪ ಇವರುಗಳ ಮನೆಯಲ್ಲಿ ಸಂಪಿರವಾಗಿ ಬಳಿಕೆ ಬೋಜನ ಇತ್ಯಾದಿ ಕೆಲಸಗಳನ್ನು ನೆಡೆಸಿರುತ್ತಾರೆ. ಆದ್ದರಿಂದ ಮೇಲ್ಕಂಡ ತಾವುಗಳು ಮತ್ತು ಅಳ್ಳಿದೊಡ್ಡಿ ಗೌಡರು ಬಳಗಸ್ಥರು ಇವರುಗಳನ್ನು ಕರಹಿಸಿ ವಿಚಾರ ಮಾಡಿತಕ್ಕ ಬಂದು ಬಸ್ತುಮಾಡಬೇಕಾಗಿ ಪ್ರಾರ್ಥಿಸುತ್ತೇವೆ.


ಇಂತಿ ಶರಣಾರ್ಥಿಗಳು

ದೊಡ್ಡಿಗೌಡ ದೇವಂಣ್ಣನ ಎಡಗೈ ಹೆಬ್ಬಟಿನ ಗುರ್ತಿನ ರಾಜುವಿಗೆ ಸಿದ್ದಪ್ಪನ ಬರಹ
ಬೀ ದೊಡ್ಡಶಿಂಪ್ಪನ ರುಜುವು

ತಿಮ್ಮಯ್ಯನ ರುಜುವು
ಬೈರೆ ಸಿದ್ದಂನ ರುಜುವು
ಮರಿದಿಂಮ್ಮಣ್ಣನ ಯೆಡದ್ಯೆ ಹೆಬ್ಬೆಟ್ಟಿನ ಗುರ್ತಿನ ರುಜು
ಸಣ್ಣಸಿದ್ದಪ್ಪನ ರುಜವು
ಮಲ್ಲಂಣನ ಎಡಗೈ ಹೆಬ್ಬಟಿನ ಗುರ್ತಿನ ರುಜುವೂ ಅನುಮಪ್ಪನ ರುಜು
ಬಂದಣ್ಣನ ಎಡಗೈ ಹೆಬ್ಬಟ್ಟಿನ ಗುರುತಿನ ರುಜುವು
ತಮ್ಮ ಕಟ್ಟಿಗೆ ಬಂದ ರಿಕಾರ್ಡ್ ಪ್ರಕಾರ
ಕಟ್ಟೆಗೌಡರು ನಾಡುಗೌಡರು ಇತರೆ ಬಳಗಸ್ತರು ಕಟ್ಟಿಗೆ ಸೇರಿ ಈ ಕಾಗದದಲ್ಲಿ ಕಂಡ ಜನಗಳನ್ನು ಕೋಲಕರನನ್ನು ಕಳುಹಿಸಿ ವಿಚಾರಕ್ಕೆ ಕರೆಸಲು ಬಾರದೆ ತಿರಸ್ಕಾರ ಮಾಡಿದ್ದರಿಂದ ಇವರಲ್ಲಿ ಬಳಕೆ ಬೋಜನ ಇತ್ಯಾದಿ ಕೆಲಸಗಳನ್ನು ಸಹ ಬಿಟ್ಟಿರುತ್ತೆ.

ಟಿಪ್ಪಣಿ

ಕೆಲ ಬಿರುದಾವಳಿಗಳಿಂದ ಪ್ರಾರಂಭವಾಗುವ ಈ ಪತ್ರದಲ್ಲಿ ಗುಜ್ಜನಹಳ್ಳಿ ಗ್ರಾಮದ ವಾಸಿಗಳಾದ ದೊಡ್ಡಿಗೌಡರು ಮತ್ತು ಬಳಗಸ್ತರು ಸೇರಿ ಮುಗಳಿಕಟ್ಟೆ ಕಟ್ಟೆಗೌಡರು ದೊಡ್ಡಮನೆ ಕರಿಯಪ್ಪ, ಮಲ್ಲಾರಿ ಚಿಕ್ಕಪ್ಪ ಮಾಳಯ್ಯನ ದೊಡ್ಡಮಲ್ಲಜ್ಜ ಮತ್ತು ನಾಡುಗೌಡರು, ದೇವರಶಿದೇ ಗೌಡರ ಮಕ್ಕಳಾದ ಚೌಡೆಗೌಡ ಮತ್ತು ನಿಂಗೇಗೌಡ ಇನ್ನೂ ಮುಂತಾದ ಸರ್ವರಿಗೂ ಬರೆದಿರುವ ಪತ್ರದ ಕ್ರಮವೇನೆಂದರೆ ಉಲ್ಲೇಖಿತ ಒಟ್ಟು ಹದಿನಾಲ್ಕು ವ್ಯಕ್ತಿಗಳ ಕುಟುಂಬದವರು ಪಾತೇನಹಳ್ಳಿ ಗ್ರಾಮದ ಕೊರಮೇಸ ಕರಿಯಪ್ಪ, ಸಾಣೆಹಳ್ಳಿ ಕರಿಯಪ್ಪ ಇವರುಗಳ ಮನೆಯಲ್ಲಿ ಬಳಕೆ ಮತ್ತು ಬೋಜನಾದಿ ಇತ್ಯಾದಿ ಕಾರ್ಯಗಳನ್ನು ನಡೆಸಿರುತ್ತಾರೆ. ಹೀಗಾಗಿ ಕಟ್ಟೆಮನೆ ಗೌಡರು, ಮುಖಂಡರು, ಬಳಗಸ್ತರು ಸೇರಿಕೊಂಡು ಈ ಹದಿನಾಲ್ಕು ವ್ಯಕಿಗಳು ಹಾಗೂ ಮನೆಯವರಿಗೆ ಸಮುದಾಯದ ಕಟ್ಟುಪಾಡುಗಳನ್ನು ಪಾಲಿಸುವಂತೆ ತಿಳಿಹೇಳಬೇಕೆಂದು ಮನವಿ ಮಾಡಿಕೊಂಡ ವಿಚಾರವನ್ನು ಈ ಪತ್ರದಲ್ಲಿ ಕಾಣಬಹುದಾಗಿದೆ.



ಸಾಕ್ಷಿಯವರ ಹೇಳಿಕೆ

ತಾ-25-10-1923 ರಲ್ಲು

ಶ್ರೀ   ಸಾಕ್ಷಿಯವರ ಹೇಳಿಕೆ

ತಾ ೨೫-೧೦-೧೯೨೩ರಲ್ಲು

ಮುಗಳಿಕಟ್ಟೆಗೆ ಸೇರಿದಕಟ್ಟೆ ಮಲ್ಲೆನಾಡಗೌವುಡರೂ, ಯಜಮಾನರು ಮಾಳಕು ಬುದ್ಧಿವಂತ್ತವರ್ರಿಗೆ ಯಿದೇ ಯಳಗೊಂಡನಹಳ್ಳಿಯಲ್ಲಿ ಯಿರುವ ಶ್ರೀ ಆಂಜನ್ಯೆ ಸ್ವಾಮಿಯವರ ದೇವಸ್ತಾನದಲ್ಲಿ ಕೂಡಿದ ಪಂಚಾಯಸ್ತರ ಸಮಕ್ಷೆಮ- ಯಿ ಯಳಗೊಂಡನಹಳ್ಳಿ ಗ್ರಾಮದಲ್ಲಿ ಯಿರುವ ೧ನೇ ಬೈರಾಪುರದ ಹನುಮಜ್ಜನ ಮಗ ಹನುಮೈಯ್ಯನಾದನಂತ ಸಾಕ್ಷಿ ಹೇಳಿಕೆ ಯೇನೆಂದರೆ ನಾನು ಯಿದೆ ಗ್ರಾಮದಲ್ಲಿ ಯಿರುವ ಹುಲಿಯಂಣನ ಸೊಸೆ ಕೆಂಚಮ್ಮನ ಯೆಂಬುವಳು ಗರ್ಭಿಣಿಯಾಗಿರುವದು ತಿಳಿಯಬಂದಿದ್ದರಿಂದ ನಾನು ಕೆಂಚಮ್ಮನಂನು ನಾನು ವಿಚಾರಿಸಲಾಯಿತ್ತು. ಕೆಂಚಮ್ಮಯೆಂಬುವಳು ಯಿದೇ ಗ್ರಾಮದ ದೇವಂಗದ ದಾಸಂಣನ ಮಗ ಬೈರ ಯೆಂಬುವವನು ನನಗೆ ಇರೀತಿ ಮಾಡಿದ್ದಾನೆ ಯೆಂದು ಹೇಳಿ ದೂಯಿದಕ್ಕೆ ನಾನು ಸತ್ಯವಾಗಿ ಹೇಳು ಯೆಂದು ಕೇಳಿದಕ್ಕೆ ಕೆಂಚೆ ಗವುಡರ ಮಗ ಹನುಮ ಯೆಂಬುವನು ಸಹ ಯಿ ರೀತಿ ಮಾಡಿದ್ದಾಳೆಂದು ಹೇಳಿದ್ದಾಳೆ. ಯಿಪ್ರೆನಂನ ಹೇಳಿಕೆ

ಹನುಮೈನ ಯಗೈಯ ಬಟ್ಟಿಗುರ್ತಿ ಸಿದ್ದಪ್ಪನ ಬರಹಾ

ನೇ ರಂಗಂಣ್ಣನ ಹೇಳಿಕೆ ಯಿ ಮೇಲ್ಕಂಡ ಕೆಂಚಮ ನಂನ್ನು ನಾನು ವಿಚಾರಿಸುವುದರಲ್ಲಿ ಯಿದೆ ಗ್ರಾಮದ ಕೆಂಚೆಗವುಡನ ಮಗ ಹನುಮ ದಾಸಂಣನ ಮಗ ಬೈರ ಯೆಂಬುವನು ೩೨ ಜತಗಳು ನನಗೆ ಗರ್ಭಿಣಿಯಾಗುವಂತೆ ಮಾಡಿದ್ದಾರೆಂದು ನಂಮ್ಮ ಗ್ರಾಮ ಪಂಚಾಯಸ್ತರ ವೊಪ್ಪಿದ್ದಾಳೆ. ಯಿಷ್ಠೆ ನಂನ ಹೇಳಿಕೆ

ರಂಗಂಣ್ಣ ಯಗೈಯಬಟ್ಟಿ ಗುರ್ತಿನ ರುಜುವಿಗೆ ಸಿದ್ದಪ್ಪನ ಬರಹ

ಟಿಪ್ಪಣಿ

ದಿನಾಂಕ:೨೫.೧೦.೧೯೨೩ ರಲ್ಲಿ ಬರೆದಿರುವ ಈ ಪತ್ರದಲ್ಲಿ ಯಳಗೊಂಡನಹಳ್ಳಿ ಗ್ರಾಮದ ವಾಸಿಯಾದ ಹುಲಿಯಣ್ಣನ ಸೊಸೆಯಾದ ಕೆಂಚಮ್ಮ ಎಂಬುವವಳು ಗರ್ಭಿಣಿಯಾಗಿರುತ್ತಾಳೆ. ಈ ವಿಷಯವನ್ನು ಪಂಚಾಯಿತಿ ಹಿರಿಯರ ಮುಂದೆ ಬೈರಾಪುರದ ಹನುಮಜ್ಜನ ಮಗ ಹನುಮೈಯ್ಯ ಸಾಕ್ಷಿ ಹೇಳಿಕೆ ನೀಡಿದ್ದು, ಕೆಂಚಮ್ಮನನ್ನು ವಿಚಾರಿಸಲಾಗಿ ತಾನು ಗರ್ಭಿಣಿಯಾಗುವುದಕ್ಕೆ ಇದೇ ಗ್ರಾಮದ ದೇವಾಂಗ ಸಮುದಾಯದ ದಾಸಣ್ಣನ ಮಗ ಬೈರ ಹಾಗೂ ಕೆಂಚೆಗೌಡರ ಮಗ ಹನುಮ ಎಂಬ ಇಬ್ಬರೂ ಸಹ ನನ್ನ ಗರ್ಭಾವತಿಗೆ ಕಾರಣಕರ್ಥರು ಎಂದು ಪಂಚಾಯಿತಿ ಮುಖಂಡರ ಮುಂದೆ ಹೇಳಿಕೆಯನ್ನು ನೀಡಿರುತ್ತಾರೆ. ಈ ವಿಷಯವನ್ನು ಮುಗಳಿಕಟ್ಟೆ ಕಟ್ಟೆಮನೆಗೆ ಸೇರಿದ ನಾಡಗೌಡರಾದ ಮಲ್ಲೇಗೌಡರು, ಯಜನಮಾನರು ಹಾಗೂ ಬುದ್ಧಿವಂತರುಗಳಿಗೆ ಮೇಲ್ಕಂಡ ವಿಷಯವನ್ನು ತಿಳಿಸುವ ಪತ್ರ ಇದಾಗಿರುತ್ತದೆ.

The image cannot be displayed. Your computer may not have enough memory to open the image, or the image may have been corrupted. Restart your computer, and then open the file again. If the red x still appears, you may have to delete the image and then insert it again.

೨ನೇ ಯಳಗೊಂಡನಹಳ್ಳಿಯಲ್ಲಿಯಿರುವ ಜಕ್ಕನಹಳ್ಳಿ ಗುಡುದಂಣನXX ನಾನು ಯಿ ಮೇಲ್ಕಂಡ ಕೆಂಚಮ್ಮನಂನ್ನು ವಿಚಾರಿಸುವುದರಲ್ಲಿ ಯಿದೇ ಗ್ರಾಮದಲ್ಲಿ ಯಿರುವ ದೇವಂಗದ ದಾಸಂಣನ ಮಗ ಬೈರ ಯೆಂಬುವ ನನಗೆ ಯಿ ರೀತಿ ಗರ್ಭಿಣಿಯಾಗುವಂತ್ತೆ ಮಾಡಿದ್ದಾನೆ. ಯಿ ಸಂಗ್ತಿಯಾಗಿ ಬೈರನತಾಯಿ ಪಾರಮ್ಮ ಯೆಂಬುವಳು ನಂನ್ನ ನಾದನಿ ಮಲ್ಲಿ ಯೆಂಬುವಳು ಸಹ ಕೆಂಚಮ್ಮ ಯೆಂಬುವಳು ಜೋಳದ ವಲದಲ್ಲಿ ಯಿದ್ದವಳಿಗೆ ಹೋಗಿ ೧೦ ಬಳ್ಳರಾಗಿ ಕೊಡುತ್ತೇನೆ. ನಂನ್ನ ಮಗನ ಮೇಲೆ ಯಿ ಸಂಗತಿಯಾಗಿ ಹೇಳಿ ನಂಮ್ಮ ಮರಿಯಾದೆ ಕಳಿಯಬ್ಯಾಡ ವೆಂದು ಪಾರಮ್ಮ ಯೆಂಬುವಳು ಹೇಳಿದಕ್ಕೆ ಕೆಂಚಮ್ಮ ಯೆಂಬುವಳು ವಪ್ಪಲಿಲ್ಲವೆಂದು ಮತ್ತು ಆ ಯಿ ದಿವ್ಸ ಸಾಯಾಂಕಕಾಲಾದಲ್ಲಿ ಯಿದೇ ಗ್ರಾಮದ ದೇವಂಗದ ಗಿಡ್ಡೆಯ್ಯನ ರಂಗಂಣ್ಣನ ಮಗ ಹನುಮೈಯ ಯೆಂಬುವನು ನಂನ ಮೊಬ್ತ ಅತ್ತೈದು ಕೊಳಗ ರಾಗಿ ಕೊಡುತ್ತೇವೆ. ಅಲಾಕನ ಮೇಲೆ ಹೇಳಬ್ಯಾಡ ಎಂದು ಹೇಳಿದ್ದು ನಿಜವಾಗಿರುತ್ತೆ. ಕೆಂಚಮ್ಮ ಯೆಂಬುವಳು ವೊಪ್ಪಲಿಲ್ಲ. ಯಿದು ಅಲ್ಲದೆ ಯಿ ಸಂಗತ್ತಿ ನ್ಯಡದ ಮೇಲೆ ಮುಂದೆ ಗ್ರಾಮದ ಕೆಂಚೆಗವುಡರು ನಂನಂನ್ನ ಕರೆಸಿ ಕೆಂಚಮ್ಮ ಯೆಂಬುವಳು ಗರ್ಭಿಣಿಯಾಗಿದ್ದಾಳೆಂದು ರಿಪೋರ್ಟು ಬರೆದುಕೊಡು ಯೆಂದು ರಂಗ ಯೆಂಬುವನು ಕೇಳುತ್ತಾನೆ. ಯಿದಂನ್ನು ನೀವುಗಳು ತಿರ್ಮಾನ ಮಾಡಿಕೊಳ್ಳುರಿ ಯೆಂದು ಕೇಳಿದಕ್ಕೆ ರಿಪೋರ್ಟು ಕೊಡಬಹುದೆಂದು ನಾನು ಹೇಳಿದ್ದನೆ. ಯಿ ಸಂಗ್ತಿಯಾದ ಮಾತುಗಳಂನ್ನು ಬೆಳುವಾಲದ ಹನುಮೈಯ್ಯನ ಕೂಡೆದ ಸಹಮಾತನಾಡಿದ್ದು ನಿಜವಾಗಿರುತ್ತೆ.

ಗಡುದಂಣನಯಡಗೈ ಯಬ್ಬಟ್ಟಿ ಗುರ್ತಿ ರುಜುವಿಗೆ ಸಿದ್ದಪ್ಪನ ಬರಹ


ಸಾಕ್ಷಿಗಳು– ಕುಂಣಪ್ಪನ ಸಾಕ್ಷಿ
ಬುಕ್ಕಮಲ್ಲನ ಪೊಳ್ಳಿಗಿರ್ರಿಯರಿಣ್ಣನ ಸಾಕ್ಷಿ


ಳಿಕೆ ಗಿಡ್ಡೈಯ್ಯನ ರಂಗಂಣನ ಮಗ ರಂಗಂಣ ಹೇಳಿಕೆ ಕೆಂಚಮ್ಮ ಯೆಂಬುವಳು ಗರ್ಭಿಣಿಯಾಗಿ ದಿನಪನ ತಂಬ್ಬಿಬ್ಬರ ಮೇಲೆ ಹೇಳುತ್ತಾಳೆ. ಯಿದಕ್ಕೆ ರಿಪೋರ್ಟ್ ಬರೆದುಕೊಂಡು ಯೆಂದು ಕೇಳಿದ್ದು ನಿಜವಾಗಿರುತ್ತೆ.

ರಂಗನ ಯಡಗೈ ಯಬ್ಬಟ್ಟಿನ ಗುರ್ತಿನ ರುಜುವಿಗೆ ಸಿದ್ದಪ್ಪನ ಬರಹಾ

ಟಿಪ್ಪಣಿ

ದಿನಾಂಕ:೨೫.೧೦.೧೯೨೩ರಲ್ಲಿ ದಾಖಲಾದ ಪತ್ರದಲ್ಲಿ ಈ ಹಿಂದಿನ ಪತ್ರದ ಮುಂದುವರೆದ ಭಾಗವಾಗಿದ್ದು, ಈ ಹಿಂದಿನ ಪತ್ರದಲ್ಲಿ ಕೆಂಚಮ್ಮ ಎಂಬುವವಳು ಗರ್ಭಿಣಿಯಾಗಿದ್ದು, ಅಪರಾಧಿ ಸ್ಥಾನದಲ್ಲಿ ಈಗಾಗಲೇ ಇಬ್ಬರ ಹೆಸರುಗಳನ್ನು ಕೆಂಚಮ್ಮ ಉಲ್ಲೇಖಿಸಿದ್ದಾಳೆ. ಅಪರಾಧಿ ಸ್ಥಾನದಲ್ಲಿರುವ ದೇವಾಂಗ ಸಮುದಾಯದ ದಾಸಣ್ಣನ ಮಗ ಬೈರ ಎಂಬುವವನ ತಾಯಿಯಾದ ಪಾರಮ್ಮ ಎಂಬುವವಳು ಕೆಂಚಮ್ಮನ ನಾದಿನಿಯಾದಂತಹ ಮಲ್ಲಿ ಎಂಬುವವಳ ಜೊತೆಗೂಡಿ ಕೆಂಚಮ್ಮ ಇದ್ದ ಜೋಳದ ಹೊಲಕ್ಕೆ ಹೋಗಿ ಕೆಂಚಮ್ಮನಿಗೆ ಬೈರ ಎಂಬುವವನ ಮೇಲೆ ಮಾಡಿರುವ ಆರೋಪವನ್ನು ವಾಪಸ್ಸು ಪಡೆದುಕೊಂಡರೆ ನಿನಗೆ ೧೦ ಬಳ್ಳ ರಾಗಿ ನೀಡುವುದಾಗಿ ಪಾರಮ್ಮ ಆಸೆಯನ್ನು ತೋರಿಸಿರುತ್ತಾಳೆ. ಅಲ್ಲದೆ ಈ ವಿಷಯವನ್ನು ಇಲ್ಲಿಗೆ ಮುಕ್ತಾಯಗೊಳಿಸಿ ತಮ್ಮ ಮರ್ಯಾದೆ ಕಾಪಾಡಬೇಕೆಂದು ಮನವಿ ಮಾಡಿಕೊಂಡಿರುತ್ತಾರೆ. ಇದಕ್ಕೆ ಕೆಂಚಮ್ಮ ಎಂಬುವವಳು ನಿರಾಕರಿಸಿರುತ್ತಾಳೆ. ಅದೇ ದಿನ ಸಂಜೆ ಅದೇ ಗ್ರಾಮದ ದೇವಾಂಗದ ಗಿಡ್ಡಯ್ಯನ ರಂಗಣ್ಣನ ಮಗ ಹನುಮೈಯ್ಯ ಎಂಬುವವನು ಕೆಂಚಮ್ಮನ ಬಳಿ ಬಂದು ಮತ್ತೇ ೦೫ ಕೊಳಗ ರಾಗಿ ನೀಡುತ್ತೇವೆ. ಬೈರನ ಮೇಲೆ ಮಾಡಿರುವ ಅಪಾದನೆಯನ್ನು ವಾಪಸ್ಸುಪಡೆದಿಕೊ ಎಂದು ಹಾಗೂ ಬೈರನ ಮೇಲೆ ಯಾವುದೇ ಹೇಳಿಕೆ ನೀಡಬೇಡವೆಂದು ಕೆಂಚಮ್ಮನ ಬಳಿ ಹೇಳಿಕೊಂಡಿರುವುದು ಈ ಪತ್ರದಲ್ಲಿ ಕಂಡುಬರುತ್ತದೆ. ಈ ಪತ್ರದಲ್ಲಿ ಆಪಾದಿತರ ಪರವಾಗಿ ಕುಟುಂಬಸ್ಥರು ಕೆಂಚಮ್ಮ ಎಂಬುವವಳಿಗೆ ರಾಗಿಯನ್ನು ನೀಡಿ ಪ್ರಕರಣವನ್ನು ಮುಚ್ಚಿಹಾಕುವ ತಂತ್ರವನ್ನು ಬಳಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದಾದ ಬಳಿಕ ಇದೇ ಗ್ರಾಮದ ಕೆಂಚೇಗೌಡರ ಬಳಿ ರಂಗ ಎಂಬುವವನು ಕೆಂಚಮ್ಮ ಗರ್ಭಿಣಿಯಾಗಿದ್ದಾಳೆಂದು ವರದಿ ನೀಡುವಂತೆ ಕೆಂಚೇಗೌಡರ ಬಳಿ ಮನವಿ ಮಾಡಿಕೊಂಡಿರುತ್ತಾನೆ. ಈ ವಿಷಯವಾಗಿ ವರದಿ ನೀಡಬಹುದೆಂದು ಸಹ ಕೆಂಚೇಗೌಡರು ಒಪ್ಪಿರುತ್ತಾರೆ. ಇಲ್ಲಿ ಮೂಡಿರುವ ಗೊಂದಲವೇನೆಂದರೆ ಗಿಡ್ಡಯ್ಯನ ರಂಗಣ್ಣನ ಮಗ ರಂಗಣ್ಣ ಎಂಬುವವನು ಕೆಂಚಮ್ಮನನ್ನು ದೂರುತ್ತಾ ಕೆಂಚಮ್ಮ ಗರ್ಭಿಣಿಯಾಗಿದ್ದು, ಪ್ರತಿದಿನ ತಂಬ್ಬಿಬ್ಬರ ಮೇಲೆ ಹೇಳುತ್ತಾಳೆ ಎಂದು ನಮೂದಾಗಿದೆ. ಈ ಹಿಂದೆ ಉಲ್ಲೇಖಿಸಲಾದ ಬೈರ ಮತ್ತು ಹನುಮ ಎಂಬುವವರೇ ಮೇಲ್ಕಂಡ ಇಬ್ಬರು ಅಥವಾ ರಂಗಣ್ಣ ಮತ್ತು ಮೊತ್ತೊಬ್ಬರ ಮೇಲೆ ಈ ಆಪಾದನೆ ಮೂಡುತ್ತಿದಿಯೇ ಎಂಬುವುದು ಅಸ್ಪಷ್ಟವಾಗಿದೆ. ಈ ಪತ್ರವನ್ನು ಮುಗಳಿಕಟ್ಟೆ ಕಟ್ಟೆಮನೆಗೆ ಬರೆಯಲಾಗಿದ್ದು. ಪ್ರಕರಣದ ತೀರ್ಪು ಹಾಗೂ ಪ್ರಕರಣದ ಪೂರ್ಣ ವಿವರ ಅಸ್ಪಷ್ಟವಾಗಿದೆ.


ತಾ-31-3-1926



ಶ್ರೀ ತಾ–೩೧–೩–೧೯೨೬ಕೆ ಯಿಶ್ವಿ

ಶ್ರೀಮತು ಸಕಲ ಗುಣ ಸಂಪನ್ನರಾದ ಸಕಲಾ ಧರ್ಮ ಪರಿಪಾಲಕರಾದ ಬಂಧುಜನ ಚಿಂತಾಮಣಿಗಳಾದ ಬಹು ಕೂಡವಾಂಬತ್ತೆ ಆಧಾರದೇಹಿಗಳಾದ ಅಖಂಡಿಕ ಲಕ್ಷ್ಮಿ ಅತ್ಯೈಷರ್ಯವುಳ್ಳವರಾದಂತಹ ಶ್ರೀ ಚಂಕ್ರ ನಾರಾಯಣಸ್ವಾಮಿ ಯಿವರ ಪಾದಪೂಜಿತರಾದಂತ ರಾಜಮಾನ್ಯ ರಾಜಶ್ರೀ

ಮುಗಳಿಕಟ್ಟೆ ಕಟ್ಟೆಗೌಡ್ರು ಕೊಂಕ್ತಿಗೆರೆ ಸಿದ್ದೆಗೌಡ್ರು ಯಿನ್ನು ಮುಂತಾದವರಿಗೆ ಸಹ ನಿಮ್ಮ ಸಾಣೆಹಳ್ಳಿ ಗ್ರಾಮದ ದೊಡ್ಡಿಗೌವುಡ ಮುದಿಯಂಣ ಪಟೇಲ್ ಕರಿಯಪ್ಪ ಕರೆಶಿ ಯಜ್ನ ಕರಿಯXXXX ಯಿವುರುಗಳಿಂದ ನಿಮಗಳಿಗೆ ಲಿಖಿಮೂಲ್ಕ ತಿಳಿಯುಪಡಿಸುವುದೇನೆಂದರೆ ನೀವುಗಳು ತಮ್ಮ ಗ್ರಾಮಕ್ಕೆ ಹಿಂದೆ ಕಕ್ಷೆಯೆಲ್ಲಿ ಯೇXXXವಂದು ವ್ಯಾಖ್ಯಾ ಯಿಡಿಯೆಂದೂ ತಿಗರತಿಳಾಭೇರುವದು ನ್ಯಾಯ ತಾವು ಹಳ್ಳಿವಂದ ಗ್ರಾಮದ ಆ ರೀತಿ ದಸ್ತರಿಗೆ ನಮ್ಮ ಗ್ರಾಮದಲ್ಲಿ ಮದುವಿವೂಟ ಅರಿವಾಣವನ್ನು ಕಟ್ಟೆ ಮನೆಯಲ್ಲಿ ಯಿಂತ ಆಚಾರ ಸಂಬಂದವಾದ ಮಾತನ್ನುಂಟುಕೊಂಡು ತೀರ್ಮಾಣು ಮಾಡದೆ ಶೇರಿಸಿಕೊಂಡು ನಮ್ಮ ಗ್ರಾಮಕ್ಕೆ ಯಾವ ವಿಷಯವನ್ನು ತಿಳಿಸದೆ ಯಿರುವುದು ಕXXಡು ನ್ಯಾಯವೇ ತಾವುಗಳು ಕಟ್ಟೆ ಮನೆಯಲ್ಲಿ ವ್ಯಾಜ್ಯಾಯೂ ಯೆಂದು ವೂಟ ಅರಿವಾಣ ಅಕ್ಕಿ ಮತ್ತು ತಿಲ್ಲಿಕಾ ಬೇಕೆಂದುಕೊಳ್ಳುವುದಕ್ಕೆ ಯಿಡಿ ವೂಟ ಅರಿವಾಣಕ್ಕೆ ಬರಬೇಕೆಂದು ಹೇಳಿರುವಂತೆ ಮೊನಸ್ಸು ಬರಲಿಲ್ಲವೇ ಆದ್ದರಿಂದ ತಾವುಗಳು ಅದರಂತೆ ಕರಿಬಾಜಯವರಾಗಿ ಯಿದ್ದರೆ ಯಾವ ಮಾತಿಗೆ ಆಗಲಿ ಮತ್ತು ವೂಟಕ್ಕೆ ಆಗಲಿ ಹೇಳುತ್ತಾ ಯಿ ದಿವXXXX ತಾವುಗಳೂ ತಮ್ಮ ಬಾಜುಗಾ ಮಾದವರಿಗೆ XXXXಲ್ಲಿವದ್ದರಿಂದ ಕಿಗದತ್ತೆ ಜವಾಬು ಕೊಡುವುದಿಲ್ಲವೆಂದು ತಿಲ್ಲಿಸಿಕೊಂಡಿರುವದು ನ್ಯಾಯ ಮತ್ತು ನಮ್ಮ ಗ್ರಾಮದ ಅರಿವಾಣ ವೂಟವನ್ನು ಹಿಂದಿ ನಮಾ ಮೂಲ ಪ್ರತಿ ರಿ.ಕಾ.ಕಟ್ಟೆಯವನ್ನು ತೀರಿಸಿಕೊಂಡು ಅರಿವಾಣವನ್ನು ತೀರಿಸಿರುವದು ನ್ಯಾಯ ತಾವುಗಳು ಕತಲವು ತಿಳುವಳಿಕೆವುಳ್ಳ ಜ್ಞಾನಿಗಳೂ ತೀವ್ರಂಗಳೇ ಶ್ಯಾಂತೆ ಮೇಲೆ ಅರಿವಾಣ ವೂಟ ತೀರಿಸಿಕೊಂಡಿರು ಸೇರಿಯಂನ ಕೇಳುವ ದೂ ನ್ಯಾಯವೆ ತಾವುಗಳು ಕಟ್ಟೆಮನೆಯೆಂದಿಗೂ ಕೊಂಡು ಮಾಡಿಲ್ಲ ಶಾಂತಿ, ಕಟ್ಟೆ ಮನೆಯನ್ನು ಯೆದುರು ಪಾರ್ಟಿ ಮಾಡಿ ಮತ ಅಭಿಮಾನವನ್ನು ಕಳೆದಂತೆ ಕಾಣುತ್ತೆ ಕಟ್ಟೆಮನೆಯಲ್ಲಿ ಪಾರ್ಟಿ ಮಾಡಿಯೆಂದು ನಮ್ಮಗಳಿಗೆ ಗೊತ್ತಿಲ್ಲಾ. ತಾವುಗಳು ಕೇಳಿದವರಾಗಿ ನಮ್ಮ ಗ್ರಾಮಕ್ಕೆ ಕಾಗದದ ಮೂಲ್ಕ ಯಿರತಕ್ಕ ವರದಿ ತಾವದ ಮಾತಿಲ್ನ ಕೇಳಿಲ್ಲವದು ನ್ಯಾಯವೇ ಕಟ್ಟೆಮನೆಯಲ್ಲಿ ಯಿಂತ ವ್ಯಾಜ್ಯ ಮೂಡಿಯಿರುವ ಬಾಜು ಗ್ರಾಮದ ರಿತ್ಯ ನಾವು ಗ್ರಾಮದ ಬಳಗವನ್ನು ಸೇರಿಸಿಕೊಂಡು ಆಫೀಸ್ ಮಾಡರೆ ಬಿಟ್ಟ ವದಿಯಿರುಯರು ದುಕಪ್ಪ


ತಾ–೩೧.೩.೨೬ರಲ್ಲಿಯೂ ಈ ಕಾಗದಕ್ಕೆ ತಾ–೪–೪–೨೬ ರಲ್ಲಿ XXXXXX ಯಿರುತ್ತದೆ.

ತಿಳಿದವರಾಗಿ ಯಿಷ್ಟು ಯೋಚನೆ ಮಾರ್ಸ್ನಿಗೆ ಕಾದೆ ನೀವೆ ಕಟ್ಟಿಗೆ ಮಹಾಕೂಟದರೆಂದು ತಿಹದ ಕೊಡುವುದಿಲ್ಲ. ನಿಮ್ಮದ ನ್ಯಾಯವಲ್ಲ ಆದ್ದರಿಂದ ಬಾಬ್ತು ಗ್ರಾಮಗಳಿಗೆ ನೀವೆ ಮಕೂದರರೆಂದೂ ತಾವುಗಳೂ ಭಾವಿಕರಿತ್ತೇವೆ. ಮತ್ತು ಕಟ್ಟೆಮನೆಯನ್ನು ಬಾರೆಬಾಗಾ ಮಗಳೆಲ್ಲಲ್ಲಯೆಂಕೊಂಡಿರ ಸತಿಮ್ಮರುರಿಯಿ ಯೊಳ್ನಾಕಳಿಂದ ಮುರುಕಡೆ ನಾವುಗಳು ತಮ್ಮ ಮಾರ್ರ್ವಿಕರೀಕುಡಿಸಿಕೊಂಡುಬರಾ ಕಟ್ಟಿಮರಿ ಯಾರಿಗೆ ಕೂಂದತಿ ಬರಬರದೆಂದೂ ಮುಂತೂಲ ಪ್ರಕಾರ ಕಡದುಕೊಂಡು ಬರದುಯಿರುತ್ತೇವೆ. ಮುಂತಾದ್ದು ಯಿರುತ್ತಾ ನೀವುಗಳು ಮಾಡಿದ ಈರಿಕರ ತಾವುಗಳೂ ಮಾಡಿರುತ್ತೇವಲ್ಲದೆ ವಿಳಾದ ಲೆಳಾಪಗಳೂ ಯೆಷ್ಟು ಮತಕ್ಕೆ ಮಾಡುವುದಿಲ ಆದ್ದರಿಂದ ನಿಮ್ಮಗಳ ಲಿಖಿತ ಮೂಲ್ಕ ತಿಳಿಪಡಿಸುತ್ತೇವೆ. ಯಿಂತಿ ಶರಣಾಳುಗಳು

S.K.Kareyappa pateal

ಟಿಪ್ಪಣಿ

ದಿನಾಂಕ:೩೧.೦೩.೧೯೨೬ನೇ ಇಸವಿಯಲ್ಲಿ ಕೆಲ ಬಿರುದಾವಳಿಗಳಿಂದ ಪ್ರಾರಂಭವಾಗುವ ಈ ಪತ್ರದಲ್ಲಿ ಮುಗಳಿಕಟ್ಟೆ ಕಟ್ಟೆಗೌಡ್ರು, ಕೊಂಕ್ತಿಗೆರೆ ಸಿದ್ದೆಗೌಡ್ರು ಇನ್ನೂ ಮುಂತಾದವರಿಗೆ ಸಾಣೆಹಳ್ಳಿ ಗ್ರಾಮದ ದೊಡ್ಡಿಗೌಡ, ಮದಿಯಣ್ಣ ಪಟೇಲ್ ಕರಿಯಪ್ಪ, ಕರಿಯ ಇವರುಗಳು ಬರೆದ ಪತ್ರದ ಕ್ರಮವೇನೆಂದರೆ ಸಾಂಪ್ರದಾಯಿಕ ನಡೆದುಕೊಂಡು ಬಂದಂತಹ ಅರಿವಾಣ ಪದ್ಧತಿಯ ಬಗ್ಗೆ ಉಲ್ಲೇಖಿಸಿದ್ದು, ಸದರಿ ಕಟ್ಟೆಮನೆಯ ವತಿಯಿಂದ ಸಾಣೆಹಳ್ಳಿ ಗ್ರಾಮದ ಅರಿವಾಣ ಪದ್ಧತಿಯ ಸಾಂಪ್ರದಾಯಿಕ ಆಚರಣೆಗೆ ಒಳಗಾಗಿದ್ದು ಹಿಂದೆ ಅರಿವಾಣ ಪದ್ಧತಿಗೆ ಸುಸೂತ್ರವಾಗಿ ನಡೆಯುತ್ತಿದ್ದು, ಪ್ರಸ್ತುತ ಈ ವ್ಯವಸ್ಥೆ ಸ್ಥಗಿತಗೊಂಡಿರುತ್ತದೆ. ಇದಕ್ಕೆ ಪೂರಕವಾಗಿ ಕಟ್ಟೆಮನೆಯ ಹಿರಿಕರು, ಯೋಚನಾ ಪ್ರಜ್ಞೆವುಳ್ಳವರಾಗಿ ಸಾಣೆಹಳ್ಳಿ ಅರಿವಾಣದ ಪದ್ಧತಿಗೆ ಬಾರದೆ ಇರುವುದು ಬೇಸರದ ಸಂಗತಿಯಾಗಿದ್ದು, ಇನ್ನೂ ಮುಂದೆ ಈ ರೀತಿ ಆಗದೆ, ಯಾವುದೇ ಪಕ್ಷಪಾತವಿಲ್ಲದೆ, ಯಥಾಪ್ರಕಾರ ಈ ಹಿಂದೆ ಇದ್ದ ಆಚರಣೆಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಮನವಿ ಮಾಡಿಕೊಂಡಿರುವ ಪತ್ರವಾಗಿದೆ.


25-10-1935

ತಾ: ೨೫-೧೦-೧೯೩೫

ಮಹಾರಾಜಶ್ರೀಗಳಾದಂತಾ

ಗುಡ್ಡೇಹಳ್ಳಿ ನೀಲಪ್ಪನ ಯೇಳಿಕೆಯ ಮುಚ್ಚಳಿಕೆ


ಬಸಂಣ್ಣನ ಮನೆಯ ಗೋಜಿ ಹೊಕಿನಲ್ಲಿ ಕುರಿಗಳು ನಿಂತಿದ್ದವು ಅನುಮಕ್ಕ ಯೆಂಬುವವಳೂ ಬಂದು ಕುರಿಗಳಂನ್ನು ಕಲ್ಲಿನಿಂದ ವಡವಳೂ ಮಲ್ಲ ಯೆಂಬುವನೂ ಮಂನೆ ಮರಿ ಕುರಿಯಂನ್ನು ಪಡೆದು ಸಾಲುಗೊನಿಶಿ ಧೈಮಕು XXXXX ಹನುಮಕು ಯಾವು ಗಾಯಗೊಳಿಸಿಯಯೆಂದು ಬಾಯಿಮಾಡಿದ ಸೂಳೆಮಕ್ಕಳು ಅನುಮಕ್ಕನು ನಂನ ಮನೆ ಹತ್ತಿರ ಯಾಕೆ ಬಿಡುತ್ತೀಯಾ ಯೆಂದು ಮಾನ ಈನದ ಬೈಗುಳವ ಬೈದಳೂ. ಮೈ ಯಿಡಿದ ನಿಂನ್ನ ಹಾದ್ರಿ ಯೆಂದು ರಟ್ಟೆಯಂನ್ನು ಹಿಡಿದೆನು. ಹಾಮೇಲೆ ಸೊಂಟದಳಾ ಪಂಚೆಯೆಂದನ್ನು ಆರಿದು ಹಾಕಿದರೂ ಹಾಮೇಲೆ ಆನುಮಕ್ಕನ ಗಂಡ ಬಂದು ಕಲ್ಲಂನ್ನ ತೆಗೆದುಕೊಂಡು ಬಂದು ನೀಲಜ್ಜನ ತಲೆಯ ಬುರುಡಿಗೆ ವಡದನೂ ಸಂಣ ಮೈಲೈಯ್ಯನ ಮಗ ಯಗಂಣ ಇ ನಡದೆ ಸಂಗತಿಯನ್ಯಾಲ್ಲಾ ಕಂಡನು ಇದನ್ಯಾರಂನು ನಾನು ಕಾಣಲಿಲ್ಲ. ಯಿಷ್ಟೇನಂನ ಯೇಳಿಕೆ

ನೀಲಜ್ಜನಯಡಗೈಯ ಯೆಬ್ಬಟಿನ ಗುರ್ತಿನ ರುಜುವೂ

ಮೈಲಾರಪ್ಪನ ಯೇಳಿಕೆ

ಮಲ್ಲಂಣ್ಣ ಅನುಮಕ್ಕ ಗುದ್ಯಾಡುತಾ ಇದ್ದರು ನಾನು ಬಿಡಿಸುವುದಕ್ಕೋಸ್ಕರ ಹೋದೆ ಆಷ್ಟರಲ್ಲಿ ಆಕೆ ಕೊಂಡು ಹೋಗಿ ಬಂದಂಣನ ಜಗಲಿಯ ಮೇಲಿದಂತಾ ಪಾದರಕ್ಷೆಂಯೆಂನು ತೆಗೆದುಕೊಂಡು ಬರುತ್ತಾ ಯಿಂದಳು. ಆಷ್ಟರಲ್ಲಿ ಚಿಕ್ಕ ಯೆಂಬುವನು ಮುಂಗೈಯಂನ್ನು ಇಡಿದು ನೆಲಕ್ಕೆ XXX ಎಳಿದನೂ. ಮೈಲಾರಿಯೆಂಬುವನು ಕಾಲಿಗೆ ಕಿತ್ತುಕೊಂಡು ಮೆಟ್ಟಿಲಿಂದು ಹೊಡೆದೆವೂ ಸಂಣ್ಣ ಮಲ್ಲೈಯ್ಯನ ಮಗ ಯಗಪ್ಪ ಅಲ್ಲಿ ಇದ್ದನು XXX ನಂನ್ನ ಯೇಳಿಕೆ

ಮೈಲಾರಪ್ಪನ ಎಡಗೈ ಯಬ್ಬಟ್ಟಿನ ರುಜುವೂ



ಯಗಪ್ಪನ ಯೇಳಿಕೆ

ಅವರು ಗುದ್ಯಾಡು ಬೇಕಾದರೆ ನಾನು ಇರಲಿಲ್ಲಾ. ಗುದಾಡಿ ಸುಂಮಂನಾಗಿರುಹಾವಾಗ ನಾನು ಏಂಡ್ರಿದೂ ನಾನು ಯಾವ ಸಮಾಚಾರವಂನ್ನು ನಾನು ಕಣಾದ ಕಾಣೆನೂ ಇಷ್ಟೇ ನಂನ್ನ ಯೇಳಿಕೆ.

ಯಗಪ್ಪನ ಯೆಡಗೈ ಯಬ್ಬಿನ ರುಜು

ರಂಗಮ್ಮನ ಹೇಳಿಕೆ
ಮಲ್ಲಂಣ್ಣ ಆನುಮಕ್ಕ ಗುದ್ಯಾಡು ತಾಯಿದ್ದರೂ ಆಕ್ಷರು ನಾನು ಹೋಗಿ ಬಿಡಿಸಿ ಅಂತೇಳಿ ನಾನು ಹೇಳಿ ಬಿಡಿಶಿ ನನ್ನ ಮನಿಗೆ ನಾನು ಹೋದೆನು. ಇ ವಸವ ವಿಚಾರವಂನ್ನು ನಾನು ಕಾಣೆನೂ. ಇಷ್ಟೇ ನಂನ್ನ ಯೇಳಿಕೆ

ರಂಗಂಮ್ಮನ ಯಡಗೈ ಯಬ್ಬಟ್ಟಿನ ರುಜುವು

ಚಿಕ್ಕನ ಯೇಳಿಕೆ
ಮಲ್ಲಂಣ್ಣ ಬಸಂಣ ಗುದ್ಯಾಡುತಾ ಇದ್ದರೂ ಬಿಡುಸನ ಆಂತೇಳಿ ಹೋದೆನೂ. ಬಿಡಿಶಿ ಅಲ್ಲಿ ಕುಂತಿದ್ದ ಬಸಂಣ್ಣನ ಯಂದಕಿ ಬಂದ್ರಣ್ಣ ನಮ್ಮನ್ನೆ ಕಡೆಯಿಂದಾ ಪಾದರಕ್ಷೆಯೇನ್ನು ಇಡಿದುಕೊಂಡು ಹೋದ ಎಂದಳೂ ಅಷ್ಟೇರಲ್ಲಿ ಆಕೆಯವರು ಆಕೆಯನ್ನು ನೆಲಕ್ಕೆ ಬಗ್ಗಿಶಿ ಬಿಡಿಶಿದೆ. ಮೈಲಾರಂಣ್ಣ ಬಂದು ಪಕ್ಕಕ್ಕೆ ಹಾಕಿಕೊಂಡಾ ಅಲ್ಲಿಯು ಕಾಣಲಿಲ್ಲ ಇಷ್ಟೇ ನಂನ್ನ ಯೇಳಿಕೆ.

ಚಿಕ್ಕನಯ್ಯ XXXXXXX

ಟಿಪ್ಪಣಿ

ದಿನಾಂಕ:೨೫.೧೦.೧೯೩೫ರಂದು ಕಟ್ಟೆಮನೆಗೆ ಬರೆದಿರುವ ಈ ಪತ್ರದಲ್ಲಿ ಗುಡ್ಡೇಹಳ್ಳಿ ಗ್ರಾಮದ ನೀಲಪ್ಪ ಎಂಬುವವರು ನೀಡಿದ ಹೇಳಿಕೆ ಏನೆಂದರೆ ಗುಡ್ಡೇಹಳ್ಳಿ ಗ್ರಾಮದ ಬಸಣ್ಣ ಮನೆಯ ಆಸು–ಪಾಸಿನಲ್ಲಿ ಕುರಿಗಳು ನಿಂತಿದ್ದವು. ಈ ಕುರಿಗಳನ್ನು ಹನುಮಕ್ಕ ಎಂಬುವವಳು ಕಲ್ಲಿನಿಂದ ಹೊಡೆದಳು. ಅಲ್ಲದೆ ಮಲ್ಲಣ್ಣ ಎಂಬುವವರ ಮನೆಯ ಕುರಿಯನ್ನು ಹನುಮಕ್ಕ ಗಾಯಗೊಳಿಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುತ್ತಾಳೆ. ಅಲ್ಲದೆ ಮಲ್ಲಣ್ಣನ ಬಟ್ಟೆಯನ್ನು ಹರಿದು ಹಾಕಿರುತ್ತಾಳೆ. ಇಷ್ಟಕ್ಕೆ ಸಾಲದೆ ನೀಲಪ್ಪನ ತಲೆಗೆ ಹನುಮಕ್ಕನ ಗಂಡ ಕಲ್ಲಿನಿಂದ ಹೊಡೆದನು. ಹನುಮಕ್ಕ ಎಂಬುವವಳು ಜಗಲಿಯ ಮೇಲಿದ್ದ ಪಾದರಕ್ಷೆಯನ್ನು ತೆಗೆದುಕೊಂಡು ಹಲ್ಲೆ ಮಾಡಲು ಮುಂದಾದಾಗ ಚಿಕ್ಕ ಎಂಬುವವನು ಹನುಮಕ್ಕನ ಕೈಯಲ್ಲಿ ಇದ್ದ ಪಾದರಕ್ಷೆಯನ್ನು ಬಿಡಿಸಿದನೆಂಬ ಉಲ್ಲೇಖವನ್ನು ಕಾಣಬಹುದಾಗಿದೆ. ಮುಂದುವರೆದು ಸಾಕ್ಷಿದಾರರಾಗಿ ಸಣ್ಣ ಮಲ್ಲಯ್ಯನ ಮಗ ಯಗಪ್ಪನನ್ನು ಉಲ್ಲೇಖಿಸಲಾಗಿದೆ. ಆದರೆ ಯಗಪ್ಪನ ಹೇಳಿಕೆ ಏನೆಂದರೆ ಅವರು ಗಲಾಟೆ ಮಾಡಿಕೊಂಡಿರುವುದು ಸತ್ಯ. ಆದರೆ ಪಾದರಕ್ಷೆ ಹಲ್ಲೆಯ ಸಂದರ್ಭದಲ್ಲಿ ನಾನು ಇರಲಿಲ್ಲವೆಂದು ಹೇಳಿಕೆ ನೀಡಿದ್ದಾನೆ. ಇನ್ನು ರಂಗಮ್ಮ ಎಂಬುವವರು ಸಾಕ್ಷಿ ಹೇಳಿಕೆಯಲ್ಲಿಯೂ ಪಾದರಕ್ಷೆಯ ಉಲ್ಲೇಖವನ್ನು ಕಾಣಲಾಗುವುದಿಲ್ಲ. ನೀಲಪ್ಪನ ಹೇಳಿಕೆಯಲ್ಲಿ ಕಂಡುಬರುವ ಚಿಕ್ಕ ಎಂಬುವವನು ಹನುಮಕ್ಕನನ್ನು ತಡೆದು ಪಾದರಕ್ಷೆ ಹಲ್ಲೆಯನ್ನು ತಪ್ಪಿಸಿದನೆಂಬ ಉಲ್ಲೇಖಕ್ಕೆ ಪೂರಕವಾದಂತೆ ಚಿಕ್ಕ ಎಂಬುವವರ ಹೇಳಿಕೆಯಲ್ಲಿ ಹನುಮಕ್ಕ ಪಾದರಕ್ಷೆಯನ್ನು ಹಿಡಿದುಕೊಂಡು ಹೋಗುತ್ತಾಳೆ. ಅಷ್ಟರಲ್ಲಿ ಅವರ ಸಂಬಂಧಿಕರು ಆಕೆಯನ್ನು ಬಿಡಿಸಿಕೊಂಡರು. ಅಲ್ಲದೆ ಮೈಲಾರಪ್ಪ ಎಂಬುವವರು ಪಾದರಕ್ಷೆಯನ್ನು ಸ್ಥಳಾಂತರಿಸುತ್ತಾರೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ಇಲ್ಲಿ ಯಗಪ್ಪ ಮತ್ತು ರಂಗಮ್ಮನ ಹೇಳಿಕೆಗಳಿಗಿಂತ ಚಿಕ್ಕನ ಹೇಳಿಕೆ ತುಸು ಭಿನ್ನ ಹಾಗೂ ವಾಸ್ತವಕ್ಕೆ ಹೊಂದಾಣಿಕೆಯಾಗುವಂತಿದ್ದು, ಪಾದರಕ್ಷೆಯಿಂದ ಹಲ್ಲೆ ನಡೆದಿಲ್ಲವಾದರು ಪ್ರಯತ್ನಪಟ್ಟಿರುವ ಅಂಶಗಳು ದೃಢವಾಗಿ ಗೋಚರಿಸುತ್ತವೆ.

ಶ್ರೀ — ನಂ. 1313/44
[illegible] ರಂದು

ಮ. ರಾ. ಶ್ರೀ. [illegible]
[illegible]
[illegible]

[illegible]

[illegible] 1944 ನೇ [illegible]
[illegible] 20 ನೇ [illegible]

[illegible]

ಶ್ರೀ ತಾ:೧೩/೩/೪೪

ಬೀರೂರು


ಮ.ರಾ.ಶ್ರೀ ಮುಗಳಿಕಟ್ಟೆ

ಗ್ರಾಮದ ಕಟ್ಟೇಗೌಡ ಮಲ್ಲಯ್ಯನವರು ಇನ್ನು ಮುಂತಾದವರ ಸಮಕ್ಷಮಕ್ಕೆ

ಆರ್ಯಕ್ಷತ್ರಿಯೋಶಮದಾದಲು ಉಪವೀರ(ಉಪ್ಪಾರ)ರ ಪಂಗಡದ ಸಂಘವನ್ನು ಬೆಂಗಳೂರಿನಲ್ಲಿ ರಿಜಿಸ್ಟರ್ ಮಾಡಿಸಿರುವುದು ಸರಿಯಷ್ಟೇ. ಸದ್ರಿ ಸಂಘದ ಮುಖ್ಯಾಧಿಕಾರಿಗಳನ್ನು ಚುನಾಯಿಸಿ ಕೋರಂ ಭರ್ತಿ ಮಾಡಿ ಮೊಮೋರಾಂಡಂನ್ನು ಕಳುಹಿಸಿ ಕೋಡಬೇಕಾಗಿರುವುದರಿಂದ ಸಂಘದ ಚುನಾವಣೆ ಮೀಟಿಂಗ್ ೧೯೪೪ನೇ ಮಾರ್ಚಿ ಮಾಹೆ ತಾರೀಖು ೨೦ನೇ ಸೋಮವಾರದಿನ ಕಡೂರು ತಾಲ್ಲೂಕು ಬೀರೂರು ಟವನ್‌ನಲ್ಲಿರುವ ಶ್ರೀ ಬನಶಂಕ್ರ ದೇವಸ್ಥಾನದಲ್ಲಿ ನಡೆಯುವುದುದ್ದರಿಂದ ತಾವು ತಪ್ಪದೆ ದಯಮಾಡಿಸಬೇಕಾಗಿ ಕೋರು ಸಮಜದ ಸೇವೆ.

ಟಿಪ್ಪಣಿ

ದಿನಾಂಕ:೧೩.೦೩.೧೯೪೪ರಂದು ಬೀರೂರು ಪಟ್ಟಣದಲ್ಲಿ ಮುಗಳಿಕಟ್ಟೆ ಕಟ್ಟೆಮನೆಯ ಗೌಡರು ಮತ್ತು ಇನ್ನು ಮುಂತಾದವರ ಸಮಕ್ಷಮದಲ್ಲಿ ನಡೆದ ಸಭೆಯ ವಿಷಯವೇನೆಂದರೆ ಉಪ್ಪಾರ ಸಮುದಾಯದ ಸಂಘವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದ್ದು, ಇದನ್ನು ಅಧಿಕೃತವಾಗಿ ನೋಂದಣಿ ಸಹ ಮಾಡಲಾಗಿದ್ದು, ಈ ಸಂಘದ ಕಾರ್ಯವೈಖರಿಗಾಗಿ ಮುಖ್ಯಾಧಿಕಾರಿಯನ್ನು ಕೋರಂ ಮಾದರಿಯಲ್ಲಿ ಸಂಘದ ಚುನಾವಣೆಗಳ ಮೂಲಕ ಭರ್ತಿ ಮಾಡಿ ಅಧಿಕೃತ ಜ್ಞಾಪನವನ್ನು ಹೊರಡಿಸಲು ದಿನಾಂಕ: ೨೦.೦೩.೧೯೪೪ರ ಸೋಮವಾರದಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ಬೀರೂರು ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಹಮ್ಮಿಕೊಂಡಿರುವ ಬಗ್ಗೆ ವಿಷಯವನ್ನು ಪ್ರಚುರುಪಡಿಸುತ್ತದೆ.



ರ್ಸ ವಂದು ಸಾವಿರದ ವಂಬೈನೂರ ನಲವತ್ತೈದನೆ ಯಿಶ್ವಿ ಮೇ ತಾರಿಖು ೨೬ ರಲ್ಲು ಕಡೂರು ತಾಲ್ಲೂಕು ಯಗಟಿ ಹೋಬಳಿ ಮುಗಳಿಕಟ್ಟೆ ಕಟ್ಟೆಮನೆಗೆ ಸೇರಿದ ಪಾತೇನಹಳ್ಳಿ ಗ್ರಾಮದಲ್ಲಿ ಆಫೀಸ್ ಪಂಚಾಯಿತಿಗೆ ಸೇರಿದ ಮುಗಳಿಕಟ್ಟೆ ಕಟ್ಟೆಗೌಡ್ರು, ಕೊಂಕ್ತಿಗೆರೆ ನಾಡಗೌಡರು ಕಾಲಳ್ಳಿ ದೊಡ್ಡಿಗೌಡರು ಮತ್ತು ಬಳಗಸ್ಥರಿಗೆ ಸಹ ಯಿದೆ ಕಟ್ಟಿಗೆ ಸೇರಿದ ವುಡುಗೆರೆ ಕೆಂಚಂಣನ ಮಗ ಹನುಮೈಯ್ಯನು ಬರಿಸಿಕೊಟ್ಟ ಮುಚ್ಚಳಿಕೆ ಯೇನೆಂದರೆ ನನ್ನ ತಂಗಿಯಾದ ದೊಡ್ಡಮ್ಮನನ್ನು ಕೊಕ್ತಿಗೆರೆ ಮಲ್ಲಯ್ಯನ ಮಗ ಸಂಣಲಿಂಗಪ್ಪನಿಗೆ ಕೊಟ್ಟ ಮಾತು ನಡೆದು ಯಿದ್ದದ್ದನ್ನು ಪುನಹ ನಾನೆ ಕರದುಕೊಂಡು ಬಂದು ಯಿದೇ ಕಟ್ಟಿಗೆ ಸೇರಿದ ಪಾತೇನಹಳ್ಳಿ ಗ್ರಾಮದಲ್ಲಿ ಯಿರುವ ಕರಿಯಪ್ಪನಿಗೆನ ಮಗ ನೂರಂದಪ್ಪನಿಗೆ ಕೊಟ್ಟ ನಾನೆ ಉಕುವ ಜ್ಞಾವಹವಿ ಲಗ್ನ ಮಾಡಿಕೊಟ್ಟಿದ್ದರಿಂದ ಸದರಿ ಪಂಚಾಯಿತಿದಾರರು ತೀರುಮಾನು ಹೇಳಿದ್ದಕ್ಕೆ ವಪ್ಪಿಕೊಳ್ಳುತ್ತೇನೆ. ಹಾಗೆ ವಪ್ಪದೆ ತಿರಸ್ಕಾರ ಮಾಡಿದ್ದಲ್ಲಿ ಮತದವರು ಹೇಳಿದ ಅಪರಾಧಕ್ಕೆ ವೊಪುತ್ತ ಸಹ ವಪ್ಪಿಕೊಳ್ಳುತ್ತೇನೆಂದು ಈ ಕೆಳಗೆ ವಪ್ಪಿ ರುಜುವು ಮಾಡಿರುತ್ತೇನೆ.

ಹನುಮೈಯನ ಹೆಡದಡ ಹೆಬ್ಬಟ್ಟಿನ ಗುರ್ತಿನ ರುಜುವಿಗೆ ದೊಡ್ಡ ತಿಂಮಪ್ಪನ ಬರಹ ಗುಜ್ಜೇನಳ್ಳಿ

ಮೇಲ್ಕಂಡು ಯಿರುವ ಹನುಮಯ್ಯನು ಸಾವಿರದ ಮಹಬಳಗವೂ ತೀರ್ಮಾನು ಹೇಳಿದ್ದಕ್ಕೆ ವಪ್ಪಿ ಹತ್ತುರೂಪಾಯಿಗಳು ಅಪರಾಧ ತಿರಪು ಸದರಿ ಮಾತನ್ನು ತಿರ್ಮಾನಿಸಿಕೊಂಡು ಯಿರುತ್ತಾನೆ.

ಕರಿಯಪ್ಪನ ರುಜುವು

ನಾಡಗೌಡ್ರು ಪಟೇಲ್ ನಿಂಗಪ್ಪ

ದೊಡ್ಡ ತಿಂಮಪ್ಪ

ಟಿಪ್ಪಣಿ

೧೯೪೫ನೇ ಮೇ ೨೬ರ ರಂದು ಕಡುರು ತಾಲ್ಲೂಕು ಯಗಟಿ ಹೋಬಳಿ ಮುಗಳಿಕಟ್ಟೆ ಕಟ್ಟೆಮನೆಗೆ ಸೇರಿದ ವುಡುಗೆರೆ ಗ್ರಾಮದ ಕೆಂಚಣ್ಣನ ಮಗ ಹನುಮಯ್ಯ ತನ್ನ ತಂಗಿಯಾದ ದೊಡ್ಡಮ್ಮನನ್ನು ಕೊಕ್ತಿಗೆರೆ ಗ್ರಾಮದ ಮಲ್ಲಯ್ಯನ ಮಗ ಸಣ್ಣಲಿಂಗಪ್ಪನಿಗೆ ವಿವಾಹ ಮಾಡಿಕೊಡುವುದಾಗಿ ಮಾತು ನೀಡಿರುತ್ತಾನೆ. ಆದರೆ ಕಾರಾಣಾಂತರಗಳಿಂದ ದೊಡ್ಡಮ್ಮನನ್ನು ಪಾತೇನಹಳ್ಳಿ ಗ್ರಾಮದ ಕರಿಯಪ್ಪನ ಮಗ ನೂರಂದಪ್ಪನಿಗೆ ಕೊಟ್ಟು ವಿವಾಹ ಮಾಡಿರುತ್ತಾರೆ. ಈ ವಿಷಯವಾಗಿ ಸಣ್ಣಲಿಂಗಪ್ಪನಿಗೆ ಕೊಟ್ಟ ಮಾತು ತಪ್ಪಿದ ಹಿನ್ನೆಲೆಯಲ್ಲಿ ಕಟ್ಟೆಮನೆ ಪಂಚಾಯಿತಿದಾರರು ಹನುಮಯ್ಯನಿಗೆ ೧೦ ರೂಪಾಯಿಗಳ ದಂಡವನ್ನು ವಿಧಿಸುವುದರ ಮೂಲಕ ಈ ಪ್ರಕರಣಕ್ಕೆ ತೀರ್ಪನ್ನು ನೀಡಿ ಮುಕ್ತಾಯಗೊಳಿಸಿರುವ ವಿಚಾರವನ್ನು ಈ ಪತ್ರದ ಮೂಲಕ ತಿಳಿಯಬಹುದಾಗಿದೆ.

The image cannot be displayed. Your computer may not have enough memory to open the image, or the image may have been corrupted. Restart your computer, and then open the file again. If the red x still appears, you may have to delete the image and then insert it again.


ಶ್ರೀಮಸ್ತು ಸಕಲ ಗುಣ ಸಂಪನರಾದ ಸಕಲ ಧರ್ಮ ಪ್ರತಿಪಾಲಕರಾದ ಬಂಧು ಜನಚಿಂತಾಮಣಿಗಳಾದ ಅಕಂಡಿಕ ಲಕ್ಷ್ಮಿ ಅತೈಶ್ವರ್ಯ ಸಂಪಂನ್ನರಾದ ಉಪವೀರ ಉಪ್ಪರರಾದ ಜನಾಂಗದ ಯಿಪತ್ತು ನಾಲ್ಕು ಆಳ್ ದೊರೆಯವರಿಗು ಇನ್ನು ಮುಂತಾದ ಬಳಗಸ್ತರಿಗು ಸಹಾ

ನಿಮ್ಮ ಮುಗಳಿಕಟ್ಟೆಗೆ ಸೇರಿದ ಕೊರ್ನೆಗೆರೆನಾಡು ಗೌಡರು ಕಟ್ಟೆಗೌಡರು ತಿಳಿಯಪಡಿಸುವುದೇನೆಂದರೆ ಸಾಣೆಹಳ್ಳಿ ವೂದುಮಲ್ಲಪ್ಪನ ಹೆಂಡತಿ ಕರಿಕೆರೆ ತಿಂಮ್ರಯ್ಯನವರ ಮೇಲೆ ನಮ್ಮ ಮಥಕ್ಕೆ ವಿರೋಧವಾದ ಪಾದರಕ್ಷೆಯನ್ನು ಹಿಡಿದಿರುತ್ತಾಳೆಂಬ ವಿಶಯವು ತಿಳಿಯಗುಂತ್ತು. ಆದ್ದರಿಂದ ಈ ಮಿಟಿಂಗು ತಾ ೧/೯/೪೬ನೇ ಸೋಮವಾರ ಮೇಲ್‌ಕಂಡ ಸಾಣೆಹಳ್ಳಿಯಲ್ಲಿ ಪಂಚಾಯಿತ್ತಿ ಇಟ್ಟಿರುವುದರಿಂದ ತಾವುಗಳು ಬರತಕ್ಕದೆಂದು ದಾಣ ಜೋಡುತ್ತೇವೆ.

ಕಟ್ಟಿಗೌಡ ಕರಿಯಪ್ಪನ ರುಜುವು
ಪಟೇಲ್ ಚೌಡೇಗೌಡ
ಓದೆ ನಿಜ್ನಪ್ಪನ ರುಜುವು
ಸೊಮೆಗೌಡನ ರುಜುವು
ಸಿದ್ದಪ್ಪನ ರುಜುವು
ದೊಡ್ಡಿಗೌಡ್ರು ಪಟೇಲ್ ಗಿರಿಯಪ್ಪ ಗುಡ್ಡೇಹಳ್ಳಿ ಗ್ರಾಮ
ದೊಡ್ಡಿಗೌಡ ಅಜಪ್ಪನ ಎಬ್ಬಟ್ಟಿನ ಗುರ್ತು
ಕರಿಯಪ್ಪನ ರುಜುವು

ಟಿಪ್ಪಣಿ

ಕೆಲ ಬಿರುದಾವಳಿಗಳ ಉಲೇಖಗಳಿಂದ ಪ್ರಾರಂಭವಾಗುವ ಈ ಹಸ್ತಪ್ರತಿಯಲ್ಲಿ ಮುಗಳಿಕಟ್ಟೆ ಕಟ್ಟೆಮನೆ ಗೌಡರಿಗೆ ಇದೇ ಮುಗಳಿಕಟ್ಟೆ ವ್ಯಾಪ್ತಿಯ ಕೊರ್ನೆಗೆರೆನಾಡು ಗೌಡರು ತಿಳಿಸುವ ವಿಷಯವೇನೆಂದರೆ ಸಾಣೆಹಳ್ಳಿ ಗ್ರಾಮದ ಊದುಮಲ್ಲಪ್ಪನ ಹೆಂಡತಿ ಕರಿಕೆರೆ ತಿಮ್ಮಯ್ಯನವರ ಮೇಲೆ ಪಾದರಕ್ಷೆಯಿಂದ ಹಲ್ಲೆಯನ್ನು ನಡೆಸಿರುತ್ತಾಳೆ. ಇದು ಸಮುದಾಯಕ್ಕೆ ಶೋಭೆ ತರುವಂತದ್ದಲ್ಲ. ಹೀಗಾಗಿ ದಿನಾಂಕ:೦೧.೦೯.೧೯೪೬ನೇ ಸೋಮವಾರದ ದಿವಸದಂದು ಸಾಣೇಹಳ್ಳಿ ಪಂಚಾಯಿತಿಯನ್ನು ಏರ್ಪಡಿಸಿದ್ದು, ಕಟ್ಟೆಮನೆಯ ಗೌಡರು, ಸಮುದಾಯ ಮುಖಂಡರು, ಬಂದು-ಬಳಗದವರು ಪಂಚಾಯಿತಿಗೆ ಆಗಮಿಸಬೇಕಾಗಿ ಆಹ್ವಾನ ವಿಷಯವನ್ನು ಉಲ್ಲೇಖಿಸುವ ಪತ್ರ ಇದಾಗಿದೆ.


ತಾ 16-2-47

ದಿ: ೧೬-೨-೪೭ ಶ್ರೀ

ಶ್ರೀಮತು ಸಕಲಗುಣ ಸಂಪನ್ನರಾದ ಸಕಲಧರ್ಮ ಪ್ರತಿಪಾಲಕರಾದ ಬಂದು ಜನ ಚಿಂತಾಮಣಿಗಳಾದ ಭಹು ಕುಟುಂಬಕ್ಕೆ ಹಾದರದೇಹಿಗಳಾದಾ ನಿತ್ಯ ಅನ್ನದಾನ ವಿನೋದಿಗಳಾದ ಅಕಂಡ ಲಕ್ಷ್ಮೀ ಪಾದಪೋಜೀಪರಾದಂತ ಸಗರ ಚಕ್ರವರ್ತಿ ವಂಶೋತ್ಪನ್ನರಾದ ಉಪವೀರ ಮXXಯಕಮರಾದ ನಾಡು ಗೌಡ್ರು ದೊಡ್ಡಿ ಗೌಡ್ರುಗಳಾದ ಇಂನ್ನೂ ಬಳಗಸ್ಥರುಗಳಿಗು ಸಹ ಮುಗಳಿಕಟ್ಟೆ ಕಟ್ಟೆಗೌಡ್ರು ನಾವುಗಳಾದ ಕೆ.ಕರಿಯಪ್ಪ, ಚಿಕ್ಕಣ್ಣ, ದೊಡ್ಡಮಲ್ಲಜ್ಜ ಇಂನ್ನು ಮುಂತಾದ ಬಳಗಸ್ತರುಗಳು ಸಹ ತಿಳಿಯಪಡಿಸುವುದೇನೆಂದರೆ ನ್ಮಮ ಮುಗಳಿಕಟ್ಟೆ ಗ್ರಾಮದ ಕುರೆಮಲ್ಲಯ್ಯನ ಮಗ ಮಾಳಪ್ಪನ ಯೆಂಡತಿ ಸಿದ್ದಮ್ಮ ಎಂಬುವಳು ವಿಥವೆಯಾಗಿ ಗರ್ಭಿಣೆಯಾಗಿ ಇದ್ದಾಳೆ ಎಂಬ ವಿಚಾರ ಕಂಡುಬಂದು ಇರುವುದ್ದರಿಂದ ತಾ ೨೪-೨-೧೯೪೭ ನೆಯ ಸೋಮವಾರ ಮುಗಳಿಕಟ್ಟೆಯಲ್ಲಿಯೆ ಪಂಚೈಯಿ ಡೆಟು ಇಟ್ಟು ಇರುವುದರಿಂದ ಮೇಲ್ಕಂಡ ತಾವುಗಳು ಬಂದು ಇದನ್ನ ತಿರ್ಮಾನ ಮಾಡಿಕೊಂಡು ಹೋಗಬೇಕೆಂದು ಬೇಡಿಕೊಳ್ಳುತ್ತೇವೆ.
ಇಂತಿ ನಮಸ್ಕಾರಗಳು
ಕಟ್ಟೆಗೌಡ ಕರಿಯಪ್ಪನ ರುಜುವು

ಚಿಕ್ಕಣ್ಣರುಜುವು

ಮಲ್ಲಪ್ಪನ ರುಜುವು

ಪಟೇಲ್ ಚೌಡೇಗೌ ಕರಿಯಪ್ಪ ಕಟ್ಟಿಮನೆ

ಪಾತೇನಹಳ್ಳಿ ಕರಿಯಪ್ಪನ ರುಜು

ದಾಸಣ್ಣನ ಯಡಗೈ ಯೆಬ್ಬಟ್ಟಿನ ರುಜುವೂ

ಕೊಂಡಪ್ಪನ ಎಡಗೈ ಯಬ್ಬಟ್ಟಿನ ರುಜುವು

ಯಡಗೈ ಯಬ್ಬಟ್ಟಿನ ಗುರುತಿಗೆ ಚೌಡಯ್ಯನ ಬರಹ

ದೊಡೆಗೌಡ್ರು ದೇವಪ್ಪನ ಯಡಗೈ ಯಬ್ಬರಳಿನ ಗುರ್ತಿನ ರುಜು

ದೊಡ್ಡೆಗೌಡ ಕರಿಯಪ್ಪನ ರುಜುವು

ಯಳ್ಳಂಬಳಸೆ ಸೆದೊಡ್ಡಿಗೌಡ್ರು ಕೆಂಚಪ್ಪನ

ಯಳಗೊಂಡನಹಳ್ಳಿ ಗ್ರಾಮದ

ಟಿಪ್ಪಣಿ

ದಿನಾಂಕ:೧೬.೦೨.೧೯೪೭ರಂದು ಬರೆಯಲ್ಪಟ್ಟಿರುವ ಈ ಪತ್ರದಲ್ಲಿ ಕೆಲಬಿರುದಾವಳಿಗಳಿಂದ ಬರವಣಿಗೆ ಪ್ರಾರಂಭವಾಗಿದ್ದು, ಮುಗಳಿಕಟ್ಟೆ ಕಟ್ಟೆಮನೆಯ ಗೌಡರು ಆದ ಕೆ.ಕರಿಯಪ್ಪ, ಚಿಕ್ಕಣ್ಣ, ದೊಡ್ಡಮಲ್ಲಜ್ಜ ಇನ್ನೂ ಮುಂತಾದವರು ನಾಡಗೌಡ್ರು ದೊಡ್ಡಿಗೌಡ್ರುಗೆ ಹಾಗೂ ಬಳಗಸ್ತರಿಗೂ ಬರೆದಿರುವ ಪತ್ರವಾಗಿದ್ದು, ಈ ಪತ್ರದಲ್ಲಿ ಮುಗಳಿಕಟ್ಟೆ ಗ್ರಾಮದ ಕುರೆಮಲ್ಲಯ್ಯನ ಮಗ ಮಾಳಪ್ಪನ ಹೆಂಡತಿ ಸಿದ್ದಮ್ಮ ಎಂಬುವವಳು ವಿಧವೆಯಾಗಿ ಗರ್ಭಿಣಿಯಾಗಿರುವುದರಿಂದ ದಿನಾಂಕ:೨೪.೦೨.೧೯೪೭ರ ಸೋಮವಾರ ಮುಗಳಿಕಟ್ಟೆ ಪಂಚಾಯಿತಿ ಏರ್ಪಡಿಸಿರುವುದರಿಂದ ತಾವುಗಳು ಬಂದು ತಿರ್ಮಾನ ನೀಡಬೇಕೆಂದು ಕೋರಿಕೊಂಂಡಿರುವ ಹಾಗೂ ಆಹ್ವಾನವಿಟ್ಟಿರುವ ಪತ್ರವಾಗಿದೆ.


The image cannot be displayed. Your computer may not have enough memory to open the image, or the image may have been corrupted. Restart your computer, and then open the file again. If the red x still appears, you may have to delete the image and then insert it again.

೪/೩/೪೭ ನೇ ಯಿಶ್ವಿಯಲ್ಲಿ ಮುಗಳಿಕಟ್ಟೆಯ ಗ್ರಾಮಕ್ಕೆ ಸೇರಿದ ಆಪೀಸ್ ಪಂಚಾಯಿತಿದಾರರು ಕಟ್ಟೆಗೌಡರು ನಾಡಗೌಡರು ಕಾಲಳ್ಳಿ ದೊಡ್ಡಿಗೌಡರು ಮಹಬಳಗಕ್ಕೂ ಸಹ ಇದೇ ಮುಗಳಿಕಟ್ಟೆ ಗ್ರಾಮದಲ್ಲಿರುವ ದೊಡ್ಡಮನೆ ದೊಡ್ಡಯ್ಯನ ಹೆಂಡತಿ ಲಕ್ಷ್ಮಮ್ಮನು ಬರಸಿಕೊಟ್ಟ ಮುಚ್ಚಳಿಕೆ ಏನೆಂದರೆ ಹಿಂದೆ ಸದರಿ ಮುಗಳಿಕಟ್ಟೆ ಕಟ್ಟೇಮನೆಗೆ ಸೇರಿದ ಪಾತೇನಹಳ್ಳಿ ಗ್ರಾಮದ ಮಾಳಯ್ಯನ ಮಗ ದೊಡ್ಡಮಲ್ಲಯ್ಯ ಎಂಬುವನು ರಖಾವು ಮಾಡಿ ಇಟ್ಟುಕೊಂಡಿದ್ದರ ಮೇಲೆ ಸದರಿ ಆಫೀಸ್‌ದಾರರು ನನ್ನನ್ನು ಕರಸಿ ವಿಚಾರ ಮಾಡಿ ಮೇಲ್ಕಂಡ ದೊಡ್ಡ ಮಲ್ಲಯ್ಯನನ್ನು ಬಿಟ್ಟು ಬಿಡುವುದಾಗಿ ತೀರುಮಾನು ಕೊಟ್ಟು ಇದ್ದರ ಮೇಲೆ ನೀನು ಪುನಃ ದೊಡ್ಡಮಲ್ಲಯ್ಯನನ್ನು ಮನೆಯಲ್ಲಿ ಇಟ್ಟು ಕೊಂಡಂದ್ದು ರುಜುವಕ್ ಬಂದರೆ ಮಹಾಬಳಗವು ಹೇಳಿದ ಶಿಕ್ಷೆಗೆ ಗುರಿಯಾಗುತ್ತೇನೆಂದು ನನ್ನ ಆತ್ಮ ಸಂತೋಷದಿಂದ ಒಪ್ಪಿ ಬರೆಶಿಕೊಟ್ಟ ಮುಚ್ಚಳಿಕೆ

ಲಕ್ಷಮ್ಮನ ಎಡಗೈ ಹೆಬ್ಬಟ್ಟಿನ ಗುರ್ತಿಗೆ R.ಕೆಂಚಪ್ಪನ ಬರಹ

ಟಿಪ್ಪಣಿ

ದಿನಾಂಕ: ೪.೩.೧೯೪೭ನೇ ಇಸ್ವಿಯಲ್ಲಿ ಬರೆದ ಪತ್ರದ ಕ್ರಮವೇನೆಂದರೆ ಮುಗಳಿಕಟ್ಟೆ ಗ್ರಾಮಕ್ಕೆ ಸೇರಿದ ಕಟ್ಟೆಗೌಡ, ನಾಡಗೌಡ, ಪಂಚಾಯಸ್ತರು, ಕಾಲಳ್ಳಿ ದೊಡ್ಡಿಗೌಡರು, ಸಮುದಾಯದ ಬಳಗದವರೂ ಸೇರಿ ಇದೇ ಮುಗಳಿಕಟ್ಟೆ ಗ್ರಾಮದ ದೊಡ್ಡಮನೆ ದೊಡ್ಡಯ್ಯನ ಹೆಂಡತಿ ಲಕ್ಷ್ಮಮ್ಮ ಎಂಬುವವಳು ಪಾತೇನಹಳ್ಳಿ ಗ್ರಾಮದ ಮಾಳಯ್ಯನ ಮಗ ದೊಡ್ಡಮಲ್ಲಯ್ಯ ಎಂಬುವವನೊಂದಿಗೆ ಸಂಬಂಧವನ್ನು ಹೊಂದಿದ ವಿಚಾರವಾಗಿ ಕಟ್ಟೆಮನೆ ಕಚೇರಿಗೆ ಲಕ್ಷಮ್ಮನನ್ನು ಕರೆಸಿ ವಿಚಾರಮಾಡಲಾಗಿ ಮೇಲ್ಕಂಡ ಮಾಳಯ್ಯನ ಮಗ ದೊಡ್ಡಮಲ್ಲಯ್ಯನನ್ನು ಬಿಡುವುದಾಗಿ ನಿರ್ಣಯಕ್ಕೆ ಒಪ್ಪಿ ಪಂಚಾಯಸ್ತರು ನಿರ್ಣಯ ತೆಗೆದುಕೊಳ್ಳುವುದರ ಜೊತೆಗೆ ಮುಂದಿನ ದಿನಗಳಲ್ಲಿ ಇದೇ ರೀತಿ ಪುನರಾವರ್ತನೆಗೊಂಡರೆ ಸಮುದಾಯದ ಬಳಗಸ್ತರು ಹೇಳಿದ ಶಿಕ್ಷೆಗೆ ಒಳಗಾಗುತ್ತೇನೆ ಎಂದು ಲಕ್ಷಮ್ಮ ಎಂಬುವವರು ಆತ್ಮಸಂತೊಷದಿಂದ ಒಪ್ಪಿ ಬರೆದುಕೊಟ್ಟ ಮುಚ್ಚಳಿಕೆ ಪತ್ರವಾಗಿದೆ.



ಶ್ರೀ. ತಾ:೨೦/೯/೪೯ ಕ್ಕೆ

ಶ್ರೀಮತು ಸಕಲ ಗುಣ ಸಂಪನ್ನರಾದ ಸಕಲಾಧರ್ಮ ಪ್ರತಿಪಾಲಕರಾದ ಬಂದು ಜನಚಿಂತಾಮಣಿಗಳಾದ ಬಹುಕೂ ಎಂಬಕ್ಕೆ ಆಧಾರದೇಹಿಯಗಳಾದಂತ ಅಖಂಡಿಕ ಲಕ್ಷ್ಮಿ ಅತ್ಯೈಶ್ಯರ್ಯವುಳವರಾದಂತ ನಯವಿನಯದ ಯದಾಕ್ಷಣ್ಯಕರವು ಪತಾರಿಗಳಾದಂತ ನಿತ್ಯಲಗ್ನಧಾನ ವಿನೋದಿಗಳಾದಂತ ಶ್ರೀ ಪಾರ್ವತಿ ಪುತ್ರ ಪ್ರಸನ್ನರಾದ ಶ್ರೀ ಚತ್ರನಾರಾಯಣ ಸ್ವಾಮಿಯವರ ಪಾದಪೂಜಕರಾದಂತ ಮೇಲುಸಕ್ಕರೆ ಮತಕ್ಕೆ ವಿಚಾರಕ್ಕೆ ವಿಚಾರಕ್ಕೆ ಅತಿ ಶ್ರೇಷ್ಠರಾದಂತಾ ರಾಜಮಾನ್ಯ ರಾಜೇ ಶ್ರೀ ಮುಗಳಿ ಕ.ಮ.ಗೌಡ್ರು ದೊಡ್ಡಮನೆ ಕರಿಯಪ್ಪ ಮಾಳೈಯ್ಯನ ದೊಡ್ಡಮಲ್ಲಯ್ಯ ತಳಾಕ್ರಿಗಳಿ ನಾಡಗೌಡ್ರು ಮತ್ತು ಕಾಲಳ್ಳಿ ದೊಡ್ಡಿಗೌಡರಿಗು ಬಳಗಸ್ತರಿಗು ಸಹಾ ನಿಮ್ಮ ಯಳಗೊಂಡ್ನಹಳ್ಳಿ ದೊಡ್ಡಿಗೌಡರಂಗಪ್ಪ ಮತ್ತು ಪಟೇಲ್ ಸಿದ್ದಪ್ಪ ತಿಮ್ಮಯ್ಯ ಸಂಣಪ್ಪ ಯಿನ್ನು ಮುಂತಾದ ಗ್ರಾಮಸ್ತರು ಈ ಲಿಖಿತ ಮೂಲ್ಕ ತಿಳಿಪಡಿಸುವುದೇನೆಂದರ್ರೆ ಸದರಿ ಯಳಗೊಂಡ್ನಹಳ್ಳಿ ಗ್ರಾಮದಲ್ಲಿಯಿರುವ ಸಂಣಯ್ಯನ ಕೆಂಚಪ್ಪನ ಮಗ ಸಂಣಪ್ಪನ ಹೆಂಡ್ತಿ ಉದುವೆ ರಂಗಮ್ಮನು ಯಿದೆ ಗ್ರಾಮದಲ್ಲಿ ಯಿರುವ ಕಂಡುಗದಹಳ್ಳಿ ಶಿವಾಚಾರದ ನಾಗಪ್ಪಯೆಂಬುವನನ್ನು ರತಾವೂ ಮಾಡಿಕೊಂಡು ಯಿರುವ ವುದ್ದಸ್ಯಕ್ಕಾಗಿ ಸದರಿ ರಂಗಮ್ಮನಿಗೆ ನಮ್ಮ ಗ್ರಾಮದಲ್ಲಿ ಆಪೀಸ್ ಪಂಚೆಯಿತಿ ಮಾಡಿದ್ದರ ಮೇಲೆ ನಮ್ಮ ಗ್ರಾಮದ ಮಾತುಮೀರಿ ಹೋಗಿದ್ದರಿಂದ ನಮ್ಮ ಮತಪದ್ಧತಿಯಂತಿಯೇ ಮಾಡಿದೆವೂ. ಸದರಿ ರಂಗಮ್ಮನು ಮೇಲ್ಕಂಡು ಯಿ ನಿಂಗಪ್ಪ ಯೆಂಬುವನ ಮಾತುಕೇಳಿ ಕೊಳಾಂಡು ನಮ್ಮಗಳ ಮೇಲೆ ಯಿಲ್ಲದ ಸಲ್ಲದ ಪುಕಾರ ಎಂದರೆ ಪೊಲೀಸ್ ಕೇಸು ಮತ್ತು ಕೊರ್ಟು ವ್ಯವಹಾರನಡಿಸಿ ನಮ್ಮಗಳನ್ನು ಅವಮಾನ ಮಾಡುತ್ತ ಯಿರುತ್ತಾಳೆ. ಈ ರೀತಿ ವಂದೊಂದು ಗ್ರಾಮದಲ್ಲಿ ಮದುವೆಯಾವರು ಅನೇಕರು ಯಿರುತ್ತಾರೆ. ಪ್ರತಿಯೊಬ್ಬರು ಈ ರೀತಿ ಮಾಡಿದರೆ ನಮ್ಮ ಮತಕ್ಕೆ ಅವಮಾನ ಅಲ್ಲವೆ ಆದಕಾರಣ ತಮ್ಮ ಸನ್ನಿಧಾನದಲ್ಲಿ ಆರಿಕೆಮಾಡಿಕೊಂಡು ಯಿರುತ್ತೇವೆ. ತಾವುಗಳು ಬಂದು ಸದರಿ ರಂಗಮ್ಮನಿಗೆ ವಿಚಾರದಿಂದ ತಕ್ಕ ಬಂದು ಬಸ್ತು ಮಾಡಬೇಕಾಗಿ ಪ್ರಾರ್ತನೆ.


ದೊಡ್ಡಿಗೌಡರಂಗಪ್ಪ

ಸಂಣಪ್ಪ

M.Siddappa patel
ತಿಮ್ಮಯ್ಯ
ನರಶಿಂಮಯ್ಯ
ನಿಂಗಪ್ಪ
ಚಿಕ್ಕಣ್ಣ
ಬೈರಾಪ್ಪ
ರಾಮಪ್ಪ

ಟಿಪ್ಪಣಿ

ದಿನಾಂಕ:೨೦.೦೯.೧೯೪೯ಕ್ಕೆ ಮುಗಳಿಕಟ್ಟೆ ಕಟ್ಟೆಮನೆಗೆ ಈ ಪತ್ರವನ್ನು ಯಳಗೊಂಡನಹಳ್ಳಿ ದೊಡ್ಡಿಗೌಡ ರಂಗಪ್ಪ ಮತ್ತು ಪಟೇಲ್ ಸಿದ್ದಪ್ಪ, ತಿಮ್ಮಯ್ಯ, ಸಣ್ಣಪ್ಪ ಇನ್ನು ಮುಂತಾದವರು ಸೇರಿಕೊಂಡು ಮುಗಳಿಕಟ್ಟೆ ಕಟ್ಟೆಮನೆ ಗೌಡರಾದ ದೊಡ್ಮನೆ ಕರಿಯಪ್ಪ, ಮಾಳಯ್ಯನ ದೊಡ್ಡಮಲ್ಲಯ್ಯ, ತಾಳಾಕ್ರಿಗಳಿ ನಾಡಗೌಡ್ರು ಮತ್ತು ಕಾಲಳ್ಳಿ ದೊಡ್ಡಿಗೌಡರಿಗೂ ಹಾಗೂ ಬಳಗಸ್ತರಿಗೂ ಬರೆದಿರುವ ಪತ್ರವಾಗಿದೆ. ಈ ಪತ್ರದಲ್ಲಿ ಯಳಗೊಂಡನಹಳ್ಳಿ ಗ್ರಾಮದ ವಾಸಿಯಾದ ಸಣ್ಣಯ್ಯನ ಕೆಂಚಪ್ಪನ ಮಗ ಸಣ್ಣಪ್ಪನ ಹೆಂಡತಿಯಾದ ಉದುವೆ ರಂಗಮ್ಮನು ಇದೇ ಗ್ರಾಮದ ಕಂಡುಗದಹಳ್ಳಿ ಶಿವಾಚಾರದ ನಾಗಪ್ಪ ಎಂಬುವವನೊಂದಿಗೆ ಅನೈತಿಕ ಸಂಬಂಧವನ್ನಿಟ್ಟುಕೊಂಡಿರುವ ವಿಚಾರದಲ್ಲಿ ಗ್ರಾಮದ ಪಂಚಾಯಸ್ತರು ಹಾಗೂ ಸಮುದಾಯದವರು ಸಮುದಾಯದ ಕಟ್ಟುಪಾಡುಗಳನ್ನು ಮೀರಿದುದ್ದರಿಂದ ಮತಪದ್ಧತಿಯಂತೆ ನಿರ್ಣಯಕೈಗೊಳ್ಳಲಾಗಿದೆ. ಆದರೆ ಸದರಿ ಪತ್ರ ಬರೆದಿರುವ ಹಾಗೂ ಇತರರ ಮೇಲೆ ಉದುವೆ ರಂಗಮ್ಮ ಹಾಗೂ ಇತರರು ನಮ್ಮಗಳ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿ, ನ್ಯಾಯಾಲಯಕ್ಕೆ ದಾವೆ ದಾಖಲಿಸಿರುತ್ತಾರೆ. ಇದು ಪಂಚಾಯಿತರಿಗೆ ಹಾಗೂ ಮತ್ಕೆ ಮಾಡಿದ ಅವಮಾನವಾಗಿರುತ್ತದೆ. ಇದೇ ರೀತಿ ಪ್ರತಿಯೊಂದು ಗ್ರಾಮದಲ್ಲಿಯೂ ವಿವಾಹಿತರಿದ್ದು, ಪ್ರತಿಯೊಬ್ಬರೂ ಇದೇ ರೀತಿ ಮಾಡುತ್ತಾ ಹೋದರೆ ಸಮುದಾಯಕ್ಕೆ ಅವಮಾನವನ್ನು ಉಂಟುಮಾಡಿದಂತೆ ಹಾಗಾಗಿ ಕಟ್ಟೆಮನೆಗೌಡರು ಮತ್ತು ನಾಡಗೌಡರು ಹಾಗೂ ಬಳಗಸ್ತರು ಸೇರಿ ಒಂದು ನಿರ್ಣಯಕ್ಕೆ ಬಂದು ರಂಗಮ್ಮನಿಗೆ ತಿಳಿಹೇಳಿ ಸಮಸ್ಯೆ ಸರಿಪಡಿಸಬೇಕಾಗಿ ಕೋರಿಕೆ ಮಾಡಿಕೊಳ್ಳಲಾದ ಪತ್ರ ಇದಾಗಿದೆ.



೨.೧೨.೫೦

마

ಮಹರಾಜೇಶ್ರೀಗಳಾದಂತ
ಹನುಮಳ್ಳಿ ದೊಡ್ಡೀಗೌಡ್ರು ಹಜ್ಲಪ್ಪ
ಗ್ರಾಮದ ಯಜಮಾನರುಗಳಿಗೇ

ಮುಗಳೀಕಟ್ಟೆ ಕಟ್ಟೇಗೌಡ್ರು
ನಾಡುಗೌಡ್ರು ಮತ್ತು ಕಾಲಳ್ಳಿ
ದೊಡ್ಡಿಗೌಡರುಗಳದ ನಿವು
ಗಳು ಸಹ ತಮ್ಮನ್ನ ಕೇಳಿ

ಕೇಳುವದೇನೆಂದರೇ ತಮ್ಮ ಗ್ರಾಮದಲ್ಲಿಯಿರು ರಂಗಜ್ಜ ಯೆಂಬುವರು ಹತ್ತಾರು ಹಂದಿಯನ್ನು ಸಾಕಿಕೊಂಡು ಯಿದ್ದಾರೆ ಯೆಂಬುವದಾಗಿಯು ಯಿ ವಿಚರ ನಮ್ಮ ಮತಾಬೀಮಾನಕ್ಕೂ ಹಪಮಾನವಾದ ಜಾತಿಯನ್ನ ಸಕಿಕೊಂಡು ಯಿದ್ದಾರೆ ಎಂಬುವುದಾಗಿ ನಮ್ಮಮ್ಮ ಕಬಿಮಾನಿಯರಮಿ ಬೇರೆ ಮತಸ್ತರಿಂದಲು ಪೂರ ಹವಮಾನ ಯೆಂಬುವದು ಗೊತ್ತಿಲ್ಲದೆ ಸಕಿಯಿದ್ದಾರೆ ಯೆಂಬುದಾಗಿ ತಿಳಿಯ ಬಂತು ಹದ್ದರಿಂದ ದೊಡ್ಡೀಗೌಡರಾದ ತಾವು ಗ್ರಾಮಸ್ಥರು ನಿಜ ಸುಳ್ಳಯೆಂಬುವುದಕ್ಕೆ ಕುಡ್ಲೆ ಜವಬ್ ಬರೆದು ಕಳಿಸತಕ್ಕದ್ದು.
ಕಟ್ಟೆಗೌಡರ ಮಲ್ಲಪ್ಪ

ಪಾತೇನ ಹಳ್ಳಿ ದೊಡ್ಡಿಗೌಡ ಸಂಣಿಂಗಪ್ಪ
ಯಗಟಿ ಕೆಂಚಪ್ಪ
ದೊಡ್ಡಿಗೌಡ ನೂರಂದಪ್ಪ
ಹುಡುಗೇರೆ ದೊಡಿಗೌಡ್ರು ಕರಿಯೆಪ್ಪ
ಗುಜ್ಜೇನಹಳ್ಳಿ ಹಳ್ಳಿತಿಂಮ್ಮಪ್ಪ

ಟಿಪ್ಪಣಿ

ದಿನಾಂಕ:೨.೧೨.೧೯೫೦ರಂದು ಮುಗಳಿಕಟ್ಟೆ ಕಟ್ಟೆಗೌಡ್ರು, ನಾಡಗೌಡ್ರು ಮತ್ತು ಕಾಲಳ್ಳಿ ದೊಡ್ಡಗೌಡ್ರುಗಳು ಸೇರಿ ಹನುಮಹಳ್ಳಿ ದೊಡ್ಡಿಗೌಡ್ರು ಮತ್ತು ಹಜ್ಲಪ್ಪ ಗ್ರಾಮದ ಯಜಮಾನರುಗಳಿಗೆ ಬರೆದ ಪತ್ರದ ಕ್ರಮವೇನೆಂದರೆ ಹಜ್ಲಪ್ಪ ಗ್ರಾಮದ ರಂಗಜ್ಜ ಎಂಬುವವರು ಹಂದಿ ಸಾಕಾಣಿಕೆಯನ್ನು ಮಾಡಿಕೊಂಡಿರುತ್ತಾರೆ. ಈ ಹಂದಿ ಸಾಕಾಣಿಕೆ ಸಮುದಾಯಕ್ಕೆ ಅಪಮನಾಕರವಾದದ್ದಾಗಿ ಗೋಚರಿಸುತ್ತಿರುವುದರಿಂದ ಬೇರೆ ಸಮುದಾಯದವರು ತಮ್ಮ ಸಮುದಾಯವನ್ನು ಕೆಳಮಟ್ಟದಲ್ಲಿ ಕಾಣುವ ಮತ್ತು ಅಪಮಾನಕ್ಕೆ ಗುರಿಪಡಿಸುವ ಸಂಭವನೀಯತೆಯಿದ್ದು, ಅಪಮಾನಕರವಾದ ಹಂದಿ ಸಾಕಾಣಿಕೆಯ ಬಗ್ಗೆ ಅರಿಯದೆ ರಂಗಜ್ಜ ಎಂಬುವವರು ಸಾಕಾಣಿಕೆ ಮಾಡಿದ್ದು, ಈ ವಿಷಯವಾಗಿ ದೂರು ಬಂದಿದ್ದು, ತಾವುಗಳು ಸತ್ಯ ಮತ್ತು ಸುಳ್ಳು ಎಂಬುದರ ಬಗ್ಗೆ ವರದಿ ನೀಡಬೇಕೆಂದು ಕಟ್ಟೆಮನೆಯ ಮುಖಂಡರು ಕೋರಿಕೊಂಡ ಪತ್ರವಾಗಿದೆ.

ಸನ್ ೧೯೫೧ನೆ ಯಿಶ್ವಿ ಅಕ್ಟೋಬರ್ ತಾರೀಖು ೧೫ ರಲ್ಲಿ ಕಡೂರು ತಾಲ್ಲೂಕು ಯಗಟಿ ಹೋಬಳಿ ಗುಜ್ಜೆನಳ್ಳಿ ಗ್ರಾಮಕ್ಕೆ ಸೇರಿದ ವುಪವೀರ ಸಂಗದ ಪಂಚಾಯಸ್ತರು ಮುಗಳಿಕಟ್ಟೆ ಕಟ್ಟೆಗೌಡರು ಮತ್ತು ಕಾಲಳ್ಳಿ ದೊಡ್ಡಿಗೌಡರು ಮತ್ತು ಬಳಗಸ್ತರು ಈ ಕೆಳಗೆರುಜು ಮಾಡಿರುವ ನಾವುಗಳು

ಎನೆಂದರೆ ಇದೆ ಗುಜ್ಜೆನಳ್ಳಿ ಗ್ರಾಮದ ಬಜ್ಜೀನೀಂಜ್ಜನ ಮಗ ಮಲ್ಲಪ್ಪ ಆತನ ಮಗಳು ಮಾಳಮ್ಮ ಹೆಂಡತಿ ರಂಗಮ್ಮ ಮತ್ತು ಅಕ್ಕ ದೊಡ್ಡೈಯ್ಯನ ಮಗ ಮಂದಣ ಆತನ ಮಕ್ಕಳು ಷನಾಮಂತ ಮತ್ತು ದೊಡಪ್ಪ ಇವರಿವರುಗಳು ಪಾದರಕ್ಷೆಯಿಂದ ಹೊಡದಾಡಿದ್ದರ ಮೇರಿಗೆ ಮೇಲ್‌ಕಂಡ ಕಟ್ಟೆಗೆ ರೀರ್ಕಾಡು ಬಂದಿದ್ದದ್ದರ ಮೇರೆಗೆ ಬಜ್ಜಿನೀಜಂಣ್ಣ ಮಗ ಮಲ್ಲಪ್ಪ ಹೆಂಡತಿ ರಂಗಮ್ಮ ಮತ್ತು ಮಗಳು ಮಲ್ಲಾಮ್ಮ ಇವರುಗಳಿಗೆ ಶುದ್ದಗತಿ ಕೊಟ್ಟು ವೂಡಿಸಿ ಕರ್ಮನು ಮಾಡಿಕೊಂಡಿರುತ್ತೆ.

ನರಸುಂದ್ರಪ್ಪನ ರುಜು

ಚಿಕ್ಕಣ್ಣ

ಪಕಪ್ಪನ ರುಜು ಪಾತೇನಹಳ್ಳಿ

ಬೆಕೀರಪ್ಪ ರುಜು

ಪ್ವಾಶ್ವಪನ ರುಜು

ಪಾತೇನಹಳ್ಳಿ ಸಂಣ ನಿಂಗಪ್ಪನ ಹೆಬ್ಬೆಟ್ಟಿನ ಗುರ್ತು

ಪಾತೇನಹಳ್ಳಿ ನೂರಂದಪ್ಪನ ಹೆಬ್ಬಟ್ಟಿನ ಗುರ್ತು

ಪಾತೇನಹಳ್ಳಿ ಕರಿಯಪ್ಪನ ಹೆಬ್ಬಟ್ಟಿನ ಗುರ್ತು

ಟಿಪ್ಪಣಿ

ದಿನಾಂಕ:೧೫.೧೦.೧೯೫೧ ನೇ ಇಸವಿಯಲ್ಲಿ ಕಡೂರು ತಾಲ್ಲೂಕು ಯಗಟಿ ಹೋಬಳಿ ಗುಜ್ಜೆನಳ್ಳಿ ಗ್ರಾಮದ ಉಪ್ಪಾರ ಸಮುದಾಯದ ಪಂಚಾಯಸ್ತರು, ಮುಗಳಿಕಟ್ಟೆ ಕಟ್ಟೆಗೌಡರು, ಕಾಲಳ್ಳಿ ದೊಡ್ಡಿಗೌಡರು ಮತ್ತು ಬಳಗಸ್ತರುಗಳಿಗೆ ಏಳುಜನ ಸಹಿದಾರರಾದ ಚಿಕ್ಕಣ್ಣ, ಪರಪ್ಪ, ಬೆಕೀರಪ್ಪ, ಪಾಶ್ವಪ್ಪ, ಸಣ್ಣ ನಿಂಗಪ್ಪ, ನೂರಂದಪ್ಪ. ಕರಿಯಪ್ಪ, ಇವರುಗಳು ಬರೆದಿರುವ ಪತ್ರದ ಕ್ರಮವೇನೆಂದರೆ ಗುಜ್ಜೆನಳ್ಳಿ ಗ್ರಾಮದ ಬಜ್ಜೀನಿಜಣ್ಣನ ಮಗ ಮಲ್ಲಪ್ಪ, ಮಲ್ಲಪ್ಪನ ಹೆಂಡತಿ ರಂಗಮ್ಮ ಮತ್ತು ಅಕ್ಕ, ಮಗಳು ಮಾಳಮ್ಮ ಇವರುಗಳಿಗೆ ಇದೇ ಗ್ರಾಮದ ದೊಡ್ಡಯ್ಯನ ಮಗ ಮಂದಣ ಆತನ ಮಕ್ಕಳು ಷನಾಮಂತ(ಹನುಮಂತ) ಮತ್ತು ದೊಡ್ಡಪ್ಪ ಇವರುಗಳು ಪಾದರಕ್ಷೆಯಿಂದ ಹಲ್ಲೆ ಮಾಡಿರುವುದರ ಬಗ್ಗೆ ದೂರು ಬಂದಿದ್ದರಿಂದ ಮೇಲ್ಕಂಡ ಹಲ್ಲೆಗೊಳಗಾದವರಿಗೆ ಶುದ್ಧಗತಿ ನೀಡಿ ಪಾಪಕ್ರಮವನ್ನು ತೊಲಗಿಸಿದರ ಬಗ್ಗೆ ಮಾಹಿತಿ ಕ್ರಮವನ್ನು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಶ್ರೀ

ತಾ॥ ೫/೧೨/೫೧

ಶ್ರೀ ಮತ್ ಸಕಲ ಗುಣ ಸಂಪನ್ನರಾದಂತ ರಾ[illegible] ಮಾನ್ಯ
ಶ್ರೀ [illegible] ಕ್ಷತ್ರಿಯ [illegible] ಉಪ್ಪಾರ [illegible]
[illegible] ಮಠಗಳ ಕಟ್ಟೆ. ಕಟ್ಟೇಮನೆಯವರಲ್ಲಿ [illegible]
ಗೌಡ್ರುಮನೆ ಕರಿಯಪ್ಪ ಉಪ್ಪಾರ ವಂಶ. [illegible]
ಗೌಡರು. [illegible] ಗ್ರಾಮದ ಗೌಡ್ರುಗೌಡ. ಚಿಕ್ಕ
ರಂಗಪ್ಪ. ಇನ್ನು ಮುಂದೆ ಗ್ರಾಮದ್ವರು [illegible]
ಪತ್ರದ ಅಭಿಪ್ರಾಯವೇನೆಂದರೆ. ನಮ್ಮ ಗ್ರಾಮದ. [illegible]
ಗನ. ತಿಮ್ಮಕ್ಕನವರ ಮಕ್ಕಳು. 1ನೇ ನಂಜಪ್ಪ 3ನೇ ಹನುಮ
ಪ್ಪ. ಇವರುಗಳು. ಪಾದರಕ್ಷೆಯನ್ನು ಹಿಡಿದಿದ್ದಾರೆಂಬ ವಿಷಯ
ವು. ಕಂಡು ಬಂದಿರುವುದರಿಂದ. ಈ ವಿಷಯಕ್ಕೆ. ನಾವುಗಳು
ದು ಯಾವುದನ್ನು ವಿಚಾರಿಸದಿದ್ದಲ್ಲಿ ಯಾವುದೇ ವ್ಯಕ್ತಿ [illegible]
ದಿಲ್ಲವಾದ ಕಾರಣ ನಾವುಗಳು ಕೂಡಲೆ ಬಂದು. ಮಠದ [illegible]
ಯ. ವಿಚಾರದಲ್ಲಿ. ಯಾವ ಕಾನೂನುಗಳಿವೆಯೆಂದು ಅವುಗಳನ್ನು ತಿಳಿ[illegible]
ಕೊಂಡು ಹೋಗಬೇಕಾಗಿ ಕೋರಿದೆ. ಗೌಡ್ರುಗೌಡರ ಹಸ್ತ:

M. Siddappa, patel
[illegible]
[illegible]

ತಾ/ 5/12/51

ಮಠಗಳ ಕಟ್ಟೆಗೆ

ಕಟ್ಟೇಗೌಡ. ಕರಿಯಪ್ಪನಿಗೆ

ಶ್ರೀ ತಾ ೫/೧೨/೫೧

ಶ್ರೀಮತ್ ಸಕಲ ಗುಣ ಸಂಪನ್ನರಾದಂತ ರಾಜ ಮಾನ್‌ರು ಶ್ರೀ ಸೂರ್ಯವಂಶು ಆರ್ಯ ಕ್ಷತ್ರಿಯೋತ್ತಮರಾದ ಉಪವೀರ ಉಪ್ಪಾರ ಜನಾಂಗ ಸಂಬಂಧಪಟ್ಟ ಮುಗಳಿಕಟ್ಟೆ ಕಟ್ಟೆಮನೆಯಲ್ಲಿರುವ ಕರಿದೊಡ್ಡಮನೆ ಕರಿಯಪ್ಪ ಬುದ್ಧಿವಂತ ಚಿಕ್ಕಣ್ಣನು ಮುಂತಾದವರಿಗೂ ಸಹ ಯಳಗೊಂಡನಹಳ್ಳಿ ಗ್ರಾಮದ ದೊಡ್ಡಿಗೌಡ ಭೈರೇ ರಂಗಪ್ಪ ಇನ್ನೂ ಮುಂತಾದ ಗ್ರಾಮಸ್ಥರು ಸಹ ಸೇರಿ ತಮ್ಮಾಗದ ಪತ್ರದ ಅಭಿಪ್ರಾಯವೇನೆಂದರೆ ನಮ್ಮ ಗ್ರಾಮದ ಮಾಸನ ತಿಮ್ಮಣ್ಣನವರ ಮಕ್ಕಳು ೧ನೇ ನಂಜಪ್ಪ ೩ನೇ ಹನುಮಪ್ಪ ಇವರುಗಳು ಪಾದರಕ್ಷೆಯನ್ನು ಹಿಡಿದಿದ್ದಾರೆಂಬ ವಿಷಯವು ಕಂಡು ಬಂದಿರುವುದರಿಂದ ಈ ವಿಷಯಕ್ಕೆ ತಾವುಗಳು ಬಂದು ಯಾವುದನ್ನು ವಿಚಾರಿಸದಿದ್ದಲ್ಲಿ ಯಾವು ವಿಷಯ ವ್ಯಕ್ತವಾಗುವುದಿಲ್ಲವಾದ ಕಾರಣ ತಾವುಗಳು ಕೂಡಲೆ ಬಂದು ಮತಪದ್ಧತಿಯ ವಿಚಾರದಲ್ಲಿ ಯಾವ ಕಾನುಗಳಿವೆಯೇ ಅವುಗಳನ್ನು ತೀರ್ಮಾXXಕೊಂಡು ಹೋಗಬೇಕಾಗಿ ಕೋರಿಕೆ.

ದೊಡ್ಡಿಗೌಡಂಗೈಯ್ಯ

M.Siddappa patel

ತಿಮ್ಮಯ್ಯ

ನರಶಿಂಮೆಯ್ಯ


ತಾ /೫/೧೨/೫೧

ಮುಗಳಿಕಟ್ಟೆಗೆ

ಕಟ್ಟೇಗೌಡ ಕರಿಯಪ್ಪಗೆ

ಟಿಪ್ಪಣಿ

ದಿನಾಂಕ:೦೫.೧೨.೧೯೫೧ರಂದು ಯಳಗೊಂಡನಹಳ್ಳಿ ಗ್ರಾಮದ ದೊಡ್ಡಿಗೌಡ ಭೈರೆ ರಂಗಪ್ಪ ಇನ್ನೂ ಮುಂತಾದ ಗ್ರಾಮಸ್ಥರು ಸೇರಿ ಮುಗಳಿಕಟ್ಟೆ ಕಟ್ಟೆಮನೆಯ ದೊಡ್ಮನೆ ಕರಿಯಪ್ಪ, ಬುದ್ಧಿವಂತ ಚಿಕ್ಕಣ್ಣ ಇನ್ನೂ ಮುಂತಾದವರುಗಳಿಗೆ ಬರೆದ ಪತ್ರದ ಕ್ರಮವೇನೆಂದರೆ ಯಳಗೊಂಡನಹಳ್ಳಿ ಗ್ರಾಮದ ಮಾಸನ ತಿಮ್ಮಣ್ಣನವರ ಮಕ್ಕಳಾದ ಒಂದನೇ ಮಗ ನಂಜಪ್ಪ, ಮೂರನೇ ಮಗ ಹನುಮಂತಪ್ಪ ಇವರುಗಳು ಪರಸ್ಪರ ಪಾದರಕ್ಷೆಯಿಂದ ಹಲ್ಲೆ ನಡೆಸಿರುವುದು ಕಂಡು ಬಂದಿರುವುದರಿಂದ ತಾವುಗಳು ಬಂದು ಸಮುದಾಯದ ಕಟ್ಟುಪಾಡುಗಳಂತೆ ಕ್ರಮತೆಗೆದುಕೊಂಡು ಪ್ರಕರಣ ಇತ್ಯಾರ್ಥ ಪಡಿಸಬೇಕಾಗಿ ಕೋರಿಕೊಂಡ ಮಾಹಿತಿಯನ್ನು ಈ ಪತ್ರವು ಒದಗಿಸುತ್ತದೆ.



ಶ್ರೀ.

ತಾ. 19. 6. 57.


ಮುಗಳಿಕಟ್ಟೆ ಮನೆಗೆ

ಶ್ರೀ ತಾ ೧೯.೬.೫೭

ಶ್ರೀಯುತ ಸಕಲಗುಣ ಸಂಪನ್ನರಾದ ಸಕಲಧರ್ಮ ಪ್ರತಿಪಾಲಕರಾದ ಬಂಧೂಜನ ಚಿಂತಾಮಣಿಗಳಾದ ಬಹುಕುಟುಂಬಕ್ಕೆ ಆದಾರದೇಹಿಗಲಾದ ಅಕಂಡಿಕ ಲಕ್ಷ್ಮಿ ಐಶ್ವರ್ಯ ಸಂಪನ್ನನಾದ ಶ್ರೀ ವುಪವೀರ ಭದ್ರನ ಪಾದ ಪೂಜಿತರಾದಂತ ರಾಜಮಾನ ರಾಜೇಶ್ರೀಗಳಾದಂತಹ ಮುಗಳಿಕಟ್ಟೆ ಕಟ್ಟೆಯ ಗೌಡರು ದೊಡ್ಡಮನೆಯ ಕರಿಯಪ್ಪ, ಮಾಳಜ್ಜಿ ನರಸಿಂಹ್ಮಪ್ಪ ಚಿಕ್ಕಣ್ಣ ಇನ್ನೂ ಮುಂತಾದ ಮತಬಾಂದವರ ಸಮಕ್ಷಮಕ್ಕೆ ಯಗಟಿ ಹೋಬಳಿ ಯಗಟಿಯ XX ಮೇಲುಸಕ್ಕರೆ ಮತದ (೧) ತಿಲಿ ಕೆಂಚಪ್ಪನ ದಾಸಪ್ಪ (೨) ದೊಡ್ಡ ಲಕ್ಕಪ್ಪ (೩) ಶಂಕರಪ್ಪ (೪) ಲಿಂಗದಹಳ್ಳಿ ನಾಗಪ್ಪ (೫)ಕೆಂಗಣ್ಣನ ಮಗ ಶಿವಶಂಕರಪ್ಪ (೬)ತಳವಾರ ನಾಗಣ್ಣನ ಮಗ ಮೂಡ್ಲಪ್ಪ ಈ ರೀತಿ ಒಟ್ಟು ೬ ಜನಗಳು ತಮ್ಮಲ್ಲಿ ವಿಜ್ಞಾಪಿಸಿಕೊಳ್ಳುವುದೇನೆಂದರೆ ನಮ್ಮ ಊರಿನಲ್ಲಿ ತಾ ೬–೬–೫೭ನೇ ದಿನ ನಡೆದ ಲಗ್ನಗಳು ಅಂದರೆ ಮತ್ತೂರು ರಂಗಣ್ಣನ ಮೊಮ್ಮಗಳ ಲಗ್ನ (೧) ತಳವಾರ ಪುಟ್ಟಪ್ಪನ ತಮ್ಮ ತಿಮ್ಮಪ್ಪನ ಲಗ್ನ ಬಂದು ಜೂಲಿದಾಸಣ್ಣ ಮಗ ತಿಮ್ಮಪ್ಪನ ಮಗಳ ಲಗ್ನ ಬಂದು ಈ ರೀತಿ ಒಮ್ಮೆ ಮೂರು ಲಗ್ನಗಳಲ್ಲಿ ನಾವುಗಳೆಲ್ಲರೂ ಅನ್ಯೋನ್ಯಾ ಭಾವದಿಂದ ಭಾಗವಹಿಸಿ ಕೆಲಸಕಾರ್ಯಗಳನ್ನು ಮತ್ತು ಅಂತಿ ಊಟವನ್ನು ಸಮಿಶ್ರವಾಗಿ ನಡೆಸಿದವು. ಸದರಿ ಲಗ್ನಗಳಲ್ಲಿ ಮೂರ್ಹತದ ಸಮಯದಲ್ಲಿ ನಮ್ಮ ಮತಪದ್ಧತಿಯಂತೆ ಹಾಕಬೇಕಾದ ಅಕುರು ವೀಳ್ಯೆಯಕ್ಕೂ ಮತ್ತು ಹರಿವಾಣಕ್ಕೂ ಸಹ ಮೇಲ್ಕಂಡ ನಮ್ಮ ಆರುಜನಗಳನ್ನು ಸಹ ಕರೆಯದ ರೀತಿಯಲ್ಲಿ ಇನ್ನು ವುಳಿದವರೆಲ್ಲರೂ ನಮ್ಮಗಳನ್ನು ಬಿಟ್ಟು ದುಂಡಾವರ್ತಿಯಿಂದ ನಮ್ಮ ಸಾವಿರದ ಅಸರುವಿಳ್ಳೈ ಮತ್ತು ಹರಿವಾಣ ಸಹ ಪೂರೈಸಿರುತ್ತಾರೆ. ಆದ್ದರಿಂದ ಮೇಲ್‌ಕಟ್ಟೆಯವರಾದ ತಾವುಗಳು ಈ ಕೆಳಗೆ ರುಜೂ ಮಾಡಿ ಕೊಟ್ಟಿರುವ ಬಡವರ ಅಹಾವಾಲನ್ನು ಗಣನೆಗೆ ತಂದೂಕ್ಕೊಂಡು ನ್ಯಾಯ ನ್ಯಾಯಗಳನ್ನು ವಿಮರ್ಶೆ ಮಾಡಿ ಈ ಮೇಲ್ಕಂಡ ವಿಷಯವನ್ನು ಕೂಡ್ಲೆ ಬಂದು ಬಗೆಹರಿಸಬೇಕಾಗಿ ಕಟ್ಟೆಯವರ ಸಂನ್ನಿಧಿಯಲ್ಲಿ ಮತ್ತೊಮ್ಮೆ ವಿಜ್ಞಾಪಿಸಿಕೊಳ್ಳುತ್ತೇವೆ. ಮಹಾಸ್ವಾಮಿ.

ಟಿಪ್ಪಣಿ

ದಿನಾಂಕ; ೧೯.೦೬.೧೯೫೭ ರಂದು ಕೆಲ ಬಿರುದಾವಳಿಗಳಿಂದ ಪ್ರಾರಂಭವಾಗಿರುವ ಈ ಪತ್ರದಲ್ಲಿ ಮುಗಳಿಕಟ್ಟೆ ಕಟ್ಟೆಮನೆಯ ಗೌಡರಾದ ದೊಡ್ಮನೆಯ ಕರಿಯಪ್ಪ, ಮಾಳಜ್ಜಿ ನರಸಿಂಹಪ್ಪ, ಚಿಕ್ಕಣ್ಣ ಇನ್ನೂ ಮುಂತಾದವರುಗಳಿಗೆ ಯಗಟಿ ಹೋಬಳಿ ಮತ್ತು ಗ್ರಾಮದ ವಾಸಿಗಳಾದ ಉಪ್ಪಾರ ಸಮುದಾಯದ ತಿಲಿ ಕೆಂಚಪ್ಪ ದಾಸಪ್ಪ, ದೊಡ್ಡಲಕ್ಕಪ್ಪ, ಶಂಕರಪ್ಪ, ಲಿಂಗದಹಳ್ಳಿ ನಾಗಪ್ಪ, ಕೆಂಗಣ್ಣನ ಮಗ ಶಿವಶಂಕರಪ್ಪ, ತಳವಾರ ನಾಗಣ್ಣನ ಮಗ ಮೂಡ್ಲಪ್ಪ ಒಟ್ಟು ಆರು ಜನಗಳು ಬರೆದ ಪತ್ರದ ಕ್ರಮವೇನೆಂದರೆ ದಿನಾಂಕ: ೦೬.೦೬.೧೯೫೭ರಲ್ಲಿ ನಡೆದ ಮೂರು ವಿವಾಹಗಳನ್ನು(೧.ಮತ್ತೂರು ರಂಗಣ್ಣನ ಮೊಮ್ಮಗಳ ವಿವಾಹ. ೨.ತಳವಾರ ಪುಟ್ಟಪ್ಪನ ತಮ್ಮ ತಿಮ್ಮಪ್ಪನ ವಿವಾಹ. ೩. ಜೂಲಿದಾಸಣ್ಣನ ಮಗ ತಿಮ್ಮಪ್ಪನ ಮಗಳ ವಿವಾಹ.) ಸಮುದಾಯದ ಕಟ್ಟುಪಾಡುಗಳಂತೆ ನೇರವೇರಿಸಿದ್ದು, ಸಾಂಪ್ರದಾಯಿಕವಾಗಿ ಬಂದಂತಹ ವಿಳ್ಯಾಪದ್ಧತಿ ಮತ್ತು ಅರಿವಾಣ ಪದ್ಧತಿಯನ್ನು ಮೇಲ್ಕಂಡ ಆರು ಜನರನ್ನು ಹೊರತು ಪಡಿಸಿ ಇನ್ನೂಳಿದ ಸಮುದಾಯದವರು ವಿಳ್ಯಾಪದ್ಧತಿ ಹಾಗೂ ಅರಿವಾಣ ಪದ್ಧತಿಯನ್ನು ಪೂರೈಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಕಟ್ಟೆಮನೆಯವರು ಈ ವಿಷಯವನ್ನು ಪರಿಗಣಿಸಿ ನ್ಯಾಯ ಒದಗಿಸಿಕೊಡಬೇಕಾಗಿ ಕೋರಿಕೊಂಡ ಅಹವಾಲು ಅರ್ಜಿಯಾಗಿದೆ.




[illegible] /1957 [illegible]
[illegible]
[illegible]
[illegible] 1-6-57 [illegible]
[illegible]

ಸಂನ್ ೧೯೫೭ನೇ ಯಿಸ್ವಿ ಜೂನ್ ತಾರೀಖು ೩೦ರಲ್ಲಿ ಕಡೂರು ತಾಲ್ಲೂಕು ಯಗಟಿ ಹೋಬಳಿ ವುಡೆಗೆರೆ ಗ್ರಾಮಕ್ಕೆ ಸೇರಿದ ವುಪವೀರ ವುಪ್ಪಾರ ಪಂಗಡದ ಈ ಕೆಳಗೆ ರುಜುವು ಮಾಡಿರುವ ನಾವುಗಳು ತಾ ೧-೬-೫೭ರಲ್ಲಿ ಮೇಲ್‌ಕಂಡ ಗ್ರಾಮದ ರಿಕಾರ್ಡ್ ಕೊಟ್ಟಿದ್ದರ ಮೇರೆಗೆ ಇದಕ್ಕೆ ಸಮ್ಮಂದಪಟ್ಟ ಕಟ್ಟೆಗೌಡರು ಮತ್ತು ಕಾಲಳ್ಳಿ ದೊಡ್ಡಿಗೌಡರು ಮಹಬಳಗದವರು ಸೇರಿ ಗುಡ್ಡಳ್ಳಿ ರಂಗಂಣ್ಣನ ಮಗ ತಿಂಮ್ಮಂಣ ಮತ್ತು ಸಂಕಜ್ಜ ಕರಿಯಪ್ಪನ ಮಗ ಗೋವಿಂದಪ್ಪ ಇವರುಗಳು ಮತಕ್ಕೆ ವಿರೋದವಾದ ಕೆಲಸ ಮಾಡಿದ್ದರಿಂದ ಇವರುಗಳಿಗೆ ವೂಟ ಮತ್ತು ಅಪರಾಧಗಳನ್ನು ತೆಗೆದುಕೊಂಡು ಇವರುಗಳಿಗೆ ತೀರ್ಪಾನು ಕೊಟ್ಟಿ ವಿತ್ಯಾರ್ಥ ಮಾಡಿರುತ್ತೆ.

ಕರಿಯಪ್ಪನ ರುಜುವು	
ಪಾಶಪ್ಪನ ರುಜುವು	ರಾಮಪ್ಪ ಊಡಗೆರೆ ಗ್ರಾಮ
ಮಲ್ಲಪ್ಪ	
ಮೂಡ್ಲಗಿರಿಯಪ್ಪ	
ದೊಡ್ಡಿಗೌಡರಂಗಪ್ಪ	ದಾಸಪ್ಪ ಡಿ
ಯಳಗೊಂಡನಹಳ್ಳಿ	
ಕರಿಯಪ್ಪ ವುಡುಗೆರೆ ಗ್ರಾಮ	ಹನುಮಂತಪ್ಪ
ಹುಚ್ಚ ಹನುಮಪ್ಪ	ಹನುಮಂಪ್ಪ ಡಿ
ಜಟಂಗಪ್ಪ ಪಾತೇನಹಳ್ಳಿ	ಲಕ್ಷಪ್ಪ ಡಿ
ತಿಮ್ಮಯ್ಯ ವುಡುಗೆರೆ ಗ್ರಾಮ	
ಬಿಕ್ಕಲಂ-ಎಂ.ಶಿದ್ದಪ್ಪ-ಛೇರ್ಮನ್- ಗುಜ್ಜೇನಹಳ್ಳಿ	

ಟಿಪ್ಪಣಿ

ದಿನಾಂಕ:೩೦.೦೬.೧೯೫೭ನೇ ಇಸ್ವಿಯಲ್ಲಿ ಕಡೂರು ತಾಲ್ಲೂಕು ಯಗಟಿ ಹೋಬಳಿ ವುಡೆಗೆರೆ ಗ್ರಾಮಕ್ಕೆ ಸೇರಿದ ಉಪ್ಪಾರ ಸಮುದಾಯದ ಕರಿಯಪ್ಪ, ಪಾಶಪ್ಪ, ಮಲ್ಲಪ್ಪ, ಮೂಡ್ಲಗಿರಿಯಪ್ಪ, ಕರಿಯಪ್ಪ, ಹುಚ್ಚಹನುಮಪ್ಪ, ಜಟಂಗಪ್ಪ, ತಿಮ್ಮಯ್ಯ, ಎಂ.ಶಿದ್ದಪ್ಪ, ರಾಮಪ್ಪ, ದಾಸಪ್ಪ, ಹನುಮಂತಪ್ಪ, ಹನುಮಂತಪ್ಪ ಡಿ, ಲಕ್ಕಪ್ಪ.ಡಿ ಇವರುಗಳು ತಾ.೦೧.೦೬.೧೯೫೭ನೇ ಇಸವಿಯಲ್ಲಿ ಕಟ್ಟೆಗೌಡರು, ಕಾಲಳ್ಳಿ ದೊಡ್ಡಿಗೌಡರು ಮಹಾಬಳಗದವರು ಸೇರಿಕೊಂಡು ಗುಡ್ಡಳ್ಳಿ ರಂಗಣ್ಣನ ಮಗ ತಿಮ್ಮಣ್ಣ ಮತ್ತು ಸಂಕಜ್ಜ ಕರಿಯಪ್ಪನ ಮಗ ಗೋವಿಂದಪ್ಪ ಇವರುಗಳು ಸಮುದಾಯದ ಕಟ್ಟುಪಾಡುಗಳಿಗೆ ವಿರೋಧವಾದ ಕಾರ್ಯವನ್ನು ಮಾಡಿರುವುದು ದೃಢವಾಗಿದ್ದು, ಇವರುಗಳಿಗೆ ತೀರ್ಪನ್ನು ನೀಡಿ ಸಮಸ್ಯೆಯನ್ನು ಇತ್ಯಾರ್ಥ ಪಡಿಸಲಾಗಿದೆ. ಎಂಬ ವಿವರವನ್ನು ಈ ಪತ್ರವು ಒಳಗೊಂಡಿದೆ.




ಸರ್ ವಂದು ಸಾವಿರದ ವಂಬೈನೂರು ಅರೂವತ್ತೇರಡನೆ ಇಸ್ವಿ ಮಾಹೆ ಮೇ ತಾರೀಖು ವಂಭತ್ತರಲ್ಲೂ ಕಡೂರು ತಾಲ್ಲೋಕೂ ಯಗಟಿ ಹೋಬಳಿ ವುಡೆಗೆರೆ ಲಕ್ಕಮ್ಮನವರ ದೇಸ್ನಕ್ಕೆ ಸೇರಿದ ವುಪವೀರ ಮತದ ಪಾಂಚಾಯ್ತಸ್ಥರು ಮುಗಳಿಕಟ್ಟೆಗೌಡರೂಗಳನ್ನು ಕಾಲಳ್ಳಿ ದೊಡ್ಡಿಗೌಡರಿಗೆ ಬಳಗಸ್ತರು

ಕಡೂರ್ ತಾಲ್ಲೋಕು ಯಗಟಿ ಹೋಬಳಿ ಗರಗದಹಳ್ಳಿ ಸಿದ್ರಾಮಪ್ಪನವರ ಮಗ ಸಿದ್ದಪ್ಪನೂ ಬರಸಿಕೊಟ್ಟ ಮುಚ್ಚಳಿಕೆಕದದು ಎನೆಂದರೆ ನಾನೂ ಯಿಂದೆ ವಂದು ಸಾಕಿ ಜಾತಿವೊಡ್ಡರ ಮಸಿಯಮ್ಮ ನೆಂಬಂವಳನ್ನು ಕರೆದುಕೊಂಡು ಹೋಗಿ ಅವಳನ್ನು ಬಿಟ್ಟ ಬಂದು ಗುರುಗದಳ್ಳಿ ಯಿಂದೆ ತಿರ್ಪನ್ನು ತಿಳಿದುಕೊಂಡು ಬಂದಿದ್ದ ಮತ್ತೆ ನಾನು ಪುನಃ ಆದೆ ಮಸಿಯಮ್ಮನನ್ನು ಕರೆದುಕೊಂಡು ಹೋಗ್ಗಿದೆನೂ ಆದ್ದರಿಂದ ಅವಳನ್ನ ಬಿಟ್ಟು ಬಂದು ತಾ ೧–೫–೬೨ರಲ್ಲಿ ರಿಕಾರ್ಡ್ ಬಂದುಯಿದ್ದರೆ ಮೇಲೆ ಮೆಲ್‌ಕಂಡ ಸಿದ್ದಪ್ಪನು ವಿಚಾರ ಮಾಡಿದ್ದಲ್ಲಿ ನಿಜವೆಂದು ವಪ್ಪಿಯಿರುತ್ತಾನೆ. ಮುಂದೆ ನಾನೂ ಹೈಬಿಚಾರಿ ಆಗಿ ತಪ್ಪಿದಲ್ಲಿ ಮೆಲ್‌ಕಂಡ ಕಟ್ಟೆಗೌಡ್ರ ಕಾಲಳ್ಳಿ ದೊಗೌಡರು ತಿರ್ಪಗೆಳೆ ಜಾತಿಯಲ್ಲಿ ವೆಂದು ಹೇಳಿರುತ್ತಾರೆ. ನಾನು ಹೊದಿ ಕೇಳಿಯು ಕೆಳಗೆ ನನ್ನ ಆತ್ಮ ಸಂತೊಷಂದ ರುಜುವು ಮಾಡಿರುತ್ತೆ.

ಸಾಕ್ಷಿಗಳು	ಸಿದ್ದಪ್ಪನ ಯಡಗೈ ಎಬ್ಬಟಿನ
ತಿಮ್ಮೈಯ್ಯ	ಗುರ್ತಿಗೆ ನರಸಿಂಹಪ್ಪನ ಬರಹ
ರಂಗಪ್ಪ	ಕರಿಯಪ್ಪನ ಯೆಬಟ್ಟಿನ ಗುರ್ತು

ಟಿಪ್ಪಣಿ

ದಿನಾಂಕ:೦೯.೦೫.೧೯೬೨ರಲ್ಲಿ ಕಡೂರು ತಾಲ್ಲೂಕು ಯಗಟಿ ಹೋಬಳಿ ವುಡೆಗೆರೆ ಗ್ರಾಮದ ಲಕ್ಕಮ್ಮನವರಿಗೆ ಹಾಗೂ ಉಪ್ಪಾರ ಸಮುದಾಯದ ಪಂಚಾಯತಸ್ತರಿಗೂ ಹಾಗೂ ಮುಗಳಿಕಟ್ಟೆ ಗೌಡ್ರು, ಕಾಲಳ್ಳಿ ದೊಡ್ಡಿಗೌಡರಿಗೂ, ಬಳಗಸ್ತರಿಗೂ ಕಡೂರು ತಾಲ್ಲೂಕು ಯಗಟಿ ಹೋಬಳಿ ಗರಗದಹಳ್ಳಿ ಸಿದ್ರಾಮಪ್ಪನವರ ಮಗ ಸಿದ್ದಪ್ಪನೂ ಬರೆಸಿಕೊಟ್ಟ ಮುಚ್ಚಳಿಕೆ ಪತ್ರದ ಕ್ರಮವೇನೆಂದರೆ ಈ ಹಿಂದೆ ವೊಡ್ಡ ಸಮುದಾಯದ ಮಸಿಯಮ್ಮ ಎಂಬುವವಳನ್ನು ಸಿದ್ದಪ್ಪನು ಕರೆದುಕೊಂಡು ಹೋಗಿದ್ದನು. ತದನಂತರ ಬಿಟ್ಟು ಬಂದು ಗುರುಗದಹಳ್ಳಿ ಪಂಚಾಯಿತಿ ತೀರ್ಪನು ಒಪ್ಪಿದ್ದನು. ತದನಂತರ ಪುನಃ ಮಸಿಯಮ್ಮನನ್ನು ಕರೆದುಕೊಂಡು ಹೋಗಿ ಬಿಟ್ಟು ಬಂದಿರುವುದರಿಂದ ತಾ.೦೧.೦೫.೧೯೬೨ರಲ್ಲಿ ದಾಖಲೆ ಬಂದಿದ್ದು, ಸಿದ್ದಪ್ಪನನ್ನು ವಿಚಾರಿಸಿದಲ್ಲಿ ನೈಜವಾಗಿದ್ದು, ಸಿದ್ದಪ್ಪನು ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮಾಡಿದಲ್ಲಿ ಕಟ್ಟೆಮನೆಯ ತೀರ್ಪಿಗೆ ಬದ್ಧನಾಗಿರುತ್ತೇನೆ ಎಂದು ಆತ್ಮ ಸಂತೋಷದಿಂದ ಒಪ್ಪಿ ಬರೆದುಕೊಟ್ಟ ಪತ್ರವಾಗಿದೆ.



ನನ್ನ ತಪ್ಪಾದ ... ನನ್ನಲ್ಲಿ ಬಂದು ನಾನು ಜಾತಿ ಭ್ರಷ್ಟನಾಗಿದ್ದೇನೆ.

... ನಾನು ಬೇಡಿಕೊಳ್ಳುತ್ತೇನೆ. ದಿ: 1-5-62.

ರಾಜಮಹರ್ಾ ರಾಜೇಶ್ರೀಗಳಾದಂತ ಬಂಧು ಜನಚಿಂತಾಮಣಿಗಳಾದಂತ ಬಹುಕುಟುಂಬಕ್ಕೆ ಆಧಾರ ದೇಹಿಗಳಾದಂತ ಮುಗಳಿಕಟ್ಟೆ ಮೇಲ್ ಕಟ್ಟಿಮನೆ ಕರಿಯಣ್ಣನ ಮಕ್ಕಳು ನರXXಗೌಡರು ಚಮಲ್ಲಾರಿ ಚಿಕ್ಕಣ್ಣನವರು ಮಾಳಜ್ಜಿ ನರಸಿಂಹಪ್ಪನವರು ಮಲ್ಲಪ್ಪನವರೂ ಮತ್ತು ಇನ್ನೂ ಮುಂತಾದ ಬಳಗಸ್ತರು ಕೋಲುಕಾರರಿಗೂ ಸಹ ಉಡುಗೆರೆ ನೂರಂದಣ್ಣನವರ ಹೆಂಡತಿ ಕೆಂಚಮ್ಮನು ಬರೆಸಿಕೊಟ್ಟ ಫಿರ್ಯಾದು ಏನೆಂದರೆ ನನ್ನ ತಮ್ಮನಾದ ಸಿದ್ದಪನು ನನ್ನಲ್ಲಿ ಬಂದು ನಾನು ಜಾತಿ ಭ್ರಷ್ಟನಾಗಿದ್ದೇನೆ. ನನಗೆ ನೀವು ಶುದ್ಧಗತಿಯನ್ನು ಕೊಡಿಸಬೇಕು ಎಂದು ಕೇಳಿದ್ದರ ಮೇಲೆ ನಾನು ತಮ್ಮಲಿಗೆ ಈ ಫಿರ್ಯಾದನ್ನು ತಮ್ಮಗಳ ಸನ್ನಿಧಾನಕ್ಕೆ ಕಳುಹಿಸಿರುತ್ತೇನೆ. ತಾವುಗಳು ಈ ಬಡವಿಯ ಮೇಲೆ ದಯವಿಟ್ಟು ಖುದ್ದು ಬಂದು ಈ ವಿಚಾರವನ್ನು ತೀರ್ಮಾನಿಸಬೇಕಾಗಿ ನಿಮ್ಮೆಲ್ಲರನ್ನು ನಾನು ಬೇಡಿಕೊಳ್ಳುತ್ತೇನೆ.

ದಿ: ೧–೫–೬೨

ತಾವುಗಳು ಶುಕ್ರವಾರ ಅಂದರೆ
ದಿ:೪–೫–೬೨ನೇ ಶುಕ್ರವಾರ
ಸಾಯಾಂಕಾಲ ಮೂರು ಗಂಟೆಗೆ
ಖಂಡಿತ ಬರಬೇಕಾಗಿ ಬೇಡುತ್ತೇವೆ.

ಕೆಂಚಮ್ಮನ ಎಡಗೈ ಎಬ್ಬಟ್ಟಿನ ಗುರ್ತಿನ
ರುಜುವಿಗೆ ಪಿ॥ ಮಲ್ಲಪ್ಪನ ಬರಹ

ದೊಡ್ಡಿಗೌಡ

ಕರಿಯಪ್ಪ

ಬುದ್ಧಿವಂತ
ಹುಚ್ಚಹನುಮಪ್ಪ

ಕರಿಯಪ್ಪ
ರಂಗಪ್ಪನ ರುಜು

ಈ ಎರಡು ಜನಗಳ ಎಡಗೈ ಹೆಬ್ಬಟ್ಟಿನ
ಗುರ್ತಿನೆ ರುಜುವಿಗೆ S.N ಹನುಮಪ್ಪನ
ಬರಹ

ಟಿಪ್ಪಣಿ

ಈ ಹಿಂದಿನ ಪತ್ರದ ಸಿದ್ದಪ್ಪ ಮತ್ತು ವೊಡ್ಡರ ಮಸಿಯಮ್ಮ ವಿಚಾರದ ಮುಂದುವರೆದ ಭಾಗವಾಗಿದ್ದು, ಸಿದ್ದಪ್ಪನು ತನ್ನ ಅಕ್ಕನಾದ ಕೆಂಚಮ್ಮನ ಬಳಿ ಬಂದು ತಾನು ಜಾತಿ ಭ್ರಷ್ಟನಾಗಿದ್ದು ತಾವುಗಳು ನನಗೆ ಶುದ್ಧಗತಿ ನೀಡಬೇಕೆಂದು ಕೋರಿಕೊಂಡಿದ್ದರ ಮೇರೆಗೆ ಊಡೆಗೆರೆ ಗ್ರಾಮದ ನೂರಂದಣ್ಣನ ಪತ್ನಿಯಾದ ಕೆಂಚಮ್ಮ ಎಂಬುವವಳು ಮುಗಳಿಕಟ್ಟೆ ಕಟ್ಟೆಮನೆ ಕರಿಯಣ್ಣನ ಮಕ್ಕಳಾದ ನರXXಗೌಡರು(ನರಶೇಗೌಡ), ಚಮಲ್ಲಾರಿ ಚಿಕ್ಕಣ್ಣ, ಮಾಳಜ್ಜಿ ನರಸಿಂಹಪ್ಪ, ಮಲ್ಲಪ್ಪ, ಮತ್ತು ಇನ್ನೂ ಮುಂತಾದ ಬಳಗಸ್ತರು ಕೋಲುಕಾರರಲ್ಲಿ ಮನವಿ ಮಾಡಿಕೊಂಡ ಕ್ರಮವೇನೆಂದರೆ ಕೆಂಚಮ್ಮನ ತಮ್ಮ ಸಿದ್ದಪ್ಪ ಎಂಬುವವರು ಜಾತಿಭ್ರಷ್ಟನಾಗಿದ್ದು, ಈ ವಿಚಾರವನ್ನು ತಿಳಿದು ಸಮುದಾಯದ ಹಿರಿಕರು ನ್ಯಾಯ ನಿರ್ಣಯವನ್ನು ನೀಡಬೇಕೆಂದು ಮನವಿ ಮಾಡಿಕೊಂಡು ಕ್ರಮವನ್ನು ಈ ಪತ್ರ ಉಲ್ಲೇಖಿಸುತ್ತದೆ.

[illegible]

[illegible] 1-5-62 [illegible]

[illegible] 29-5-62 [illegible]

[illegible]

ಸನ್ ವಂದೂ ಸಾವಿರದ ವಂಬೈನೂರು ಆರುತ್ತೇರಡನೆ ಯಿಸ್ವಿ ಮಾಹೆ ಮೇ ತಾರೀಖು (೯) ರಲ್ಲೊ ಕಡೂರು ತಾಲ್ಲೊಕೂ ಯಗಟಿ ಹೋಬಳಿ ವುಪವೀರ ವುಪ್ಪಾರದ ಮತದ ವುಡುಗೆರೆ ಗ್ರಾಮಕ್ಕೆ ಸೇರಿದ ಮುಗಳಿಕಟ್ಟೆಗೌಡರು ಮತ್ತು ಕಾಲಳ್ಳಿ ದೊಡ್ಡಿಗೌಡರು ಬಳಸ್ತರು ಸೇರಿ ಪಂಚಾಯ್ತಿಗೆ ಸೇರಿ

ಸದರಿ ಗರುಗದಳ್ಳಿ ಗ್ರಾಮದಲ್ಲಿರುವ ಶಿದ್ರಾಮಪ್ಪನವರ ಮಗ ಸಿದ್ದಪ್ಪನಾದ ನಾನು ವಡ್ಡರ ಮಸಿಯ್ಮ ಎಂಬುಳನು ನಾನೂ ಕರೆದುಕೊಂಡು ಹೋಗಿದಕ್ಕೆ ಸರಿಯಷ್ಟೆ ನಾನು ಜಾತಿ ಭ್ರಷ್ಟನಾದ ಕಾರಣ ನನ್ನ ಅಕ್ಕನಾದ ಕೆಂಚಮ್ಮನಲ್ಲಿ ಬಂದು ನನ್ನ ಕಷ್ಟ ಹೇಳಿಕೊಂಡೆ ನನ್ನ ಅಕ್ಕನಾದ ಕೆಂಚಮ್ಮನೂ ನಮ್ಮ ಮತಬಾಂಧವರಲ್ಲಿ ತಾರೀಕು ೧–೫–೬೨ರಲ್ಲಿ ನಮ್ಮ ಕಟ್ಟೆಗೆ ರಿಕಾರ್ಡ್ ಕಳಿಶಿಸಿದ್ದ ಮೇರೆ ಕಟ್ಟೆಗೌಡರು ಕಾಲಳ್ಳಿ ದೊಡ್ಡಿಗೌರು ಬಳಗಸ್ತರು ತಾ ೯–೫–೬೨ರಲ್ಲಿ ಸೇರಿ ಲಕ್ಕಮ್ಮನ ದೇವಸ್ನದಲ್ಲಿ ಆಫಿಸ್ ಮಾಡಿ ಮೇಲ್‌ಕಂಡ ಸಿದ್ದಪ್ಪನನ್ನು ವಿಚಾರ ಮಾಡಿದಿಂದಲ್ಲಿ ನಾನು ಜಾತಿ ಭ್ರಷ್ಟನಾಗಿದ್ದು, ಜಾವೆಂದು ಒಪ್ಪಿದ್ದಕ್ಕೆ ಯಿ ಮಾತಿನ ಮೇರೆ ಇ ಆಫಿಸಿಗೆ ಸೇರಿದವರೆಲ್ಲರು ನಮ್ಮ ಮತ ಪತದ್ದತಿಯಂತೆ ವೂಟ ಅಪಾರದವನ್ನು ತೆಗೆದುಕೊಂಡ ತೀರ್ಪು ಕೊಡಬಹುದೆಂದು ನಾವೂಗಳೂ ವಪ್ಪಿ ಇ ಕೇಳಗೆ ರುಜುವೂ ಮಾಡಿರುತ್ತೇವೆ.

ನರಸಿಂಹಪ್ಪ

M.K ನರಸಿಂಹಪ್ಪ

P. ಕೋಡಪ್ಪ

N. ಸಣ್ಣನಿಂಗಪ್ಪ

ಹನುಮಂತಪ್ಪ

ಹನುಮಂತಪ್ಪ

ನರಸಿಂಹಪ್ಪ

ಸಣ್ಣ ಮಲ್ಲಪ್ಪ

ಮಾಳಪ್ಪ

ದೊಡ್ಡಮಲ್ಲಪ್ಪ

ಟಿಪ್ಪಣಿ

ಈ ಹಿಂದಿನ ಉಲ್ಲೇಖಿತ ಪತ್ರದ ಸಿದ್ದಪ್ಪ ಮತ್ತು ವೊಡ್ಡರ ಮಸಿಯಮ್ಮ ವಿಚಾರದ ಮುಂದುವರೆದ ಭಾಗವಾಗಿದ್ದು, ಜಾತಿಭ್ರಷ್ಟನಾದ ಸಿದ್ದಪ್ಪನು ತನ್ನ ಅಕ್ಕನಾದ ಕೆಂಚಮ್ಮನ ಬಳಿ ತನ್ನ ಕಷ್ಟಗಳನ್ನು ಕೇಳಿಕೊಂಡ ನಂತರ ಕೆಂಚಮ್ಮ ಸಮುದಾಯದವರಿಗೆ ಪತ್ರವನ್ನು ಕಳುಹಿಸುವುದರ ಮೂಲಕ ಪಂಚಾಯಿತಿ ನಡೆಸಿ ಕಟ್ಟೆಗೌಡ್ರು, ಕಾಲಳ್ಳಿ ದೊಡ್ಡಿಗೌಡ್ರು, ಬಳಗಸ್ತರೆಲ್ಲ ಸೇರಿಕೊಂಡು ಲಕ್ಕಮ್ಮನ ದೇವಸ್ಥಾನದಲ್ಲಿ ತೀರ್ಪನ್ನು ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರ ಬಗ್ಗೆ ಮಾಹಿತಿಯನ್ನು ಈ ಪತ್ರವು ಒಳಗೊಂಡಿದೆ.

ಉಪ್ಪಾರ ಕುಲಗುರು ದಾ ಸಕಲ ದಶ್ಯ ತತ್ರಿ ಪಾ ಲಕರಾದ ರಾಜಮಾರ್ಗ
ಶ್ರೀ ಶ್ರೀ ಪ್ಲಾದಂಶ ಚತುರ್ಥ ಲಿಂಬೆಕ್ಕೆ ಆದಾರ ದೇವಿ ದಿಗ
ಳಾದಂತ ಪುಪ ವೀರರ ಮಠದ ಸಮಿ ಕ್ಷೇಮಕ್ಕೆ ಸೇರಿದ
ಸಾಧ್ಯಗಳು ಯಲಗೊಂಡನ ಹಳ್ಳಿ ಗ್ರಾಮದಲ್ಲಿ ನಡೆದಿ
ರುವುದೇನಂದರೆ 1965ರಲ್ಲಿ ನಡೆದಿರು ಮಾರ್ಚ್ ತಿಂಗ
ಳ [illegible] ನಡೆಯುವ ಕಾಲ 15ನೇ ಸೋಮವಾರ ದಿವಸ ಇದೇ
ಗ್ರಾಮದ ಹಳ್ಳಿ ಜರ ಕಿತ್ತಿಯುವ ಮಗರಾ ಮಜ್ಜನ ಮಂಗ
ಳ ನುಮುಂತಪನು ಖಂಡುಗದ ಹಳ್ಳಿ ಲ ಸ್ವಾರಾಮ್ಯೆಯ ಸ
ಮನೆಯಲ್ಲಿ ಸಂಬಳ ಇರಲು ಸಾಭರದ ಹುಗ ಇವರಿಬ್ಬರು
ಸೇರಿ ಪಾದಾರಾಕ್ಷಿಯಲ್ಲಿ ಕೈ ಜದಾ ಡಿ ಕೆಂಬುದ ಇನವು
ಗಾಮಕ್ಕೆ ಕಾಣಿಸು ಬಂದಿ ಕೆಂದು ಗ್ರಾಮಸ್ತರು ದೊಡ್ಡಿ ನಾಕರು
ಜ್ಯೋರ ಕಾದನ ರಂಗಪ್ಪ ಗಾದ ನಿದ್ದಪ ನರಸಿಂಹಯ್ಯ ಇನ್ನುಮುಂ
ತಾದ ತರುಣ ಸಹ ಸೇರಿ ಪಂಚಾಯ್ತಿ ಮಾಡಿ [illegible] ಇದು ನಿಜವಾ
ದಿ ಕಂಡ ಬರಿದಿ ಧರಿ ಈ ಕಾಗದವನ್ನು ಹೊಡ್ಡಿ ನೋಡ ರಂಗಪ್ಪ
ರಾಮಪ್ಪ ರಕ್ಷಲಿ ಸಲ್ಲಿಸಿದ್ದೇವೆ ಇದನ್ನು ಸಂಶಮಾಡಲಿ ಕಟ್ಟೆ ನಾಡ
ರು ನಿಮ್ಮಕ್ಕೆ ಗಾಸ್ಸಿಯನ್ನು ಕೊಡಬೇಕೆಂದು ಕೀರ್ತನಾನಿಸಿ
ಸಲ್ಲಿಸಿದ ಜ್ಯೋತಿ ದು ಬೇಡುತ್ತೇವೆ ಇಂತಿ ನಮಸ್ಕಾರಗಳು
ಇದು ಸುಳ್ಳಾದರೆ ಕಟ್ಟೆಯ ಪುರುಷ ನಮ್ಮಗಾ ಗ್ರಾಮಸ್ಥರು ಸೇರಿ ಇದು
ಸುಳ್ಳು ಎಂದರೆ ಪನೆಕತ್ತು ಸಾರ್ಜ ಮಾಡಿದರೂ ನಾನೇ ಜವಾ
ಬ್ದಾರನೆಂದು ಬರೆದುಕೊಟ್ಟೇನೆ

[illegible] ರವರ
ರಂಗಪ್ಪನವರ [illegible]
[illegible]

ಶ್ರೀಮಸ್ತು ಸಕಲ ಗುಣ ಸಕಲ ದರ್‍ಮಪತಿ ಪಾಲಕರಾದ ರಾಜಮಾನ್ ಜೇಸ್ರಿಳದಂತಬವು ಕುಟುಂಬಕ್ಕೆ ಆದಾರ ದೇಹಿಗಳಾದಂತ ವುಪವೀರರ ಮತದ ಸಮಾಕ್ಷೆಮಕ್ಕೆ ಸೇರಿದ ತಾವುಗಳು ಯಳಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿರುವುದೇನೆಂದರೆ ೧೯೬೫ರಲ್ಲಿ ನಡೆದಿರು ಮಾರ್ಚಿ ತಿಂಗಳಲ್ಲಿ ನಡೆಯುವ ತಾರೀಖು ೧೫ನೇ ಸೋಮವಾರದಿವಸ ಇದೆ ಗ್ರಾಮದ ಹಳ್ಳಿಜ್ಜರ ತಿಮ್ಮೈಯನ ಮಗ ರಾಮಜ್ಜನ ಮಗ ಹನುಂಮಂತಪನು ಖಂಡುಗೆದಹಳ್ಳಿ ಅಣ್ಣಿರಾಮೈಯನ ಮನೆಯಲ್ಲಿ ಸಂಭಳ ಇರತಕ್ಕ ಸಾಭರಹುಡುಗ ಇವರಿಬ್ಬರು ಸೇರಿ ಪಾದಾರಾಕ್ಷೆಯಲ್ಲಿ ಹೊಡದಾಡಿದೆಂಬುದಾಗಿ ನಮ್ಮ ಗ್ರಾಮಕ್ಕೆ ಈ ಕೇಸು ಬಂದಿತೆಂದು ಗ್ರಾಮಸ್ತರು ದೊಡ್ಡಿಗೌಡರು ಭೈರಗೌಡನರ ರಂಗಪಗೌಡ ಸಿದ್ದಪ್ಪ ನರಸಿಂಹೈಯ್ಯ ಇನ್ನೂ ಮುಂತಾದವರು ಸಹ ಸೇರಿ ಪಂಚಾಯಿತ್ತಿ ಮಾಡಿವು. ಇದು ನಿಜವಾಗಿ ಕಂಡುಬಂದಿದ್ದರೆ ಈ ಕಾಗದವನ್ನು ದೊಡ್ಡಿಗೌಡರಂಗಪ್ಪ ರಾಮಜ್ಜರ ಕೈಲಿ ಕಳುಹಿಸಿದ್ದೇವೆ. ಇದನ್ನು ಕಂಡಕೂಡಲೆ ಕಟ್ಟೆಗೌಡರು ನಿಮ್ಮ ಕಟ್ಟೆಗಾಣಕೆಯನ್ನು ತೆಗೆದುಕೊಂಡು ತೀರ್‍ಮಾನಿಸಿ ಕಳುಹಿಸಬೇಕೆಂದು ಬೇಡುತ್ತೇವೆ. ಇಂತಿ ನಮಸ್ಕಾರಗಳು ಇದು ಸುಳ್ಳಾದರೆ ಕಟ್ಟೆಯವರು ನಮ್ಮ ಗ್ರಾಮಸ್ತರು ಸೇರಿ ಇದು ಸುಳು ಎಂದರೆ ಏನೆ ತಪ್ಪು ಸಾರ್ಜ ಮಾಡಿದರು ನಾನೇ ಜವಾಬ್ದಾರನೆಂದು ವೊಪ್ಪಿರುತ್ತೇನೆ.

ಯಳಗೊಂಡನಹಳ್ಳಿ
ರಂಗಪ್ಪನ ಎಡಗೈ ಎಬ್ಬೆಟ್ಟಿನ
ಗುರುತಿಗೆ ಚಿನ್ನಪ್ಪನ ಬರಹ

ಟಿಪ್ಪಣಿ

ದಿನಾಂಕ:೧೫.೦೩.೧೯೬೫ರಲ್ಲಿ ನಡೆದಿರುವ ಘಟನೆಯ ಕ್ರಮವೇನೆಂದರೆ ಯಳಗೊಂಡನಹಳ್ಳಿ ಗ್ರಾಮದ ಹಳ್ಳಜ್ಜರ ತಿಮ್ಮಯ್ಯನ ಮಗ ರಾಮಜ್ಜನ ಮಗ ಹನುಮಂತಪ್ಪನು ಖಂಡುಗೆದಹಳ್ಳಿ ಅಣ್ಣಿರಾಮಯ್ಯನ ಮನೆಯಲ್ಲಿ ಸಂಬಳ ಇರತಕ್ಕ ಮುಸ್ಲೀಂ ಸಮುದಾಯದ ಹುಡುಗನೊಂದಿಗೆ ವ್ಯಾಜ್ಯ ಮಾಡಿಕೊಂಡು ಪಾದರಕ್ಷೆಯಿಂದ ಹೊಡೆದಾಡಿಕೊಂಡಿರುವ ಬಗ್ಗೆ ದೂರು ಬಂದಿರುವುದರಿಂದ ಈ ದೂರಿನ ಅನ್ವಯ ಗ್ರಾಮದ ದೊಡ್ಡಿಗೌಡರು, ಭೈರಗೌಡರ ರಂಗಪ್ಪಗೌಡ, ಸಿದ್ದಪ್ಪ, ನರಸಿಂಹಯ್ಯ ಇನ್ನೂ ಮುಂತಾದವರು ಸೇರಿ ಪಂಚಾಯಿತಿ ಮಾಡಲಾಗಿ ಈ ಮೇಲ್ಕಂಡ ದೂರಿನ ಅಂಶಗಳು ಸತ್ಯವಾಗಿ ಕಂಡುಬಂದ ಕಾರಣ ಈ ವಿಚಾರವುಳ್ಳ ಕಾಗದವನ್ನು ದೊಡ್ಡಿಗೌಡರಂಗಪ್ಪ ರಾಮಜ್ಜರ ಕೈಲಿ ಕಟ್ಟೆಮನೆಗೆ ಕಳುಹಿಸಿದ್ದು, ಈ ಪತ್ರವನ್ನು ನೋಡಿದ ನಂತರ ಕಟ್ಟೆಮನೆಗೌಡರು ತಿರ್ಮಾನ ತೆಗೆದುಕೊಳ್ಳಬೇಕೆಂದು ಕೋರಲಾಗಿದೆ. ಅಲ್ಲದೆ ಒಂದು ವೇಳೆ ಈ ಪತ್ರದಲ್ಲಿ ಉಲ್ಲೇಖಿತ ವಿಷಯಕ್ಕೆ ಸಂಬಂಧಿಸಿದಂತೆ ಕಟ್ಟೆಯವರು ಮತ್ತು ಗ್ರಾಮಸ್ಥರು ಸೇರಿ ಸುಳ್ಳು ಎಂದು ರುಜುವಾತು ಮಾಡಿದರೆ ಅದಕ್ಕೆ ನಾನೇ ಜವಾಬ್ದಾರರೆಂದು ಯಳಗೊಂಡನಹಳ್ಳಿ ರಂಗಪ್ಪ ಎಂಬುವವರು ಬರೆದ ಪತ್ರವಾಗಿದೆ.

[illegible]

ತಾ: 20-5-67.

[illegible]

[illegible]

[illegible]

[illegible] ತಾ: 19-5-67 [illegible]

[illegible]

ಶ್ರೀ ತಾ ೧೯-೫-೬೭

ಶ್ರೀ ತಾ ೨೦-೫-೬೭

ಶ್ರೀಮತು ಸಕಲಗುಣ ಸಂಪನ್ನರಾದಂತ ಸಕಲ ಧರ್ಮ ಪ್ರತಿಪಾಲಕರಾದಂತ ಬಂದುಜನ ಚಿಂತಾಮಣಿಗಳಾದಂತ ಭಹು ಕುಟುಂಬಕ್ಕೆ ಅದರ ದೇಹಿಗಳಾದಂತಹ ಅಕಂಡ ಐಶ್ವರ್ಯ ಲಕ್ಷ್ಮೀಪಾದಪೂಜಿಕರಾದಂತಹ ಸಗರ ಚಕ್ರವರ್ತಿ ವಂಶೋದ್ಧವರಾದಂತ ಉಪವೀರ ಉಪ್ಪಾರ ಜನಾಂಗದವರಾದಂತ ರಾಜಮಾನ್ ರಾಜೇ ಶ್ರೀ

ಮುಗಳಿಕಟ್ಟೆ ಗ್ರಾಮದಲ್ಲಿರುವ ಕಟ್ಟೆಗೌಡರು ದೊಡ್ಡಮನೆ ಕರಿಯಪ್ಪನ ಮಗ ನರಸಿಂಹಪ್ಪ, ಮಾಳೆಯ್ಯನ ಪಾತಪ್ಪ, ಮಲ್ಲಾರಿ ಮಲ್ಲೆಯ್ಯನ ಮಗ ಕರಿಚಿಕ್ಕಣ್ಣ ಮಾಳಜ್ಜನರಸಿಂಹಪ್ಪ ಮತ್ತು ಬಳಗಸ್ತರಿಗೂ ಸಹ

ಸದ್ರಿ ಮುಗಳಿಕಟ್ಟೆ ಗ್ರಾಮದ ಕುರೇಮಲ್ಲೇಯ್ಯನ ಮಗ ಸಣ್ಣ ಮಲ್ಲಶನ ಮಗ ನರಸಿಂಹಪ್ಪ ಬರೆದುಕೊಂಡ ಪಿರಿಯಾದು

ಏನೆಂದರೆ ತಾ ೧೯-೫-೬೭ ನೇ ಶುಕ್ರವಾರ ಸಾಯಂಕಾಲ ಸುಮಾರು ಎಂಟು ಒಂಬತ್ತು ಗಂಟೆ ಸಮುಯದಲ್ಲಿ ನಮ್ಮಗಳಗೂ ಗುಡ್ಡೇಹಳ್ಳಿ ಕರಿಯಪ್ಪನ ಮಗಳು ಮಾಳಮ್ಮನಿಗೂ ವ್ಯಾಜ್ಯ ನಡೆದು ಸದ್ರಿ ಮಳಮ್ಮನು ಪಾದರಕ್ಷೆಯನ್ನು ಕಾಲಿನಲ್ಲಿ ಹಾಕಿಕೊಂಡು ಬಂದು ನಮ್ಮವಾಸದ ಮನೆಗೆ ನುಗ್ಗಿ ವ್ಯಜ್ಯ ಮಾಡಿದ ಕಾರಣ ನಮ್ಮ ಕುಲ ಪದ್ಧತಿಯಂತೆ ಲೋಪದೋಷ ಕಂಡು ಬಂದಿದ್ದರಿಂದ ನಮ್ಮ ಮನಿಗೆ ಶುದ್ಧಗತಿಕೊಟ್ಟು ಕೊಡ್ಸಿಕೊಡಬೇಕಾಗಿ ತಮ್ಮ ಸನ್ನಿಧಿಯಲ್ಲಿ ಅರಿಕೆ ಮಾಡಿಕೊಂಡಿರುತ್ತೇವೆ. ಮಹಾಸ್ವಾಮಿ

ನರಸಿಂಹಪ್ಪ.

ಟಿಪ್ಪಣಿ

ದಿನಾಂಕ: ೧೯ ಮತ್ತು ೨೦.೦೫.೧೯೬೭ರ ಇಸವಿಯಲ್ಲಿ ಕೆಲ ಬಿರುದಾವಳಿಗಳಿಂದ ಪ್ರಾರಂಭವಾಗುವ ಈ ಪತ್ರದಲ್ಲಿ ಮುಗಳಿಕಟ್ಟೆ ಕಟ್ಟೆಮನೆಯ ಗೌಡರಾದ ದೊಡ್ಮನೆ ಕರಿಯಪ್ಪನ ಮಗ ನರಸಿಂಹಪ್ಪ, ಮಾಳಯ್ಯನ ಪಾತಪ್ಪ, ಮಲ್ಲಾರಿ ಮಲ್ಲಯ್ಯನ ಮಗ ಕರಿಚಿಕ್ಕಣ್ಣ, ಮಾಳಜ್ಜರ ನರಸಿಂಹಪ್ಪ, ಮತ್ತು ಬಳಗಸ್ತರಿಗೂ ಮುಗಳಿಕಟ್ಟೆ ಗ್ರಾಮದ ವಾಸಿಯಾದ ಕುರೆಮಲ್ಲಯ್ಯನ ಮಗ ಸಣ್ಣ ಮಲ್ಲಶನ ಮಗ ನರಸಿಂಹಪ್ಪ ಎಂಬುವವರು ಬರೆದುಕೊಟ್ಟ ಪತ್ರದ ಕ್ರಮವೇನೆಂದರೆ ದಿನಾಂಕ:೧೯.೦೫.೧೯೬೭ನೇ ಶುಕ್ರವಾರದ ಸಂಜೆಯ ಸಮಯದಲ್ಲಿ ಗುಡ್ಡೇಹಳ್ಳಿ ಕರಿಯಪ್ಪನ ಮಗಳು ಮಾಳಮ್ಮ ಎಂಬುವವರು ನರಸಿಂಹಪ್ಪನ ವಾಸದ ಮನೆಗೆ ಪಾದರಕ್ಷೆಯನ್ನು ಹಾಕಿಕೊಂಡು ಬಂದು ವ್ಯಾಜ್ಯ ನಡೆಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಕುಲಪದ್ಧತಿಯಂತೆ ಈ ಘಟನೆ ಅಪಮಾನಕರವಾದ ಹಿನ್ನೆಲೆಯಲ್ಲಿ ನರಸಿಂಹಪ್ಪನ ವಾಸದ ಮನೆಗೆ ಶುದ್ಧಗತಿ ಕೊಡಬೇಕೆಂದು ಆರಿಕೆ ಮಾಡಿಕೊಂಡ ವಿಷಯವನ್ನು ಈ ಪತ್ರವು ಉಲ್ಲೇಖಿಸುತ್ತದೆ.

ತಾ: 19-5-67

[illegible]

[illegible]

[illegible] 19-5-67 [illegible]

[illegible]

[illegible]

ಶ್ರೀ ತಾ. ೧೯–೫–೬೭

ಶ್ರೀಮತು ಸಕಲ ಗುಣ ಸಂಪನ್ನರಾದ ಸಕಲ ಧರ್ಮ ಪ್ರತಿಪಾದಕರಾದ ಭಂದೂಜನ ಚಿಂತಾಮಣಿಗಳಾದ ಅಖಂಡ ಐಶ್ವರ್ಯ ಲಕ್ಷ್ಮಿ ಪಾದಪೂಜಿತರಾದಂತ ಸಗರ ಚಕ್ರವರ್ತಿ ವಂಶೋದ್ಧಾಕರಾದಂತ ಅಖಿಲ ಉಪ್ಪಾರ ಜನಂಗದ ವಂಶೋದ್ಧಕರಾದಂತ ರಾಜಿಮಾನ್ ರಾಜೇ ಶ್ರೀ

ಮುಗಳಿಕಟ್ಟೆ ಗ್ರಾಮದ ಕಟ್ಟೆಮನೆಗೌಡರ ದೊಡ್ಡಮನೆ ಕರಿಯಪ್ಪನ ಮಗ ನರಸಿಂಹಪ್ಪ, ಮಲ್ಲಾರಿಕಾರಿ ಚಿಕ್ಕಣ್ಣ, ಮಾಳಯ್ಯನ, ಪಾಕಪ್ಪ, ಮಾಳಜ್ಜ, ನರಸಿಂಹಪ್ಪ ಇನ್ನೂ ಮುಂತಾದ ಭಳಗಸ್ಥರಿಗೂ ಸಹ ಸದ್ರಿ ಮುಗಳಿಕಟ್ಟೆ ಗ್ರಾಮದ ಗುಡ್ಡೇಹಳ್ಳಿ ಕರಿಯಪ್ಪನ ಮಗಳು ಮಾಳಮ್ಮನು ಬರೆದುಕೊಟ್ಟ ರಿಪೋರ್ಟು ಏನೆಂದರೆ

ತಾರೀಖು ೧೯–೫–೬೭ರಲ್ಲಿ ಶುಕ್ರವಾರ ಸಾಯಾಂಕಾಲ ಸುಮಾರು ೮–೯ಗಂಟೆ ಸಮಯದಲ್ಲಿ ನನಗೂ ಸದ್ರಿ ಗ್ರಮದ ಸಂಣ್ಣಮಲ್ಲಯ್ಯನ ಮಗ ನರಸಿಂಹಪ್ಪನಿಗೂ ನಡೆದ ಗರ್ಷಣೆ ಏನಂದರೆ ತಾ. ೧೮–೫–೬೭ ನೇ ಗುರುವಾರ ದಿವ್ಸ ನನ್ನ ಖಾಸ ತಮ್ಮ ಮೈಲಾರಪ್ಪನ ಮಗಳು ಜಯಮ್ಮ ಎಂಬುವಳನ್ನು ಅಪಹರಿಸಿಕೊಂಡು ಹೋಗಿ ಸಿದ್ದಪ್ಪ ಮಾಷ್ಟರ ಮನೆಯಲ್ಲಿ ಕದ್ದು ಲಗ್ನ ನಡೆಸಿಕೊಂಡು ಬಂದಿದ್ದರಿಂದ ನನಗೆ ಕೇಳಿಬಂದು ಮೇಲ್ಕಂಡ ನರಸಿಂಹಪ್ಪನನ್ನು ಪಾದರಕ್ಷೆಯಿಂದ ಹೊಡೆಯುತ್ತೇನೆಂದು ಕಾಲಿನಲ್ಲಿ ಪಾದರಕ್ಷೆ ಆಕಿಕೊಂಡು ತಾ: ೧೯–೫–೬೭ ನೇ ಶುಕ್ರವಾರ ದಿವ್ಸ ಸಾಯಂಕಾಲ ಅವರ ವಾಸದ ಮನೆಗೆ ನುಗ್ಗಿ ಮೇಲ್ಕಂಡ ನರಸಿಂಹನನ್ನು ಪಾದರಕ್ಷೆಯಿಂದ ವಡೆದ್ದಿರುತ್ತೇನೆ. ಇದು ಸತ್ಯವಾಗಿ ಅಂದಾಗಿರುತ್ತೆ. ಆದ್ದರಿಂದ ತಾವು ನನಗೆ ನಮ್ಮ ಕುಲ ಪದ್ಧತಿಯಂತೆ ಸುದ್ಧಗತಿ ಕೊಟ್ಟು ಕೊಡಿಸಿ ಕೊಡಬೇಕಾಗಿ ತಮ್ಮ ಸನ್ನಿಧದಿಯಲ್ಲಿ ಅತ್ಯಂತ ವಿನಯದಿಂದ ಪ್ರಾರ್ಥಿಸಿಕೊಳ್ಳುತ್ತೇವೆ. ಮಹಾಸ್ವಾಮಿ

ಮಾಳಮ್ಮನ
ಎಡಗೈ
ಹೆಬ್ಬಟ್ಟಿನ
ಗುರ್ತಿ
ರುಜುವು.

ಟಿಪ್ಪಣಿ

ದಿನಾಂಕ:೧೯.೦೫.೧೯೬೭ರ ಇಸವಿಯಲ್ಲಿ ಕೆಲ ಬಿರುದಾವಳಿಗಳಿಂದ ಪ್ರಾರಂಭವಾಗುವ ಈ ಪತ್ರದಲ್ಲಿ ಮುಗಳಿಕಟ್ಟೆ ಕಟ್ಟೆಮನೆಯ ಗೌಡರಾದ ದೊಡ್ಮನೆ ಕರಿಯಪ್ಪನ ಮಗ ನರಸಿಂಹಪ್ಪ, ಮಲ್ಲಾರಿಕಾರಿ ಚಿಕ್ಕಣ್ಣ, ಮಾಳಯ್ಯನ ಪಾಕಪ್ಪ, ಮಾಳಜ್ಜ, ನರಸಿಂಹಪ್ಪ ಇನ್ನೂ ಮುಂತಾದ ಬಳಗಸ್ಥರುಗಳಿಗೆ ಮುಗಳಿಕಟ್ಟೆ ಗ್ರಾಮದ ವಾಸಿಯಾದ ಗುಡ್ಡೇಹಳ್ಳಿ ಕರಿಯಪ್ಪನ ಮಗಳು ಮಾಳಮ್ಮ ಬರೆದುಕೊಟ್ಟ ಪತ್ರದ ಕ್ರಮವೇನೆಂದರೆ ದಿನಾಂಕ: ೧೯.೦೫.೧೯೬೭ರ ಶುಕ್ರವಾರ ಸಂಜೆ ಸಮಯದಲ್ಲಿ ಮುಗಳಿಕಟ್ಟೆ ಗ್ರಾಮದ ಸಣ್ಣ ಮಲ್ಲಯ್ಯನ ಮಗ ನರಸಿಂಹಪ್ಪನಿಗೆ ಹಾಗೂ ಮಾಳಮ್ಮನಿಗೆ ನಡೆದ ವ್ಯಾಜ್ಯದ ವಿಷಯವೇನೆಂದರೆ ದಿನಾಂಕ:೧೮.೦೫.೧೯೬೭ನೇ ಗುರುವಾರ ದಿನದಂದು ಮಾಳಮ್ಮನ ಸ್ವಂತ ತಮ್ಮನಾದ ಮೈಲಾರಪ್ಪನ ಮಗಳು ಜಯ್ಯಮ್ಮ ಎಂಬುವನ್ನು ಕರೆದುಕೊಂಡು ಹೋಗಿ ಸಿದ್ದಪ್ಪ ಮಾಷ್ಟರ ಮನೆಯಲ್ಲಿ ಗುಟ್ಟಾಗಿ ವಿವಾಹ ನಡೆಸಿದ ಹಿನ್ನೆಲೆಯಲ್ಲಿ ಮಾಳಮ್ಮ ಎಂಬುವವರು ನರಸಿಂಹಪ್ಪನಿಗೆ ಪಾದರಕ್ಷೆಯಿಂದ ಹಲ್ಲೆ ನಡೆಸಿದ್ದಲ್ಲದೆ, ನರಸಿಂಹಪ್ಪನ ವಾಸದ ಮನೆಯ ಒಳಗೆ ಪಾದರಕ್ಷೆಯನ್ನು ತೊಟ್ಟುಕೊಂಡು ನಡೆದಾಡಿದ ವಿಚಾರ ನೈಜವಾಗಿದ್ದು, ಮಾಳಮ್ಮನು ತಾನು ಮಾಡಿದ ತಪ್ಪು ಒಪ್ಪಿಕೊಂಡು ಕುಲಪದ್ಧತಿಯಂತೆ ಶುದ್ಧಗತಿ ನೀಡಬೇಕೆಂದು ಕೋರಿಕೊಂಡ ಪತ್ರವಾಗಿದೆ.

ಕೌಟುಂಬಿಕ ಪ್ರಕರಣಗಳು

ಮನ್ಮಥನಾಮ ಸಂವತ್ಸರದ ಚೈತ್ರ ಶುದ್ಧ ದಶಮಿ ದಿವಸ್ತಲ್ಲಿ ಶ್ರೀರಂಗನಾಥಸ್ವಾಮಿ
ಯವರ ಸಂಗಲದೇವರ ಉತ್ಸವಕೆ ಕುಂಭಕೋಣಗಳ ಸಾದವನ್ನು ಸಲದಾರು
ವನತುರ ದಬಿದಿಂಯುಲ್ಲಿಯು ದವ ಕುಂಪ ಅಂಬುಶೆಟ್ಟಿ ಮಗಳು ವರಹಾದಿಂಯು
ಅದೇ ಗ್ರಾಮದ ಕಾಳಶೆಟ್ಟಿ ಮಗನಾದ ನೆಮ ಬಾವೆಯಾನ ದಂಪತಿಗಳಿಗೆ ಬಾಳ್ಳಾವಿಲ್ಲ
ಬಿಮ್ಮಾ ಕಾಳಶೆಟ್ಟಿ ಯವರು
ದ್ಯಾವಯ್ಯಶೆಟ್ಟಿ ಸಾಕೋಂಡ ಕಾರಣ ಮದುವೆಯಲ್ಲಿ ಚಾವಟಿ ಕುಲದ್ವಾರ ನಿಸ್ಸೇವಿ
ಕುಲದ ಶಸ್ತ್ರ ಸಂಕೆ ಗೊಲ್ಲಂಥ ಡಿಂಗಾರಿ ನವಂದೆ ಇಂದ। ಉಪ್ಪಾರ ಸಂಬನಿಗೆ ಪೂಂ
ದಸಾಂಡ ಹುಂಡಾಂಯ ಯಾಂ ಶಂಭಾಂ ಯಾರ ಆಗಿ ದಕ್ಷಿಣೆ ರೂ ಕಿಂಯ ಯಾಂಡನ
ಕಟ್ಟಿದಿ ಉಪ್ಪಾರ ಪೇಟೆ ಮೇಲೆ ಇದ್ದ ಚಿನ್ನ ಬೆಳ್ಳಿ ಯನ ನಗಳನ್ನು ಸಂಬನಿಗೆ ಕೊಂ
ಟ್ಟು ಬಿಟ್ಟನರೆ ಮಾಂತ್ರ ಅಶ್ತ್ರಾರಿ - - - - - - - - - - -

1895


=॥ - - - - - ಶಕ ವೊಂದು ಸಾವಿರ ಕ್ರಮ ಶ್ತ್ರನೂರು ಹೊಂಬತ್ತೈದನೆ ಯುಲ್ಲಿಯಲ್ಲಿ
ಮನ್ಮಥ ನಾಮ ಸಂವತ್ಸರದ ಕಾರ್ತಿಕ ಶುದ್ಧ ಪಂಚಮಿ ದಿವಸ್ತಲ್ಲಿ ಶ್ರೀರಂಗ
ನಾಥಶ್ರೀ ಸಂಸ್ಥಾರಾದ ಸಂಗಲದೇವ। ವಾಣಸ್ಥರಾದ ಆಗಿ ಶಷ್ಟಿನಳ ಕುಲಸಂಸ್ಥಾಂ
ದ ಆಚರಣೆ ಬಾರಣೆಗಳಿಗೆ ಮುಖ್ಯ ಶಿರ ತವರ್ಣರ ನಲಾಂದಂರಾ। ದೇವರನ್ನು
ಕ್ಷೇತ್ರ ನವರಿಗೆ. ಹೋಲವಲಿನ ಗೆ ನೆತ್ತಿರ ದಪಿನಬರ ಸೂಂಲ ಸಾ ತದ ಸ್ವಪ್ನಾರ್ಥ
ನವರ ಸ್ತ್ರೀಲು ಚಿಕ್ಕ ಮಾಂನತ್ತಿ ನವರ - ಶೆಳವಿ ಕೊಂಂಥ ನಾಯ ವಿಚಾರವೆನೆಂದರೆ.
ಉದೆ ಚಿಕ್ಕ ಮಾಂನತ್ತಿ ನವರ ಡಿಂಥ ತುಪ್ಪ ಬಡವನ್ನ ನನ್ನ। ಕೆಳನಲಕ್ಷ್ಮಿ ದಾಂಗಪ್ಪನವ
ರು ಉಪ್ಪಿ ಕೊಂಂಡು ಉದ್ಧದ್ಧರಿಂದಾ ದಂಪತಿಗಳಿಗೆ ಬಾಳ್ಳಾಟವಿಲ್ಲದೆ ಇದ್ದರ
ಕಾರಣಾ। ಆಗಿ ನಡ ಕುಲದ ಶಷ್ಠ ಸಂಕೆ ವೊಂದು ನೂರು ರೂ ಕಿಂಯ ನಳನ್ನ ಸಂ
ಥನಿಗೆ ಸಂಪತಿ ಶಷ್ಟಿನಿ ಕುಲದ ಸಂಭಾಂ ಯುರಂಗೆ ದಕ್ಷಿಣೆ ರೂ ಕಿಂಯ ಯಾಂ ಹದಾ।
ದಾ. ಪ್ರತ್ತಿ ನವರಿಂದ ಕೊಂಡ್ರ ಹೊಂದಲು ಸಂಥನಿಗೆ ಯುದ್ಧ ವೊಂದು ಡಿಂಗುಹೊಂ
ಗು ವನ್ನ ಉಪ್ಪಾರ ಪೇಟೆ ಮೇಲೆ ಯುದ್ಧ ಚಿನ್ನ ಬೆಳ್ಳಿ ನನಗಳನ್ನು ಸಂಥನಿಗೆ ಕೊಂಡಿ
ಬಿಟ್ಟನರೆ ಮಾಂತ ಕಡಿಗೆ ದಾಖಲೆ ಮಾಂತ ಯಾತ್ರೆ - - - - - -


[illegible]

[illegible]


[illegible] 20 - 7 - 189[illegible] [illegible]


[illegible]








[illegible]















26











ಪ್ರಕರಣ : ೦೧

ಮನ್ಮಥನಾಮ ಸಂವತ್ಸರದ ಚೈತ್ರಶುದ್ಧ ದಶಮಿ ದಿವ್ಸ ಶ್ವೇತಾದ್ರಿ ರಂಗನಾಥ ಪ್ರಸ್ತುತರಾದ ಮಂಗಲದ ದೇವರಗುಡ್ಡಪ್ಪನವರಿಗೆ ಕುಂಪಣು ಗಡಿ ಮೆದುನನಳ್ಳೀ ಗಡಿಹಾರುನನಸಾರದ ಬಿದಿಯಲ್ಲಿಯಿರುವ ಕುಂಟಲಿಂಬಶೆಟ್ಟಿ ಮಗಳು ಮರಮಾದಿಯೂ ಅದೇ ಗ್ರಾಮದ ಕಾಳಶೆಟ್ಟಿ ಮಗನಿಗೆ ಮದುವೆಯಾಗಿ ದಂಪತಿಗಳಿಗೆ ಬಾಳಾಟವಿಲ್ಲದೆ ಡಿಟೋ ಕಾಳಶೆಟ್ಟಿಯೂ ನ್ಯಾಯಕೆಳಲಾಗಿಕೊಂಡ ಕಾರಣ ಮೆದುನನಳ್ಳಿ ಚಾವಡಿ ಕುಲಸ್ತರನ್ನು ಶೆರ್ಸಿ ಕುಲದ ಕಟ್ಟಿನಂತೆ ಮೇಲ್ಕಂಡ ಹೆಂಡತಿನ ತಂದೆ ಇಂದ ಅವಳ ಗಂಡನಿಗೆ ಹೊಂದನೂರು ರೂಪಾಯಿಯೂ ಪಂಚಾಯಿತೆರಿಗೆ ಹತ್ತೂ ರೂಪಾಯಿಯೂ ಸಹ ಕಟ್ಟಿಸಿಲುವಳ ಮೈಮೇಲೆ ಇದ್ದ ಚಿನ್ನ ಬೆಳ್ಳಿಯ ನಗಗಳನ್ನು ಗಂಡನಿಗೆ ಕೂಡ್ಸಿ ಬಿಡುಗಡೆ ಮಾಡಿರುತ್ತಾರೆ.

ಪ್ರಕರಣ : ೦೨

ಸನ್‌ವೊಂದು ಸಾವಿರದ ೧೮೯೫ ತೊಂಭತ್ತೈದನೆಯ ಯಿಸ್ವಿಯಲ್ಲಿ ಮನ್ಮಥನಾಮ ಸಂವತ್ಸರದ ಕಾರ್ತಿಕ ಶುದ್ಧ ಪಂಚಮಿ ದಿವ್ಸ ಶ್ವೇತಾದ್ರಿ ರಂಗನಾಥ ಪ್ರಸಂನ್ನರಾದ ಮಂಗಲದ ಗಡಿ ಮತಸ್ತರಾದ ೮೮ ಗಡಿಕಟ್ಟೆಗಳ ಕುಲಸಂಮ್ಮಂದ ಆಚರಣೆ ವಿಚಾರಣತಿಗಳೀಗೆ ಮುಖ್ಯ ಪೀಠ ವರ್ಧರುಗಳಾದಂತಾ ದೇವರುಗುಟ್ಟಪ್ಪನವರಿಗೆ ಸೋಸಲೆಗಡಿಗೆ ಶೇರಿದ ಐನ್‌ಸರ ನೂರುಮಠದ ಮಷಣಪ್ಪನವರ ಮಕ್ಕಳು ಚಿಕ್ಕ ಮೂಗಪ್ಪನವರು ತಿಳಿಸಿಕೊಂಡ ನ್ಯಾಯಾವಿಚಾರವೆನೆಂದರೆ ಲುಡಿ ಚಿಕ್ಕಮೂಗಪ್ಪನವರ ಹೆಂಡ್ತಿ ಪುಟ್ಟಬಸಮ್ಮನನ್ನು ಕೆಳಗಲಟ್ಟಿ ದಾಸಪ್ಪ ನಗದು ಯಿಟ್ಟುಕೊಂಡುಲು ಆದ್ದರಿಂದ ದಂಪತಿಗಳಿಗೆ ಬಾಳಾಟವಿಲ್ಲದೆ ಇರುವ ಕಾರಣ ೮೮ ಗಡಿಕುಲದಕಟ್ಟಿನಂತೆ ವೊಂದುನೂರು ರೂಪಾಯಿಗಳನ್ನು ಗಂಡನಿಗೆ ಗಂಟುಕಟ್ಟಿಸಿ ಕುಲದ ಪಂಚಾಯಿತಿತರಿಗೆ ಹತ್ತು ರೂಪಾಯಿಯೂ ಸಹಾ ದಾಸಪ್ಪನವರಿಂದ ಕೂಡ್ಸಿ ಮೊದಲು ಗಂಡನಿಗೆಯಿದ್ದ ವೊಂದು ಹೆಂಣುಮಗುವನ್ನು ಅವಳ ಮೈ ಮೇಲೆಯಿದ್ದ ಚಿನ್ನ ಬೆಳ್ಳಿ ನಗಗಳನ್ನು ಗಂಡನಿಗೆ ಕೊಡ್ಸಿ ಬಿಡುಗಡೆ ಮಾಡಿ ಕಟ್ಟಿಗೆ ದಾಖಲ್ ಮಾಡಿರುತ್ತೆ.

ಪ್ರಕರಣ : ೦೩

ಸನ್‌ವೊಂದು ಸಾವಿರದ ಎಂಟನೂರು ತೊಂಭೆತ್ತೈದನೆ ಯಿಸ್ವಿಯಲ್ಲಿ ಏಪ್ರಿಲ್ ಮಾಹಿ XXX ಉಪ್ಪಕೊಂದರಲ್ಲೂ ತಲಕಾಡು ನಡಿಗೆ ಶೆರಿದ ಕೊಟ್ಟವಾಡಿ ಗ್ರಾಮದ ಕರವ ಶಿದ್ದಶೆಟ್ಟಿ ಮಗ ಶಿದ್ದಶೆಟ್ಟಿ ಯೆಂಬವನಿಗೆ ಕೆಸ್ತೂರು ಕಟ್ಟಿಮನೆ ಮಗ ಮಾರಶೆಟ್ಟಿ ಮಗಳನ್ನು ಕುಲಸದ್ದರೆ ಮದುವೆ ಮಾಡಿದ್ದ ವಿಷಯದಲ್ಲಿ ಗಂಡನು ಹೆಂಡತಿಯನ್ನು ಬಾಳಿಸಿಕೊಳ್ಳುವದಿಲ್ಲವೆಂದು ಹೇಳಿದ್ದರಿಂಧ ಕುಲದಕಟ್ಟಿನಂತೆ ಗಂಡನಿಂದ ಹೆಂಡತಿಗೆ ಐವತ್ತು ರೂಪಾಯಿ ಗಂಟುಕೊಡ್ಸಿ ಕುಲದ ಪಂಚಾಯಿತರಿಗೆ ಐದುರೂಪಾಯಿ ಕೊಡ್ಲಿ ಜುಮ್ಲಾ ಕ್ಕೆದುರು ಗಂಟು ಅವಳ ಮೈ ಮೇಲೆ ಗಂಡನು ಮುಟ್ಟಿದ್ದನನವೂ ಸದರಿಯವಳಿಗೆ ಕೊಡ್ಸಿ ಕಾಲಿ ಕಡೆಗೆ ಸಹ ವಜಾಮಾಡ್ಸಿ ಬಿಡುಗಡೆ ಮಾಡಿಸಿ ಇರುತ್ತದೆ.

ಪ್ರಕರಣ : ೦೪

ಸನ್ ಒಂದು ಸಾವಿರದ ವೊಂಬೈನೂರ ತೊಂಬತ್ತೈದನೇ ಯಿಸ್ವಿ ಜೂನ್ ಮಾಹೆ ತಾರಿಕು ಹದಿನೆಂಟರಲೂ ಕುಂಸಣವಿಗಡಿ ಶೇರ್ಪಡೆ ಕುಂಕೂರು ಮೋಳೆ ದೊಡ್ಡಶಿದ್ದಶೆಟ್ಟಿ ಮಗಳನ್ನು ಕೆಸ್ತೂರು ಕಟ್ಟಿಮನಿ ದೊಡ್ಡಶಿದ್ದಶೆಟ್ಟಿ ಮಗನಿಗೆ ಮದುವೆ ಮಾಡಿಕೊಂಡುಯಿದ್ದ ವಿಷಯದಲ್ಲಿ ಗಂಡನು ಹೆಂಡತಿಯನ್ನು ಬಾಳಿಸಿಕೊಳ್ಳದೆ ಹೋದದ್ದರಿಂದ ಕುಲದ ಕಟ್ಟಿನಂತೆ ೫೦ ರೂಪಾಯಿಯನ್ನು ಹೆಂಡ್ತಿಗೆ ಗಂಟು ಕೊಡ್ಸಿ ಪಂಚಾಯಿತಿಗೆ ೫ ರೂಪಾಯಿಯೂ ಜುಮ್ಲಾ ೫೫ ರೂಪಾಯಿ ಗಂಟು ಕಟ್ಟಿಸಿ ಅವಳ ಮೈಮೇಲೆ ಗಂಡನ ಹಾಕಿದ್ದ ನಗವು ಸಹ ಹೆಂಡತಿಗೇನೆ ಕೊಡ್ಸಿ ಕಾಲಿಕಡಗ ವಜಾ ಮಾಡ್ಸಿ ಬಿಡುಗಡೆ ಮಾಡಿರುತ್ತೆ.

ಪ್ರಕರಣ : ೦೫

ತಾರೀಖು ೨೦-೭-೧೯೮೫ರಲ್ಲೂ ಯರಿಯೂರು ಮುದ್ದರಂಗ ಮನೆಯ ರಂಗನಿಗೆ ಮಂಗಳಾದ ಗಡಿ ಚನ್ನಮ್ಮನ ಮಗಳು ಶಿದ್ದಿಯನ್ನು ಸುದ್ಗತಿ ಮಾಡಿಕೊಂಡಿದ್ದ ವಿಷಯದಲ್ಲಿ ಗಂಡನು ಹೆಂಡತಿಯನ್ನು ಬಾಳ್ಸಿ ಕೊಳ್ಳದೆ ಇದ್ದದ್ದರಿಂದಾ ಸದರಿ ಹೆಂಡತಿಗೆ ಗಂಡನಿಂದ ಕುಲದ ಕಟ್ಟಿನಂತೆ ೫೦ರೂಪಾಯಿ ಗಂಟು ಕಟ್ಟಿಸಿ ಪಂಚಾಯಿತಿಗೆ ೫ ರೂಪಾಯಿ ಸಹಾ ಕೊಡ್ಸಿರುವದಲ್ಲದೆ ಗಂಡನ ಅನುಮತಿಯಂತೆ ವೊಂದು ಗಂಡು ಮೊಗವು ಇವಳ ಮೈ ಮೇಲೆ ಗಂಡನು ಉಡಿಸಿದ್ದ ನಗವೂ ಸದರಿಯವಳಿಗೆ ಕೊಡ್ಸಿ ಬಿಡುಗಡೆಗೊಡಿರುತ್ತದೆ.

ಪ್ರಕರಣ : ೦೬

XXXX ಗೌಡಗೆರೆ ಶೆಟ್ಟಿ ಮಗಳು ದೊಡ್ಡಯೆಂಬುವಳುಯಿಂದ ನಾಡಿಗ್ರಾಮದ ಕೆಂಪಶೆಟ್ಟಿ ಮಗ ಮಷಣಶೆಟ್ಟಿಗೆ ಮದುವೆಯಾಗಿದ್ದ ವಿಷಯದಲ್ಲಿ ಹೆಂಡತಿಯು ಗಂಡನಿಗೆ ಬಾಳದೆ ಇದ್ದುದರಿಂದ ಕುಲದ ಕಟ್ಟಿನಂತೆ ಸದರಿ ಹೆಂಣಿನ ತಂದೆ ಗೌಡಗೆರೆಶೆಟ್ಟಿಯಿಂದ ಅವಳ ಗಂಡನಿಗೆ ವೊಂದನೂರು ರೂಪಾಯಿ ಗಂಟನ್ನು ಕಟ್ಟಿಸಿ ಪಂಚಾಯಿತರಿಗೆ ಹತ್ತುರೂಪಾಯಿಯೂ ಸಹಾ ಕೊಡ್ಸಿ ಕಾಲ್‌ಕಡಗಾ ಸಹಾ ವಜಾ ಮಾಡ್ಸಿ ಬಿಡುಗಡೆ ಮಾಡ್ಸಿಯಿರುತ್ತೆ. ಸಾಕ್ಷಿಗಳು ದೇ। ಮಷಣಶೆಟ್ಟಿ ಸಾಕ್ಷಿ, ಮಷಣಶೆಟ್ಟಿ ಕೈ ಬರಹದ ರುಜು ತಾಂಡುಶೆಟ್ಟಿ ಸಾಕ್ಷಿ, ಶಿದ್ದ ಶೆಟ್ಟಿ ಸಾಕ್ಷಿ ಜವರಾಯ ಶೆಟ್ಟಿ ಸಾಕ್ಷಿ.

ಪ್ರಕರಣ : ೦೭

ತಾರೀಖು ೧೦-೮-೧೯೮೭ರಲ್ಲಿ ದೊಡ್ಡಮೊಳೆ ಚಾವಡಿಯಲ್ಲಿ ಅನುಚವಾಡಿಕಟ್ಟೆಯವರು ಹರದನಹಟ್ಟಿ ಗಡಿಯವರು ಚಿಕ್ಕಮೊಳೆಯವರು ದೊಡ್ಡಮೋಳೆಯವರು ಛಕ್ರದವರು ಸಹಾ ಶೇರಿ ದೊಡ್ಡಮೋಳೆ ಸುಂಕ ಮಾದಶೆಟ್ಟಿ

ಮಗಳು ಮರಸಿದ್ದಿಯನ್ನು ಚಿಕ್ಕ ಮೊಳೆ ದೊಡ್ಡಮ್ಮನ ದಾಸಶೆಟ್ಟಿಗೆ ಹೆಂಡ್ತಿ ಮಾಡಿದ್ದ ವಿಷಯದಲ್ಲಿ ದಂಪತಿಗಳಿಗೆ ಸರಿಬಿಳದೆಯಿದ್ದರಿಂದಾ ಸದರಿ ಸಿದ್ದಿಯು ಈ ಗಂಡನಿಗೆ ನಾನು ಬಾಳುವದಿಲ್ಲವೆಮದು ಹತ್ತು ಜನಕುಲಸ್ತರ ಮುಂದೆ ಹೇಳಿದ್ದರಿಂದ ಕುಲದ ಕಟ್ಟಿನಂತೆ ಗಂಡನಿಗೆ ವೊಂದುನೂರು ರೂಪಾಯಿ ಗಂಟುಕಟ್ಟಿಸಿ ಆಫೀಸ್ ಪಂಚಾಯಿತರಿಗೆ ಹತ್ತು ರೂಪಾಯಿ ತೆಗೆದುಕೊಂಡು ಅವಳ ಮಕ್ಕಳು ಗಂಡುವೊಂದು ಹೆಂಣವೊಂದೂ ಸಹಾ ಗಂಡನಿಗೆ ಕೊಡ್ಸಿ ಬಿಡುಗಡೆ ಮಾಡ್ಸಿಲಾಗುತ್ತೆ. ಕಟ್ಟಿ ಯಜಮಾನ ಮಾದಶೆಟ್ಟಿ ರುಜು ಮತ್ತು ಕಟ್ಟಡಕ ಬರೇಶಿ ಕೊಂಡಿರುತ್ತಾನೆ. ಅದರಂತೆ ಬುಕ್ಕಿಗು ಸಹ ದಾಖಲ್ ಮಾಡಿರುತ್ತೇವೆ. ಕಟ್ಟಿಮನೆ ಯಜಮಾನ ಮಾದಶೆಟ್ಟಿ ರುಜು.

ಪ್ರಕರಣ : ೦೮

೧೮೯೬ ನೆ ಯಿಸವಿ ಮೇ ತಾರಿಖು ೨೬ರಲ್ಲೂ ಮುಳೂರು ಕಟ್ಟಿಮನೆಯ XXXX ಯಿನ್ನೂ ಮುಂತಾದ ಕುಲಸ್ತರ ಮುಂದೆ ಯಚಕಾಟುಮೋಳೆಂಕೆ XXXX ಮಗ ಕಂಜಿಯೆಂಬುವಳನ್ನು ಮುಳೂರು ಕುಳಶೆಟ್ಟಿಗೆ ಹೆಂಡತಿ ಮಾಡಿದ್ದ ವಿಷಯದಲ್ಲಿ ದಂಪತಿಗಳಿಗೆ ಮಾತು ವ್ಯವXXXXನಾಗಿ ಬಾಲಾಟವಿಲ್ಲದೆ ಸದರಿ ಹೆಂಣಿನ ತಂದೆಯಿಂದಾ ಕುXXXX ಕಟ್ಟಿನಂತೆ ೫೦ ರೂಪಾಯಿ ಗಂಡನಿಗೆ ಗಂಟು ಕಟ್ಟಿಸಿ ಮತ್ತು ಪಂಚಾಯತರಿಗೆ ೫ ರೂಪಾಯಿಯು ಸಹಾ ಕೊಡ್ಸಿ ಬಿಡುಗಡೆ ಮಾಡಿರುತ್ತೆ. ಅದರ ಹಸಲ್ ಕಟ್ಟಡಕ ಮುಳ್ಳೂರೂ ಕಟ್ಟಿ ಮನೆ XXXXತಿ ನಕಲ್ ಕಟ್ಟಿಗೆ ದಾಖಲ್ ಮಾಡಿರುತ್ತೆ.

ಪ್ರಕರಣ : ೦೯

ಸನ್ ವಂದು ಸಾವಿರದ ವಂಭೈನೂರು ಇಪ್ಪತ್ತೈದನೆ ಇಸ್ವಿ ಏಪ್ರೀಲ್ ತಾರೀಕು ೨೭ರಲ್ಲು ಎಲೂಕೂರು ಕಟ್ಟಿ ಹುಣಸೆಮರದಡಿ ಮಂಗಲದಗಡಿ ಯಜಮಾನರು ಬೊಮ್ಮಶೆಟ್ಟಿ ರುರು ಕಾಲತ ಶೆಟ್ಟಿ ನಂಜಾರಶೆಟ್ಟರು ಇನ್ನೂ ಮುಂತಾದವರು ಎಲಾಕೂರು ಯಜಮಾನರು ದೊಡ್ಡ ಶೆಟ್ಟರು ಮಾದಶೆಟ್ಟರು ಇನ್ನೂ ಮುಂತಾದ ಕುಲಸ್ತರು ಕರಡಿಮೊಳೆ ಯಜಮಾನರು ರಂಗಶೆಟ್ಟಿ ಶಂಕ್ರಶೆಟ್ಟಿ ಇನ್ನೂ ಮುಂತಾದವನರೂ ಸಹ ಮೊಕ್ಕಾಂ ಸೇರಿ ನ್ಯಾಯ ತೀರ್ಮಾನಿಸಿದು ಕರಡಿಮೋಳೆ ಕಾಳಶೆಟ್ಟಿ ಮಗಳು ಲಿಂಗಿ ಯಜಮಾನರ ಶೆಟ್ಟಿ ಮಗ XXX ಶೆಟ್ಟಿಗೆ ಮದುವೆ ಮಾಡಿದ್ದುದು ಸರಿಯಷ್ಟೆ ದಂಪತಿಗಳಿಗೆ ಬಾಳಟವಿಲ್ಲದೆ ಇದ್ದುದರಿಂದ ಕುಲಪದ್ಧತಿಯಂತೆ ಮಂಗಲದ XXX ಮXXXನ ಕಾಲತಶೆಟ್ಟಿಯು ಮೇಲ್ಕಂಡ ಲಿಂಗಿಗೆ ಕುಲಪದ್ಧತಿ ಪ್ರಕಾರ ಮXXX ನೂರು ರೂಪಾಯಿಗಳನ್ನು ಎಲೂಕೂರುಅಂಕಶೆಟ್ಟಿ ಮಗ ಮಾದಗೆ ಗಂಟು ಕಟ್ಟಿ ಪಂಚಾಯಿತರಿಗೆ ಹತ್ತು ರೂಪಾಯಿಗಳನ್ನು XXX ನೂರತ್ತುರೂಪಾಯಿಗಳ ಜಾ ಗಂಟು ಕಟ್ಟಿ ಎರಡು ಗಂಡು ಮಕ್ಕಳನ್ನು ವಂದು ಹೆಣುಮಗುವನ್ನು ಸಹ ಮಂಗಲದ ಕಾಲತಶೆಟ್ಟಿಗಳಲ್ಲಿ ಬಿಡುಗಡೆ ಮಾಡಿದೆ.

ಈ ಹೆಡಗೈ ಹೆಬ್ಬಿಟ್ಟಿನ ಗುರ್ತಿನ ರುಜು ಎಲೂಕೂರು ಅಂಕಶೆಟ್ಟಿ ಮಾದಶೆಟ್ಟಿ ಹಾಕಿದ್ದು

ಇದೇ ಮೊಕ್ಕಾಂನಲ್ಲಿ ಶೇರಿದ್ದ ಪಂಚಾರ ಮುಂದೆ ಮಂಗಲದ ಕಾಲತಶೆಟ್ಟಿ ಬರೆದುಕೊಟ್ಟ ಕಟ್ಟಡಕವೇನೆಮರೆ ಇಲ್ಲಿ ಬಿಡುಗಡೆಯಾದ ಲಿಂಗಿ XXXXXXXXXXXXXXXXXXXXXXXXXXXXXXXXXXXXXXXXXXXXXX XXXXXXXXXXXXXXXXXXXXXXXXXX

ಪ್ರಕರಣ : ೧೦

ಸನ್ ಒಂದು ಸಾವಿರದ ಒಂಬೈನೂರು ೨೫ ನೇ ಇಸ್ವಿ ಅಕ್ಟೋಬರ್ ತಾರೀಕು ೨೦ ರಲ್ಲಿ ಅಗ್ರಹಾರ ಶಿದ್ದೇಶ್ವರನ ದೇವಸ್ಥಾನ ಬಳಿ ಮೊಕ್ಕಾಂನಲ್ಲಿ ಮಂಗಲದ ಗಡಿ ಯಜಮಾನರು ಬೊಮ್ಮಶೆಟ್ರು ಚೌಡಶೆಟ್ರು ಚಿಕ್ಕವೀರಶೆಟ್ರು ಕ್ಯಾಟ್‌ಶೆಟ್ರು ಇನ್ನೂ ಮುಂತಾದ ಹತ್ತೂ ಜನಗಳು ಕುಲಸ್ತರು ಅಗ್ರಹಾರದ ಯಜಮಾನರು ಚಿಕ್ಕಬಲ್ಲೂಶೆಟ್ರು ಅಂಕಶೆಟ್ರು ಮಾರುಶೆಟ್ರು ಕುಳ್ಳXXXX ಮುಂತಾದ ಹತ್ತು ಜನಗಳು ಸಭೆ ಶೇರಿ ನ್ಯಾಯ ತೀರ್ಮಾನಿಸಿದುದೇನಾಂದರೆ ಕೂಡ್ಲೂರು ಮಂದ ಶೆಟ್ಟರ ಮಗಳು ವೂಂದಿ ಎಂಬುವಳನ್ನು ಅಗ್ರಹಾರದ ಕೆಂಪಂಕ ಶೆಟ್ರುಮಗ ಚಿಕ್ಕಮಾದ ಶೆಟ್ಟಿಗೆ ಹೆಂಡ್ತಿ ಮಾಡಿದ್ದುದು ಸರಿಯಷ್ಟೇ ದಂಪತಿಗಳಿಗೆ ಬಾಳಾಟವಿಲ್ಲದುದ್ದರಿಂದ ಕುಲಪದ್ಧತಿಯಂತೆ ಚಿಕ್ಕಮಾದಶೆಟ್ಟಿಯು ಇಪ್ಪತ್ತೆರಡೂವರೆ ರೂಪಾಯಿ ಗಂಟು ಕುಲದ ಪಂಚಾಯಿತರಿಗೆ ಎರಡುವರೆ ರೂಪಾಯಿ ಜುಮ್ಲ ೨೫ ರೂಪಾಯಿ ಗಂಟು ಕಟ್ಟಿ ಅವಳ ಮೈಮೇಲೆ ಇದ್ದ ನಗಗಳನ್ನು ಅವಳಿಗೆ ಕೊಡಿಸಿ ಬಿಡುಗಡೆ ಮಾಡಿಸಿXXXX

ಚಿಕ್ಕಮಾದಶೆಟ್ಟಿ ರುಜು

ಈ ಎಡಗೈ ಹೆ. ಗುರ್ತು

ಕೂಡ್ಲೂರು ಮಾಂದಿದ ರುಜು

ಪ್ರಕರಣ :೧೧

ಸನ್ ವಂದು ಸಾವಿರದ ವಂಬೈನೂರು ಇಪ್ಪತ್ತೈದನೇ ಇಸ್ವಿ ಅಕ್ಟೋಬರ್ ತಾರೀಕು ೨೦ರಲ್ಲಿ ಅಗ್ರಹಾರದ ಶಿದ್ದೇಶ್ವರನ ದೇವಸ್ಥಾನದ ಬಳಿ ಮೊಕ್ಕಾಂನಲ್ಲಿ ಮಂಗಲದ ಗಡಿಯ XXXX ಬೊಮ್ಮಶೆಟ್ರು, ಚೌಡಶೆಟ್ರು, ಚಿಕ್ಕವೀರ ಶೆಟ್ಟರು, ಕ್ಯಾತ ಶೆಟ್ರು ಇನ್ನೂ ಮುಂತಾದ ಹತ್ತೂಜನ ಕುಲಸ್ತರೂ ಅಗ್ರಹಾರದ ಯಜಮಾನರು ಚಿಕ್ಕಬಲ್ಲೂಶೆಟ್ರು ಅಂಕಶೆಟ್ರು ಮಾದಶೆಟ್ರು ಕುಳ್ಳಶೆಟ್ರು ಇನ್ನೂ ಮುಂತಾದ ಹತ್ತೂ ಜನ ಕುಲಸ್ತರು ಮತ್ತು ದೇಮಳ್ಳ ಮೊಳೆಯ ಯಜಮಾನರು ಮಾದಶೆಟ್ರು ಲಿಂಗಶೆಟ್ರು ಇನ್ನೂ ಮುಂತಾದ ಹತ್ತು ಜನಗಳು ಸಭೆ ಸೇರಿ ನ್ಯಾಯ ತೀರ್ಮಾನಿಸಿದುದೇನೆಂದರೆ ಮಂಗಲದ ಗಡಿ ದಾಸಶೆಟ್ಟಿ ಮಗಳು ಕೊಳ ಎಂಬುವಳನ್ನು ದೇಮಳ್ಳ ಮೊಳೆ ಕುಂಟ ಮಾದ ಶೆಟ್ಟಿಗೆ ಮದುವೆ

ಮಾಡಿದ್ದು ಸರಿ XXXX ದಂಪತಿಗಳಿಗೆ ಬಾಳಾಟವಿಲ್ಲದೆ ಯಿದ್ದುದರಿಂದ ಕುಲಪದ್ಧತಿಯಂತೆ ಕುಂಟಮಾದಶೆಟ್ಟಿಯು ೫೦ ಐವತ್ತು ರೂಪಾಯಿ ಗಂಟು ಕಟ್ಟಿ ಆಫೀಸ್ ಪಂಚಾಯಿತರಿಗೆ ಐದು ರೂಪಾಯಿಯೂ ಜುಮ್ಲಾ (೫೫) ಐವತ್ತೈದು ರೂಪಾಯಿ ಗಂಟು ಕಟ್ಟಿ ಅವಳ ಮಗಳನ್ನು ಅವಳ ಮೈ ಮೇಲಿನ ನಗಗಳನ್ನು ಕೊಟ್ಟು ಬಿಡುಗಡೆ ಮಾಡಿದೆ.

ಈ ಎಡಗೈ ಹೆಬ್ಬೆಟ್ಟಿನ ಗುರ್ತಿನ ರುಜು ದೇಮಳ್ಳ ಮೋಳೆ XXXX XXXX

ಈ ಎಡಗೈ ಹೆಬ್ಬೆಟ್ಟಿನ ಗುರ್ತಿನ ರುಜು XXXX XXXX

ಪ್ರಕರಣ : ೧೨

ತಾರೀಕು ೧–೧೪–೨೬ ರಲ್ಲಿ ಚೆನ್ನಪುರದ ಮೋಳೆಯಲ್ಲಿ ಮಂಗಲಗಡಿ XXXX ಮಾಡುವ ಬೊಮ್ಮಶೆಟ್ರು ಚೌಡಶೆಟ್ರು ಚಿಲ್ಕರಶೆಟ್ರು ವೀರಶೆಟ್ರು ರ್‍ಯಾಕಶೆಟ್ರು ಯಿನ್ನೂ ಮುಂತಾದ ಹತ್ತೂಜನ ಕುಲಸ್ಥರು ಚಿನ್ನಪ್ಪರ ಮೋಳೆ ಯಜಮಾನರು ಕಳಿಶಿದ್ದ ಶೆಟ್ರು ರಾಚುಶೆಟ್ರು ಯಿನ್ನೂ ಮುಂತಾದ ಕುಲಸ್ತರು ಹತ್ತುಜನ ಕುಲಸ್ತರು ನ್ಯಾಯ ತೀರ್ಮಾನಿಸುವುದೇನೆಂದರೆ ಮಂಗಲದ ನಂಜಶೆಟ್ಟಿ ಮಗ ರಾXXಶೆಟ್ಟಿ ಚೆನ್ನೀಪುರದ ಮೋಳೆಯಲ್ಲಿಯ ನಿಂಜಶೆಟ್ಟಿ ಮಗ ರಂಗಿ ದಂಪತಿಗಳಿಗೆ ಬಾಲಾಟವಿಲ್ಲದ ಕಾರಣ ನೂರತ್ತು ರೂಪಾಯಿ ೧೧೦ ರೂಪಾಯಿ ಗಂಟು ಕಾಲಕಡಗ ಡಾಬು ಕೊಟ್ಟ ಬಿಡಗಡೆ ಮಾಡಿ ಯಿರುತ್ತೆ ಚಸ್ಕಪುರದ ಮೋಳೆ ಹತ್ತು ಜನ ಬಾವಿಹತ್ತಿರ ತೀರ್ಮಾನ ಮಾಡಿದ್ದೇವೆ.

ಮಂಗಲದ ರಾಮಶೆಟ್ಟಿ ಹೆಂಡತಿಯನ್ನು ಬಿಡುಗಡೆ ಮಾಡಿರುತ್ತೇನೆ

ಚೆನ್ನಪುರದ ಮೊಳೆಯಲ್ಲಿರುವ ನಂಜಶೆಟ್ಟಿ ಮಗ XXಯಬ್ಬೆಟ್ಟಿನ ಗುರಿತಿನ ರುಜುವಿಗೆ ಮಾದ ಶೆಟ್ಟಿ ಬರಹ

ಪಂಚಾಯಿತರು

ಪಟ್ಲಿ ಶಿದ್ದಶೆಟ್ಟಿ ರುಜು

ಪ್ರಕರಣ : ೧೩

ಸನ್ ಒಂದು ಸಾವಿರದ ಒಂಬೈನೂರು ೨೬ನೇ ಯಿಸ್ವಿ ಮಾರ್ಚಿ ತಾರೀಕು ೧೮ ಮಂಗಲದ ಗಡಿ ಮೊಕ್ಕಾಂ ಚಾವಡಿಯಲ್ಲಿ ಅಮಚರಾಡಿ ಕಟ್ಟೆಮನೆ ಜೋಗಶೆಟ್ಟರಿಗೆ ಮಂಗಲದ ಡಿ ಹಳೆಪುರದಃಖಕಯ್ಯ ಮಲ್ಲಶೆಟ್ಟಿ ತಂಗಿ ಬಸಮ್ಮ ಎಂಬವಳನ್ನು ಕೊಡುವಳಿ XXXX ವಿಚಾರದಲ್ಲಿ ದಂಪತಿಗಳಿಗೆ ಬಾಳಾಟವಿಲ್ಲದೆ ಕುಲಕ್ಕೆ ಪಿರ್‍ಯಾದು ಬಂದಿದ್ದರಿಂದ ಸದ್ರಿ ಮಂಗಲದ ಗಡಿಯಜಮಾನರು ಅಮಚರಾಡಿ ಕಟ್ಟೆಮನೆಯ XXXX ಸಹ ನ್ಯಾಯ ಮಾಡಿ ಗಂಡನಾದ ಜೋಗ ಶೆಟ್ಟರಿಂದ ಸದ್ರಿ ಬಸಮ್ಮನಿಗೆ ಕುಲಪದ್ಧತಿಯಂತೆ ಗಂಟು ೨೫ ರೂಪಾಯಿ ಕಟ್ಟಿಸಿ ಅವಳ ಮೈಮೇಲೆ ಯಿದ್ದ ನಗಗಳು ವಂದು ಗಂಡು ಮಗು ಅಂದರೆ

ಬಸ್ವಶೆಟ್ಟಿ ಎಂಬ ಹುಡುಗನನ್ನು ಸಹ ಹೆಂಡತಿಗೆ ಕೊಡಿಸಿ ಬಿಡುಗಡೆ ಮಾಡಿ ಗಂಡ ಹೆಂಡತಿ ಎಂಬ ಹಕ್ಕು ಒಪ್ಪಿಸಿರುತ್ತಾರೆ

ಈ ಎಡಗ್ಯೆ XXXX

XXXX XXXX

XXXX

ಪ್ರಕರಣ : ೧೪

ಸನ್ ಒಂದು ಸಾವಿರದ ವೊಂಬೈನೂರು ಯಿಪ್ಪತ್ತಾರನೆ ಯಿಸ್ವಿ ಮೇ ಮಾಹೆ ತಾರಿಖು XXರಲ್ಲೂ ಮಂಗಲದ ಗಡಿ ಯಜಮಾನ ಬೊಮ್ಮಶೆಟ್ಟರ ಕಿರೀಮಗ ಮಾದಶೆಟ್ಟಿಗೆ ಡಿಟೋ ಗಡಿಮನೆಗೆ ಶೇರಿದ ಹುಲ್ಲೇಪುರದ ಗ್ರಾಮದ ಕುಳ್ಯೆನ XXXX ಶೆಟ್ಟರ ಮಗ ದಾಸಶೆಟ್ಟಿ ಮಗಳು ರಂಗಮ್ಮನೆಂಬ ಹೆಂಣು ಕುಲಪದ್ಧತಿ ಕ್ರಮೇಣ ಮಾಲೆ ಹಾಕಿಸಿದ್ದ ವಿಷಯದಲ್ಲಿ ಮೇಲ್ಕಂಡ ದಂಪತಿಗಳಿಗೆ ಬಾಳಾಟವಿಲ್ಲದೆ ಈ ದಿವ್ಸ ಮಂಗಲದ ಗಡಿಮನೆ ಮೊಕ್ಕಾಂ ಕುಲದ ಆಫೀಸ್ ಚಾವಡಿಯಲ್ಲಿ ಮೇಲ್ಕಂಡ ರಂಗಮ್ಮನ ಗಂಡನಾದ ಮಾದಶೆಟ್ಟಿಯೂ ನಾನು ನನ್ನ ಹೆಂಡತಿಯನ್ನು ಬಾಳಿಸಿಕೊಳ್ಳಲು ಯಿಷ್ಟವಿಲ್ಲವೆಂದು ಹೇಳಿಕೊಂಡದ್ದರಿಂದ ೮೮ ಗಡಿಕಟ್ಟಡದಂತೆ ಹೆಂಡತಿಯಾದ ರಂಗಮ್ಮನಿಗೆ ಗಂಟು ಯಿಪ್ಪತ್ತೇರಡುವರೆ ರೂಪಾಯಿಯು ಕೊಲ ಆಫೀಸಿಗೆ ೨೨.೫೦ ೨೨ ೧/೨ ರೂಪಾಯಿಯು ಕುಲ ಆಫೀಸಿಗೆ ೨ ೧/೨ ರೂಪಾಯಿಯ ಜುಮ್ಲಾ ೨೫ ರೂಪಾಯಿ ಗಂಟು ಕಟ್ಟಿಸಿ ಯಿವಳ ಮ್ಯೆ ಮೇಲೆ ಗಂಡನು ಹಾಕಿದ್ದ ನಗಗಳು ಸಹಾ ಹೆಂಡ್ತಿಗೆ ಕೊಡ್ಸಿ ಗಂಡ ಹೆಂಡರೆಂಬ ಹಕ್ಕನ್ನು ಕಾಲಕಡಗ ಸಹ ವಜಾಮಾಡ್ಸಿ ಬಿಡುಗಡೆ ರುಜು ಮಾಡ್ಸಿ ಈ ಕಟ್ಟಡಕಕ್ಕೆ ದಾಖಲ್ ಮಾಡಿರುತ್ತೆ

ಈ ಎಡಗ್ಯೆ ಹೆಬ್ಬೆಟ್ಟಿನಲ್ವಪ್ಪಂದದ ರುಜು ಗಂಡನಾದ ಮಾದಶೆಟ್ಟಿಯು ಹಾಕಿದ್ದಕ್ಕೆ ಬೊಗಶೆಟ್ಟಿ ಬರಹ

ಈ ಎಡಗ್ಯೆ ಹೆಬ್ಬೆಟ್ಟಿನ ವಪ್ಪಂದದ ರುಜು ಹೆಂಡತಿಯಾದ ರಂಗಮ್ಮನ ಹಾಕಿದ್ದಕ್ಕೆ ಬೋಗ ಶೆಟ್ಟಿ ಬರಹ

ಕುಲದ ಆಫೀಸ್ ಪಂಚಾಯಿತರ ಸಾಕ್ಷಿಗಳು

ಮಂಗಳದ ಗಡಿ ಯಜಮಾನರು ರಂಗಶೆಟ್ರು ಸಾಕ್ಷಿ

XX || ಯ || ಚಿಕ್ಕವೀರ ಶೆಟ್ಟರ ಸಾಕ್ಷಿ

XXXXಶೆಟ್ಟಿ ಬರಹ

ಪ್ರಕರಣ : ೧೫

ಬಿಕ್ಕಲಂ ಶಿದ್ದಶೆಟ್ಟಿ

ಸನ್ ವಂದು ಸಾವಿರದ ವಂಬೈನೂರು ಯಿಪ್ಪತ್ತಾರನೆ ಯಿಸ್ವಿ ಜೂನ್ ಮಾಹೇ ತಾರೀಕೂ ಎರಡರಲ್ಲು ಮಂಗಲದ ಗಡಿಮನೆ ಯಜಮಾನ ಮಾದಶೆಟ್ಟರ ಮಗಳು ಪುಟ್ಟಮಾದ ಎಂಬುವಳನ್ನು ಡಿಟೋ ಗಡಿಮನೆಗೆ ಶೇರಿದ ಕೂಡ್ಲು XXXಶೆಟ್ಟಿಮಗ ನಾರಾಣ ಶೆಟ್ಟಿಗೆ ಮದುವೆ ಕುಲಪದ್ಧತಿಯಂತೆ ಮದುವೆ ಮಾಡಿದ್ದ ವಿಷಯದಲ್ಲಿ ಮೇಲ್ಕಂಡ ದಂಪತಿಗಳಿಗೆ ಬಾಳಾಟವಿಲ್ಲದೆ ಈ ದಿವ್ಸ ಕೂಡ್ಲೂರು ಮಂಟೇಸ್ವಾಮಿ ದೇವಸ್ಥಾನ ಬಳಿ ಮೊಕ್ಕಾಂನಲ್ಲಿ ಮೇಲ್ಕಂಡ ಗಡಿ ಯಜಮಾನ ಮಾದಶೆಟ್ಟಿ ಮಗಳು ಪುಟ್ಟಮಾದಮ್ಮನ ಗಂಡನಾದ ಕಾರಣ ಶೆಟ್ಟಿಯು ನಾನು ನನ್ನ ಹೆಂಡತಿಯನ್ನು ಬಾಳಿಸಿಕೊಳ್ಳಲು ಯಿಷ್ಟವಿಲ್ಲವೆಂದು ಹೇಳಿದ್ದರಿಂದ ೮೮ ಗಡಿಕಟ್ಟೆಗೆ XXXದಂತೆ ಹೆಂಡತಿಯಾದ ಪುಟ್ಟಮಾದನಿಗೆ ಗಂಟು (೫೦) ಐವತ್ತು ರೂಪಾಯಿ ಕುಲದ ಆಫೀಸಿಗೆ (೫) ಐದು ರೂಪಾಯು ಜುಮ್ಲಾ (೫೫) ಐಯ್ವತ್ತೈದು ರೂಪಾಯಿ ಗಂಟು ಕಟ್ಟಿಸಿ ಗಂಡನ್ನು ಯಿವಳ ಮೈ ಮೇಲೆ ಹಾಗೂ ನಗಗಳು ಸಹ ಹೆಂಡತಿಗೆ ಕೊಡ್ಸಿ ಗಂಡ ಹೆಂಡರೆಂಬ ಹಕ್ಕ XXX ಕಾಲಕಡಗ ಸಹ ವಜ ಮಾಡ್ಸಿ ಬಿಡುಗಡೆ ಮಾಡ್ಸಿ ಯಿವರ ಮ XXX ರಾಜಿಯಿಂದ ಬಿಡುಗಡೆ ರುಜು ಮಾಡ್ಸಿ ಕಟ್ಟಡಕಕ್ಕೆ ದಾಖಲ್ ಮಾಡಿರುತ್ತೆ.

ಈ ಎಡಗೈ ಹೆಬ್ಬೆಟ್ಟಿನ ರುಜು ನಾರಣಶೆಟ್ಟರ ತಮ್ಮ ರುಜು ಶೆಟ್ಟರು ಹಾಕಿದ್ದಕ್ಕೆ ಬೊಗಶೆಟ್ಟಿ ಬರಹ

ಪ್ರಕರಣ : ೧೬

ಸನ್ ವಂದು ಸಾವಿರದ ವಂಬೈನೂರು ಯಿಪ್ಪತ್ತಾರನೆ ಯಿಸ್ವಿ ಜೂನ್ ತಾರೀಕು ಐದರಲ್ಲುಂಬ ರಸ್ತೆವಾಡಿ ಗ್ರಾಮದ ಹಾರುಶೆಟ್ಟಿಮಗ ರಂಗಶೆಟ್ಟಿಗೆ ಮಂಗಲದ ಗಡಿಮನೆ ಮಾದಶೆಟ್ಟಿರುಗಳು ರಂಗನೆಂಬುವಳನ್ನು ಕುಲಪದ್ಧತಿ ಪ್ರಕಾರ ಮಾಲೆಹಾಕಿಸಿದ್ದ ವಿಷಯದಲ್ಲಿ ಮೇಲ್ಕಂಡ ದಂಪತಿಗಳಿಗೆ ಬಾಳಾಟವಿಲ್ಲದೆ ಈ ದಿವ್ಸ ಯಿರಸವಾಡಿ ಗ್ರಾಮದ ಮೊಕ್ಕಂ ಸಭೆ ಆಫೀಸ್ ಚಾವಡಿಯಲ್ಲಿ ಮೇಲ್ಕಂಡ ಯಿರಸವಾಡಿ ಹಾರುಶೆಟ್ಟಿ ಮಗ ರಂಗಶೆಟ್ಟಿಯೂ ನಾನು ನನ್ನ ಹೆಂಡತಿಯಾದ ಮೇಲ್ಕಂಡ ರಂಗಿಯೆಂಬುವಳನ್ನು ಬಾಳಿಸಿಕೊಳ್ಳಲು ಯಿಷ್ಟವಿಲ್ಲವೆಂದು ಹೇಳಿದ್ದರಿಂದ ೮೮ ಗಡಿ ಕಟ್ಟಡಕದಂತೆ ಹೆಂಡತಿಯಾದ ರಂಗಮ್ಮನಿಗೆ ಯಿಪ್ಪತ್ತು ಎರಡುವರೆ ರೂಪಾಯಿ ಕುಲದ ಆಫೀಸಿಗೆ ಎರಡೂವರೆ ರೂಪಾಯಿ ಜುಮ್ಲಾ ಯಿಪ್ಪತ್ತೈದು ರೂಪಾಯಿ ಗಂಟು ಕಟ್ಟಿಸಿ ಗಂಡನು ಯಿವಳ ಮೈ ಮೇಲೆ ಹಾಕಿದ್ದ ನಗಗಳು

ಮತ್ತು ಗಂಡನಿಗೆ ಹುಟ್ಟಿದ ವಂದು ಗಂಡು ಮಗುವೂ ಸಹ ಹೆಂಡತಿಗೆ ಕೊಡ್ಸಿ ಗಂಡ ಹೆಂಡರೆಂಬ ಹಕ್ಕನ್ನು ಕಾಲಕಡಗ ಸಹ ವಜಾ ಮಾಡ್ಸಿ ಬಿಡುಗಡೆ ಮಾಡಿ ಯಿವರ ಮನೋರಾಜಿಯಿಂದ ಬಿಡುಗಡೆ ರುಜು ಮಾಡ್ಸಿ ಕಟ್ಟಡಕಕ್ಕೆ ದಾಖಲ್ ಮಾಡಿರುತ್ತೆ.

ಈ ಎಡಗೈ ಹೆಬ್ಬೆಟ್ಟಿನ ಗುರ್ತಿನ ರುಜು ರಂಗಶಟ್ಟಿ ವಪ್ಪಂದದ ರಜು

ಈ ಎಡಗೈ ಹೆಬ್ಬೆಟ್ಟಿನ ರುಜು ಹೆಂಡತಿಯಾದ ರಂಗಮ್ಮನ ವಪ್ಪಂದದ ರುಜು

ಕುಲದ ಆಫೀಸ್ ಪಂಚಾಯಿತರ ಸಾಕ್ಷಿ

ಮಂಗಲದ ಗಡಿ ಯಜಮಾನರು ಬೊಮ್ಮ ಶೆಟ್ಟರು ಕಡ್ಡಿ ಮುಟ್ಟಿದ ರುಜು

ಯು॥ ಚಿಕ್ಕವೀರ ಶೆಟ್ಟರ ರುಜು ಡಿ.ಯ. ರಂಗಶೆಟ್ಟರ ರುಜು ಡಿ.ಯು.ಮಾರ ಶೆಟ್ಟರ ರುಜು, ಡಿ.ಯು.ಚವುಡಶೆಟ್ಟರ ರುಜು, ಮ.ಂದಿ.ರಂಗಶೆಟ್ಟಿ ಸಾಕ್ಷಿ

ಯಿ

XXXX XXXX XXXX XXXX XXXX ಶೆಟ್ಟಿ ಸಾಕ್ಷಿ

XXXX XXXX ಕಾಮ ಶೆಟ್ಟಿ ಗುರು ಸಾಕ್ಷಿ

ಕಗ ಮೋದಶೆಟ್ಟಿ ಸಾಕ್ಷಿ ॥ ಬಿಕ್ಕಲಂ ಬೋಗ ಶೆಟ್ಟಿ

ಪ್ರಕರಣ : ೧೭

ಸನ್‌ವೊಂದು ಸಾವಿರದ ವೊಂಬೈನೂರು ಯಿಪ್ಪತ್ತಾರನೆ ಯಿಸ್ವಿ ಆಗಿಷ್ಟ್ ಮಾಹೆ ತಾರೀಖು ಹದಿನೈದರಲ್ಲೂ ಮಂಗಳದ ಗಡಿಮನೆ ಮೊಕ್ಕಾಂ ಹತ್ತೂಜನಗಳ ನ್ಯಾಯ ವಿಮರ್ಶೆ ಚಾವಡಿಯಲ್ಲಿ ಈ ದಿವಸ ರಾಮಸಮುದ್ರ ಕಟ್ಟೆ ಮನೆಗೆ ಶೇರಿದ ಬೂಪಶೆಟ್ಟಿನ ಗ್ರಾಮದ ಬಲ್ಲು ಶೆಟ್ಟರ ಮಗನಾದ ರಾಚಶೆಟ್ಟಿಗೆ ಮಂಗಲದ ಗಡಿ ಪೊತ್ತೆ ಶೆಟ್ಟಿಲು ರಸಪುಟ್ಟ ಮಾದಶೆಟ್ಟರ ಮಗಳು ಪುಟ್ಟಮ್ಮನೆಂಬ ಹೆಂಣ್ಣು ಕುಲಪದ್ದತಿಯಂತೆ ಮಾಲೆ ಹಾಕಿಸಿ ಯಿದ್ದ ವಿಷಯದಲ್ಲಿ ಸದರಿ ದಂಪತಿಗಳಿಗೆ ಬಾಳಾಟ ಮಿಶ್ರವಿಲ್ಲದೆ ಮೇಲ್ಕಂಡ ಬೂಪಶೆಟ್ಟಿನ ರಾಚಶೆಟ್ಟಿಯಿಂದ ಕುಲದ ಸಭಾ ಆಫೀಸಿಗೆ ಪಿರ್ಯಾದು ಕಳ್ಸಿಕೊಂಡದ್ದರ ಮೇಲೆ ಅದರಡಿ ರುಜು ಮಾಡಿರಲ್ಪಟ್ಟ ಯಜಮಾನರು ಆಫೀಸ್ ಮಾಡಿ ವಿಮರ್ಶೆ ಕೇಳಲು ಸದರಿ ರಾಚಶೆಟ್ಟಿ ಹೆಂಡತಿಯಾದ ಪುಟ್ಟಮ್ಮನು ಗಂಡನಿಗೆ ನಾನು ಬಾಳುವುದಿಲ್ಲವೆಂದು ತನ್ನ ಕಾಯವಾಚ ಮನಸಾಕ್ಷಿಯಾಗಿ ಹೇಳಿದ್ದಲ್ಲದೆ ಈ ಯೆಂಬತ್ತೆಂಟು ಗಡಿ ಬುಕ್ಕಿಗೆ ದಂಪತಿಗಳು ತಮ್ಮ ಯೆಡದ ಕೈಯಿನ ಹೆಬೆಟ್ಟಿನ ವೊಪ್ಪಂದದ ರುಜು ಮಾಡಿರುತ್ತಾರೆಯಾಗಿ ಈ ದಂಪತಿಗಳು ವೊಪ್ಪಂದದಕ್ಕೆ ಈ ದಿವಸ ಕುಲ ಮಹಾಕಟ್ಟಿನಂತೆ ಐವತ್ತೈದು ೫೫ ರೂಪಾಯಿ ಗಂಟನ್ನು ಸದರಿ ಹೆಂಣ್ಣಿನ ಆಂಣ್ಣ ಕೆಂಪುಶೆಟ್ಟಿಯಿಂದ ಗಂಡನಾದ ರಾಚಶೆಟ್ಟಿಗೆ ಗಂಟು ಕಟ್ಟಿಸಿ ಯಿವಳ ಮೈ ಮೇಲೆ ಯಿದ್ದ ನಗಗಳು ಸಹ ಗಂಡನಿಗೆ ಕೊಡ್ಸಿ ಕಾಲಕಡಗ ಸಹಾ ವಜಾ ಮಾಡಿ ಬಿಡುಗಡೆ ಮಾಡಿ XXXನೆನ್ನೆ ಈ ದಂಪತಿಗಳಿಗೆ ಸಂಬಂಧವಿಲ್ಲ

ಈ ಎರಡಗ್ಯೆ ಹೆಬೆಟ್ಟಿನ ವಪ್ಪಂದದ ರುಜು ಸದರಿ ಹೆಣ್ಣಿನ ಗಂಡನಾದ ಬೂಪಶೆಟ್ಟನ ರುಜು ಶೆಟ್ಟಿ ಹಾಕಿದ್ದಕ್ಕೆ ಬೋಗ ಶೆಟ್ಟಿ ಬರಹ
ಯಿ ಯೆಡಗಕ್ಯೆ ಎಬ್ಬೆಟ್ಟಿನ ರುಜು ರಾಚಶೆಟ್ಟಿ ಹೆಂಡ್ತಿ ಪುಟ್ಟಮ್ಮ ಹಾಕಿದ್ದಕ್ಕೆ ಶಿದ್ದಶೆಟ್ಟಿ ಬರಹಾ
ಪಂಚಾಯಿತರ ಸಾಕ್ಷಿಗಳು
ಮಂಗಲದ ಗಡಿ ಯಜಮಾನ್ ಬೊಂಮ್ಮಶೆಟ್ಟರ ಗೆರೆ ಗುರ್ತಿನ ಸಾಕ್ಷಿಗೆ ಬಿಕ್ಕಲಂದಾರನ ಬರಹ
ರಂಗ ಶೆಟ್ಟ ರುಜು ಮಂಗ್ಲದ ಗಡಿ
ಯಜಮಾನ ಮಾದ ಶೆಟ್ಟಿ ಸಾಕ್ಷಿಗೆ ರಂಗಶಟ್ಟಿ ಬರಹ

ಪ್ರಕರಣ : ೧೮

ಬಿಕ್ಕಲಂ ಶಿದ್ದಶೆಟ್ಟಿ ಮಂಗಲದ ಗಡಿ

ಸರ್ ವಂದೂ ಸಾವಿರದ ವೊಂಬ್ಯೆನೂರು ಯಿಪ್ಪತ್ತಾರನೆ ಯಿಸ್ವಿ ಡಿಸೆಂಬರ್ ಮಹೆ ತಾರೀಕು ೧೨ ರಲ್ಲಿ ವೊಳ್ಳಿ ಕೆ.ಬೀ ಮೊಳೆ ಮೆಕಂಮ್ಮನಲ್ಲಿ ಹೆಂಡತಿ ವೊಳ್ಳಿ ಕೆ.ಬೀ ಮೊಳೆ ಕುರೆಯ ಯರಿಯಲ್ಲ ೮೮ ಗಡಿ ಮನೆಯಲ್ಲಿ ಯಿವರು ಸೇರಿ ಯಳವಂದೂರು ಗಡಿ ಮನೆಯವರು ನಡಕ ವೊಳ್ಳಿ ವೊಳ್ಳಿ ಕೆ.ಬೀ ಮೋಳೆ ಕುಲಸ್ತರು ಯಿನ್ನೂ ಮುಂತ್ತಾದ ಕುಲಸ್ತರಯಿಗಳು ಸಹ ಸೇರಿ ಕುರಿ ಉಂಡಿನಂಜಶೆಟ್ಟಿ ಮಗ ಚಿಕ್ಕನಂಜ ಶೆಟ್ಟಿಯ ಯಡಿ ವೊಳ್ಳ ಕೆ.ಬೀ ಕೆಬಿ ಮೋಳೆ ದೊಡ್ಡ ಮಾದ ಶೆಟ್ಟಿ ಮಗಳು ಸಿಂದಯೆಂಬುವಳನ್ನು ವೊಳ್ಳ ಕೆ.ಬಿ ಮೊಳೆ ಮೊಕಮ್ಮಿನಲ್ಲಿ ಬಿಡುಗಡೆ ಮಾಡಿಯಿರುತ್ತೆ, ಯಳವಂದೂರು ಕುರಿಉಂಡಿನ ನಂಜಶೆಟ್ಟಿ ಯಡ್ತಿ ವೊಳ್ಳಿ ಕೆ.ಬಿ ಮೊಳೆ ದೊಡ್ಡ ಮಾರಶೆಟ್ಟಿ ಮಗಳಿಗೆ ೫೫ ಹವತ್ಯೆದು ರೂಪಾಯಿಗಳನ್ನು ಕಟ್ಟಿಸಿ ಬಿಡುಗಡೆ ಮಾಡಿರುತ್ತೆ ಪಂಚಾಯಿತರಿಗೆ ೫ ರೂಪಾಯನ್ನು ತೆಗೆದುಕೊಂಡಿರುತ್ತಾರೆ

ಈ ಯಡಗ್ಯೆ ಯಬ್ಬೆಟ್ಟಿನ ಗುತ್ರಿನ ರುಜು ಶಿದ್ಧ ಹಾಗಿದ ಕೆಮರಾದ ಶೆಟ್ಟಿ ಬರಹಾ
ಈ ಯಡಗ್ಯೆ ಬಟ್ಟಿನ ಗುತ್ರಿನ ರುಜುವಿಗೆ ಚಿಕ್ಕನಂಜಶೆಟ್ಟಿ ಹತಿದಕೆ ಮಂದಶೆಟ್ಟಿ ಬರಹ
ಪಚಾ ಈ ಗುತ್ರಿನ ರುಜು ಮಂಗಲದ ಯಜಮಾನಂಕ್ರೆ ಮಾದಶೆಟ್ಟಿ ಹಾಕಿದ್ದು
ಈ ಗುತ್ರಿನ ರುಜು ಮಂಗಲದ ಯಜಮಾನರು ಚಿಕ್ಕವೀರ ಶೆಟ್ಟಿ ಹಾಕಿದ್ದು
ಈ ಗುತ್ರಿನ ರುಜು ಯಳವಂದೂರು ಗೌಡ ಯಜಮಾನರು ಬೆಂಡಗಾಳ ಶೆಟ್ಟರು
ಈ ಗುತ್ರಿನ ರುಜು ಯಳವಂದೂರು ಗಡಿಮನೆ ಯಜಮಾನರು ಯಗ್ಗೂರ ಶೆಟ್ಟಿ ಗುರ್ತಿದು
ಶಿದ್ದಶೆಟಿ ರುಜು
ವೊಳ್ಳ ಕೆ.ಬೀ ಮೊಳೆ ದೇವರ ಗುಂಡಪ ಹಾಕಿದು
ವೊಳ್ಳ ಕೆ.ಬೀ ಮೊಳೆ ಯಜಮಾನರು ಮರರಾ ಶೆಟ್ಟಿ ರುಜು.

ಪ್ರಕರಣ : ೧೯

(ಪಂಚಾಯಿತರ ಸಾಕ್ಷಿ) ತಾ ೮-೬-೩೦ ರಲ್ಲು

ಗಡಿಯಜಮಾನರು ಬೊಮ್ಮಶೆಟ್ಟಿ ಸಾಕ್ಷಿ
ಡಿ. ಯಜಮಾನರು ಕ್ಯಾತ ಶೆಟ್ಟರ ಸಾಕ್ಷಿ
ಡಿ. ಯಜಮಾನರು ಚಿಕ್ಕವೀರಶೆಟ್ಟರ ಸಾಕ್ಷಿ
ಡಿ. ಯಜಮಾನರು ಮಾದಶೆಟ್ಟರ ಸಾಕ್ಷಿ
ಡಿ. ಯಜಮಾನರು ಮಾದಶೆಟ್ಟರ ಸಾಕ್ಷಿ
ಕರಡಿಮೊಳೆ ಯಜಮಾನ ಜನರ ಶೆಟ್ಟರ ಸಾಕ್ಷಿ
ಡಿ. ಮಾದಶೆಟ್ಟಿ ಸಾಕ್ಷಿ

ಡಿ. ಯಜಮಾನರು ಚೌಡಶೆಟ್ಟರ ಸಾಕ್ಷಿ
ಡಿ.ಯ. ಚಳ್ನಾಶೆಟ್ಟರ ಸಾಕ್ಷಿ ರುಜುವಿಗೆ
ಬೋಗಶೆಟ್ಟಿ ಬರಹ

ಸರ್ ವೊಂದು ಸಾವಿರದ ವೊಂಬೈನೂರು ಮೂವತ್ತೆರಡನೆ ಯಿಸ್ವಿ ಮೇ ತಾರೀಖು ಹತ್ತೊಂಬತ್ತರಲ್ಲಿ ಮಂಗಲದ ಗಡಿಮನೆ ಮೊಕ್ಕಾಂ ನ್ಯಾಯ ವಿಮರ್ಶೆ ಚಾವಡಿಯಲ್ಲಿ ಕುಲಮಹಾಸಭೆ ಶೇರಿ ತೀರ್ಮಾನಿಸಿದ ಕರಾರು ಏನಂದರೆ ಡಿಟೋ ಮಂಗಲದ ಗಡಿಮನೆಯಲ್ಲಿರುವ ಯಜಮಾನರು ಪಣ್ಯದ ಚೌಡಶೆಟ್ಟರ ಮಗ ನಂಜಶೆಟ್ಟರ ಮಗಳು ಪುಟ್ಟ ನಂಜಮ್ಮನನ್ನು ಸದ್ರಿ ಗಡಿಮನೆಯಲ್ಲಿರುವ ಮನೆಮ್ಮನನ್ನು ರಾಜಶೆಟ್ಟಿಗೆ ಕುಲಪದ್ಧತಿ ಪ್ರಕಾರ ಮಾಲೆ ಹಾಕಿಸಿದ್ದರು ಸರಿಯಷ್ಟೇ ಈ ವಿಚಾರದಲ್ಲಿ ಸದ್ರಿ ಪುಟ್ಟನಂಜಿ ಎಂಬುವಳನ್ನು ಸದ್ರಿ ಗಡಿಮನೆಯಲ್ಲಿರುವ ಮೂಗಶೆಟ್ಟರ ಗೊಜ್ಜಶೆಟ್ಟರ ಮಗ ಶಿದ್ದಶೆಟ್ಟಿಯೂ ತಾನು ಕರೆದುಕೊಂಡು ಹೋದ್ದರಿಂದ ಮೇಲ್ಕಂಡ ನಂಜಶೆಟ್ಟಿಯಿಂದ ನಮ್ಮ ಕುಲಕ್ಕೆ ಪಿರ್ಯಾದು ಹೇಳಿಕೊಂಡಿದ್ದಾರೆ ಮೇಲೆ ನ್ಯಾಯ ತನಿಖೆ ಮಾಡಿ ನಮ್ಮ ಕುಲದ ಕಟ್ಟಿನಂತೆ ಈ ದಿವ್ಸ ಸದ್ರಿ ನಂಜಶೆಟ್ಟಿಗೆ ಶಿದ್ದಶೆಟ್ಟಿಯಿಂದ ಗಂಟು ಐವತ್ತು ರೂಪಾಯಿಯ ಕುಲದ ಆಫೀಸ್ ಪಂಚಾಯಿತರಿಗೆ ಐದು ರೂಪಾಯಿ ಜುಮ್ಲ ಐವತ್ತೈದು ರೂಪಾಯಿ ಗಂಟು ಕಟ್ಟಿಸಿ ಕಾಲಿಕಡಗ ಸಹಾ ವಜಾಮಾಡಿ ಬಿಡುಗಡೆ ಮಾಡಿ ತಮ್ಮ ತಮ್ಮ ಆತ್ಮ ಸಂತೋಷದಿಂದ ರುಜುಮಾಡಿ ಯಿರುತ್ತಾರೆ ಯಿನ್ನೇನು ಈ ದಂಪತಿಗಳಿಗೆ ಬಾಳಾಟವಿಲ್ಲ
ಈ ಎಡಗೈ ಹೆಬ್ಬೆಟ್ಟಿನ ಗುತ್ರಿನ ರುಜು ಪುಟ್ಟ ನಂಜಮ್ಮನ ಹಾಕಿದ್ದು
ಈ ಎಡದ ಕೈ ಹೆಬ್ಬೆಟ್ಟಿನ ಗುತ್ರಿನ ರುಜು ನಂಜಶೆಟ್ಟಿಯೂ ಹಾಕಿದ್ದು

ಪಂಚಾಯಿತರ ಸಾಕ್ಷಿ ಮಂಗಲದ ಗಡಿಮನೆ ಯಜಮಾನರು ಚಿಕ್ಕವೀರಶೆಟ್ಟರು ಕಡ್ಡಿಮುಟ್ಟಿದ ರುಜು XXX ಡಿ

ಯಜಮಾನರು ಮಾರಶೆಟ್ಟರು ಕಡ್ಡಿಮುಟ್ಟಿದ ರುಜು

ಈ ಗೆರೆ

ರುಜು ಯ॥ ಚನ್ನಶೆಟ್ಟರ ಮಕ್ಕಳು ಯ॥ ಕ್ಯಾತ ಶೆಟ್ಟರು ಹಾಕಿದ್ದು। ಈ ಗೆರೆ

ಯು ಡಿ. ಚೌಡಶೆಟ್ಟರು ಹಾಕಿದ್ದು XXX

ಪ್ರಕರಣ : ೨೦

ಸನ್ ವೊಂದು ಸಾವಿರದ ವೊಂಬೈನೂರು ಮೂವತ್ತು ನಾಲ್ಕನೆಯ ಯಿಸ್ವಿ ಜುಲೈ ಮಾಹೆ ತಾರೀಖು ೪ ರಲ್ಲಿ ಮಂಗಲದ ಗಡಿಮನೆ ಚಾವಡಿ ಮೊಕ್ಕಾಂನಲ್ಲಿ ಈ ದಿವ್ಸ ಸಭೆ ಶೇರಿದಲ್ಲಿ ಹಿಂದೆ ಡಿಟೋ ಗಡಿಮನೆ ಮೂಗಶಿದ್ದಶೆಟ್ಟಿಗೆ ಡಿಟೋ ಚನ್ನುರದಾಸಯ್ಯ ಕ್ಯಾತ ಶೆಟ್ಟಿರುಗಳನ್ನು ಪುಟ್ಟೇರಿಯನ್ನು ಕುಲಪದ್ದತಿ ಮೇರೆ ಮಾಲೆ ಹಾಕಿಸಿದ್ದ ವಿಷಯದಲ್ಲಿ ದಂಪತಿಗಳಿಗೆ ಬಾಳಾಟವಿಲ್ಲದೆ ಮೂಗ ಶಿಕಶೆಟ್ಟಿಯಿಂದ ಕುಲಕ್ಕೆ ಪಿರ್ಯಾದು ಬಂದುದರ ಮೇಲೆ ಕುಲಸ್ತರು ತನಿಖೆ ಮಾಡುವುದರಲ್ಲಿ ಸದ್ರಿ ಮೂಗಶಿದ್ದ ಶೆಟ್ಟಿಯೂ ನನ್ನ ಹೆಂಡ್ತಿಯನ್ನು ನಾನು ಬಾಳಿಸಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ ಮೇಲೆ ಕುಲಸ್ತರು ಗಂಡ ಹೆಂಡರ ವಪ್ಪಂದದಿಂದ ಮೂಗಶಿದ್ದಶೆಟ್ಟಿಯಿಂದ ಹೆಂಡತಿಗೆ ಯಿಪ್ಪತ್ತೈದು ರೂಪಾಯಿ ಗಂಟು ಕಟ್ಟಿಸಿ ಕಾಲ್‌ಕಡಗ ಸಹ ಗಂಡನಿಗೆ ಕೊಡಿಸಿ ಗಂಡ ಹೆಂಡತಿ ಎಂಬ ಹಕ್ಕನ್ನೂ ತಪ್ಪಿಸಿ ಬಿಡುಗಡೆ ಮಾಡಿರುತ್ತೆ

ಈ ಎಡದ ಕೈ ಹೆಬ್ಬೆಟ್ಟಿನ ಗುರ್ತಿನ ರುಜು ಮೂಗಶಿದ್ದ ಶೆಟ್ಟಿ ಹಾಕಿದ್ದು

ಈ ಎಡದ ಕೈ ಹೆಬ್ಬೆಟ್ಟಿನ ರುಜು ಪುಟ್ಟೇರಿ ಹಾಕಿದ್ದು

ಪಂಚಾಯಿತರ ಸಾಕ್ಷಿ

ಕಡ್ಡಿ ಮುಟ್ಟಿದ್ದು

ಗಡಿ ಯಜಮಾನರು ಬೊಮ್ಮಶೆಟ್ಟಿ ಸಾಕ್ಷಿ

ಡಿ. ಕ್ಯಾತಶೆಟ್ರು ಕರ್ಮಾ ನಂಜುಂಡ ಶೆಟ್ರು ಸಾಕ್ಷಿ

ಡಿ. ಚಿಕ್ಕವೀರ ಶೆಟ್ರು ರಂಗ ಶೆಟ್ರು ಸಾಕ್ಷಿ

ಕೆಂಚ ಶೆಟ್ಟರಂಗ ಶೆಟ್ಟರು ಸಾಕ್ಷಿ

ಕುಳ್ಳು ಶಿದ್ದ ಶೆಟ್ಟರು ಸಾಹೆ ಶೆಟ್ರು ಸಾಕ್ಷಿ

ಪ್ರಕರಣ : ೨೧

ಸರ್ ವಂದು ಸಾವಿರದ ವಂಬೈನೂರು ಮೂವತ್ತೇಳನೆ ಯಿಸ್ವಿ ಜೂನ್ ತಾರೀಕು ಹತ್ತರಲ್ಲೂ ಚಾಮರಾಜಾನಗರದ ಗಡಿಮನೆಗೆ ಶೇರಿದ ಕೊತ್ತವಾಡಿ ಗ್ರಾಮದ ಮಾರಶೆಟ್ಟಿ ಮಗಳು ದೇವಿ ಎಂಬುವಳು ಮೇಲ್ಕಂಡ ಗಡಿಮನೆಯಲ್ಲಿ ವಾಸವಾಗಿರುವ ಪುಟ್ಮಾದ ಶೆಟ್ಟಿ ಮಗ ಸಮಣ ಶೆಟ್ಟಿ ಎಂಬುವವನಿಗೆ ನಮ್ಮ ಮತಪದ್ಧತಿಯಂತೆ ಲಗ್ನವಾಗಿದ್ದದ್ದು ಸರಿಯಷ್ಟೆ ಈ ದಿವಸ ಗಂಡ ಹೆಂಡರಿನ ಅನುಕೂಲವಿಲ್ಲದೆ ಹೋದುದ್ದರಿಂದ ಕೊತ್ತಲವಾಡಿ ಚಾ.ಗಡಿಯ ನ್ಯಾಯಕ್ಕೆ ಶೇರಿ ಇದರ ಡಿ.ರುಜು ಮಾಡಲ್ಪಟ್ಟವರ ಕುಲಪದ್ಧತಿ ಪ್ರಕಾರ ಒಂದು


ನೂರು ಹತ್ತು ರೂಪಾಯಿಗಳನ್ನು ಮತ್ತು ಹೆಂಣಿನ ಮಾವನಾದ ಪುಟ್ಮಾದ ಶೆಟ್ಟಿ ಎಂಬುವನಿಗೆ ಪಾವತಿಯಾಗಿರುತ್ತೆ.

ಪುಟ್ಟ ಮಾದನ ರುಜು
ಮಾದ ಶೆಟ್ಟಿ
ಹೆಬ್ಬೆಟ್ಟಿನ ಗುರ್ತುನ ರುಜು

ಪಂಚಾಯಿತರು
ಯಿ॥ ಮಾದಪ್ಪ ಕೊತ್ತಲವಾಡಿ
XXXXXXXXX
ಬಸಪ್ಪ ಕೊತ್ತಲವಾಡಿ
ಪಟೇಲ್ ಬೆಟ್ಟಿನ ಗುರ್ತು ರುಜು
ಲಿಂಗಶೆಟ್ಟಿ ರುಜು
ನಂಜಶೆಟ್ಟಿ ರುಜು

ಟಿಪ್ಪಣಿ

ಈ ಮೇಲ್ಕಂಡ ಎಲ್ಲಾ ಪ್ರಕರಣಗಳಲ್ಲಿಯೂ ಭಿನ್ನ-ಭಿನ್ನ ಕಾರಣಗಳಿಂದ ದಂಪತಿಗಳ ವಿಚ್ಛೇದನ ವಿಚಾರವನ್ನು ಕಾಣಬಹುದಾಗಿದೆ. ಈ ಕೌಟುಂಬಿಕ ವ್ಯಾಜ್ಯಗಳನ್ನು ನೋಡುವುದಾದರೆ ದಂಪತಿಗಳಲ್ಲಿ ಗಂಡನಾಗಲಿ, ಹೆಂಡತಿಯಾಗಲಿ ಸ್ವಯಂ ವಿಚ್ಛೇದನದ ಬೇಡಿಕೆಯನ್ನು ಕಟ್ಟೆಮನೆ, ಗಡಿಮನೆಯ ಮುಂದೆ ಪ್ರಸ್ತಾಪಿಸಿದಾಗ ಆ ಪ್ರಕರಣಕ್ಕೆ ಪೂರಕವಾಗಿ ಆಯಾ ಕಾಲಘಟ್ಟದಲ್ಲಿದ್ದ ದಂಡದ ಮೊತ್ತವನ್ನು ಪಾವತಿಸಿ, ಕಟ್ಟೆಮನೆಯ ನ್ಯಾಯ ನಿರ್ಣಯಕ್ಕೆ ತಲೆಬಾಗುವುದು ಕಡ್ಡಾಯವಾಗಿತ್ತು. ಒಂದುವೇಳೆ ಕಟ್ಟೆಮನೆಯ ನ್ಯಾಯನಿರ್ಣಯವನ್ನು ನಿರ್ಲಕ್ಷಿಸಿ ಕೋರ್ಟ್, ಪೋಲೀಸ್ ಠಾಣೆಗಳಿಗೆ ದೂರು ನೀಡಲು ಮುಂದಾದವರಿಗೂ ಸಹ ಕಟ್ಟೆಮನೆಯಿಂದ ಶಿಕ್ಷೆಯನ್ನು ವಿಧಿಸುವಂತಹ ಪದ್ಧತಿ ಈಗಲೂ ಕೆಲಭಾಗಗಳಲ್ಲಿ ಜಾರಿಯಲ್ಲಿದೆ. ಚಾಮರಾಜನಗರ ಜಿಲ್ಲೆಯ ಮಂಗಲ ಗಡಿಮನೆಯಲ್ಲಿ ಇಂದಿಗೂ ಪಾರಂಪರಿಕವಾಗಿ ಉಪ್ಪಾರರ ಕಟ್ಟೆಮನೆಯ ಅಸ್ಥಿತ್ವ ಸಾಗುತ್ತಿದೆ. ಈ ಭಾಗದ ಕಟ್ಟೆಮನೆ ಇಂದಿಗೂ ಪ್ರಸ್ತುತ ನ್ಯಾಯಾಲಯದ ಮಾದರಿಯಲ್ಲಿ ಅತ್ಯಂತ ಶಕ್ತಿಶಾಲಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮೇಲ್ಕಂಡ ಕೌಟುಂಬಿಕ ಪ್ರಕರಣಗಳೆಲ್ಲವೂ ಬಹುತೇಕ ಮಂಗಲ ಗಡಿಮನೆಯಲ್ಲಿ ನ್ಯಾಯನಿರ್ಣಯಕ್ಕೆ ಒಳಪಟ್ಟವು ಆಗಿದ್ದು, ಕಾಲಘಟ್ಟಕ್ಕೆ ಅನುಗುಣವಾಗಿ ದಂಡದ ಮೊತ್ತದಲ್ಲಿ ಹಾಗೂ ಶಿಕ್ಷೆಯ ವಿಧಾನದಲ್ಲಿ ಅಲ್ಪ ಪ್ರಮಾಣದಲ್ಲಿ ಮಾರ್ಪಾಡು ಕಾಣಬಹುದಾಗಿದೆ.



ತಾ:೧೯/೧೦/೪೯


ಕಡೂರು ತಾಲ್ಲೂಕು ಯಗಟಿ ಹೋಬಳಿ ಮುಗಳಿಕಟ್ಟೆ ವುಪವೀರ ಕಟ್ಟೇಗೌಡ್ರು ಕರಿಯಪ್ಪ ನಾಡಗೌಡ್ರು ಚೌಡ್ಯೆಯ್ಯ ಯಿಂನ್ನೂ ಮುಂತಾದ ಗೌಡ್ರಿಗು ಸಹಾ ಯೇನೆಂದರೆ ಡಿಟೋ ತಾಲ್ಲೋಕು ಡಿಟೋಹೋಬ್ಳಿ ಯಳಗೊಂಡನಳ್ಳಿ ಗ್ರಾಮದಲ್ಲಿರುವ ವುಪವೀರ ಜನಾಂಗದ ಮೇಲ್ಕಂಡ ಕಟ್ಟೀಮನೆಗೆ ಸೇರಿದ ಗುಡೇಮನೆ ಕರಿಯಂಣ್ಣ ಮಗ ಯತಾಶಪ್ಪನು ಬರಶಿಕೊಟ್ಟ ಪಿರ್ಯಾದಿ ಯೇನೆಂದರೆ ಡಿಟೋ ತಾಲ್ಲೂಕು ಡಿಟೋ ಹೋಬ್ಳಿಯದೇ ಮೇಲ್ಕಂಡ ಕಟ್ಟೀಮನೆಗೆ ಸೇರಿದ ಸಾಣೆಹಳ್ಳಿ ಗ್ರಾಮದ ಮೇಟಿಕೆಂಚಣ್ಣ ಮಲ್ಲಣ್ಣನ ಮಗಳನ್ನು ವಿವಾಹಮಾಡಿಕೊಂಡು ಆರು ವರುಶವಾಯ್ತು. ಯೀ ಲಾಗಾಯ್ತು ನನ್ನ ಮನಿಯಲ್ಲಿ ತರದುಕೊಂಡು ಬಂದು ವಕತಾನ ಮಾಡಿಶಿಕೊಳ್ಳವದತ್ತೆ ಕರದುಕೊಂಡು ಬಂದರೆ ಆಕೆಯು ವಕತಾನ ಮಾಡುವದತ್ತೆ ನಿಲ್ಲುವ ಹಗೆಯೆಲ್ಲಾ ಹದೇಗ್ರಾಮಕ್ಕೆ ನಂಮ್ಮ ಗ್ರಾಮದವರನ್ನು ಮೂರು–ನಾಲ್ಕು ಸರಿಕರದುಕೊಂಡು ಹೋಗಿ ಪಂಚಾಯ್ತಿಗೆ ಮಾಡಿ ಕರೆದುಕೊಂಡು ಬಂದರು ಸಹ ವತ್ತೇನಕ್ಕೆ ನಿಲ್ಲುವ ಹಾಗೇಯಿಲ್ಲ. ಅವಳಾಕೆಯ ಅವಳ ಅಂಣ ಯಿವಳಿಗೆ ಮದತ್ತುಕೆಟ್ಟು ನನ್ನ ವತ್ತಾನತ್ತೆ ಅವರುಗಳೇ ಮಿತ್ರರಾಗಿದ್ದಾರೆ. ಆದ್ದರಿಂದ ಹವರುಗಳಿಗೆ ನಂಮಗಳ ಕಟ್ಟಿಮನೆಯವರಿಗೆಯೆಷ್ಟೇ ಆಜ್ಞೆಲು ಹದಿಯೊಹದನ್ನು ಹವರುಗಳಿಗೆ ಕೋರಿಕೆ ನನ್ನು ವತ್ತಾನಕ್ಕೆ ನನ್ನ ಹೆಂಡತಿಯನ್ನು ನಿಲ್ಲಿಶಿ ಕೊಡಬೇಕೆಂದು ನನ್ನದೂರನ್ನು ನಿಂಮ್ಮಲ್ಲಿ ಹರಿಕೇ ಮಾಡಿಕೊಂಡಿದ್ದೇನೆಂದು ಬರ್ಶಿಕಿಟ್ಟ ಪಿರಿಯಾದು


ಯತಶಪ್ಪನರುಜು

ಟಿಪ್ಪಣಿ


ದಿನಾಂಕ:೧೯.೧೦.೧೯೪೯ರಂದು ಮುಗಳಿಕಟ್ಟೆ ಕಟ್ಟೆಮನೆ ಗೌಡ್ರು ಕರಿಯಪ್ಪ, ನಾಡಗೌಡ್ರು ಚೌಡಯ್ಯ, ಇನ್ನೂ ಮುಂತಾದವರಿಗೆ ಯಳಗೊಂಡನಹಳ್ಳಿ ಗ್ರಾಮದಲ್ಲಿರುವ ಗುಡೇಮನೆ ಕರಿಯಣ್ಣನ ಮಗ ಯತಾಶಪ್ಪನು ಬರೆಸಿದ ದೂರಿನ ಪತ್ರದ ಕ್ರಮವೇನೆಂದರೆ ಸಾಣೇಹಳ್ಳಿ ಗ್ರಾಮದ ಮೇಟಿಕೆಂಚಣ್ಣ ಮಲ್ಲಣ್ಣನ ಮಗಳನ್ನು ವಿವಾಹಮಾಡಿಕೊಂಡು ಆರು ವರ್ಷಗಳು ಕಳೆದರು ಮೇಟಿಕೆಂಚಣ್ಣ ಮಲ್ಲಣ್ಣನ ಮಗಳು ಯತಾಶಪ್ಪನ ಜೊತೆ ಸಂಸಾರ ನಡೆಸುತ್ತಿಲ್ಲ. ಯತಾಶಪ್ಪನು ತಮ್ಮ ಕುಟುಂಬ ಹಾಗೂ ಬಳಗಸ್ತರೊಂದಿಗೆ ಸಾಣೇಹಳ್ಳಿಗೆ ಕರೆದುಕೊಂಡು ಹೋಗಿ ೩–೪ ಭಾರಿ ಪಂಚಾಯಿತಿ ಮಾಡಿ ಯಳಗೊಂಡನಹಳ್ಳಿಗೆ ಕರೆದುಕೊಂಡು ಬಂದರೂ ಸಂಸಾರ ಮಾಡುವ ಹಾಗೆ ಇಲ್ಲ. ಅವಳಿಗೆ ಅವಳ ಅಣ್ಣ ಸಾಥ್ ನೀಡುತ್ತಿದ್ದು, ನಮ್ಮ ಕಟ್ಟೆಮನೆಯಿಂದ ನಿರ್ಣಯ ತೆಗೆದುಕೊಂಡು ತನ್ನ ಹೆಂಡತಿ ತನ್ನ ಜೊತೆ ಸಂಸಾರ ನಡೆಸುವಂತೆ ಮಾಡಿಕೊಡಬೇಕೆಂದು ಯತಾಶಪ್ಪನು ಕಟ್ಟೆಮನೆಗೆ ಕೋರಿಕೊಂಡ ಪತ್ರವಾಗಿದೆ.

ಶೈಕ್ಷಣಿಕ ಪ್ರಕರಣಗಳು





The image cannot be displayed. Your computer may not have enough memory to open the image, or the image may have been corrupted. Restart your computer, and then open the file again. If the red x still appears, you may have to delete the image and then insert it again.


[illegible] 1947 [illegible]

[illegible] 1947 [illegible]

[illegible]


Thimmaiah

S.S.L.C. Student

Municipal High-School

[illegible] 1947 [illegible]

[illegible] 27.10 [illegible]



ಹಿಂದಿನ ಪಾಸು ರಶೀಲ್ಕ

ಕಡೂರು ತಾಲೂಕು ಅಂತರಗಟ್ಟೆ ಬಂಡಿತಾರ ದೊಂಣೆಕರಿಯಪ್ಪನ ಮಗ ದೊಡ್ಡ ವಿಕ್ಕಪ್ಪನು ಬಳ್ಳೆಕೆರೆಗೆ ಹೆಂಣು ಕೊಟ್ಟು ಲಗ್ನ ಮಾಡಿದ್ದಕ್ಕಾಗಿ ಐದು ರೂಪಾಯಿ ವಸುಲಾಗಿರುತ್ತೆ ಈ ಹಣ ಚಿಕ್ಕಪ್ಪನಲ್ಲಿರುತ್ತೆ ತಾ.೮–೬–೧೯೪೪
ಸದರಿ ಗೊಂಟ್ಟು ಚಿಕ್ಕಪ್ಪಜ್ಜ ಯಡಗೈ ಹೆಬ್ಬೆಟ್ಟಿನ ಗುರ್ತಿನ ರುಜುವಿಗೆ ದೇವಪುರದ ಮಾಷಾರ ನಿಂಗಜ್ಜನ ಬರಹ

ಕಡೂರು ತಾಲ್ಲುಕು ಅಂತರಗಟ್ಟೆ ವಾಶಿ ಕಾಡಿಚಿಕ್ಕಂಣನ ಮಗ ಕರಿಯಪ್ಪನ ಮಗನಿಗೆ ಹತ್ತಿ ಮಲ್ಲಪ್ಪನ ಮಾರಪ್ಪನ ಮನ್ನೇಲಿ ಹೆಂಣು ತಂದುಕೊಂಡು ಲಗ್ನ ಮಾಡಿದಕ್ಕೆ ವಿದ್ಯಾಪಂಢ್‌ಗಾಗಿ ಐದು ರೂಪಾಯಿ ವಸುಲಾಗಿರುತ್ತೆ ತಾ.೧–೬–೪೫
ಯಿ ಹಣ ಕಾರಿಕರಿಯಣ್ಣನಲ್ಲಿರುತ್ತೆ ವೊಪ್ಪಿಕೊಂಡಿರುತ್ತೇನೆ.
ಕರಿಯಪ್ಪನ ಯಡಗ ಹೆಬ್ಬಟ್ಟಿನ ಗುರ್ತಿ ರುಜುವಿಗೆ XXXX ಬರಹ

ಕಡೂರು ತಾಲ್ಲುಕು ಅಂತರಗಟ್ಟೆ ವಾಶಿ ಜುಟ್ಟಪ್ಪನವರ ನಿಂಗಪ್ಪನಿಗೆ ಯಿದೇ ಗ್ರಾಮ ಹೊಸಮನೆ ಕರಿಯಪ್ಪ ಮಗಳನ್ನು ತಂದುಕೊಂಡು ಲಗ್ನ ಮಾಡಿದ್ದಕ್ಕಾಗಿ ವಿದ್ಯಾಪಂಡಿಗಾಗಿ ಐದು ರೂಪಾಯಿ ವಸಲು ಬಂದಿರುತ್ತೆ ತಾ.೧–೬–೧೯೪೫
ತಾ.೧೬–೨–೪೬ ರಲ್ಲಿ ನಡೆದ ಜಾತ್ರೆಯಲ್ಲಿ ಶ್ರೀ ಗುರುಗಳು ಬಂದ ಬಗ್ಗೆ ಸಣ್ಣ ಮಾರಪ್ಪನ ಮಾರಪ್ಪನಿಂದ ಖರ್ಚಿಗಾಗಿ ವಸೂಲು ಕೊಟ್ಟಿದ್ದು ಖರ್ಚು ಬಾಬ್ತು ರುಜು.
ತಾ.೨೯–೫–೪೬ಕ್ಕೆ ನಿಂತ ಶಿಲ್ಕು ಹಣ

ಕಡೂರು ತಾಲ್ಲುಕು ಅಂತರಗಟ್ಟೆ ವಾಶಿ ಬಂಡಿಕಾರ ದೊಂಣೆ ಕರಿಯಪ್ಪನ ಮೂಡಪ್ಪನಿಗೆ ಮಗ ಕರಿಯಪ್ಪನಿಗೆ ಜುಟ್ಟಪ್ಪನ ಮಗ ನಿಂಗಪ್ಪ ಮನೆಯಲ್ಲಿ ಹೆಂಣು ತಂದುಕೊಂಡು ಲಗ್ನ ಮಾಡಿದ್ದಕ್ಕಾಗಿ ವಿದ್ಯಾಫಂಡಿಗಾಗಿ ವಸೂಲ್ಮಾಡಿದ ರುಬಲಗು ಐದು ರೂಪಾಯಿಗಳು ವಸೂಲ್ಮಾಡಿದೆ

ದಿ ೨೯–೫–೪೬

ಕಡೂರು ತಾಲ್ಲುಕು ಅಂತರಗಟ್ಟೆ ಸಣ್ಣ ಮಾರಪ್ಪನ ಮಾರಪ್ಪನ ಮಗಳಂನು ನಾರಾಣಾಪುರಕ್ಕೆ ಮುದ್ದಪ್ಪನಿಗೆ ಲಗ್ನ ಮಾಡಿಕೊಟ್ಟ ಬಾಬ್ತು ವಿದ್ಯಾಫಂಡಿಗಾಗಿ ಐದು ರೂಪಾಯಿಗಳು ವಸೂಲ್ಮಾಡಿದೆ.

ದಿ ೨೯–೫–೪೬

ಕಡೂರುತಾಲ್ಲೂಕು ಡಿಟೋ

ಸನ್ ೧೯೫೩ನೇ ಯಿಶ್ವಿ ಜುಲೈ ತಾ.೯ ರಲ್ಲಿ ಕಡೂರು ಕಡೂರು ಜಿಲ್ಲಾ ಡಿಟೋ ಹೊ. ದೊಡ್ಡಪ್ಪನ ಕರಿಯಮ್ಮನ ಮಗ ಮಿರ್ಗಪ್ಪನಿಗೆ ಹಡುಗಲು ಈರಪ್ಪ ಮಗಳು ಲಕ್ಕಮ್ಮನನ್ನು ಲಗ್ನ ಮಾಡಿಕೊಂಡಿದ್ದಳು. ವಿದ್ಯಾಪಂಡಿನ ಬಾಕ್ತು ೫–೦–೦ ರೂಪಾಯಿ ಮತ್ತು ಗುರುಕಾಣಿಕೆ ೧–೪–೦ ಕೋಲಾಕಾರಗೆ ೦–೨–೦ ಮತ್ತು ಗೌಡ್ರು ಬಾಕ್ತು ೦–೮–೦ ಒಟ್ಟು ೬–೧೪–೦ ವಸೂಲು ಬಂದಿರುತ್ತೆ. ಈ ಹಣ C.K ಮಲ್ಲಪ್ಪನಲ್ಲಿರುತ್ತೆ

ಸನ್ ೧೯೫೩ನೇ ಯಿಶ್ವಿ ಜುಲೈ ತಾ.೯ರಲ್ಲಿ ಕಡೂರು ತಾಲ್ಲೋಕು ಹಿರೇನಲ್ಲೂರು ಹೋಬಳಿ ಹಡುಗಲು ವಾಶಿ ಕಲ್ಲಣ್ಣನ ಮಗ ಗೋವಿಂದಪ್ಪನು ಡಿ.ತಾ.ಹೊ. ಬಂಡೀ ಕರಿಯಣ್ಣ ಮಗಳು ಲಕ್ಷ್ಮಮ್ಮನನ್ನು ಲಗ್ನ ಮಾಡಿಕೊಂಡಿದ್ದಕ್ಕೆ ವಿದ್ಯಾಪಂಡಿನ ಬಾಕ್ತು ೫–೦–೦ ರೂಪಾಯಿ ಗುರುಕಾಣಿಕೆ ೧–೪–೦ ಕೋಲುಕಾರಗೇ ೦–೨–೦ ಮತ್ತು ಗೌಡ್ರು ಬಾಕ್ತು ೦–೮–೦ ವಟ್ಟು ೬–೧೪–೦ ವಟ್ಟು ಜಮಾ ಬಂದಿರುತ್ತೆ. ಈ ಹಣ ದೇವಸ್ಥಾನ ಕರಿಯಪ್ಪನಲ್ಲಿಯಿರುತ್ತೆ ದೊ.ಕ.ಮಾ. ಮಗ ಕರಿಯಪ್ಪ

ಸನ್ ೧೯೫೪ ಮೇ–ತಾ–೩೧–ರಲ್ಲಿ ಕಡೂರು ತಾಲ್ಲೋಕು ಹಿರೇನಲ್ಲೂರು ಹೋಬಳಿ ಅಂತರಗಟ್ಟೆ ವಾಸಿ ಗಾಳಿಮಲ್ಲಪ್ಪನ ಮಗನ ಲಗ್ನದ ಬಾಬ್ತು ವಿದ್ಯಾಪಂಡು ೫ ರೂ ಗುರುಕಾಣಿಕೆ –೧–೪– ಗೌಡ್ರುದು –೮–ಕೋಲುಕಾರ–೨– ವೊಟ್ಟು ೬–೧೪–೦–ಜಮ ಬಂದಿರುತ್ತೆ ಈ ಹಣ ಬಿದಿಮನೆ ದೊಡ್ಡ ಮಲ್ಲಯ್ಯನ ಹತ್ತಿರ ಯಿರುತ್ತೆ

ಬಿ|| ಮಲ್ಲಪ್ಪ

ಸನ್ ೧೯೫೫ರಲ್ಲಿ ಮೇ ತಾ.೫ ರಲ್ಲಿ ಕಡೂರು ತಾಲ್ಲೋಕು ಹಿರೇನಲ್ಲೂರು ಹೋಬಳಿ ಅಂತರಗಟ್ಟೆ ವಾಶಿ G.A.ಕರಿಯಪ್ಪನ ಮಗಳು ಲಕ್ಷ್ಮಮ್ಮ ೨ನೇ G.K.ಮಾರಪ್ಪನ ಮಗಳು ಕರಿಯಮ್ಮ ತರೀಕೆರೆ ತಾಲೂಕು ಅಜ್ಜಾಂಜಾಪುರ ವುರು ವಾಶಿಲೂ ಕರಿಯಪ್ಪನ ಮಕ್ಕಳು ೧ನೇ ಕಿರಾಳಪ್ಪ ೨ನೇ ತಿಮ್ಮಯ್ಯ ಈ ಲಗ್ನದ ಬಾಬ್ತು ವಿದ್ಯಾಪಂಡು ಬಾಬ್ತು ಗುರುಕಾಣಿಕೆ ೨–೮–೦ ಕೋಲುಕಾರ ೦–೪–೦ ಜಲ್ಮ ೧೨–೧೨ ಆಗಿ G.K.ಮಲ್ಲಪ್ಪನು ಸೂಪರ್ಕು ಬಂದಿರುತ್ತೆ. ಗೌಡರದು ೧–೦–೦ ಒಟ್ಟು ೧೩–೧೨ ರೂಮುಕ್ಕಾಲು

G.K.ಮಲ್ಲಪ್ಪ

ಸನ್ ೧೯೫೫ ನೇ ಜೂನ್ ತಾ ೧೫/೬/೫೫ ಯಿಶ್ವಿ ತರೀಕೆರೆ ತಾಲ್ಲೋಕು ಕೆರೆಹೊಸಹಳ್ಳಿ ಪಾತಿ ಬಂಡ್ಲ ಶ್ರೀ ಈರಪ್ಪನ ಮಗ ಬಂಡ್ಯಪ್ಪನು XXXX ಹುಚ್ಚಪ್ಪನ ಹೆಂಡ್ತಿ ಕೆಂಚಮ್ಮನ XX ಮಗಳು XXXX ಕರಿಯಮ್ಮನ ಲಗ್ನ ಮಾಡಿಕೊಂಡಿರುತ್ತೆ. ವಿದ್ಯಾಪಂಡಿನ ಬಾಕ್ತು ೫–೦೦

ರೂಪಾಯಿ ಗುರುಕಾಣಿಕೆ ೧–೪–೦ ಗೌಡ್ರು ೦–೮–೦ ಕೊಲುಕಾರಗೆ ೦–೨–೦ರಿಗೆ ವುಟ್ಟು ಜುಲ್ಮ ೬–೧೪– ಆರು ರೂಪಾಯಿ ಅದಿನಾಲ್ಕು XX

ಕೆಂಚಮ್ಮ ಸುಪರ್ಕುಲ್ಲಿಯಿರುತ್ತೆ.

ಸನ್ ೧೯೫೫ನೇ ಯಿಶ್ವಿ ಜೂನ್ ತಾ.೧೫/೬/೫೫ ರಲ್ಲಿ ಕರೀಕೆರೆ ತಾಲ್ಕು ಅಜ್ಜಾಪುರ ಹೋಬಳಿ ಮುಗಳಿಕಟ್ಟೆ ಗೌಡ್ಲರ ಸಿದ್ದಾಮಪ್ಪನ ಮಗ ದೊರೆ ರಾಯಪ್ಪನು ಅಂತರಗಟ್ಟೆ ಜುಟ್ಟಪ್ಪನ ಕರಿಪ್ಪನ ಮಗಳು ಕರಿಯಮ್ಮನ ಲಗ್ನ ಮಾಡಿಕೊಂಡಿದ್ದಕ್ಕೆ ವಿದ್ಯಾಪಂಡ್ಡು ೫–೦–೦ ಗುರುಕಾಣಿಕೆ ೧–೪–೦ ಗೌಡ್ರು ೦–೮–೦ ಕೋಲುಕಾರ ೦–೨–೦ ವಟ್ಟು ಜುಲ್ಮ ೬–೧೪–೦ ಆರು ರೂಪಾಯಿ ಅದಿನಾಲ್ಕು

ಜುಟ್ಟಪ್ಪನ ಕರಿಯಪ್ಪನ ಪರ್ಕು ಕೊಟ್ಟಿರುತ್ತೆ

ಸನ್ ೧೯೫೫ನೇ ಇಸ್ವಿ ತಾರೀಕು ೧೫/೬/೫೫ ರಲ್ಲಿ ಕಡೂರು ತಾಲ್ಕು ಹಿರೇನಲ್ಲೂರು ಹೋಬಳಿ ಅಂತರಗಟ್ಟೆ ವಾಶಿ ಪೂಜಿಪ್ಪ ಚಿಕ್ಕಣ್ಣನ ಮಗ ಈರಪ್ಪನು ಅಂತರಗಟ್ಟೆ ಮುಖ್ತಪ್ಪನ ಮಾರಪ್ಪನ ಮಗಳು ಮುಕ್ತಮ್ಮನ ಲಗ್ನ ಮಾಡಿಕೊಂಡಿದ್ದಕ್ಕೆ ವಿಧ್ಯಾ ಪಂಡು ೫–೦–೦ ಗುರುಕಾಣಿಕೆ ೧–೪–೦ ಗೌಡ್ರು ೦–೮–೦ ಕೊಲುಕಾರು ೦–೨–೦ ಜುಲ್ಮಾ ೬–೧೪–೦ ಆರು ರೂಪಾಯಿ ಅದಿನಾಲ್ಕು XXXX ಪರ್ಕು ಕೊಟ್ಟಿರುತ್ತೆ

ಸನ್ ೧೯೫೫ ಯಿಶ್ವಿ ತಾ.೧೭.೬.೫೫ರಲ್ಲಿ ಕಡೂರು ತಾಲೂಕು XX ಹೋಬಳಿ ಅಂತರಗಟ್ಟೆ ವಾಶೀ ಹೊಟ್ಟಪ್ಪನ ಮಗ ಮಲ್ಲಪ್ಪ ಅಂತರಗಟ್ಟೆಯಲ್ಲಿ ಚಿಕ್ಕಂಣನ ಮಗಳು ಲಕ್ಷ್ಮಮ್ಮನ ಲಗ್ನ ಮಾಡಿಕೊಂಡಿದ್ದ ವಿಧ್ಯಾಪಂಡು ೫–೦–೦ ಗುರುಕಾಣಿಕೆ ೧–೪–೦ ಗೌಡ್ರು ೦–೮–೬ ಜುಮ್ಲು ೬–೧೨–೦ ಹೊಟ್ಟೆಪ್ಪನ ಮಲ್ಲಪ್ಪನಲ್ಲಿ ಇರುತ್ತೆ   ಮಲ್ಲಪ್ಪನ ರುಜು

ಸನ್ ೧೯೫೫ನೇ ಯಿಸ್ವಿ ತಾ.೧೫–೬–೫೫ರಲ್ಲಿ ಕಡೂರು ತಾಲೂಕು ಹಿರೇನಲ್ಲೂರು ಹೋಬಳಿ ಅಂತರಗಟ್ಟೆ ವಾಶೀ ದೊಡ್ಡ ಕರಿಯಂಣನ ಮಾರಂಣನ ಮಗ ಕರಿಯಮ್ಮನಳ್ಳಿ ಈ ಮೂರು ಲಗ್ನನ್ಕ್ಕೆ ೨೦–೪–೦ ಇರುತ್ತೆ

ಕರಿಯಪ್ಪ

ಸರ್ ೧೯೪೭ ನೇ ಇಸ್ವಿ ಜುಲೈ X4 ರಲಿಲ್ಲು ಅಂತರಗಟ್ಟೆ ಗೌಡ ಬುದ್ಧಿವಂತರುಗಳು ಶ್ರೀ ಶ್ರೀ ಚಪ್ಪರದಪ್ಪ ಸ್ವಾಮಿಗಳ ಗುರುಕಾಣಿಕೆಗಾಗಿ(೧೦) ಹತ್ತು ರೂಪಾಯಿಗಳನ್ನು

ಕೊಟ್ಟಿರುತ್ತೇವೆ ಸಣ್ಣಮಲ್ಲಪ್ಪನ ಮಾರಪ್ಪ XXXX ಜಮಾಯಿರುತ್ತೇ ಹಣವು ಅವರ ಮಕ್ಕಳಾದ C.ಲೇಪಾಕ್ಷಪ್ಪನಾದ ನಾನು ತೆಗೆದುಕೊಂಡು ಈ ಕೆಳಗೆ ಸಹಾ ಮಾಡಿರುತ್ತೇನೆ

Lepakshappa

ಸ್ ೧೯೪೭ನೇ ನವಂಬರ್ ತಾರಿಕು ೧೫ರಲ್ಲಿ ನಡೆಸಿದ ಮೀಟಂಗಿಗಾಗಿ ಶೂಚಿತ್ರನ XXXX ಖರ್ಚಾದ ಹಣ ೫-೦-೦ ನೀಲಪ್ಪನಿಗೆ ಕೂಲಿ ತೆಗಟ್ಟು ಕೊಟ್ಟಿದ್ದು ಮೀಟಂಗು ಖರ್ಚಿಗಾಗಿ ಎಲೆ ಅಡಿಕೆ <u>ಕಾಫಿ ೫-೦೦</u>

೧೦-೦೦-೦ ಜುಂಬಾ ಖರ್ಚಾದ ಮೊಬಲಗು

ಸಾಕ್ಷಿಗಳು

K. ರಾಮಯ್ಯ
ಜಿ.ಕೆ ಕರಿಯಪ್ಪ
ಬಾಗೂರು ಕರಿಯಪ್ಪ
ನಂದಿಪುರದ ವೀರಪ್ಪ
A.R ಹನುಮಂತಯ್ಯ

ಸನ್ ೧೯೫೧ನೇ ಯಿಶ್ವಿ ಅಕ್ಟೋಬರ್ ೨೨ ರಲ್ಲಿ ಶ್ರೀ ತಿಮ್ಮನವರ ದೇವಸ್ಥಾನದಲ್ಲಿ ಮಿಟಂಗ್ ನಡೆದಾಗ ಪೂಜಪ್ಪನ ಮಾರಪ್ಪನಿಂದ ಹಿಂದಿನ ಪಾನ್ ೫ ರ ಶಿಲ್ಕು ೧೦X ಖರ್ಚು ಬಂದಿರುತ್ತೆ.

ಬಿ.XX-m- XXXX ದೇವಪುರ = ಗುರುಕಾಣಿಕೆ ಹಣಗೌಡ ಕರಿಯಪ್ಪನವ

ಕೊಟ್ಟಿರುತ್ತೆ XX ೧೯೫೧ನೇ ಯೀಶ್ವಿ

XXXX ೨ದಲ್ಲಿ ನಡೆದಲಗ್ನದ ಬಾಬ್ತು ೨.೦೦= ಪೂಜಪ್ಪನ ಮಾರಪ್ಪನ ಹತ್ತಿರಯಿದ್ದ ಹಣವನ್ನು ಕರಿಯಪ್ಪನ ವಸಬಂದಿರು?

ಪಾನ್ ಎರಡರಲ್ಲಿರತಕ್ಕ ಹಡಿ ಚಿಕ್ಕಂಣನ ಲೆಕ್ಕಾದ ಬಾಬ್ತು ಐದು ರೂಪಾಯಿಗಳು ತಾ.೨೭.೧೦.೫೧ ರಲ್ಲಿ ಜಮಾ ಬಂದಿರುತ್ತೆ

ಮೇಲ್ಕಂಡ ಮೊಬಲಗು ಐದುರೂಪಾಯಿಗಳು ತಾ.೨೭.೧೦.೫೧ರಲ್ಲಿ ನಡೆದ ಮೀಟಂಗಿಗೆ ಖರ್ಚಾ ಹಾಕಿರುತ್ತೆ.

ಗೌಡರು ಕರಿಯಪ್ಪ
XX॥ ಮಲ್ಲಪ್ಪ
ಜೆ.ಕೆ. ಕರಿಯಪ್ಪ

XXXXX ಪಾನ್ ಎರಡದಲ್ಲಿರತಕ್ಕ ದೊಡ್ಡ ಚಿಕ್ಕಣ್ಣನಿಗೆ ಲೆಕ್ಕದ ಬಾಬ್ತು ಐದು ರೂಪಾಯಿಗಳು ತಾ.೨೭.೧೦.೫೧ ರಲ್ಲಿ ಜಮ ಬಂದಿರುತ್ತದೆ. ಮೇಲ್ಕಂಡ ಮೊಬಲಗು ಐದು ರೂಪಾಯಿಗಳು ತಾ.೨೭.೧೦.೫೧ ರಲ್ಲಿ ನಡೆದ ಮೀಟಂಗಿನ ಖರ್ಚು ಹಾಕಿರುತ್ತೆ.

XXXXXXXX
ಜೆ.ಕೆ. ಕರಿಯಪ್ಪ ನ
ಬ॥ ಮಲ್ಲಪ್ಪ

ಶ್ರೀ ಗುರು ಪ್ರಸನ್ನ

ಗೌಡ ಕರಿಯಪ್ಪನ ಮಗಳು XXXXಜಗ್ಗಪ್ಪನ ಮಗಳು ಹುರುಕಂಣದ ಕರಿಯಪ್ಪನ ಮಗಳು ಈ ಮೂರು ಲಗ್ನದ ವಸೂಲ್ ಬಂದಿರುತ್ತೆ ೫ ರೂಪಾಯಿ ಬಂದಿರುತ್ತೆ.

ಸನ್ ೧೯೪೭ನೆ ಯಿಶ್ವಿ ಜೂನ್ ತಾ.೨೧-೬-೪೭ ಸೋಮವಾರ ಶ್ರೀ ಅಮ್ಮನವರ ದೇವಸ್ತಾನದಲ್ಲಿ ಸಾವಿರದ ವೀಳ್ಯಬಾಕಿ ೫ ರೂಪಾಯಿ ವಿದ್ಯಾಪಂಡು ಗುರುಗಳ್ಳು ಕಾಣಿಕೆ ೮ ಆಣೆ ಕೋಲುಕಾರ ೨ ಆಣೇ ಇದು ಮುಗಳಿಯ ಮಲ್ಲಪ್ಪರಿಂದ ಇದೆ ಯಿಸ್ವಿ ತಾರೀಕುನ ದಿವಸ

ಅಂತರಗಟ್ಟೆ ಗೌಡಮಾರಪ್ಪನ ಮಗಳ ಲಗ್ನ -೫- ರೂ -೮- ಗುರುಗಳುಗೆ ಕೋಲುಕಾರ ಇ ಅಣ್ಣ ಪೂಜಪ್ಪನ ಮಾರಪ್ಪನಲ್ಲಿರುತ್ತೆ॥ ಪೂ-ಮಾರಪ್ಪ ಮೇಲ್ಕಂಡ ಐದು ಲೆಕ್ಕದ ಬಾಬ್ತು ೨೫ ರೂಪಾಯಿಗಳನ್ನು ಮುಗಳಿ ತಿಮ್ಮಯ್ಯನಿಗೆ XXXX ಕೊಟ್ಟಿರುತ್ತೇವೆ.

ಸನ್ ಒಂದು ಸಾವಿರದ ೧೯೪೭ ನೇ ಇಸವಿ ಜೂನ್ ತಾರೀಕು ೨೦ರಲ್ಲಿ XXXX ತಾಲ್ಲೋಕು ಅಜ್ಜಂಪುರದ ಹೋಬಳಿ ಮುಗಳಿ ಗ್ರಾಮದಲ್ಲಿ ವಾಸವಾಗಿರುವ ಉಪವೀರ ಉಪ್ಪಾರ ಮತದ ಶಿವನ ಗಿರಿಯಪ್ಪನ ಮಗ ತಿಮ್ಮಯ್ಯನ ಓದುವುದಕ್ಕಾಗಿ ಅಂತರಗಟ್ಟೆ ಕಟ್ಟಮನೆಗೌಡ ಕರಿಯಪ್ಪ ಬುದ್ಧಿವಂತ ಮಾರಪ್ಪ ಮೆಂಬರ್ ಮಲ್ಲಪ್ಪ ಮತ್ತು ಮೆಂಬರ್ ಮಾರಪ್ಪ ಸೆಕ್ರೆಟರಿ ಕರಿಯಪ್ಪ ಮೆಂಬರ್ ಹುರುಕಂಣನ ಮಾರಪ್ಪ ಇವರಗಳ ಸಮಕ್ಷಮ ಗೌಡ ಕರಿಯಪ್ಪನ ಹತ್ತಿರ ಇದ್ದ ವಿದ್ಯಾಫಂಡಿನ ಹಣ ೨೫ ರೂಪಾಯಿಗಳನ್ನು ಮೇಲ್ಕಂಡ ನಾನು ತಿಮ್ಮಯ್ಯನ ತೆಗೆದುಕೊಂಡಿರುತ್ತೇನೆ. ಓದುವುದಕ್ಕಾಗಿ ತೆಗೆದುಕೊಂಡು ಕೆಳಗೆ ರಜೆ ಮಾಡಿರುತ್ತೇನೆ.

ಜಿ ತಿಮ್ಮಯ್ಯ
ಮುಗಳಿ ವಾಸಿ

G. Thimmaiah
S.S.L.C student
municipal High school
Birur

ಸನ್ ೧೯೪೭ನೇ ಯಿಸ್ವಿ ಜುಲೈ ತಾರೀಖು ೧೬ರಲ್ಲಿ ಅಂತರಗಟ್ಟೆ ಕಟ್ಟೆಗೌಡ್ರು ಮತ್ತು ಬುದ್ಧಿವಂತರು ಸೇರಿ ಮ.ಕು.ಶ್ರೀ.ಶ್ರೀ ಚಪ್ಪರಪ್ಪ ಸ್ವಾಮಿಗಳು ಗುರು ಕಾಣಿಕೆಗಾಗಿ ಹತ್ತುರೂಪಾಯಿ ಕೊಟ್ಟಿರುತ್ತೆ.

ಮತುಶ್ರೀ ಶ್ರೀ ಶ್ರೀ ಚಪ್ಪದಪ್ಪಸ್ವಾಮಿಗಳು ಮಕ್ಕಳು ಲೇಪಾಕ್ಷಪ್ಪನವರ ವಿದ್ಯಾಭ್ಯಾಸಕ್ಕಾಗಿ ಇಪ್ಪತ್ತೈದುರೂಪಾಯಿಗಳನ್ನು ಕೊಟ್ಟಿರುತ್ತೇವೆ. ಯಾವು ಏಂದರೇ ಗೌಡ ಕರಿಯಪ್ಪನಲ್ಲಿ ಇದ್ದ ಹಿಂದಿನ ೧ನೇ ಪೇಜಿನಲ್ಲಿ ೨ನೇ ಲೆಕ್ಕದಲ್ಲಿದ್ದ ಐದು ರೂಪಾಯಿಗಳನ್ನು ತೆಗೆದುಕೊಂಡಿರುತ್ತೆ.

೩ನೇ ಪುಟ ೪ನೇ ಲೆಕ್ಕದಲ್ಲಿ ಇದ್ದ ಬಿದಿಮನೆಮಲ್ಲಪ್ಪ ಬಾಬ್ತು ಇದ್ದ ರೂಪಾಯಿಗಳು ಮೂವತ್ತು ರೂಪಾಯಿಗಳ ಪೈಕಿ ಇಪ್ಪತ್ತು ರೂಪಾಯಿಗಳನ್ನು ವಿದ್ಯಾಪಂಡಿಗಾಗಿ ಮತ್ತು ಗುರುಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೊಟ್ಟಿರುತ್ತೆ.

ಶ್ರೀ ಶ್ರೀ ಚಪ್ಪರದಪ್ಪ ಸ್ವಾಮಿಗಳು ಸ್ಕರವಾಗಿ ಬೀದಿಮನೆಮಲ್ಲಪ್ಪನಿಂದ ಹಕುಂ(೧೦-೦-೦) ರೂಪಾಯಿ ಖರ್ಚು.

XXXXXXXX
XXXXXXXX
XXXXXXXX
XXXXXXXX

ಜಿ.ಕೆ.ಕರಿಯಪ್ಪ
ಬ॥ ಮಲ್ಲಪ್ಪ

ಶ್ರೀ

ಸನ್ ೧೯೪೦ನೇ ಯಿಸ್ವಿ ಮೇ ತಾರೀಕು ೨೯ರಲ್ಲಿ ಶ್ರೀಮತ್ಸತಲ ಗುಣಸಂಪನ್ನರಾದ ಸೂರ್ಯವಂಶ ಆರ್ಯಕ್ಷತ್ರಿಯ ವುಪವೀರ ವುಪ್ಪಾರ ಪಂಗಡದ ಅಂತರಗಟ್ಟೆ ಕಟ್ಟೆಮನೆಗೌಡ್ರು ಪೂಜಪ್ಪನವರ ಕರಿಯಪ್ಪನವರು ಬುದ್ಧಿವಂತರು ಭಾಗಮ್ಮನವರ ಮಾರಪ್ಪನವರು ಮೆಂಬರುಗಳು ಗಿಣ್ಣನ ಮಾರಪ್ಪನವರು ಬೀದಿಮನೆ ಮಲ್ಲಪ್ಪನವರು ಹೆಬ್ಬಾಗಿಲ ಮಾರಪ್ಪನವರು ಹುಚ್ಚಪ್ಪನವರ ಕರಿಯಪ್ಪನವರು ಯಿನ್ನು ಮುಂತಾದ ಬುದ್ಧಿವಂತರು ಬಳಗಸ್ತರಿಗೂ ಸಹಾ

ಕರೀಕೆರೆ ತಾಲ್ಲು ನಾರಾಣಪುರದ ವುಪವೀರ ವುಪ್ಪಾರ ಪಂಗಡದವರು ಯಿತೆಗೆ ರುಜುವು ಮಾಡಲ್ಪಟ್ಟವರು ಬರೆಸಿಕೊಟ್ಟ ಬಾಂಡ್ ಮುಚ್ಚಳಿಕೆ

ಯಿ ದಿವ್ಸ ಶ್ರೀ ದುರ್ಗಾಂಬನವರ ದೇವಸ್ಥಾನದಲ್ಲಿ ಹಾಕಿದ ಹರಿವಾಣ ದಿವ್ಸ ಅಂತರಗಟ್ಟೆ ಕಟ್ಟೆಯವರು ಲಗ್ನ ಕಾಲದಲ್ಲಿ ವಿದ್ಯಾಫಂಡಿಗಾಗಿ ಹಣ ವಜ ಮಾಡಿರುವ ಐದು ರೂಪಾಯಿಗಳನ್ನು ನಾವುಗಳು ನಮ್ಮ ಗ್ರಾಮದಲ್ಲಿ ಯಿನ್ನೂ ಮುಂದೆ ವಸುಲ್ಮಾಡಿದ ಜಮಾ ಖರ್ಚುಯಿಟ್ಟು ಮೇಲ್ಕಂಡ ಕಟ್ಟೆಸ್ಥರು ಬಂದು ಕೇಳಿದ್ದಾಗಿ ಲೆಕ್ಕ ತೋರಿಸಿ ಬೇಕಾದ ಪಕ್ಷ ಹಣ ಕೇಳಿದರೆ ಜಮಾ ಯಿದ್ದ ರೂಪಾಯಿಗಳನ್ನು ಕೊಟ್ಟು ರಶೀತಿ ಪಡೆಯುತ್ತೇನೆ. ಈ ಗುರುಗಳಿಗೆ ಲಗ್ನ ಕಾಲದಲ್ಲಿ ಲಗ್ನ ವಂದಕ್ಕೆ ಐದು ರೂಪಾಯಿ ನಾಲ್ಕಾಣಿಯಂತೆ ವಸೂಲ್ಮಾಡಿ ಸದ್ರಿ ಕಟ್ಟೆಸ್ತರ ಕೈಲಿ ಪಾವತಿ ಮಾಡಿರುತ್ತೇವೆ. ಊಟದ ವಿಚಾರ ಸಾವಿರಕ್ಕೆ ವೊಂದು ಊಟ ಕೊಡುತ್ತೇವೆ. ಚಪ್ಪರದ ಹಣ ವಜಾ ಮಾಡಿರುತ್ತೇನೆ ತೆಗೆದುಕೊಳ್ಳುವುದಿಲ್ಲ. ಯಿನ್ನು ಮುಂದೆ ಕುಲದವರು ಸೇರಿ ಮೀಟಿಂಗು ನಡೆಶಿ ಕೊಟ್ಟ ತೀರ್ಮಾನಿನಂತೆ ನಡೆದುಕೊಳ್ಳುತ್ತೇವೆ ಯಿ ಬಾಂಡು ಮುಚ್ಚಳಕ್ಕೆ ತಪ್ಪಿನಡಿಯುವ ಭಾಗದಲ್ಲಿ ಕಟ್ಟೆಸ್ತರು ಮಾಡಿದ ಕಶ್ಯು ದಂಡ ಊಟ ವಗೈರೆ ಕೊಟ್ಟ ನಡೆದುಕೊಳ್ಳುತ್ತೇವೆಂದು ವೊಪ್ಪಿ ಬರೆಶಿಕೊಟ್ಟ ಬಾಂಡು ಮುಚ್ಚಳಿಕೆ. ವೊದ್ಸಿ ಹೇಳಿದ್ದನ್ನು ಕೇಳಿ ಯಿದರಂತೆ ನಡೆದುಕೊಳ್ಳುತ್ತೇವೆಂದು ಯಿ ಕೆಳಗೆ ರುಜು ಮಾಡಿರುತ್ತೇನೆ.

ನಾರಣಾಪುರದ ಬಸಪ್ಪನ ಮಗ ಗೌಡ ಕರಿಯಪ್ಪನ ಯಡಗೈ ಹೆಬ್ಬೆಟ್ಟಿನ ಗುರ್ತು

ಚಿಕ್ಕಣ್ಣನ ರುಜುವು


ಮೇಲೆ ರುಜುವು ಮಾಡಲ್ಪಟ್ಟವರು ಗ್ರಾಮದ ಜವಾಬ್ದಾರಿ ತೆಗೆದುಕೊಳ್ಳುತ್ತೆವೆಂದು ವೊಪ್ಪಿಕ್ಕೆ ಗುರ್ತಿ ರುಜುವಿಗು ಬೀ ದೇವಪುರದ ಕೋಳವಾರ ಮಲ್ಲನವರ ಮಕ್ಕಳು ನಿಂಗಪ್ಪನ ಬರಹ

ಸಾಕ್ಷಿಗಳು	ಕಲ್ಲಶೆಟ್ಟಿಹಳ್ಳಿ ಬಾನೂರು ತಿಮ್ಮಣ್ಣನ ಮಗ
ಗುರು ಸಿದ್ದಪ್ಪನ ಸಾಕ್ಷಿ	ರಂಗಪ್ಪನ ಸಾಕ್ಷಿಗಳು
ಜಾವುರು ದೊಡ್ಡಪ್ಪ ಸಾಕ್ಷಿ	ಜಾಲೂರು ಶಿದ್ದಾಪುರದ ಮಲ್ಲಪ್ಪನ
ಸಿದ್ದಪ್ಪ	ಮಗ ಮುದ್ದಪ್ಪನ ಸಾಕ್ಷಿ

ಟಿಪ್ಪಣಿ

ಈ ಮೇಲ್ಕಂಡ ಶೈಕ್ಷಣಿಕ ಪ್ರಕರಣಗಳನ್ನು ಗಮನಿಸುವುದಾದರೆ ಹಲವು ವಿಶೇಷತೆಯನ್ನು ಉಪ್ಪಾರ ಸಮುದಾಯ ಒಳಗೊಂಡಿತ್ತು ಎಂಬ ಸಾಕ್ಷಿಯನ್ನು ಒದಗಿಸುತ್ತದೆ. ಏಕೆಂದರೆ ಚಿಕ್ಕಮಗಳೂರು ಜಿಲ್ಲೆಯ ಅಂತರಘಟ್ಟೆ ಕಟ್ಟೆಮನೆಯ ದಾಖಲೆಗಳಲ್ಲಿ ನಮೂದಾಗಿರುವ ಈ ಶೈಕ್ಷಣಿಕ ಪ್ರಕರಣಗಳಲ್ಲಿ ಉಪ್ಪಾರ ಸಮುದಾಯದವರು ತಮ್ಮ ಸಮುದಾಯದಲ್ಲಿ ಯಾರೇ ವಿವಾಹವಾಗಲಿ ಅವರು ನಿಗಧಿತ ನಾಲ್ಕು ಕಾಣಿಕೆಗಳನ್ನು ನೀಡಿರುವುದನ್ನು ಕಾಣಬಹುದಾಗಿದೆ. ೧. ಶೈಕ್ಷಣಿಕ ಸಹಾಯಧನ ೨. ಗುರುಕಾಣಿಕೆ ೩. ಗೌಡರ ಕಾಣಿಕೆ ೪.ಕೋಲುಕಾರರ ಕಾಣಿಕೆ. ಈ ನಾಲ್ಕು ಹಣಕಾಸಿನ ವಿಷಯವನ್ನು ಪ್ರತಿ ನವ ವಿವಾಹಿತ ಕುಟುಂಬದವರು ಪಾಲಿಸುವುದು ಕಡ್ಡಾಯವಾಗಿತ್ತು. ಕಾಲಘಟ್ಟಕ್ಕೆ ತಕ್ಕಂತೆ ಪಾವತಿ ಮೊತ್ತದಲ್ಲಿ ಏರಿಳಿತಗಳನ್ನು ಕಾಣಬಹುದಾಗಿದೆ. ಆದರೆ ಮುಖ್ಯವಾಗಿ ಗಮನಿಸಬೇಕಾದದ್ದು ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಹಣಕಾಸಿನ ನೇರವನ್ನು ಕಟ್ಟೆಮನೆಯ ಮೂಲಕ ಸಮುದಾಯದೊಂದಿಗೆ ಕೈ ಜೋಡಿಸಿ ಸಮುದಾಯದ ಬಡಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿರುವ ಕಾರ್ಯವನ್ನು ಮೇಲಿನ ಕಡತದಲ್ಲಿ ಕಾಣಬಹುದಾಗಿದೆ. ಈ ಹೇಳಿಕೆಗೆ ಉದಾಹರಣೆಯಾಗಿ ದಿನಾಂಕ:೨೦.೦೬.೧೯೪೭ನೇ ಇಸವಿಯಲ್ಲಿ ಉಪ್ಪಾರ ಸಮುದಾಯದ ಬೀರೂರು ಗ್ರಾಮದ ಶಿವನ ಗಿರಿಯಪ್ಪನ ಮಗ ತಿಮ್ಮಯ್ಯ ಎಂಬುವವರು ಎಸ್.ಎಸ್.ಎಲ್.ಸಿ ವ್ಯಾಸಂಗಕ್ಕಾಗಿ ೨೫/- ರೂಪಾಯಿಗಳನ್ನು ಪಡೆದಿರುವುದನ್ನು ದಾಖಲೆಗಳಲ್ಲಿ ಕಾಣಬಹುದು. ಹಾಗೇಯೆ ಉಪ್ಪಾರ ಸಮುದಾಯದ ಪಾರಂಪರಿಕ ಭಗೀರಥ ಪೀಠದ ಗುರುಗಳಾಗಿದ್ದಂತಹ ಶ್ರೀ ಶ್ರೀ ಚಪ್ಪರದಪ್ಪಸ್ವಾಮಿಗಳ ಮಗನಾದಂತಹ ಶ್ರೀ ಶ್ರೀ ಲೇಪಾಕ್ಷಸ್ವಾಮಿಯವರ ವಿದ್ಯಾಭ್ಯಾಸಕ್ಕಾಗಿ ದಿನಾಂಕ:೧೬.೦೭.೧೯೭ ಇಸವಿಯಲ್ಲಿ ೨೫/- ರೂಪಾಯಿಗಳನ್ನು ಕಟ್ಟಮೆನಯಿಂದ ನೀಡಿರುವುದು ಕಂಡುಬರುತ್ತದೆ. ಇನ್ನೂ ಗುರುಕಾಣಿಕೆ ಸಂಗತಿ ನೋಡುವುದಾದರೆ ಶ್ರೀ ಶ್ರೀ ಚಪ್ಪರದಪ್ಪ ಸ್ವಾಮಿಗಳಿಗೆ ದಿನಾಂಕ: ೧೬.೦೭.೧೯೪೭ನೇ ಇಸವಿಯಲ್ಲಿ ಗುರುಕಾಣಿಕೆಯಾಗಿ ೧೦/- ರೂಪಾಯಿಗಳನ್ನು ನೀಡಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಕಟ್ಟೆಮನೆಯ ಗೌಡರಿಗೂ ಸಹ ನಿಗಧಿತ ಹಣವನ್ನು ಪಾವತಿಸುತ್ತಿದ್ದ ಬಗ್ಗೆಯೂ ಉಲ್ಲೇಖಗಳಿವೆ. ಕಟ್ಟೆಮನೆಯ ಶ್ರೇಣಿಕರಣದಲ್ಲಿ ಕಂಡುಬರುವ ಕೋಲ್ಕಾರರಿಗೂ ಸಹ ನಿಗಧಿತ ಹಣ ಪಾವತಿ ಬಗ್ಗೆ ಉಲ್ಲೇಖಗಳಿದ್ದು, ಕೋಲ್ಕಾರರೂ ಸಹ ಕಟ್ಟೆಮನೆಗೆ ಸಾಂಪ್ರದಾಯಿಕವಾಗಿ ಹಾಗೂ ಪಾರಂಪರಿಕ ಜವಾಬ್ದಾರಿಯುತ ಕಾರ್ಯಕರ್ತನಾಗಿ ಸೇವೆಸಲ್ಲಿಸುತ್ತ ಬಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಒಟ್ಟಾರೆ ಈ ಮೇಲಿನ ಎಲ್ಲಾ ಪ್ರಕರಣಗಳಲ್ಲಿಯೂ ಉಪ್ಪಾರ ಸಮುದಾಯದ ಶೈಕ್ಷಣಿಕ ವ್ಯವಸ್ಥೆಗೆ ನೀಡಿದ ಸಹಕಾರ, ಪ್ರೇರೆಣೆ ಅಂಶಗಳನ್ನು ಕಾಣಬಹುದಾಗಿದೆ.

ಆರ್ಥಿಕ ಪ್ರಕರಣಗಳು


MYSORE
EIGHT ANNAS

ಸಂನ್ ೧೯೨೦ನೇ ಇಸ್ವಿ ಜೂನ್ ಗತಾ ೨೯ರಲ್ಲಿ ಕಡೂರು ತಾಲ್ಲೂಕು ಯಳ್ಳಂವಾಳ್ಯ ಮಾಗಣಿ ಒಡ್ಡಿನ ಏರ್ತಕೆರೆ ಗ್ರಾಮದಲ್ಲಿರುವ ಮೇಲ್ ಸಕ್ರೆ ಮತದ ಪೂಜಾರಿ ದೊಡ್ಡೈಯ್ಯನ ಮಗ ಕರಿಯಣನಿಗೆ ಡಿಟೋ ತಾಲ್ಲೂಕು ಯಗಟಿ ಹೋಬಳಿ ಮುಗಳಿಕಟ್ಟೆ ಗ್ರಾಮದಲ್ಲಿ ವಾಸವಾಗಿರುವ ಮೇಲ್ಸಕ್ರೆ ಮತದ ಕರಿಯನ ಮಗ ದೊಡ್ಡಮಲ್ಲನು ಬರೆದುಕೊಟ್ಟ ಮೈ ಸಾಲದ ದಸ್ತಾವೇಜು ಅದಾಗಿ ಈ ದಿವಸ ನಿಮ್ಮಲ್ಲಿ ನನ್ನದ ಒಳಗೋಸ್ಕರ ಒಂದು ನೂರು ರೂಪಾಯಿಗಳನ್ನು ತೆಗೆದುಕೊಂಡಿರುತ್ತೇವೆ. ಈ ಹಣವಿಗೆ ಶೇಕಡ ಮಾಹೆಯಾನ ಒಂದು ರೂಪಾಯಿ ಬಡ್ಡಿ ಕೊಡಿಸಿಕೊಡಲುಳ್ಳರನ್ನು ಮತ್ತು ಮೇಲ್ಕಂಡ ಅಸಲ್ ಬಡ್ಡಿ ಸಹಾ ಮುಂದೆ ನಡದ ದಿವಸಕ್ಕೆ ಪಾವತಿಮಾಡಿ ಈ ದಸ್ತಾವೇಜಿಗೆ ನಿಮ್ಮ ಶXXನಿ ಶಿರಾಸ್ತು ಪಡಿಯುತ್ತೇನೆನೆಂಬುದಾಗಿ ಬರೆದುಕೊಟ್ಟ ಮೈ ಸಾಲ ಇಕ್ರಮ

ದೊಡಮಾಲ್ಲನಯಡಗೈ ಇ ಯಬೆಟಿನ ಗುರುತಿನ ರುಜುವಿಗೆ ರಂಗ್ಯಯಲ್ಲಿನ ಬರಹ ಮುಗಳಿಕಟ್ಟೆ.

ಸಾಕ್ಷಿಗಳು
ಶ್ರೀ.ಸಿಲ್ಲಿ. ಮಾಸ್ತರು, S.ದೊಡ್ಡೊಬಯ್ಯ ಮುಗಳಿಕಟ್ಟೆ
ಅಜ್ಜಂಪುರದ ಶೀಕಾರಾಮೈಯ್ಯ
ಬಿಕಲಂ ವೆಂಕಾಟಚಲೈಯ್ಯ ಮುಗಳಿಕಟ್ಟೆ

ಸಂನ್ ೧೯೨೧ನೆ ಯಿಸ್ವಿ ಜೂನ್ ತಾರೀಖು ೨೯ರಲ್ಲಿ ಸಕೃದ ಬಾಬ್ತಾ ಬಡ್ಡಿ (೨-೦-೦) ಹಳೆರಡು ರುಪಾಯಿ ಈ ದಿವಸದಲ್ಲೂ ಮುಂದಿರುತ್ತೆ.
ಸಂನ್ ೧೯-೨೩ನೆ ಯಿಸಿವಿಯ ಪ್ರೆಲ್ಲಿಕಾ ತಿಕುಕರಲ್ಲುಯಾ ಪತ್ರದ ಬಾಬ್ತು ಬಡ್ಡಿ-೧೨- ಹನ್ನೆರಡು ರೂಪಾಯಿ ಯಿದಿವಸದಲ್ಲಿ ೨೦ ದಲ್ಲಿರುತ್ತದೆ.


ದುಂಡ ಮತ್ತೈಯಿನXXXXXX
ಪಟೇಲ್ ಭೈರೆಗೌಡನ ಬರಹXXX

ಟಿಪ್ಪಣಿ

೧೯೨೦ರ ಜೂನ್ ೨೯ರಲ್ಲಿ ಕಡೂರು ತಾಲ್ಲೂಕು ಯಳ್ಳಂವಾಳ್ಯ ಮಾಗಣಿಯ ಏರ್ತಕೆರೆ ಗ್ರಾಮದಲ್ಲಿಯ ಮೇಲ್‌ಸಕ್ಕರೆ ಮತದ ಪೂಜಾರಿ ದೊಡ್ಡಯ್ಯನ ಮಗ ಕರಿಯಣ್ಣನಿಗೆ ಇದೇ ಕಡೂರು ತಾಲ್ಲೂಕಿನ ಯಗಟಿ ಹೋಬಳಿ ಮುಗಳಿ ಕಟ್ಟೆ ಗ್ರಾಮದಲ್ಲಿ ವಾಸವಾಗಿರುವ ಇದೇ ಮೇಲ್‌ಸಕ್ಕರೆ ಮತದ ಕರಿಯನ ಮಗ ದೊಡ್ಡಮಲ್ಲಯ್ಯ ಎಂಬುವವರು ಬರೆದುಕೊಟ್ಟು ಪತ್ರವೇನೆಂದರೆ ಮೇಲ್ಕಂಡ ವರ್ಷ ಹಾಗೂ ದಿನಾಂಕದಂದು ಮುಗಳಿಕಟ್ಟೆ ಗ್ರಾಮದ ದೊಡ್ಡಮಲ್ಲ ತಂದೆ ಕರಿಯಣ್ಣ ಎಂಬುವವರು ೧೦೦ ರೂಪಾಯಿಗಳ ಹಣವನ್ನು ಇದೇ ಕಡೂರು ತಾಲ್ಲೂಕಿನ ಏರ್ತಕೆರೆ ಗ್ರಾಮದ ಕರಿಯಣ್ಣ ತಂದೆ ಪೂಜಾರಿ ದೊಡ್ಡಯ್ಯ ಎಂಬುವವರ ಬಳಿ ಪಡೆದಿರುತ್ತಾರೆ. ಈ ಹಣಕ್ಕೆ ಮಾಸಿಕವಾಗಿ ೧ ರೂಪಾಯಿ ಬಡ್ಡಿ ಕೊಡುವವರನ್ನು ಹಾಗೂ ಅಸಲು ೧೦೦ ರೂಪಾಯಿ ಹಾಗೂ ಬಡ್ಡಿ ಹಣವನ್ನು ಮುಂದಿನ ಜೂನ್ ೨೯ರ ವರ್ಷದಲ್ಲಿ ಪಾವತಿಸುತ್ತೇನೆಂದು ಬರೆದುಕೊಟ್ಟ ಸಾಲದ ಪತ್ರವಾಗಿದೆ. ಇದಕ್ಕೆ ಸಾಕ್ಷಿದಾರರ ಸಹಿ ಇದ್ದು, ೧೯೨೧ ಜೂನ್ ೨೯ರಲ್ಲಿ ಬಡ್ಡಿಯ ಹಣ ೨ ರೂಪಾಯಿಗಳನ್ನು ಹಾಗೂ ೧೯೧೯ ರಿಂದ ೧೯೨೩ರವರೆಗೆ ಒಟ್ಟು ಬಡ್ಡಿ ೧೨ ರೂಪಾಯಿ ಮುಂದಿನ ಇದೇ ಜೂನ್ ೨೯ ಕ್ಕೆ ೨೦ ರೂಗಳಲ್ಲಿ ಇರುತ್ತದೆ ಎಂದು ನಮೂದಿಸಲಾಗಿದೆ.

ಈ ಮೇಲ್ಕಂಡ ಪತ್ರದ ವಿಶೇಷವೆಂದರೆ ಏಕೀಕರಣ ಪೂರ್ವ ಕರ್ನಾಟಕದ ಮೈಸೂರು ಸಂಸ್ಥಾನದ ಅಂದಿನ ಒಡೆಯರಾದ ನಾಲ್ವಡಿ ಕೃಷ್ಣರಾಜ ಒಡೆಯರ ಭಾವಚಿತ್ರವಿರುವ ೦೮ ಆಣೆಗಳ ಸ್ಟಾಂಪ್ ಪೇಪರ್ ಮೇಲೆ ಈ ಬರವಣಿಗೆ ಮೂಡಿದ್ದು, ಈ ಸಾಲದ ಪತ್ರವನ್ನು ಕಟ್ಟೆಮನೆಯ ದಸ್ತಾವೇಜು ಕಡತಕ್ಕೆ ದಾಖಲು ಮಾಡಿರುವುದು ವಿಶೇಷವಾಗಿ ಕಂಡುಬರುತ್ತದೆ.

The image cannot be displayed. Your computer may not have enough memory to open the image, or the image may have been corrupted. Restart your computer, and then open the file again. If the red x still appears, you may have to delete the image and then insert it again.



ಶ್ರೀ

ಕಡೂರು ತಾಲ್ಲುಕು ಯಗಟಿ ಹೋಬಳಿ ಹನುಮನಹಳ್ಳಿ ಗ್ರಾಮದಲ್ಲಿ ಶೇರಿದ ಮುಗಳಿಕಟ್ಟೆ ಕಟ್ಟೆಮನೆಗೌಡರು ಕೊಂಕ್ತಿಗೆರೆ ನಾಡುಗವುಡ ಯಗಟಿ ದೊಡ್ಡೀಗೌಡರು ಯಳಗನಹಳ್ಳಿ ದೊಡ್ಡಿಗೌಡರು ಚಿಕ್ಕನಹಳ್ಳಿ ದೊಡ್ಡೀಗೌಡರು ಅಂತರಗಟ್ಟೆ ಕಟ್ಟೆಗೌಡರು ಕಡೂರು ಕಟ್ಟೆಗೆ ಶೇರಿದ ಯಿಂನು ಮುಂತಾದವರು ಬಳಗಸ್ತರು ಮತ್ತು ಪಂಚಾಯಿತಿಕರಾ ಸಮಕ್ಷಮ ಡಿಟೋ ಹನುಮನಹಳ್ಳಿ ಗ್ರಾಮಸ್ಥರು ಬರ್ಸಿದ ಹೇಳಿಕೆ ತಾ ೨೪/೧೨/೨೬ನೇ ಶುಕ್ರವಾರ ಡಿಟೋ ಹನ್ನುನಹಳ್ಳಿ ಗ್ರಾಮದಲ್ಲಿ ಬರದಿಂಮನ ಹುಚ್ಚನ ಹೆಂಡ್ತಿ ಗಿರಿಯಂಮನು ತಂನ ಖಾಸಾ ಮತಪದ್ಧತಿಯಂತೆ ಕೆಂಚ ಯೆಂಬುವನನ್ನೂ ತಾ ೩/೫/೨೫ರಲ್ಲಿ ಮಕಸ ಪದ್ಧತಿಯಂದೆ ಕೆಂಚ ಯೆಂಬುವನನ್ನೂ ಗಿರಿಯಂಮನ ಕೊಡಲಾಗಿ ಆಂದ್ರೆ ಮಗನಂನು ಮಾಡಿರುವದು ನಿಶ್ಚಯವಾಗಿರುತ್ತೆ. ತಾವುಗಳು ಮತಪದ್ಧತಿ ಮೇರೆ ವೂಟ ವುಪಚಾರಗಳಂನ್ನು ಸಹ ಮಾಡಿರುತ್ತೇವೆ.

ಯಿ ಗಿರಿಯಂಮನ ಗಂಡ ಹುಚ್ಚ ಬುರುಡೆ ತಂಮ್ಮ ಕೆಂಚಣ್ಣ ಗಿಡ್ಡಯ ನಾಲ್ಕು ಜನಗಳು ಅಂಣಂತಂಮಂದಿರು. ಅಂದೆ ತಂಕೊಂದರರು ಯಿವರಿವರು ವಿಭಾಗವಾಗಿದ್ದರು ಯಿವರಿವರು ಬೇರೆ ಬೇರೆ ಸ್ವತ್ತುಗಳಂನ್ನು ಪಾಲಿನಂತೆ ಅನುಭವಿಸಿಕೊಂಡಿದ್ದರು. ಯಿ ರೀತಿ ಬರ್ಸಿದ ಹೇಳಿಕೆ ೧ನೇ ನರಸ್ಮಿಂಹಪ್ಪ ಹೇಳಿಕೆ ಮೇಲ್ಕಂಡಂತೆ ಗಿರಿಯಂಮ್ಮ ಗಂಡ ಅಜ್ಜಂಣ್ಣಗೆ ಹಿಸ್ಸೆಯಿದ್ದುದುಂಟು ಅದನ್ನು ಅನುಭವಿಸುತ್ತಾ ಯಿದ್ದದ್ದು ಬಂದಿದ್ದರಿಂದ ನಾವು ದಸ್ತು ಮಾಡಿರುತ್ತೇವೆ. ೨ನೆ ದೊಡ್ಡಿಗೌಡಹಳ್ಳಿಗರು ಒಪ್ಪಿದ ಹೇಳಿಕೆ ಮೇಲ್ಕಂಡ ಗಿರಿಯಂಮನಿಗೆ ಹೀಗೆ ಯಿದ್ದದ್ದು ಯಿಅವರು ಅನುಭವಿಸುತ್ತಾ ಯಿದ್ದದ್ದು ನಿಜವಾಗಿ ಹಿಸ್ಸೆಬಾಬ್ತು ಕೊಟವಂತ ಆ ವರುಷ ೫೦-೦-೦ ರೂ ರೂಪಾಯಿಗಳಿಗೆ ಮಟ್ಟಿ ಮಾಡಿಕೊಂಡಿದ್ದ ಮಾಡಿ ಕೋಡರಿಕುಯ ನಿಶ್ಚಯನಾಗಿರುತ್ತೆ. ೩ನೇ ಹೆಚು ತಿಂಮಯ್ಯಯನ ಮಗ ರಾಮಂಣನ ಹೇಳಿಕೆ ಮೇಲ್ಕಂಡ ಗಿರಿಯಂಮ್ಮನಿಗೆ ಹಿಸ್ಸೆ ಯಿದ್ದದ್ದರಿಂದ ಆವಳು ಅನುಭವಿಸುತ್ತಾಯಿದ್ದದ್ದು ನಿಜದಿಂಯಂಣನು ನಂನು ದಸ್ತು ಮಾಡಿಕೊಂಡಿರುವದು ನಿಶ್ಚಯಯಿದ್ಯೆ ನಂನ ಹೇಳಿಕ್ಕೆ ೪ನೇ ಅಚ್ಚಣ್ಣ ಹೇಳಿಕೆ ಮೇಲ್ಕಂಡ ಗಿರಿಯಂಮ್ಮನಿಗೆ ಹಿಸ್ಸೆ ಯಿದ್ದದು ನಿಶ್ಚಯ ಅವರವರು ಬೇರೆ ಬೇರೆ ಅನುಭವಿಸುತ್ತಾ ಯಿದ್ದದ್ದು ನಿಜ ಡಿಟೋ ಕೆಂಚಪಂನು ಗಿರಿಯಂಮನನ್ನೇ ದತ್ತಿಮಾಡಿರುವದು ನಿಶ್ಚಯ ಆದಿವ್ಸ ಮತಪದ್ಧತಿಯಂತೆ ವೂಟವುಪಚಾರಗಳು ನಡೆದಿರತಕ್ಕ ನಿಶ್ಚಯೂ ಯಿಷ್ಟು ನಂನ ಹೇಳಿಕೆ ಹೇಳಿಕೆ.

ಮನುರಹಳ್ಳಿ ಗ್ರಾಮದ ಪಟೇಲ್ ಕೆಂಚೇಗೌಡನ ಮಗ ಗೋವಿಂದೇಗೌಡರ ಹೇಳಿಕೆ ತಾ ೨೪/೧೨/೨೬ ಶುಕ್ರವಾರ

ಮೇಲ್ಕಂಡ ಹುಚ್ಚನ ಹೆಂಡ್ತಿ ಗಿರಿಯಂಮ್ಮನ ಗಂಡನಿಗೆ ಹನಾಗಜಿಕೂ ಗೊತ್ತಿಲ್ಲಾ ನಂನ ತಂದೆಗೆ ಯಿಷ್ಟು ಅಂಣತಂಮಂದಿ ಜನ ಯೆಂಬುವುದು ಗೊತ್ತಿಲ್ಲ. ಗಿರಿಯಂಮನಿಗೆ ಹಿಸ್ಸೆ ಯಿರುವುದು ಗೊತ್ತಿಲ್ಲ. ಗಿರಿಯಂಮನು ದತ್ತಿ ಮಾಡಿಕೊಂಡು ಯಿರುವುದು ನನಗೆ ಗೊತ್ತಿಲ್ಲಾ ಯಿಷ್ಟೆ ರಂಗನ ಹೇಳಿಕೆ

ಪಂಚಾಯಿತರ ಸಮಕ್ಷಮ ಮತ್ತು ಬಳಗಸ್ತರ ಸಮಕ್ಷಮ ನಾನು ರೂ ಹಾಕುವುದಿಲ್ಲವಾಗಿ ತಿರಸ್ಕರಿಸಿರುತ್ತಾರೆ
ನಂಮ ರೂಜು ರೂಜು ರೂಜು ಹಾಕುವುದಿಲ್ಲವಾಗಿ ಹೇಳಿರುತ್ತಾರೆ.
ಕೆಂಚೆಗೌಡ ಯಳಗೊಂಡನಹಳ್ಳಿ
ಬೆಳುವಾಲದ ಹನುಮೈಯ್ಯನ ರುಜು
ಹುಚ್ಚಪ್ಪನರು ರುಜು


ಯಗಟಿ ದೊಡ್ಡಿಗೌಡ ದೋಡ್ಡೈಯನ ಯಗ್ಯೆ ಯೆಬಟಿನ ಗುರ್ತು
ಮುಗುಳಿಕಟ್ಟೆಮನೆ ದೊಡಮನ್ಯೆ ಯಗ್ಯೆಯ ಬಟ್ಟಿನ ಗುರ್ತು

ಯಿ ಬಂದು ಜನಗಳ ಯಡಗ್ಯೆ ಯಬಟ್ಟಿನ ಗುರ್ತು ರುಜುವು ಸಿದ್ದಪ್ಪಯ್ಯ

ಪ್ರಜಾಗುರುದೆ ಗೌಡ ಜಕ್ಕರಹಳ್ಳಿ
ತಾ ೨೪-೧೨-೨೬ಕ್ಕೆ
ಪಟೇಲ್ ದೇವರಸಿದ್ದೇಗೌಡ

ಟಿಪ್ಪಣಿ

ದಿನಾಂಕ: ೨೪.೧೨.೧೯೨೬ನೇ ಇಸವಿಯಲ್ಲಿ ಕಡುರು ತಾಲಲ್ಲೂಕು ಯಗಟಿ ಹೋಬಳಿ ಹನುಮನಹಳ್ಳಿ ಗ್ರಾಮಸ್ಥರು ಮುಗಳಿಕಟ್ಟೆ ಕಟ್ಟೆಮನೆಗೌಡರು, ಕೊಂಕ್ತಿಗೆರೆ ನಾಡಗೌಡರು, ಯಗಟಿ ದೊಡ್ಡೀಗೌಡರು, ಯಳಗನಹಳ್ಳಿ ದೊಡ್ಡಿಗೌಡರು, ಚಿಕ್ಕನಹಳ್ಳಿ ದೊಡ್ಡಿಗೌಡರು, ಅಂತರಘಟ್ಟೆ ಕಟ್ಟೆಗೌಡರು, ಕಡೂರು ಕಟ್ಟೆಗೆ ಸೇರಿದ ಮುಂತಾದ ಬಳಗಸ್ಥರು, ಪಂಚಾಯಿತರಿಗೆ ಬರೆದುಕೊಟ್ಟ ಪತ್ರದ ಕ್ರಮವೇನೆಂದರೆ ಹನುಮನಹಳ್ಳಿ ಗ್ರಾಮದ ವಾಸಿಯಾದ ಬರದಿಂನ ಹುಚ್ಚನ ಹೆಂಡ್ತಿ ಗಿರಿಯಮ್ಮ ಎಂಬುವವರಿಗೆ ಪುತ್ರ ಸಂತಾನವಿಲ್ಲದ ಕಾರಣ ದತ್ತುಪದ್ಧತಿ ಮೂಲಕ ಕೆಂಚ ಎಂಬುವವನನ್ನು ಪಡೆದಿರುತ್ತಾರೆ. ಈ ಗಿರಿಯಮ್ಮನ ಗಂಡನಿಗೆ ಒಟ್ಟು ನಾಲ್ಕು ಜನ ಅಣ್ಣತಮ್ಮಂದಿರು ಇದ್ದು, ಇವರುಗಳು ಆಸ್ತಿ ಪಾಲುದಾರಿಕೆ ಮಾಡಿಕೊಂಡು ಅನುಭವಿಸುತ್ತಾ ಜೀವನ ನಡೆಸುತ್ತಿರುತ್ತಾರೆ. ಈ ವಿಷಯವಾಗಿ ಗಿರಿಯಮ್ಮನ ಗಂಡನ ಸಹೋದರ ಮಗನಾದ ರಂಗ ಎಂಬುವವನು ಆಸ್ತಿ ವಿಷಯವಾಗಿ ಕಟ್ಟೆಮನೆಗೆ ವ್ಯಾಜ್ಯವನ್ನು ತೆಗೆದುಕೊಂಡು ಹೊಗಿದ್ದು, ಗ್ರಾಮಸ್ಥರು ಹಾಗೂ ಹಿರಿಯರ ಸಾಕ್ಷಿಯಂತೆ ಗಿರಿಯಮ್ಮನಿಂದ ಇತರರಿಗೆ ಬರಬೇಕಾದ ಆಸ್ತಿ ಯಾವುದು ಇಲ್ಲವೆಂಬುದು ಈ ಪತ್ರದಿಂದ ತಿಳಿದುಬರುತ್ತದೆ.



ಶ್ರೀ ತಾ: ೯-೧-೨೮


ಶ್ರೀಮತು ಸಕಲ ಗುಣ ಸಂಪನ್ನರಾದ ಸಕಲಧರ್ಮ ಪರಿಪಾಲಕರಾದ ಬಂದು ಚಿಂತ್ತಾಮಣಿಗಳಾದ ಅಖಂಡಿಕ ಲಕ್ಷ್ಮಿಯೇಶ್ವರ್ಯ ಸಂಪನ್ನರಾದ ನೀತ್ಯೈರ್ಶ್ಯಕ್ಕೆ ಧುರಧೀರರಾದ ನಿತ್ಯ ಅನ್ನಧಾವಿ ನೋಡಿಗಳಾದ ಶ್ರೀ ಸಗರ ಚಕ್ರವರ್ತಿಯ ವಂಶೋಧ್ಧರಾದ ಶ್ರೀ ಪಾರ್ವತಿಯ ಸುಕ್ರರಾದ ಶ್ರೀ ಚಕ್ರನಾರಾಯಣ ಸ್ವಾಮಿಯ ಪಾದ ಪೂಜಿಕರಾದಂತಹ ರಾಜಮಾನ್ಯ ರಾಜೇಶ್ರೀ

ಮುಗಳಿಕಟ್ಟೆ ಕಟ್ಟಿಮನೆಗೆ ಯಜಮಾನರಾದ ಗೌಡರ್ರು ದೊಡ್ಡಮನೆ ದೊಡ್ಡಮಲ್ಲೇಗೌಡ್ರು ೧.ಮಾಳೆಗೌಡ್ರು ಮಗ ಮಲ್ಲೆಗೌಡ್ರು ೨-ಮಲ್ಲಾರಜ್ಜಗೌಡ್ರು ಮಗ ಮಲ್ಲೆಗೌಡ್ರು -೩-ಕೊಕ್ತಿಗೆರೆ ನಾಡಗೌಡ್ರು ದೇವರ ಸಿದ್ದೆಗೌಡ್ರು -೪-ಮುಪ್ಪೆಗೌಡ್ರು -೫- ಇಂನ್ನು ಮುಂತಾದ ಕುಲಸ್ವಾಮಿಗಳವರ ದಿವ್ಯ ಶ್ರೀ ಚರಣ ತಮಲಾಗಳ ಸಂನ್ನಿದಾನಗಳಿಗೆ ತಮ್ಮ ಕಟ್ಟಿಗೆ ಸೇರಿದ ತಮ್ಮ ಆಶ್ರಿತ ಭೂಷಿತರಾದ ಗರ್ಜೆಗರ್ಜೆ ಗೌಡ್ರು ವಂಶೀತರಾದ ಪುಟ್ಟೇಗೌಡ್ರು ಮೊಮ್ಮಗ ಸಂಣ್ಣ ಪುಟ್ಟೆಗೌಡರು ಬರದುಕೊಂಡ ಅಹವಾಲ್ ಅರ್ಜಿ

ಮಹಾಸ್ವಾಮಿ ನಮ್ಮ ಮುತ್ತಜ್ಜನಾದ ಗರ್ಜೆಗೌಡರಿಗೆ ದ್ವಿಪಕ್ಷಿಯರಾಗಿದ್ದಿದ್ದರಿಂದ ಹೀರೆ ಹೆಂಡ್ತಿ ಗರ್ಭಿತರಾದ ಮರಿಯಣ್ಣನ ಕೈಗೆ ನಾಲ್ವರು ಪುತ್ರರು ನಮ್ಮ ಮೂಲ ಸ್ಥಾನರಾದ ಗರ್ಜೆಗ್ರಾಮದಲ್ಲಿಯೆ ವಾಸ ಮಾಡಕೊಂಡಿದ್ದರು. ಎರಡನೆ ಹೆಂಡ್ತಿ ಯಗರ್ಭಿತರಾದ ನಮ್ಮ ಮುತ್ತಜ್ಜರಾದ ಚಿಕ್ಕೆಗೌಡ್ರು ಸಾಣೆಹಳ್ಳಿ ಗ್ರಾಮದಲ್ಲಿ ವಾಸವಾಗಿ ಅಲ್ಲಿಯೆ ಅವರ ಪಿತ್ರಾರ್ಜಿತವಾದ ಸ್ವತ್ತನ್ನು ಅನುಭವಿಸಿಕೊಂಡಿದ್ದರು ಸದ್ರಿ ನಮ್ಮ ಮುತ್ತಜ್ಜರಾದ ಸಾಣೆಹಳ್ಳಿ ಚಿಕ್ಕಗೌಡರಿಗೆ ಪುತ್ರಸಂತಾನವು ಹೀನ ಸ್ಥಿತಿಯಾಗಿದ್ದರಿಂದ ನಮ್ಮ ಮುತ್ತಜ್ಜಿಯವರಾದ ರಂಗಮ್ಮನವರು ನಮ್ಮ ಬಾಬ್ತು ಸ್ವತ್ತುಗಳನ್ನು ಖಾಸ ನನ್ನ ಚಿಕ್ಕಪ್ಪನಾದ ತಿಮ್ಮೆಗೌಡನನ್ನು ಸ್ವಾಧೀನಕ್ಕೆ ತೆಗೆದುಕ್ಕೊಂಡು ಹೋಗಿ ಲಗ್ನವಗೈರೆ ಮಾಡಿ ಮನೆ ಆದಾಯ ವೆಚ್ಚಾವನ್ನೆಲ್ಲಾ ಆಕೆಯೆ ನೋಡಿಕೊಂಡಿದ್ದಳು. ಆಕಸ್ಮಾತ್ ಮೇಲ್ಕಂಡ ನನ್ನ ಚಿಕ್ಕಪ್ಪನಾದ ತಿಮ್ಮೆಗೌಡ್ರು ಆತನ ಹೆಂಡ್ತೀಯ ಸಹಾಮ್ಮುಕ ಪಟ್ಟರು . ಆದಕಾರಣ ಸದ್ರಿ ಸ್ವತ್ತುಗಳನ್ನು ತಾವಾಡುವ ಉದ್ದಿಶ್ಯವನ್ನು ಮಗಳಂದಿರ ಮಕ್ಕಳಾದ ಆಂದ್ರೆ ಈ ಕೇನಳಿರಾಗಿ ತಮ್ಮನ ಮಗ ಚಿಕ್ಕೆಗೌಡ ೧ ಮುಗಳಿ ಗಂಗಮ್ಮನ ಕೆಂಚಪ್ಪ -೨- ಈ ಜನಗಳ ಮೂಲ್ಕ ಸದ್ರಿ ಸ್ವತ್ತುಗಳನ್ನ ಕಾಪಾಡಿಕೊಂಡಿದ್ದಳು. ಈಗಿರುವಲ್ಲಿ ಆಕಸ್ಮಾತ್ ಸದ್ರಿ ನಮ್ಮ ಮುತ್ತಜ್ಜಿ ರಂಗಮ್ಮನು ಮೃತಪಟ್ಟಕಾರಣ ಅಲಾಗಾಯ್ತು ಸದ್ರಿ ಸ್ವತ್ತನ್ನು ಆಮನೆ ಆದಾಯ ವೆಚ್ಚಗಳು ಮೇಲ್ಕಂಡ ಚಿಕ್ಕಗೌಡ-ಕೆಂಚಪ್ಪನವರೆ ನೋಡುತ್ತಿದ್ದಾರೆ. ಮತ್ತು ಮುಂಚೆ ಮೃತಪಟ್ಟ ನಮ್ಮ ಚಿಕ್ಕಪ್ಪ XXXX ಅಂದ್ರೆ-೧ ಲಕ್ಷಮ್ಮ ೨ನೇ ಪುಟ್ಟಮ್ಮ.........

ಟಿಪ್ಪಣಿ

ದಿನಾಂಕ:೦೯.೦೧.೧೯೨೮ರಂದು ಗರ್ಜೆಗೌಡ ವಂಶಸ್ಥರಾದ ಪುಟ್ಟೇಗೌಡ್ರು ಮೊಮ್ಮಗ ಸಣ್ಣ ಪುಟ್ಟೇಗೌಡರು ಮುಗಳಿಕಟ್ಟೆ ಕಟ್ಟೆಮನೆಯ ಯಜಮನಾರುಗಳಾದ ದೊಡ್ಡಮಲ್ಲೇಗೌಡ್ರು, ಮಲ್ಲೇಗೌಡ್ರು, ಮಲ್ಲೆಗೌಡ್ರು, ಕೊಂಕ್ತಿಗೆರೆ ನಾಡಗೌಡ್ರು, ದೇವರ ಸಿದ್ದೆಗೌಡ್ರು, ಮುಪ್ನೆಗೌಡ್ರು ಇನ್ನೂ ಮುಂತಾದವರಿಗೆ ಬರೆದ ಪತ್ರದ ಕ್ರಮವೇನೆಂದರೆ ಪುಟ್ಟೇಗೌಡರ ಮುತ್ತಾತ(ತಂದೆಯ–ತಂದೆ(ತಾತ)–ತಾತನ ತಂದೆ ಮುತ್ತಾತ) ಗರ್ಜೆಗೌಡರಿಗೆ ಇಬ್ಬರು ಹೆಂಡತಿಯರು ಇದ್ದು, ಮೊದಲನೆ ಹೆಂಡತಿಯ ಮಗನಾದ ಮರಿಯಣ್ಣನಿಗೆ ನಾಲ್ವರು ಪುತ್ರರಿದ್ದು ಇವರುಗಳು ಗರ್ಜೆಗ್ರಾಮದಲ್ಲಿಯೇ ವಾಸವಾಗಿದ್ದಾರೆ. ಇನ್ನೂ ಎರಡನೆ ಹೆಂಡತಿಯ ಮಕ್ಕಳಾದ ಚಿಕ್ಕೆಗೌಡ್ರು ಸಾಣೆಹಳ್ಳಿಯಲ್ಲಿ ವಾಸವಾಗಿರುತ್ತಾರೆ. ಈ ಚಿಕ್ಕೆಗೌಡರಿಗೆ ಪುತ್ರಸಂತಾನವಿಲ್ಲದ ಕಾರಣ ಇವರ ಪತ್ನಿ ರಂಗಮ್ಮ ಎನ್ನುವವರು ಪುಟ್ಟೆಗೌಡರ ಚಿಕ್ಕಪ್ಪನಾದ ತಿಮ್ಮೆಗೌಡನನ್ನು ಸ್ವಾಧೀನಕ್ಕೆ ಪಡೆದು ತಿಮ್ಮೆಗೌಡರಿಗೆ ವಿವಾಹ ಮಾಡಿ ಸಂಸಾರ ಹಾಗೂ ಇತರೆ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ತಿಮ್ಮೆಗೌಡ ಮತ್ತು ಆತನ ಹೆಂಡತಿ ಅಕಾಲಿಕ ಮರಣಕ್ಕೊಳಗಾದ ಹಿನ್ನೆಲೆಯಲ್ಲಿ ರಂಗಮ್ಮನ ಮಗಳ ಮಕ್ಕಳಾದ ಚಿಕ್ಕೆಗೌಡ ಮತ್ತು ಕೆಂಚಪ್ಪ ಎಂಬುವವರು ರಂಗಮ್ಮನ ಆಸ್ತಿ ಹಾಗೂ ಮನೆಯನ್ನು ನೋಡಿಕೊಳ್ಳುತ್ತಿದ್ದರು. ರಂಗಮ್ಮ ಮೃತಪಟ್ಟ ನಂತರ ಸದರಿ ಸ್ವತ್ತಿನ ನೋಡಿಕೊಳ್ಳುವುದರ ವಿಚಾರವಾಗಿ ಕಟ್ಟೆಮನೆಗೆ ಪತ್ರದ ಮೂಲಕ ಅಹವಾಲು ಬಂದಿರಬಹುದಾದ ಸಾಧ್ಯತೆಗಳಿವೆ. ಏಕೆಂದರೆ ಪತ್ರ ಇನ್ನೂಳಿದ ಭಾಗ ಲಭ್ಯತೆ ಇಲ್ಲದ ಕಾರಣ ಪೂರ್ಣ ವಿವರ ಅಸ್ಪಷ್ಟವಾಗಿದೆ.



ರ್ಸ ವಂದು ಸಾವಿರ ವಂಬೈನೂರು ಮೂವತ್ತರನೆ ಯಿಶ್ವಿ ಜುಲೈ ತಾರೀಖು-೧೫ರಲ್ಲಿ ವಾಕೋಳು ಗ್ರಾಮಕ್ಕೆ ಸೇರಿದ ಪಂಚಾಯಿತಿದಿಂದರು ಮುಗಳಿಕಟ್ಟೆ ಕಟ್ಟೆಗೌಡರು ಮತ್ತು ಕೊಂಕ್ತಿಗೆರೆ ನಾಡಗೌಡರು ಕಾಲಳ್ಳಿ ದೊಡ್ಡಿಗೌಡರು ಮತ್ತು ಬಳಗಸ್ತರಿಗು ಸಹಿ ಯಿಂದೆ ನಮ್ಮ ಕಟ್ಟೆ ಸೇರಿದ ವೂಡುಗೆರೆ ದಾಸಂಣನ ಮಗ ಕೆಂಚಪ್ಪರು ಬ್ಯಾರಿ ಕೋಮ ಮುಚ್ಚಳಿಕೆ ಯೆನೆಂದರ್ರೆ ನನ್ನ ಹಿರಿಮಗ ಹನುಮನ ಲಗ್ನಕ್ಕೋಸ್ಕರವಾಗಿ ಯಿದೆ ಮುಗಳಿಕಟ್ಟೆ ಮಾಳೈಯ್ಯನ ಮುಪ್ಪನೆಯ್ಯನ ಮನೆಯಲ್ಲಿ ಯಿದ್ದಭಂಗಾರದ ವಡವೆ ಅಂದರ್ರೆ ರಂದು ಯರಡಳೆ ಬಗಾರದ ಗುಂಡಿನ ಸರವಂದು ಭಂಗಾರದ ಹುವ್ವು ಈನ ಲಗ್ನದಲ್ಲಿ ತಾವೆ ತೆಗೆದುಕೊಂಡು ಹೋಗಿ ಲಗ್ನದ ವಗ್ಯೆರು ಯೆನ್ನು ತೀರಿಸಿಕೊಂಡು ಈಗ ಸುಮಾರು ೫-೬ ವರುಷ ಆಗಿಯಿರುತ್ತೆ ಸದರಿ ಮುಪ್ಪನ್ಯೆಯ್ಯರವರಿಗೂ ನಮ್ಮಗಳಿಗೆ ಯಾವ ಲೆಕ್ಕ ಚಾರವುಯಿರುವುದಿಲ್ಲ. ನನ್ನ ಮಗ ಹನುಮನ ಸುಪರ್ದಯಿರುತ್ತೆ. ಆತನನ್ನು ತರ್ಸಾಕೊಂಡು ನಿಮ್ಮ ಮುಂದೆ ಲೆಕ್ಕಾಚಾರಮಾಡಿ ಸದರಿ ವಡವೆಯನ್ನು ಕೊಡ್ಡಿಸುತ್ತೇನೆ. ಹಾಗೆ ತಿಳಾಡದೆ ತಪ್ಪಿದ ಭಾಗದಲ್ಲಿ ಮಾಹ ಬಳಗವೂ ಹೇಳುದಕ್ಕೆ ತಾನು ಜವಾಬ್ದಾರಾರಾಗುತ್ತೇನೆಂದು ಈ ಕೆಳಗೆ ವಪ್ಪಿ ರುಜುವು ಮಾಡಿಯಿರುತ್ತೇನೆ.

ಸದರಿ ಕೆಂಚಪ್ಪನ ಯಡಗೈಯಬ್ಬಟ್ಟಿನ ಗುರ್ತಿಗೆ ಓದೆರದ್ದಪ್ಪನ ಬರಹ

ಚಿಕ್ಕಣ್ಣನ ಸ್ವರಕ್ಷಸಿ

ಪಾರ್ಕೇಳೂಕೊಡ್ಯಪ್ಪನ ಹೆಬ್ಬೆಟ್ಟಿನಗೆರೆ ಸಾಕ್ಷಿ


ಪೂಚಲಿಗೆರೆನಿಂಗಪ್ಪನ ಹೆಬ್ಬಟ್ಟಿನ ಸಾಕ್ಷಿ

ಮಾತ್ನಾಗಳೂ ಹೆಗ್ಗಣ್ಣನ ಹೆಬ್ಬಟ್ಟಿನ ಗುರ್ತು

ಈ XXಗಳ ಹೆಬ್ಬಟಿನ ಗುರ್ತಿಗೆ ಪಟೇಲ್ ಕರಿಯಪ್ಪನ ಸಾಕ್ಷಿಗಳು

ಟಿಪ್ಪಣಿ

ದಿನಾಂಕ:೧೫.೦೭.೧೯೩೬ರಂದು ಊಡಗೆರೆ ದಾಸಣ್ಣನ ಮಗ ಕೆಂಚಪ್ಪ ಎಂಬುವವರು ವಾಕೋಳು ಗ್ರಾಮದ ಪಂಚಾಯಿತಿದಾರರು, ಮುಗಳಿಕಟ್ಟೆ ಕಟ್ಟೆಗೌಡರು, ಕೊಂಕ್ತಿಗೆರೆ ನಾಡಗೌಡರು, ಕಾಲಳ್ಳಿ ದೊಡ್ಡಿಗೌಡರು ಮತ್ತು ಬಳಗಸ್ತರಿಗೂ ಬರೆದುಕೊಟ್ಟ ಮುಚ್ಚಳಿಕೆ ಪತ್ರದ ಕ್ರಮವೇನೆಂದರೆ ಊಡುಗೆರೆ ಗ್ರಾಮದ ಕೆಂಚಪ್ಪನ ಮಗನಾದ ಹನುಮನ ವಿವಾಹಕ್ಕೋಸ್ಕರ ಮುಗಳಿಕಟ್ಟೆ ಮಾಳಯ್ಯನ ಮಾಪಯ್ಯನ ಮನೆಯಲ್ಲಿ ಇದ್ದ ಎರಡು ಎಳೆಯ ಬಂಗಾರದ ಗುಂಡಿನ ಸರ, ಬಂಗಾರದ ಹೂವುಗಳನ್ನು ಈ ವಿವಾಹದಲ್ಲಿ ಪಡೆದುಕೊಂಡಿದ್ದು, ವಿವಾಹವಾಗಿ ೫–೬ ವರ್ಷಗಳೇ ಕಳೆದಿರುತ್ತವೆ. ಸದರಿ ಬಂಗಾರದ ವಡವೆಗಳು ಕೆಂಚಪ್ಪನ ಮಗ ಹನುಮನ ಸುರ್ಪದಿಯಲ್ಲಿದ್ದು, ಕಟ್ಟೆಮನೆಯ ಹಿರಿಕರ ಸಮ್ಮುಖದಲ್ಲಿ ಲೆಕ್ಕಾಚಾರ ಮಾಡಿ ತನ್ನ ಮಗನ ಬಳಿ ಇರುವ ವಡವೆಗಳನ್ನು ಮಾಳಯ್ಯನ ಮಾಪಯ್ಯನಿಗೆ ಕೊಡಿಸುತ್ತೇನೆ ಎಂದು ತಪ್ಪಿದ್ದಲ್ಲಿ ಬಳಗಸ್ಥರು ಹೇಳುವ ತೀರ್ಪಿಗೆ ಬದ್ಧನಾಗುತ್ತೇನೆಂದು ಒಪ್ಪಿಗೆ ನೀಡಿ ಬರೆದುಕೊಟ್ಟ ಪತ್ರವಾಗಿರತ್ತದೆ.



12/4/53

ಶ್ರೀ

ಯಳ್ಳಂವಾಳ್ಯ
೧೨.೦೪.೫೩

ಶ್ರೀಯುತ ಮುಗಳಿಕಟ್ಟಿ ಮೇಲುಸಕ್ಕರೆ ಮತದ ಕಟ್ಟಿಮನೆ ದೊಡ್ಡಮನೆ ಕರಿಯಿಪ್ಪಗೌಡರು ಬುದ್ಧಿವಂತ ಚಿಕ್ಕೆಗೌಡ್ರು ಇನ್ನು ಮುಂತಾದವರುಗಳಿಗೇ ಯಳ್ಳಂವಾಳ್ಯ S.V.ಸುಬ್ಬಯ್ಯ ಮತ್ತು ಯಳಗೊಂಡನಹಳ್ಳಿ ಪಟೇಲ್.ಯಿಂ.ಶಿದ್ದಪ್ಪ ಇವರುಗಳು ಮಾಡುವ ಶರಣಾರ್ತಿಗಳು.

ನೀವುಗಳು ಯಳಗೊಂಡ್ನಹಳ್ಳಿ ಸ್ಕೂಲಿಗೆ ಹಾಕಿರತಕ್ಕ ಚಂದಾಮೊಬಲಗು ೫೦/–ಐವತ್ತು ರೂಪಾಯಿಗಳನ್ನು ಹೋದ ಸೋಮವಾರವೇ ತಂದು ಕೊಡುವುದಾಗಿ ಹೇಳಿದವರು ಇವತ್ತಿನವರೆಗೂ ಬಂದು ಕೊಡಲಿಲ್ಲ. ಇಲ್ಲಿವೆ ಕಳುಹಿಸಿಕೊಡಲಿಲ್ಲ. ಘಟೆ ಒಂದು ತುಂಬಾಲುಕ್ಸಾನು ಉಂಟಾಗುತ್ತಾ ಇರುತ್ತೆ. ಇಂಥಾ ಚಂದಾ ಮೊಬಲಗೆ ಕಟ್ಟಿಮನೆಯವರಾದ ತಾವುಗಳು ವಾಯಿದೆ ಹೇಳಬಾರದು ಆದಾಗ್ಯೂ ತಿಳಿದ್ದಂಥಾವರಾಗಿ ಈ ರೀತಿ ಸುಸ್ತಿಮಾಡಿರುವುದು ತುಂಬಾ ವಿಷಾದಕರ. ಈಗಲೂ ಖಂಡಿತಾಕಾಗದಕಂಡ ಕೂಡ್ಲೆ ರೂಪಾಯಿ ಕಳುಹಿಸಿ ಕೊಡಿ, ಇಲ್ಲವೆ ತಾವೆ ಬಂದು ಕೊಟ್ಟಾರು ಸಂತೋಷ. ತಾವು ಈ ಸಾರಿ ಹಣ ಕಳುಹಿಸದೆ ಇದ್ದಾರೆ ಪುನಃ ನಿಮ್ಮಲ್ಲಿಗೆ ಈ ಮೊಬಲಗೆ ನಾನು ಕೊಟ್ಟ ಸಾಲವಲ್ಲಿವಾದ್ದರಿಂದ ಬರಲಾರೆವು. ನಿಮ್ಮ ಇಷ್ಟವಿದ್ದು ಕಲ್ಸಿ ನೆರವೇರಬೇಕೆಂಬ ಇರಾದೆ ಇರುವ ಭಾಗದಲ್ಲಿ ಕೂಡ್ಲೆ ರೂಪಾಯಿ ಕಳುಹಿಸಿಕೊಡಿ ಹೆಚ್ಚಿಗೆ ಬರೆಯಲಾರವು

ಇಂತಿ ಶರಣಾರ್ತಿಗಳು
S.V.Subbaiah
M.Siddappa Patel

TO

ಶ್ರೀಯುತ ಮುಗಳಿಕಟ್ಟೆ ಕಟ್ಟೆಮನೆಗೌಡ
ದೊಡ್ಡಮನೆ ಕರಿಯಣ್ಣ ಮತ್ತು
ಬುದ್ಧಿವಂತರು ಚಿಕ್ಕೆಗೌಡ್ರು ಇನ್ನೂ
ಮುಂತಾದವರು ಸಾಕ್ಷಿ
ಯಳಗೊಂಡನಹಳ್ಳಿಯಿಂದ

ಟಿಪ್ಪಣಿ

ದಿನಾಂಕ:೧೨.೦೪.೧೯೫೩ರಂದು ಮುಗಳಿಕಟ್ಟೆ ಕಟ್ಟೆಮನೆಯ ಗೌಡರಾದ ದೊಡ್ಮನೆ ಕರಿಯಪ್ಪ, ಬುದ್ಧಿವಂತ ಚಿಕ್ಕೆಗೌಡ್ರು ಇನ್ನೂ ಮುಂತಾದವರಿಗೆ ಯಳಂವಾಳ್ಯ ಗ್ರಾಮದ ಎಸ್.ವಿ.ಸುಬ್ಬಯ್ಯ ಮತ್ತು ಯಳಗೊಂಡನಹಳ್ಳಿ ಪಟೇಲ್ ಎಂ.ಶಿದ್ದಪ್ಪ ಇವರುಗಳು ಬರೆದ ಪತ್ರದ ಕ್ರಮವೇನೆಂದರೆ ಕಟ್ಟೆಮನೆಯವತಿಯಿಂದ ಯಳಗೊಂಡನಹಳ್ಳಿ ಶಾಲೆಗೆ ೫೦ ರೂಪಾಯಿ ಚಂದಾ ಹಣವನ್ನು ಈ ಪತ್ರದ ದಿನಾಂಕವಾದ ೧೨.೦೪.೧೯೫೩ರ ಭಾನುವಾರದಿಂದ ಒಂದು ವಾರದ ಹಿಂದೆ ನೀಡಬೇಕಾಗಿದ್ದ ಹಣವನ್ನು ನೀಡಿರುವುದಿಲ್ಲ. ಹಾಗೂ ಈ ಹಣವನ್ನು ಇತರರ ಮೂಲಕ ಕಳುಹಿಸಿಕೊಟ್ಟಿರುವುದಿಲ್ಲ. ಇದರಿಂದ ದೊಡ್ಡಮಟ್ಟದ ನಷ್ಟ ಉಂಟಾಗಿದ್ದು, ತಾವುಗಳು ತಿಳಿದಂತವರಾಗಿ ಈ ಪತ್ರ ತಲುಪಿದ ನಂತರವಾದರೂ ಹಣ ಕಲ್ಪಿಸುವ ವ್ಯವಸ್ಥೆ ಮಾಡಿಕೊಡಬೇಕಾಗಿ ತಿಳಿಸುತ್ತಾ, ಈ ಹಣವು ಸಾಲದ ಮೊತ್ತವಾಗಿರದ ಕಾರಣ ಮತ್ತೇ ಈ ವಿಷಯವನ್ನು ನಿಮ್ಮಲ್ಲಿ ಮರು ಪ್ರಸ್ತಾಪಿಸಲಾರೆವು ಎಂಬ ವಿಷಯದ ಉಲ್ಲೇಖವನ್ನು ಈ ಪತ್ರ ಒಳಗೊಂಡಿದೆ.

೩.೨ ಕಟ್ಟೆಮನೆಯ ಶಿಕ್ಷಾವಿಧಾನಗಳು

ಉಪ್ಪಾರ ಸಮುದಾಯದಲ್ಲಿದ್ದ ಕಟ್ಟೆಮನೆಯಲ್ಲಿನ ಶಿಕ್ಷಾವಿಧಾನಗಳು ಕಾಲ-ಕಾಲಕ್ಕೆ ಬದಲಾವಣೆಗೊಳ್ಳುತ್ತಾ ಸಾಗಿರುವುದನ್ನು ಉಪ್ಪಾರರ ಕಟ್ಟೆಮನೆಯ ಚಾರಿತ್ರಿಕ ದಾಖಲೆಗಳು ಹಾಗೂ ಚಾರಿತ್ರಿಕ ಪುಸ್ತಕಗಳಲ್ಲಿ ಕಾಣಬಹುದಾಗಿದೆ. ಶಿಕ್ಷಾವಿಧಾನ ದಂಡದ ಮೊತ್ತಗಳಲ್ಲಿ ಹಾಗೂ ಕೆಲ ಕಠಿಣ ವಿಧಾನಗಳಲ್ಲಿ ಕಾಲ-ಕಾಲಕ್ಕೆ ಬದಲಾವಣೆಯಾಗುತ್ತಾ ಸಾಗಿವೆ. ಅಂತಹ ಕೆಲವು ಶಿಕ್ಷಾ ವಿಧಾನಗಳನ್ನು ಈ ಕೆಳಗಿನಂತೆ ಕೆಲ ಹೊತ್ತಿಗೆಗಳಲ್ಲಿ ನಮೂದಾಗಿದ್ದು, ಅವುಗಳನ್ನು ಈ ಮುಂದಿನಂತೆ ಕಾಣಬಹುದಾಗಿದೆ. The caste recognises the authority of its headmen, who are called Periyathanakaran, Ejaman, etc., and are assisted in some places, for example Madras, by a Jatibidda (son of the caste), who does the duties of caste peon or messenger, summoning members to a caste council-meeting, and so on. The usual punishments inflicted by a caste council are excommunication, fine, and the giving of a caste

dinner. I am informed that, among the Canarese Upparas, a woman found guilty of adultery is punished as follows. A lock of her hair is cut off, and she is bathed in cold water, and made to drink a little cow-dung water. She is then taken to the temple, where the pujari (priest) sprinkles holy water over her head. A fine is paid by her family. A man, who is proved guilty of a similar offence, has one side of his moustache and one of his eyebrows shaved off, and the hair of his head is removed in three parallel lines. Seven small booths are constructed of straw, and set on fire. Through this the man has to pass. He is then plunged into a tank, and, after bathing therein, he is sprinkled with holy water. I am told that a woman has also to go through the fire ordeal.[೧೧] ಈ ಹೇಳಿಕೆಯ ಪ್ರಕಾರ ಜಾತಿಯು ತನ್ನ ಮುಖ್ಯಸ್ಥರ ಅಧಿಕಾರವನ್ನು ಗುರುತಿಸುತ್ತದೆ, ಅವರನ್ನು ಪೆರಿಯಾತನಕಾರನ್, ಯಜಮಾನ್, ಇತ್ಯಾದಿ ಎಂದು ಕರೆಯುತ್ತಾರೆ ಮತ್ತು ಕೆಲವು ಸ್ಥಳಗಳಲ್ಲಿ ಸಹಾಯ ಮಾಡುತ್ತಾರೆ, ಉದಾಹರಣೆಗೆ ಮದ್ರಾಸ್, ಜಾತಿಬಿಡ್ಡ (ಜಾತಿಯ ಮಗ), ಜಾತಿ ಜವಾನ ಅಥವಾ ಸಂದೇಶವಾಹಕನ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ, ಜಾತಿ ಪರಿಷತ್ತಿನ ಸಭೆಗೆ ಸದಸ್ಯರನ್ನು ಕರೆಸುವುದು ಇತ್ಯಾದಿ. ಜಾತಿ ಪರಿಷತ್ತು ವಿಧಿಸುವ ಸಾಮಾನ್ಯ ಶಿಕ್ಷೆಗಳೆಂದರೆ ಬಹಿಷ್ಕಾರ, ದಂಡ ಮತ್ತು ಜಾತಿ ಭೋಜನ ನೀಡುವುದು. ಕರಾವಳಿ ಭಾಗದ ಉಪ್ಪಾರರಲ್ಲಿ ವ್ಯಭಿಚಾರದ ತಪ್ಪಿತಸ್ಥ ಮಹಿಳೆಗೆ ಈ ಮುಂದಿನಂತೆ ಶಿಕ್ಷೆ ವಿಧಿಸಲಾಗುತ್ತದೆ. ಅವಳ ಕೂದಲಿನ ಒಂದು ಬೀಗವನ್ನು ಕತ್ತರಿಸಿ, ತಣ್ಣೀರಿನಲ್ಲಿ ಸ್ನಾನ ಮಾಡಿ, ಸ್ವಲ್ಪ ಹಸುವಿನ ಸಗಣಿ ನೀರನ್ನು ಕುಡಿಯುವಂತೆ ಮಾಡುತ್ತಾರೆ. ನಂತರ ಅವಳನ್ನು ದೇವಸ್ಥಾನಕ್ಕೆ ಕರೆದೊಯ್ಯಲಾಗುತ್ತದೆ, ಅಲ್ಲಿ ಪೂಜಾರಿ ಅವಳ ತಲೆಯ ಮೇಲೆ ಪವಿತ್ರ ನೀರನ್ನು ಸಿಂಪಡಿಸುತ್ತಾರೆ. ದಂಡವನ್ನು ಆಕೆಯ ಕುಟುಂಬದವರು ಪಾವತಿಸುತ್ತಾರೆ. ಇದೇ ರೀತಿಯ ಅಪರಾಧದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ವ್ಯಕ್ತಿಯು ತನ್ನ ಮೀಸೆಯ ಒಂದು ಬದಿಯನ್ನು ಮತ್ತು ಅವನ ಒಂದು ಹುಬ್ಬನ್ನು ಬೋಳಿಸಿಕೊಳ್ಳಬೇಕಾಗುತ್ತದೆ ಮತ್ತು ಅವನ ತಲೆಯ ಕೂದಲನ್ನು ಮೂರು ಸಮಾನಾಂತರ ರೇಖೆಗಳಲ್ಲಿ ತೆಗೆಯಲಾಗುತ್ತದೆ. ಒಣಹುಲ್ಲಿನಿಂದ ನಿರ್ಮಿಸಲಾದ ಏಳು ಸಣ್ಣ ಬೂತ್‌ಗಳಲ್ಲಿ ಬೆಂಕಿ ಹಚ್ಚಲಾಗಿದೆ. ಈ ಮೂಲಕ ಮನುಷ್ಯ ತೇರ್ಗಡೆಯಾಗಬೇಕು. ನಂತರ ಅವನನ್ನು ತೊಟ್ಟಿಯಲ್ಲಿ ಮುಳುಗಿಸಲಾಗುತ್ತದೆ ಮತ್ತು ಅದರಲ್ಲಿ ಸ್ನಾನ ಮಾಡಿದ ನಂತರ ಅವನನ್ನು ಪವಿತ್ರ ನೀರಿನಿಂದ ಚಿಮುಕಿಸಲಾಗುತ್ತದೆ. ಮಹಿಳೆಯೂ ಅಗ್ನಿಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ನಮೂದಾಗಿದೆ. ಇನ್ನೂ

Concerning the caste organisation of the Uppiliyans, Mr. Hemingway writes that "when a complaint of a caste offence is made, notice is sent to the Pattakkaran (headman), and to the whole Uppiliyan community in the neighbourhood, notifying the accusation and the provisional expulsion of the accused. A second notice summons the community to a panchayat (council), which is presided over by at least two or three Pattakkarans, the caste god being represented by some avaram flowers, a pot of water, and margosa (Melia Azadirachta) leaves. If acquitted, the accused is made to touch the water pot in token of his innocence. If he is convicted, both he and the complainant are fined, the latter for the purification of his house, if it has been polluted by the offence. The purification is performed by a man of the Marudur Nadu called Rettai Vilakkukaran (man of two lights), who eats a meal in the polluted house, with his hands held behind his back."[೦೨] ಈ ಹೇಳಿಕೆಯ ಪ್ರಕಾರ ದಕ್ಷಿಣ ಭಾರತದಲ್ಲಿನ ಕೆಲ ರಾಜ್ಯಗಳಲ್ಲಿ ಕಂಡುಬರುವ ಉಪ್ಪಾರರ ಸಮಾನಾರ್ಥಕ ಸಮುದಾಯವಾಗಿ ಕಾಣುವ ಉಪ್ಪಿಲಿಯನ್ನರ ಜಾತಿ ಸಂಘಟನೆಯ ಬಗ್ಗೆ, ಶ್ರೀ ಹೆಮಿಂಗ್ವೇ ಬರೆಯುತ್ತಾರೆ, "ಜಾತಿ ಅಪರಾಧದ ದೂರು ಬಂದಾಗ, ಪಟ್ಟಕ್ಕರನ್ (ಮುಖ್ಯಸ್ಥರು), ಮತ್ತು ನೆರೆಹೊರೆಯ ಇಡೀ ಉಪ್ಪಿಲಿಯನ್ ಸಮುದಾಯಕ್ಕೆ ಸೂಚನೆಯನ್ನು ಕಳುಹಿಸಲಾಗುತ್ತದೆ, ಆರೋಪವನ್ನು ತಾತ್ಕಾಲಿಕವಾಗಿ ತಿಳಿಸುತ್ತದೆ. ಆರೋಪಿಯ ಉಚ್ಚಾಟನೆ ಮತ್ತು ಎರಡನೆಯ ಸೂಚನೆಯು ಸಮುದಾಯವನ್ನು ಪಂಚಾಯತ್‌ಗೆ(ಕೌನ್ಸಿಲ್) ಕರೆಸುತ್ತದೆ. ಇದು ಕನಿಷ್ಟ ಎರಡು ಅಥವಾ ಮೂರು ಪಟ್ಟಕ್ಕರನ್‌ಗಳ ಅಧ್ಯಕ್ಷತೆಯಲ್ಲಿ ನಡೆಯುತ್ತದೆ. ಜಾತಿ ದೇವರನ್ನು ಕೆಲವು ಅವರಾಂ ಹೂವುಗಳು, ನೀರಿನ ಮಡಕೆ ಮತ್ತು ಮಾರ್ಗೋಸಾದಿಂದ ಪ್ರತಿನಿಧಿಸಲಾಗುತ್ತದೆ. ನಿರ್ದೋಷಿಯಾಗಿದ್ದರೆ. ಆರೋಪಿಯು ತನ್ನ ನಿರಪರಾಧಿತ್ವದ ಸಂಕೇತವಾಗಿ ನೀರಿನ ಮಡಕೆಯನ್ನು ಮುಟ್ಟುವಂತೆ ಮಾಡಲಾಗುತ್ತದೆ. ಅವನು ಅಪರಾಧಿಯಾಗಿದ್ದರೆ, ಅವನು ಮತ್ತು ದೂರುದಾರರಿಬ್ಬರಿಗೂ ದಂಡವನ್ನು ವಿಧಿಸಲಾಗುತ್ತದೆ. ಎರಡನೆಯದು ಅವನ ಮನೆಯಿಂದ ಕಲುಷಿತವಾಗಿದ್ದರೆ ಅದರ ಶುದ್ಧೀಕರಣಕ್ಕಾಗಿ ಮರುದೂರು ನಾಡಿನ ರೆಟ್ಟೈ ವಿಲಕ್ಕುಕರನ್ (ಎರಡು ದೀಪಗಳ ಮನುಷ್ಯ) ಎಂಬ ವ್ಯಕ್ತಿಯಿಂದ ಶುದ್ಧೀಕರಣವನ್ನು ನಡೆಸಲಾಗುತ್ತದೆ. ಅವರು ಕಲುಷಿತಗೊಂಡ ಮನೆಯಲ್ಲಿ ತಮ್ಮ ಕೈಗಳನ್ನು ಬೆನ್ನಿನ ಹಿಂದೆ ಹಿಡಿದುಕೊಂಡು ಊಟ

ಮಾಡುತ್ತಾರೆ. If the husband and the wife fall out with each other on account of the continued ill-treatment of the latter by the former, or when the wife commits adultery, or the husband loses caste, a divorce is permitted. In such cases, the matter is laid before the caste pandvayat who adjudge the separation and the compensation to be paid by the party infault. In cases of adultery, the paramour of the woman is made to pay the marriage expenses of the husband, in addition to some fine to the caste council. Then the woman is made to return the tali tied by the husband, after which she may marry again in the hudike form. Adultery with a man of a lower caste entails forfeiture of caste. In other cases, it may be condoned at the option of the husband, by payment of a small fine to the caste. An unmarried woman who has lived with a man, without marriage may be subsequently married by him; and if she has had a liaison with a man of a higher caste, she may be married to a caste man by kudike. Those of the gare section, however, do not tolerate such irregularities. Upparas do not dedicate girls as Basavis, and fallen women are put out of caste. They are branded with Vaishnava symbols by Dasayyas, and when'they die their bodies are disposed of by the same fraternity.[೦೩] ಈ ಹೇಳಿಕೆ ಪ್ರಕಾರ ಪತಿ ಮತ್ತು ಹೆಂಡತಿಯರು ಹಿಂದಿನವರ ನಿರಂತರ ದೌರ್ಜನ್ಯದ ಕಾರಣದಿಂದ ಪರಸ್ಪರ ಭಿನ್ನಾಭಿಪ್ರಾಯ ಉಂಟಾದರೆ ಅಥವಾ ಹೆಂಡತಿ ವ್ಯಭಿಚಾರ ಮಾಡಿದಾಗ ಅಥವಾ ಪತಿ ಜಾತಿ ಕಳೆದುಕೊಂಡರೆ, ವಿಚ್ಛೇದನವನ್ನು ಅನುಮತಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ. ಪ್ರತ್ಯೇಕತೆ ಮತ್ತು ಪಕ್ಷದ ದೋಷದಿಂದ ಪಾವತಿಸಬೇಕಾದ ಪರಿಹಾರವನ್ನು ಜಾತಿ ಪಾಂಡವಯತ್ ನಿರ್ಣಯಿಸುವ ಮೊದಲು ವಿಷಯವನ್ನು ಇಡಲಾಗುತ್ತದೆ. ವ್ಯಭಿಚಾರ ಪ್ರಕರಣಗಳಲ್ಲಿ, ಮಹಿಳೆಯ ಪರಪುರುಷನು ಪತಿಯ ಮದುವೆಯ ವೆಚ್ಚವನ್ನು ಪಾವತಿಸುವಂತೆ ಮಾಡಲಾಗುವುದು. ಜೊತೆಗೆ ಜಾತಿ ಪರಿಷತ್ತಿಗೆ ಸ್ವಲ್ಪ ದಂಡವನ್ನು ವಿಧಿಸಲಾಗುತ್ತದೆ. ನಂತರ ಮಹಿಳೆಗೆ ಪತಿ ಕಟ್ಟಿದ ತಾಳಿಯನ್ನು ಹಿಂತಿರುಗಿಸಲಾಗುತ್ತದೆ. ನಂತರ ಅವಳು ಹುಡಿಕೆ ರೂಪದಲ್ಲಿ ಮತ್ತೆ ಮದುವೆಯಾಗಬಹುದು. ಕೆಳಜಾತಿಯ ವ್ಯಕ್ತಿಯೊಂದಿಗೆ ವ್ಯಭಿಚಾರವು ಜಾತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಇತರ ಸಂದರ್ಭಗಳಲ್ಲಿ, ಜಾತಿಗೆ ಸಣ್ಣ ದಂಡವನ್ನು ಪಾವತಿಸುವ ಮೂಲಕ ಗಂಡನ ಆಯ್ಕೆಯಲ್ಲಿ ಅದನ್ನು ಕ್ಷಮಿಸಬಹುದು. ಮದುವೆಯಿಲ್ಲದೆ

ಒಬ್ಬ ಪುರುಷನೊಂದಿಗೆ ವಾಸಿಸಿದ ಅವಿವಾಹಿತ ಮಹಿಳೆಯು ತರುವಾಯ ಅವನಿಂದ ಮದುವೆಯಾಗಬಹುದು. ಮತ್ತು ಅವಳು ಉನ್ನತ ಜಾತಿಯ ವ್ಯಕ್ತಿಯೊಂದಿಗೆ ಸಂಪರ್ಕವನ್ನು ಹೊಂದಿದ್ದರೆ. ಅವಳು ಕೂಡಿಕೆ ಮೂಲಕ ಜಾತಿಯ ವ್ಯಕ್ತಿಯೊಂದಿಗೆ ಮದುವೆಯಾಗಬಹುದು. ಆದಾಗ್ಯೂ ವಿಭಾಗದವರು ಇಂತಹ ಅಕ್ರಮಗಳನ್ನು ಸಹಿಸುವುದಿಲ್ಲ. ಉಪ್ಪಾರರು ಹೆಣ್ಣು ಮಕ್ಕಳನ್ನು ಬಸವಿಯರೆಂದು ಸಮರ್ಪಿಸುವುದಿಲ್ಲ, ಸ್ತ್ರೀಯರನ್ನು ಜಾತಿಯಿಂದ ಹೊರ ಹಾಕುತ್ತಾರೆ. ಅವರು ದಾಸಯ್ಯರಿಂದ ವೈಷ್ಣವ ಚಿಹ್ನೆಗಳೊಂದಿಗೆ ಹೆಸರಾಗಿದ್ದಾರೆ ಮತ್ತು ಅವರು ಸತ್ತಾಗ ಅವರ ದೇಹಗಳನ್ನು ಅದೇ ಸಹೋದರತ್ವದಿಂದ ವಿಲೇವಾರಿ ಮಾಡಲಾಗುತ್ತದೆ. ಇನ್ನೂ Persons belonging to higher castes may be admitted as members on undergoing certain ceremonies, one of which ii o go round the caste-assernbly carrying a baske of salt on the head. Such admisions are, however, rare and the issue of unions with persons so admitted are kept separate as a new line for one or two generations, after which they become merged into the main body. They believe in omens, magic, etc. In the Mysore district,, whenever they have to swear in a caste-council, they improvise a seat, styled Sangameswara's seat, and swear by it (by touching it). They consult soothsayers whenever necessary and seem to have considerable faith in their prognostications.[೦೪] ಈ ಉಲ್ಲೇಖದ ಪ್ರಕಾರ ಉನ್ನತ ಜಾತಿಗಳಿಗೆ ಸೇರಿದ ವ್ಯಕ್ತಿಗಳನ್ನು ಕೆಲವು ಸಮಾರಂಭಗಳಲ್ಲಿ ಸದಸ್ಯರನ್ನಾಗಿ ಸೇರಿಸಿಕೊಳ್ಳಬಹುದು, ಅವರಲ್ಲಿ ಒಬ್ಬರು ತಲೆಯ ಮೇಲೆ ಉಪ್ಪಿನ ಬುಟ್ಟಿಯನ್ನು ಹೊತ್ತುಕೊಂಡು ಜಾತಿಯನ್ನು ದೃಢವಾಗಿ ಸುತ್ತುತ್ತಾರೆ. ಆದಾಗ್ಯೂ ಅಂತಹ ಪ್ರವೇಶಗಳು ಅಪರೂಪ ಮತ್ತು ಹಾಗೆ ಒಪ್ಪಿಕೊಂಡ ವ್ಯಕ್ತಿಗಳೊಂದಿಗಿನ ಒಕ್ಕೂಟಗಳ ಸಮಸ್ಯೆಯನ್ನು ಒಂದು ಅಥವಾ ಎರಡು ತಲೆಮಾರುಗಳವರೆಗೆ ಹೊಸ ಸಾಲಿನಂತೆ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ನಂತರ ಅವರು ಸಮುದಾಯಕ್ಕೆ ವಿಲೀನಗೊಳ್ಳುತ್ತಾರೆ. ಅವರು ಶಕುನ, ಮಾಟ ಇತ್ಯಾದಿಗಳನ್ನು ನಂಬುತ್ತಾರೆ. ಮೈಸೂರು ಜಿಲ್ಲೆಯಲ್ಲಿ ಅವರು ಜಾತಿ–ಸಭೆಯಲ್ಲಿ ಪ್ರಮಾಣ ಮಾಡಬೇಕಾದಾಗ ಅವರು ಆಸನವನ್ನು ಸುಧಾರಿಸುತ್ತಾರೆ. ಸಂಗಮೇಶ್ವರನ ಆಸನವನ್ನು ವಿನ್ಯಾಸಗೊಳಿಸುತ್ತಾರೆ ಮತ್ತು ಅದರ ಮೇಲೆ (ಅದನ್ನು ಮುಟ್ಟುವ ಮೂಲಕ) ಪ್ರಮಾಣ ಮಾಡುತ್ತಾರೆ. ಅವರು ಯಾವಾಗಲಾದರೂ ಅಗತ್ಯವಿದ್ದಾಗ ಸೂತ್ಸೇಯರ್ಗಳನ್ನು ಸಂಪರ್ಕಿಸುತ್ತಾರೆ ಮತ್ತು ಅವರ ಭವಿಷ್ಯಜ್ಞಾನಗಳಲ್ಲಿ ಗಣನೀಯ ನಂಬಿಕೆಯನ್ನು ತೋರುತ್ತಾರೆ. ಎಂದು ನಮೂದಿದೆ. ಇನ್ನೂ ಉಪ್ಪಾರರ ಕಟ್ಟೆಮನೆಯ

ದಾಖಲೆಗಳಲ್ಲಿ ನಮೂದಾಗಿರುವ ಶಿಕ್ಷಾವಿಧಾನಗಳನ್ನು ಈ ಮುಂದಿನಂತೆ ಕಾಣಬಹುದಾಗಿದೆ.

- ಸಮುದಾಯದ ಕಟ್ಟು ಪಾಡುಗಳಿಗೆ ವಿರೋಧ ವ್ಯಕ್ತಪಡಿಸಿದರೆ ಅಥವಾ ಅಂತಹ ಕಾರ್ಯ ಮಾಡಿದಲ್ಲಿ ಊಟ ಮತ್ತು ಬಳಕೆಯನ್ನು ನಿಷೇಧಿಸಲಾಗುವುದು.
- ಸಮುದಾಯಕ್ಕಿಂತ ಸಾಮಾಜಿಕ ಸ್ಥಾನಮಾನದಲ್ಲಿ ಕಮ್ಮಿಯಾದ, ಅನ್ಯ ಸಮುದಾಯದ ಜನಗಳಲ್ಲಿ ಬಳಕೆ, ಭೋಜನಾದಿ, ಸಂಪರ್ಕ ಮಾಡುವಂತಿಲ್ಲ. ಮಾಡಿದರೆ ಮತಕ್ಕೆ ಅವಮಾನ ಎಸಗಿದಂತೆ ಕುಲದ್ರೋಹಕ್ಕೆ ಕಟ್ಟೆಯೊಂದಕ್ಕೆ ೧೦೦ ರೂಪಾಯಿ ದಂಡ ಪಾವತಿಸಬೇಕು.
- ಒಂದೇ ಮತಸ್ಥರು ಚಪ್ಪಲಿಗಳಿಂದ ಹಲ್ಲೆ ಮಾಡಿದರೆ ಕುಲಪದ್ಧತಿ ಪ್ರಕಾರ ಕುಲಕ್ಕೆ ಕಲಶಕಾಣಿಕೆ ೨೫ ರೂಪಾಯಿ ತಪ್ಪು ಕಾಣಿಕೆ ಕಟ್ಟಿ ಕಟ್ಟೆಮನೆ/ಗಡಿಮನೆಯಲ್ಲಿ ಶುದ್ಧತಿ ಮಾಡಿಕೊಳ್ಳಬೇಕು.
- ಬೇರೆ ಜಾತಿಯವರಿಗೆ ಚಮ್ಮಾಳಿಗೆ(ಪಾದರಕ್ಷೆ)ಯಿಂದ ಹೊಡಿಸಿಕೊಂಡು ಹೊಡೆಯದೆ ಬಂದರೆ, ಮತಸ್ಥರಿಗೆ ತಿಳಿಸದೆ ಸರ್ಕಾರಕ್ಕೆ ಹೋದರೆ ಕಲಶ ಕಾಣಿಕೆಯಾಗಿ ೨೫ ರೂಪಾಯಿ ಕುಲಕ್ಕೆ ದಂಡ ಪಾವತಿಸಬೇಕು.
- ಚಮ್ಮಾಳಿ(ಪಾದರಕ್ಷೆ)ಗೆ ಹಲ್ಲೆಯ ವಿಚಾರಗಳನ್ನು ಯಜಮಾನರು ತಮ್ಮ ನಿಗಧಿತ ಕಟ್ಟೆ/ಗಡಿಮನೆಗೆ ಪತ್ರಗಳ ಮೂಲಕ ವಿಷಯ ತಿಳಿಸಬೇಕು. ಅಥವಾ ಕೋಲ್ಕಾರ–ಗಡಿಕಾರರನ್ನು ಬರಮಾಡಿಕೊಂಡು ಸುದ್ಧಿ ಮುಟ್ಟಿಸಬೇಕು. ಒಂದುವೇಳೆ ವಿರೋಧತ್ಮಾಕವಾಗಿ ನಡೆದುಕೊಂಡರೆ ಕುಲದ ಆಫೀಸ್‌ಗೆ ೧೦೦ ರೂಪಾಯಿ ದಂಡ ಪಾವತಿಸಬೇಕು.
- ಸಮುದಾಯದಲ್ಲಿಯೇ ಒಬ್ಬರಿಗೊಬ್ಬರಿಗೆ ಕಲಹ ಬಂದು ಜಗಳವಾಡುವ ಸಮಯದಲ್ಲಿ ಚಮ್ಮಾಳಿಗೆ(ಪಾದರಕ್ಷೆ)ಯಿಂದ ಹೊಡೆದಾಡಿದರೆ ಹೊಡೆದವನು ಇಪ್ಪತ್ತು ಸಾವಿರ ರೂಪಾಯಿಗಳನ್ನು ಕುಲಕ್ಕೆ ಕೊಟ್ಟು ತೀರ್ಥ ಪ್ರಸಾದವನ್ನು ತೆಗೆದುಕೊಳ್ಳಬೇಕು. ಅಲ್ಲದೆ ಒಡೆಸಿಕೊಂಡವನು ತಿರುಗಿ ಹೊಡೆದರೆ ಆತನು ಸಹ ಕುಲದ ಪಂಚಾಯಿತಿಗೆ ಹತ್ತುಸಾವಿರ, ತೀರ್ಥ ಪ್ರಸಾದವನ್ನು ತೆಗೆದುಕೊಂಡು ಶುದ್ಧಿ ಪಡೆದುಕೊಳ್ಳಬೇಕು.
- ಉಪ್ಪಾರ ಸಮುದಾಯದವರು ಬೇರೆ ಸಮುದಾಯವರಿಂದ ಚಮ್ಮಾಳಿಗೆಯಿಂದ ಹೊಡೆಸಿಕೊಂಡು ಬಂದರೆ ಅಂತವರು ಹತ್ತು ಸಾವಿರ ರೂಪಾಯಿಗಳನ್ನು ಕುಲದ ಪಂಚಾಯಿತಿಗೆ ಕೊಟ್ಟು ತೀರ್ಥ ಪ್ರಸಾದವನ್ನು ಪಡೆದುಕೊಳ್ಳಬೇಕು.

- ಸಮುದಾಯದವರು ಜಗಳವಾಡಿದಾಗ ಚಮ್ಮಾಳಿಗೆ(ಪಾದರಕ್ಷೆ)ಯನ್ನು ಕೈಯಲ್ಲಿ ಎತ್ತಿ ಹಿಡಿದರು ಸಹ ಹತ್ತು ಸಾವಿರ ರೂಪಾಯಿಗಳನ್ನು ಕುಲದ ಪಂಚಾಯಿತಿಗೆ ಕೊಟ್ಟು ಕುಲಸ್ಥರಿಂದ ತೀರ್ಥ ಪ್ರಸಾದವನ್ನು ಪಡೆದುಕೊಳ್ಳಬೇಕು.
- ಸಮುದಾಯದ ಸ್ತ್ರೀಯು ಪರ ಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ್ದಲ್ಲಿ ಸಾಕ್ಷಿ ಸಮೇತ ರುಜುವಾದಲ್ಲಿ ಕುಲದ ಅಪರಾಧವಾಗಿ ೨೪ ರೂಪಾಯಿಗಳನ್ನು ಕುಲಕ್ಕೆ ದಂಡ ಪಾವತಿಸಬೇಕು. ಅಲ್ಲದೆ ಕುಲಪದ್ಧತಿಯಂತೆ ತೀರ್ಥ ಪ್ರನಿಂದಗಳಿಗೆ ಒಳಪಟ್ಟು ಶುದ್ಧಿಮಾಡಿಕೊಳ್ಳಬೇಕು.
- ಸಮುದಾಯದ ಸ್ತ್ರೀಯು ಪರಪುರುಷನ ಜೊತೆ ಅಕ್ರಮ ಸಂಬಂಧ ಹೊಂದಿದ ವಿಚಾರದಲ್ಲಿ ಅನ್ಯಸಮುದಾಯದವರ ಸಾಕ್ಷಿ ಹೇಳಿಕೆ ನಂಬಕೂಡದು. ತಮ್ಮದೆ ಸಮುದಾಯದವರು ಹೇಳಿದ ಸಾಕ್ಷಿ ಹೇಳಿಕೆ ಮಾತ್ರ ನಂಬಿ ಅಂಗೀಕರಿಸಬೇಕು.
- ಮದುವೆಯಾಗಿ ಮಕ್ಕಳಿದ್ದರೂ ಅನ್ಯ ವ್ಯಕ್ತಿಯ ಜೊತೆ ಹೋದರೆ ಕುಲ ಪದ್ಧತಿಯಂತೆ ಗಂಡಾಗಲಿ ಹೆಣ್ಣಾಗಲಿ ತಪ್ಪಿತಸ್ಥರಾದರೆ ಮಕ್ಕಳ ಭವಿಷ್ಯಕ್ಕಾಗಿ ಮೂರು ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಬೇಕು.
- ದಂಪತಿಗಳಲ್ಲಿ ಹೆಂಡತಿಯಾದವಳು ಗಂಡನ ಜೊತೆ ಬಾಳುವುದಿಲ್ಲವೆಂದರೆ ಕುಲದ ಕಟ್ಟಿನಂತೆ ಸದರಿ ಹೆಣ್ಣಿನ ತಂದೆ ಅವಳ ಗಂಡನಿಗೆ ನೂರು ರೂಪಾಯಿ ಗಂಟು ಹಾಗೂ ಕುಲದ ಪಂಚಾಯಿತಿ ಹತ್ತು ರೂಪಾಯಿ ಒಟ್ಟು ನೂರಹತ್ತು ರೂಪಾಯಿಗಳನ್ನು ಹಾಗೂ ಹೆಂಡತಿಯ ಬಳಿಯಿದ್ದ ಕಾಲ್ ಕಡಗ ಸಹ ವಜಾ ಮಾಡಿ ವಿಚ್ಛೇಧನ ಪಡೆಯತಕ್ಕದ್ದು.
- ದಂಪತಿಗಳಲ್ಲಿ ಹೆಂಡತಿಯಾದವಳು ಗಂಡನ ಜೊತೆ ಬಾಳುವುದಿಲ್ಲವೆಂದರೆ ಕುಲದ ಕಟ್ಟಿನಂತೆ ಸದರಿ ಹೆಣ್ಣಿನ ತಂದೆ ಅವಳ ಗಂಡನಿಗೆ ಐವತ್ತು ರೂಪಾಯಿ ಗಂಟು ಹಾಗೂ ಕುಲದ ಪಂಚಾಯಿತಿ ಐದು ರೂಪಾಯಿ ಒಟ್ಟು ಐವತ್ತೈದು ರೂಪಾಯಿಗಳನ್ನು ದಂಡಪಾವತಿಸಿ ಬಿಡುಗಡೆ ಪಡೆಯಬಹುದು.
- ದಂಪತಿಗಳಿಗೆ ಸಂಸಾರದಲ್ಲಿ ಬಾಳಾಟವಿಲ್ಲದಿದ್ದರೆ ಕುಲ ಪದ್ಧತಿಯಂತೆ ಗಂಡನಿಗೆ ೨೨. ೧/೨ ರೂಪಾಯಿ ಗಂಟು ಹಾಗೂ ಕುಲದ ಪಂಚಾಯಿತರಿಗೆ ರೂಪಾಯಿ ೨. ೧/೨ ಗಳನ್ನು ಒಟ್ಟು ಇಪ್ಪತ್ತೈದು ರೂಪಾಯಿಗಳನ್ನು ಹಾಗೂ ಹೆಂಡತಿಯ ಮೈ ಮೇಲಿದ್ದ ವಸ್ತ್ರಾಭರಣಗಳನ್ನು ಅವಳಿಗೆ ಕೊಡಿಸಿ ಬಿಡುಗಡೆ ಮಾಡುಲಾಗುವುದು.

- ದಂಪತಿಗಳಲ್ಲಿ ಹೆಂಡತಿಯಾದವಳು ಗಂಡನ ಜೊತೆ ಬಾಳುವುದಿಲ್ಲವೆಂದರೆ ಕುಲದ ಕಟ್ಟಿನಂತೆ ಸದರಿ ಹೆಣ್ಣಿನ ತಂದೆ ಅವಳ ಗಂಡನಿಗೆ ಐವತ್ತು ರೂಪಾಯಿ ಗಂಟು ಹಾಗೂ ಕುಲದ ಪಂಚಾಯಿತಿ ಐದು ರೂಪಾಯಿ ಒಟ್ಟು ಐವತ್ತೈದು ರೂಪಾಯಿಗಳನ್ನು ದಂಡಪಾವತಿಸಿ ಹೆಂಡತಿಗೆ ಅವಳ ಮಕ್ಕಳನ್ನು ಹಾಗೂ ಮೈ ಮೇಲಿದ್ದ ಆಭರಣಗಳನ್ನು ಕೊಡಿಸಿ ಬಿಡುಗಡೆ ಪಡೆಯಬಹುದು.
- ದಂಪತಿಗಳಲ್ಲಿ ಬಾಲಾಟವಿಲ್ಲದೆ ಹೆಂಡತಿಯು ಗಂಡನೊಂದಿಗೆ ಬಾಳುವುದಿಲ್ಲವೆಂದು ತಿಳಿಸಿದರೆ ಹೆಂಡತಿಯು ಗಂಡನಿಗೆ ಐವತ್ತು ರೂಪಾಯಿಗಳು ಹಾಗೂ ಕುಲದ ಆಫೀಸ್ ಪಂಚಾಯತಿಗೆ ಐದು ರೂಪಾಯಿಗಳನ್ನು ಒಟ್ಟು ಐವತ್ತೈದು ರೂಪಾಯಿಗಳನ್ನು ಸದರಿ ಹೆಣ್ಣಿನ ತಂದೆ ಅಥವಾ ಅಣ್ಣ ಅಥವಾ ಹೆಂಡತಿ ಕುಟುಂಬದವರು ನೀಡಿ ಇವಳ ಮೈಮೇಲೆ ಇದ್ದ ಆಭರಣಗಳನ್ನು, ಮಕ್ಕಳನ್ನು ಗಂಡನಿಗೆ ಕೊಡಿಸಿ, ಹೆಂಡತಿ ಕಾಲಿನಲ್ಲಿದ್ದ ಕಾಲು ಕಡಗವನ್ನು ಹೆಂಡತಿಗೆ ಕೊಡಿಸಿ ಬಿಡುಗಡೆ ಮಾಡಿಲಾಗುತ್ತದೆ.
- ದಂಪತಿಗಳಲ್ಲಿ ಕೂಡುವಳಿ ಸಂಬಂಧವಾಗಿ ಗಂಡನ್ನು ಕಾರಣಾಂತರಗಳಿಂದ ಸಂಸಾರ ನಡೆಸುವುದಿಲ್ಲವೆಂದು ಹೇಳಿದರೆ ಗಂಡನು ಹೆಂಡತಿಗೆ ೫೨. ೧/೨ ರೂಪಾಯಿ ಹಾಗೂ ಪಂಚಾಯಿತರಿಗೆ ೨.೧/೨ ರೂಪಾಯಿ ದಂಡ ಪಾವತಿಸುವುದರ ಜೊತೆಗೆ ಹೆಂಡತಿಯ ಮೈಮೇಲೆ ಇದ್ದ ಆಭರಣಗಳು, ಮಕ್ಕಳು ಹೆಂಡತಿಗೆ ಬಿಟ್ಟುಕೊಡತಕ್ಕದ್ದು.
- ದಂಪತಿಗಳು ಬಾಳವುದಿಲ್ಲವೆಂದು ನಿರ್ಧಾರ ಕೈಗೊಂಡು ಕಟ್ಟೆಮನೆಯಲ್ಲಿ ಬಿಡುಗಡೆಯಾದ ನಂತರ ಗಂಡನಾಗಲಿ ಅಥವಾ ಹೆಂಡತಿಯಾಗಲಿ ನ್ಯಾಯಾಲಯದಲ್ಲಿ ದಾವೆ ಹೂಡಿದರೆ ಅಂತವರಿಗೆ ಎರಡು ಲಕ್ಷದ ಐವತ್ತು ಸಾವಿರ ರೂಪಾಯಿಗಳನ್ನು ದಂಡ ವಿಧಿಸಲಾಗುವುದು.
- ದಂಪತಿಗಳು ಬಿಡುಗಡೆಯಾದ ನಂತರ ಹೆಂಡತಿ ಗಂಡ ಬೇಡವೆಂದರೆ ಹೆಣ್ಣಿನ ಕಡೆಯವರು ಗಂಡನಾದವನಿಗೆ ಒಂದು ಲಕ್ಷ ರೂಪಾಯಿಗಳನ್ನು ಕೊಡಬೇಕು.
- ಗಂಡನಾದವನು ಹೆಂಡತಿ ಬೇಡವೆಂದರೆ ಹೆಂಡತಿಗೆ ಒಂದು ಲಕ್ಷ ಪರಿಹಾರ ಹಣವನ್ನು ನೀಡಬೇಕು
- ದಂಪತಿಗಳಲ್ಲಿ ಕೂಡುವಳಿ ಸಂಬಂಧವಾಗಿ ಹೆಣ್ಣಾಗಿರಲಿ ಮತ್ತು ಗಂಡಾಗಿರಲಿ ತಮ್ಮ ಬಿಡುಗಡೆ ಮಾಡಿಕೊಂಡರೆ ಎದುರು ಪಕ್ಷದವರಿಗೆ ಬಿಡುಗಡೆ ಮಾಡಿಕೊಳ್ಳುವವರು ಒಂದು ಲಕ್ಷ ರೂಪಾಯಿಯನ್ನು ನೀಡಬೇಕು.

- ಇತರೆ ಸಮುದಾಯದವರು ನಮ್ಮ ಸಮುದಾಯಕ್ಕೆ ಅನುಗುಣವಾಗಿ ಹೊಂದಾಣಿಕೆಯಾಗುವಂತಹ ಸಮುದಾಯದವರನ್ನು ಲಗ್ನವಾದರೆ ನಮ್ಮ ಕುಲಕ್ಕೆ ಕೊಡಬೇಕಾದ ಮೊತ್ತ ಐವತ್ತು ಸಾವಿರ ರೂಪಾಯಿಗಳನ್ನು ಕೊಟ್ಟು ಕುಲ ಪದ್ಧತಿಯಂತೆ ತೀರ್ಥ ಪ್ರಸಾದವನ್ನು ತೆಗೆದುಕೊಂಡು ಶುದ್ಧಿ ಮಾಡಿಕೊಳ್ಳಬೇಕು.
- ಜನಾಂಗದಲ್ಲಿ ಹೆಣ್ಣು ಮಕ್ಕಳಿಗೆ ಹದಿನೆಂಟು ವರ್ಷ ಹಾಗೂ ಗಂಡು ಮಕ್ಕಳಿಗೆ ಇಪ್ಪತ್ತೊಂದು ವರ್ಷ ಆದ ನಂತರ ಮದುವೆ ಮಾಡಬಹುದಾಗಿದ್ದು ಒಂದು ವೇಳೆ ಹದಿನೆಂಟು ವರ್ಷದೊಳಗಿನವರಿಗೆ ಮದುವೆ ಮಾಡಿದ ಪಕ್ಷದಲ್ಲಿ ಹೆಣ್ಣಿನ ತಾಯಿ ತಂದೆಗಳಿಗೆ ಹಾಗೂ ಗಂಡಿನ ತಾಯಿ ತಂದೆಗಳಿಗೆ ಒಂದು ಲಕ್ಷ ರೂಪಾಯಿಗಳನ್ನು ಕುಲದ ಪಂಚಾಯಿತಿಗೆ ನೀಡಬೇಕಾಗುತ್ತದೆ. ಹಾಗೂ ಕಾನೂನು ಶಿಕ್ಷೆಗೆ ಒಳಪಡುವುದಲ್ಲದೆ ನಮ್ಮ ಕುಲಸ್ತರ ಕಟ್ಟುಪಾಡುಗಳಿಗೆ ಒಳಪಡಬೇಕಾಗುತ್ತದೆ.
- ಸಮುದಾಯದಲ್ಲಿ ದಂಪತಿಗಳಿಗೆ ವಿರಸ ಬಂದು ಬಿಡುಗಡೆ ಬಯಸಿದ್ದಲ್ಲಿ ಬಿಡುಗಡೆ ಬಯಸುವವರು ಎದುರಾಳಿಗೆ ಪರಿಹಾರವಾಗಿ ಎರಡು ಲಕ್ಷಗಳು ನೀಡಬೇಕು. ಕುಲಸ್ತರುಗಳಿಗೆ ಇಪ್ಪತ್ತು ಸಾವಿರಗಳನ್ನು ಒಟ್ಟು ಎರಡು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳನ್ನು ನೀಡಬೇಕಾಗುತ್ತದೆ
- ಸಮುದಾಯದಲ್ಲಿ ಹೆಣ್ಣಾಗಲಿ ಅಥವಾ ಗಂಡಾಗಲಿ ನಿಶ್ಚಿತಾರ್ಥ ಮತ್ತು ಹೂ ಮೂಡಿಸಿದ ನಂತರ ಲಗ್ನವಾಗಲಿ ಮುರುದು ಬಿದ್ದ ಪಕ್ಷದಲ್ಲಿ ಒಂದು ಲಕ್ಷ ಪರಿಹಾರ ನೀಡಬೇಕು. ಕುಲಪಂಚಾಯಿತಿಗೆ ಹತ್ತು ಸಾವಿರ ರೂಪಾಯಿಗಳನ್ನು ನೀಡಬೇಕು.
- ಆಯಾ ನಿಗಧಿತ ಕಟ್ಟೆಮನೆಯ ಕಟ್ಟೆಗೌಡರಿಗೆ ಪ್ರತಿ ವಿವಾಹದ ಚಪ್ಪರದ ಹಣ ೧೦೧ ರೂಗಳನ್ನು ನೀಡಬೇಕು. ಇಲ್ಲವಾದಲ್ಲಿ ಆ ಕುಟುಂಬದ ಶುಭ-ಅಶುಭ ಕಾರ್ಯಗಳಿಗೆ ಇತರೆ ಸಂಬಂಧಿಕರು, ಸಮುದಾಯದವರು ಭಾಗವಹಿಸುವಂತಿಲ್ಲ.
- ಆಯಾ ನಿಗಧಿತ ಕಟ್ಟೆಮನೆಯ ವಿವಾಹ ಮಾಡಿಕೊಡುವ ಹೆಣ್ಣಿನ ಕುಟುಂಬದ ಸಹೋದರ-ಸಹೋದರಿಯರಿಗೆ ವಿಳ್ಯಾವನ್ನು ನೀಡುವುದರ ಜೊತೆಗೆ ಕಟ್ಟೆಮನೆಯ ಕಟ್ಟೆಗೌಡರಿಗೆ ೧೦೧ ರೂಗಳನ್ನು ನೀಡಬೇಕು. ಈ ಕಾರ್ಯವನ್ನು ನೇರವೇರಿಸದಿದ್ದಲ್ಲಿ ಆ ಕುಟುಂಬದ ಶುಭ-ಅಶುಭ ಕಾರ್ಯಗಳಿಗೆ ಸಂಬಂಧಿಕರು, ಸಮುದಾಯದವರು ಭಾಗವಹಿಸುವಂತಿಲ್ಲ.

ಹೀಗೆ ಮೇಲ್ಕಂಡಂತೆ ಉಪ್ಪಾರ ಸಮುದಾಯದಲ್ಲಿದ್ದ ಕೆಲ ಶಿಕ್ಷಾವಿಧಾನಗಳು ಹಾಗೂ ಸಮುದಾಯದಲ್ಲಿ ನಿರೂಪಣೆಗೊಳಪಟ್ಟು ನಡೆದುಕೊಂಡು ಬಂದ ಕೆಲ ವಿಶೇಷ ಆಚರಣೆಗಳನ್ನು ಕಾಣಬಹುದಾಗಿದೆ. ಒಟ್ಟಾರೆಯಾಗಿ ನೋಡುವುದಾದರೆ ಸಮುದಾಯವನ್ನು ಸುವ್ಯವಸ್ಥಿತ ಸಮಾಜದಲ್ಲಿ ಸುಗುಮವಾಗಿ ನಡೆಸುವ ಹಾಗೂ ಕೆಲ ನಿಬಂಧನೆಗಳನ್ನು ನಿಗಧಿಪಡಿಸಿ ಸಮುದಾಯದವರೆಲ್ಲರೂ ಅದನ್ನು ಪಾಲಿಸುವ ಹಾಗೂ ಗೌರವಿಸುತ್ತಾ ಸಂಸ್ಕಾರಯುತ ಸಮುದಾಯವನ್ನು ಕಟ್ಟುವಲ್ಲಿ ಕಟ್ಟೆಮನೆಯ ಪಾತ್ರ ಬಹುಮುಖ್ಯವಾದುದ್ದಾಗಿದೆ. ಅಲ್ಲದೆ ಈ ಸಂಸ್ಕಾರಯುತ ನಡವಳಿಕೆಯನ್ನು ರೂಪಿಸಲು ಶಿಕ್ಷಾವಿಧಾನಗಳು ಅವಶ್ಯಕವಾಗಿದ್ದವು. ಇನ್ನೂ ಸಮುದಾಯದಲ್ಲಿದ್ದಂತಹ ಕೆಲ ವಿಶೇಷ ಆಚರಣೆಗಳನ್ನು ಈ ಮುಂದಿನಂತೆ ಕಾಣಬಹುದಾಗಿದೆ.

➢ **ಚಮ್ಮಾಳಿಗೆ(ಪಾದರಕ್ಷೆ)ಯಿಂದ ಹಲ್ಲೆ ಪ್ರಕರಣಗಳ ಶುದ್ಧಗತಿ ನೀಡುವ ವಿಧಾನ :**

ಉಪ್ಪಾರರಲ್ಲಿ ಚಮ್ಮಾಳಿಗೆಯಿಂದ ಹಲ್ಲೆಗೊಳಗಾದ ವ್ಯಕ್ತಿಗೆ ಶುದ್ಧಗತಿ ನೀಡುವ ವಿಧಾನವು ಪಾರಂಪರಿಕವಾಗಿ ಕಂಡುಬರುತ್ತದೆ. ಈ ವಿಧಾನವನ್ನು ಕಟ್ಟೆಮನೆಯ ಗೌಡ ಹಾಗೂ ಸಮುದಾಯದ ಯಜಮಾನರುಗಳು ಒಟ್ಟುಗೂಡುವುದರ ಮೂಲಕ ನೆರವೇರಿಸುತ್ತಾರೆ. ಈ ಶುದ್ಧಗತಿ ವಿಧಾನದ ಬಗ್ಗೆ ತಿಳಿಯುವುದಾದರೆ ಚಮ್ಮಾಳಿಗೆಯಿಂದ ಹೊಡಿಸಿಕೊಂಡ ವ್ಯಕ್ತಿಯು ಆ ಕ್ಷಣದಿಂದ ತನ್ನ ಮನೆ ಹಾಗೂ ಇತರರ ಮನೆಯನ್ನು ಪ್ರವೇಶವನ್ನು ನಿರ್ಭಂದಿಸಲಾಗುತ್ತದೆ. ಈ ವಿಷಯವನ್ನು ಕಟ್ಟೆಮನೆಯ ಗೌಡರು ಹಾಗೂ ಯಜಮಾನರುಗಳಿಗೆ ಆಯಾ ಗ್ರಾಮದ ಯಜಮಾನರು ತಿಳಿಸತಕ್ಕದ್ದು. ಕಟ್ಟೆಮನೆ ಗೌಡರು ಹಾಗೂ ಯಜಮಾನರುಗಳು ಆ ವ್ಯಕ್ತಿಗೆ ನಿಗಧಿತ ಸ್ಥಳದಲ್ಲಿ (ದೇವಸ್ಥಾನದ ಆವರಣ, ಜಮೀನು, ಇತರೆ) ಸೇರುವಂತೆ ಸಮುದಾಯದವರಿಗೆಲ್ಲರಿಗೂ ಆಹ್ವಾನವನ್ನು ನೀಡಲಾಗುತ್ತದೆ. ಈ ಕಾರ್ಯದಲ್ಲಿ ಕಟ್ಟೆಮನೆಯ ಗೌಡರು ನಿಗಧಿತ ಸ್ಥಳದಲ್ಲಿ ಒಂದು ಕಂಬಳಿಯನ್ನು ಹಾಸಿ ಅದರ ಮೇಲೆ ಕಳಸ, ಒಂದು ಸೇರು ಅಕ್ಕಿ, ಬಾಳೆ ಹಣ್ಣು, ಎಲೆ-ಅಡಿಕೆ, ಊದಿನಕಡ್ಡಿ, ಕುಂಕುಮ ಮತ್ತು ಹರಿಸಿಣ ಹಾಗೂ ಹೊಸ ವಿಭೂತಿ ಉಂಡೆಯನ್ನು ಇಟ್ಟಿರುತ್ತಾರೆ. ಈ ಕಂಬಳಿ ಹಾಸಿನ ಮುಂದೆ ಒಂದು ತಟ್ಟೆಯಲ್ಲಿ ಹೊಸ ವಿಭೂತಿಯನ್ನು ಪುಡಿ ಮಾಡಿ ಇಟ್ಟಿರುತ್ತಾರೆ. ಕಟ್ಟೆಮನೆ ಗೌಡರಿಂದ ಪೂಜಾ ಕಾರ್ಯಗಳು ನೇರವೇರಿದ ನಂತರ ಚಮ್ಮಾಳಿಗೆಯಿಂದ ಹಲ್ಲೆಗೆ ಒಳಗಾದ ವ್ಯಕ್ತಿಗೆ ನೆಂಟರಾಗಿರುವವರನ್ನು ಕರೆಸಿ ಅವರಿಂದ ೦೩ ಅಥವಾ ೦೯ ಬಿಂದಿಗೆ (ಅಂತರ್ಜಾಲದ ಮೂಲಕ ಆ ಕ್ಷಣದಲ್ಲಿ ಪಡೆದ) ನೀರನ್ನು ಮೈಮೇಲೆ ಹಾಕಿಸಿಕೊಂಡು ತದನಂತರ ಹೊಸ ಬಟ್ಟೆಯನ್ನು ತೊಟ್ಟುಕೊಡು ನಿಗಧಿತ ತಟ್ಟೆಯಲ್ಲಿ ಪುಡಿ ಮಾಡಿ ಇಟ್ಟಿರುವ ವಿಭೂತಿ ಪುಡಿಯನ್ನು ಕೈಯಲ್ಲಿ ಮುಟ್ಟದೆ ನೇರವಾಗಿ ಬಾಗಿ ತಟ್ಟೆಯಿಂದ ವಿಭೂತಿ ಪುಡಿಯನ್ನು ಹಣೆಗೆ ಹಚ್ಚಿಕೊಳ್ಳಬೇಕು. ನಂತರ ಹಾಸು ಕಂಬಳಿಗೆ ಪೂಜೆ ಮಾಡಬೇಕು. ಈ ಕಾರ್ಯಕ್ಕೆ ಕಾಣಿಕೆ/ದಂಡ/ದಕ್ಷಿಣೆಯಾಗಿ

೧೦೧ ರೂಗಳನ್ನು ಕಟ್ಟೆಮನೆ ಗೌಡರಿಗೆ ನೀಡಬೇಕು. ಇದಾದ ಬಳಿಕ ತನ್ನ ಸಂಬಂಧಿಕರಿಗೆಲ್ಲ ಕುಲದ ಊಟವಾದ ಮಾಂಸಹಾರದ ಭೋಜನವನ್ನು ಮಾಡಿಸಬೇಕು. ಇಲ್ಲಿಗೆ ಶುದ್ಧಿ ಕಾರ್ಯ ಮುಗಿಯುತ್ತದೆ. ಈ ಕಾರ್ಯ ಮುಗಿದ ನಂತರ ಆ ವ್ಯಕ್ತಿ ಎಲ್ಲರಲ್ಲಿಯೂ ಒಂದಾಗಿ ಎಂದಿನಂತೆ ತನ್ನ ಹಾಗೂ ಇತರರ ಮನೆಯನ್ನು ಪ್ರವೇಶಿಸಬಹುದು. ಆದರೆ ದೇವರ ಪೂಜಾ ಕಾರ್ಯಗಳು, ಮನೆಯಲ್ಲಿನ ಹಬ್ಬದ ದೈವದ ಕಾರ್ಯಗಳನ್ನು ಮಾಡುವಂತಿಲ್ಲ. ಈ ಪದ್ಧತಿ ಕೆಲಭಾಗಗಳಲ್ಲಿ ಭಿನ್ನಬಾಗಿದ್ದು, ಪ್ರಾದೇಶಿಕ ಭಿನ್ನತೆ ಅಂಶಗಳ ಆಧಾರದ ಮೇಲೆ ನೋಡುವುದಾದರೆ ಮೇಲ್ಕಂಡಂತೆ ಸ್ನಾನ ಮಾಡಿಕೊಂಡು ಹೊಸಬಟ್ಟೆಯನ್ನು ಧರಿಸಿಕೊಂಡು ವ್ಯಕ್ತಿಯು ದೇವಸ್ಥಾನದ ಮುಂಭಾಗದಲ್ಲಿ ಕುಳಿತಿರುತ್ತಾನೆ. ದೇವಸ್ಥಾನದ ಪೂಜಾರಿಗಳು ಆಯಾ ಗ್ರಾಮದ ದೈವಕ್ಕೆ ಪೂಜೆಯನ್ನು ನೆರವೇರಿಸಿ ತೀರ್ಥವನ್ನು ತೆಗೆದುಕೊಂಡು ಬಂದು ಹಲ್ಲೆಗೊಳಗಾದ ವ್ಯಕ್ತಿಗೆ ಸಿಂಪಡಿಸುವುದರ ಮೂಲಕ ಶುದ್ಧಗತಿ ನೇರವೇರಿಸಲಾಗುತ್ತದೆ. ಇಲ್ಲಿಯೂ ಸಹ ಕಟ್ಟೆಮನೆಗೆ ದಂಡವನ್ನು ಪಾವತಿಸುವುದರ ಜೊತೆಗೆ ಗ್ರಾಮದ ಸಂಬಂಧಿಕರಿಗೆಲ್ಲ ಮಾಂಸದ ಊಟವನ್ನು ಹಾಕಿಸಬೇಕಾಗುತ್ತದೆ. ಇನ್ನೂ ಕಾಲಗಳು ಉರುಳಿದಂತೆ ಸಮುದಾಯದಲ್ಲಿ ಕೆಲ ಮಾರ್ಪಾಡುಗಳು ಉಂಟಾಗಿದ್ದು, ಕೆಲ ಭಾಗಗಳಲ್ಲಿ ಪ್ರಸ್ತುತ ಇಂತಹ ಪ್ರಕರಣಗಳು ಜರುಗಿದಲ್ಲಿ ಸಮುದಾಯದ ಸ್ವಾಮಿಗಳ ಪೀಠ ಸ್ಥಾನಕ್ಕೆ ತೆರಳಿ ಮೇಲ್ಕಂಡ ಮಾದರಿಯಲ್ಲಿ ಶುದ್ಧಗತಿಯನ್ನು ಪಡೆಯುತ್ತಾರೆ. ಆದರೆ ಮಾಂಸದ ಆಹಾರ ಸೇವನೆಯ ಪದ್ಧತಿಯನ್ನು ಹೊರತುಪಡಿಸಿ. ಒಂದು ವೇಳೆ ಅನ್ಯ ಸಮುದಾಯದವರು ಚಮ್ಮಾಳಿಗೆಯಿಂದ ಹಲ್ಲೆ ನಡೆಸಿದರೂ ಅಥವಾ ಸಮುದಾಯದೊಳಗೆ ಹಲ್ಲೆ ನಡೆದರು ಹಲ್ಲೆಗೊಳಗಾದ ವ್ಯಕ್ತಿಯೇ ಮೇಲಿನ ಕಾರ್ಯವನ್ನು ನೇರವೇರಿಸಿಕೊಳ್ಳಬೇಕು. ಇನ್ನೂ ಸಮುದಾಯದಲ್ಲಿ ವಿಳ್ಯಾ ನೀಡುವ ಪದ್ಧತಿ ನೋಡುವುದಾದರೆ..,

- **ವಿಳ್ಯಾಕೊಡುವ ಪದ್ಧತಿ:**

ಸಮುದಾಯದಲ್ಲಿ ವಿಳ್ಯಾಕೊಡುವ ಪದ್ದತಿ ಬಹುಕಟ್ಟುನಿಟ್ಟಾಗಿ ಇದ್ದು, ನೂತನ ವಿವಾಹವನ್ನು ಯಾರೇ ನೇರವೇರಿಸಲು ಅವರು ಕಟ್ಟೆಮನೆಗೆ ವಿಧೆಯಕರಾಗಿರಬೇಕು. ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಡುವ ಸಂದರ್ಭದಲ್ಲಿ ವಿವಾಹ ಛತ್ರದಲ್ಲಿ ಒಂದು ಕರಿ ಕಂಬಳಿಯನ್ನು ಹಾಸುತ್ತಾರೆ. ಈ ಕಂಬಳಿಯ ಮೇಲೆ ಕಳಸ, ವಿವಾಹಕ್ಕೆ ಸಿದ್ಧರಾದ ಜೋಡಿಗಳ ಬಾಸಿಂಗ, ಸಕ್ಕರೆ, ದಾರೆ ಮಹೂರ್ತ ಸೀರೆ, ಮಾಂಗಲ್ಯ, ಬಾಳೆಹಣ್ಣು, ಹೂ, ಹರಿಸಿಣ–ಕುಂಕುಮ, ಒಂದು ಸೇರು ಅಡಿಕೆ ಹಾಗೂ ಹತ್ತು ಕಟ್ಟು ಎಲೆಯನ್ನು ಇಟ್ಟು ಪೂಜೆ ನೆರವೇರಿಸುತ್ತಾರೆ. ಆ ಕಟ್ಟೆಮನೆಯ ವಿವಾಹವಾಗುವ ಹೆಣ್ಣಿನ ಕಡೆಯ ಅಣ್ಣ–ತಮ್ಮಂದಿರುಗಳಿಗೆ ಮಾತ್ರ ಕಾರ್ಯ ಅನ್ವಯವಾಗುತ್ತದೆ. ಪುರುಷರ ವಿವಾಹದಲ್ಲಿ ಸಂಬಂಧಪಡುವುದಿಲ್ಲ. ಅಣ್ಣ–ತಮ್ಮಂದಿರುಗಳಿಗೆ ಈ ಮೇಲ್ಕಂಡ ಎಲೆ–ಅಡಿಕೆಯನ್ನು

ನೀಡುತ್ತಾರೆ. ಅದು ಒಂದೆ ಎಲೆ–ಒಂದು ಅಡಿಕೆಯಾದರೂ ತಪ್ಪದೆ ನೀಡಬೇಕು. ಇದಾದ ಬಳಿಕೆ ಬಾಸಿಂಗವನ್ನು ಹಾಗೂ ದಾರೆ ಮಹೂರ್ತ ಸೀರೆ, ಮಾಂಗಲ್ಯವನ್ನು ನೀಡುವುದರ ಮೂಲಕ ವಿವಾಹವನ್ನು ನೆರವೇರಿಸುತ್ತಾರೆ. ಇಲ್ಲಿ ಕಟ್ಟೆಮನೆ ಗೌಡರಿಗೆ ದಕ್ಷಿಣೆಯಾಗಿ ೧೦೧ ರೂಗಳನ್ನು ನೀಡಬೇಕು. ಹೀಗೆ ಈ ಮೇಲ್ಕಂಡಂತೆ ಚಮ್ಮಾಳಿಗೆ ಹಲ್ಲೆಯ ಶುದ್ಧಿಕರಣ ಹಾಗೂ ವಿಳ್ಯಾ ನೀಡುವ ಪದ್ದತಿಯ ವಿವರಣೆಯನ್ನು ಕಾಣಬಹುದಾಗಿದೆ.

ಕೊನೆ ಟಿಪ್ಪಣಿಗಳು :

೧. ಎಡ್ಗರ್ ಥರ್ಸ್ಟನ್ ಮತ್ತು ಕೆ. ರಂಗಾಚಾರಿ., ೧೯೦೯, ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ ಸಂಪುಟ–೭(ಟಿ–ಝಡ್), ಸರ್ಕಾರಿ ಮುದ್ರಣಾಲಯ, ಮದ್ರಾಸ್. ಪು. ೨೩೭.

೨. ಅದೇ., ಪು. ೨೪೦–೨೪೧.

೩. ನಂಜುಂಡಯ್ಯ ಎಚ್.ವಿ., ೧೯೩೧, ಮೈಸೂರು ಕ್ಯಾಸ್ಟ್ ಅಂಡ್ ಟ್ರೈಬ್ಸ್, ಸಂ–೪, ಮೈಸೂರು ವಿಶ್ವವಿದ್ಯಾಲಯ, ಮೈಸೂರು. ಪು. ೬೪೮–೬೪೯

೪. ಅದೇ., ಪು. ೬೫೧.

ಅಧ್ಯಾಯ : ನಾಲ್ಕು

ಕಟ್ಟೆಮನೆಯ ಸ್ಥಿತ್ಯಂತರಗಳು

ಅಧ್ಯಾಯ : ನಾಲ್ಕು
ಕಟ್ಟೆಮನೆಯ ಸ್ಥಿತ್ಯಂತರಗಳು

ಉಪ್ಪಾರ ಸಮುದಾಯದಲ್ಲಿ ಇದ್ದಂತಹ ಹಲವಾರು ಕಟ್ಟೆಮನೆಗಳಲ್ಲಿ ಇಂದಿಗೂ ಕರ್ನಾಟಕದ ಹಲವಾರು ಭಾಗಗಳಲ್ಲಿ ಅಲ್ಲಲ್ಲಿ ಚತುರತೆಯಿಂದ ಹಾಗೂ ನಿಷ್ಠೆಯಿಂದ ಕೆಲವ ಕಟ್ಟೆಮನೆಗಳು ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ ರಾಜ್ಯದಲ್ಲಿ ಹಲವಾರು ಉಪ್ಪಾರರ ಕಟ್ಟೆಮನೆಗಳು ನಶಿಸಿವೆ. ಇಂತಹ ಹಲವಾರು ಕಟ್ಟಮನೆಗಳ ನಶಿಸುವಿಕೆಗೆ ಕಾರಣಗಳನ್ನು ಈ ಮುಂದಿನಂತೆ ಚರ್ಚಿಸಬಹುದಾಗಿದೆ.

- **ನ್ಯಾಯಲಯದ ಉಗಮ :** ಭಾರತದಲ್ಲಿ ಸರಿ ಸುಮಾರು ವರ್ಷಗಳಿಂದ ನ್ಯಾಯಾಲಯದ ವಿಕಾಸವಾದರೂ ಅದು ಉಳ್ಳವರ ಪಾಲಿಗೆ ಅಗತ್ಯವಾದದ್ದು, ಜನಸಾಮಾನ್ಯರಿಗೆ ಅಲ್ಲ ಎನ್ನುವ ಸಾಮಾಜಿಕ ಪ್ರಜ್ಞೆ ಜನಸಾಮಾನ್ಯರಲ್ಲಿ ತಲೆದೂರಿತ್ತು. ಇದಕ್ಕೆ ಕಾರಣ ನ್ಯಾಯಾಲಯದ ಪ್ರವೇಶಕ್ಕೆ ಇದ್ದ ಹಲವಾರು ನೀತಿ–ನಿಯಮ, ಸಾಮಾಜಿಕ ಪ್ರಜ್ಞೆಯ ಜೊತೆಗೆ ಅನಕ್ಷರತೆ, ಮುಂತಾದ ಕಾರಣಗಳನ್ನು ಒಳಗೊಂಡಿದ್ದವು. ಇನ್ನೂ ಕಟ್ಟೆಮನೆಯ ತೀರ್ಮಾನಗಳಲ್ಲಿ ಅತೃಪ್ತರಾದವರು ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿಸದರು. ಇದು ಒಂದೇಡೆ ಸಮುದಾಯದ ಶಕ್ತಿಯನ್ನು ಕುಂಠಿತಗೊಳಿಸಿತಲ್ಲದೆ ಸಮುದಾಯದ ಹಿಡಿತವನ್ನು ಸಡಿಲಿಸಿದ ನಡೆದ ಪ್ರಯತ್ನ ಎನ್ನಬಹುದು. ಸಮುದಾಯದ ನ್ಯಾಯಾಲಯವಾದ ಕಟ್ಟೆಮೆನಯ ಆಡಳಿತ–ತೀರ್ಪನ್ನು ಪ್ರಶ್ನಿಸುವ ಮುನ್ನಡೆ ಜಿಗಿತ ಸಮುದಾಯದಲ್ಲಿ ಅಕ್ಷರಸ್ತರಾದಂತೆ ಪ್ರಭಾವ ಜೋರಾಯಿತು.

- **ಸಾಕ್ಷರತೆ – ಶೈಕ್ಷಣಿಕ ಪ್ರಜ್ಞೆ:** ಜನಸಾಮಾನ್ಯರಿಗೆ ಸರ್ಕಾರಗಳು ಉಚಿತ ಶಿಕ್ಷಣ ನೀಡುವುದರೊಂದಿಗೆ ಕಾನೂನಿನ ಅರಿವನ್ನು ಮೂಡಿಸುವಲ್ಲಿ ಹಲವಾರು ಕಾರ್ಯಕ್ರಮಗಳ ಮೂಲಕ ಎಚ್ಚರಿಸುತ್ತಾ ಬರತೊಡಗಿದವು. ಅಂತಹ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರಿಗಾಗಿಯೇ ಅನೇಕ ಶಾಲೆಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣಕ್ಕೆ ನೂತನ ಹಾದಿಯನ್ನು ಏರ್ಪಡಿಸಿದವು. ಅದರಂತೆ ಜನಸಾಮಾನ್ಯರು ಸಾಕ್ಷಾರತೆ ಹೊಂದುತ್ತಾ ಸಾಗಿದಂತೆಲ್ಲಾ ಸಮುದಾಯದ ನ್ಯಾಯಾಲಯದಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಾ ಸಾಗಿದರು. ಶಿಕ್ಷಣದಿಂದ ಕಾನೂನಿನ ಅರಿವು, ಸಾಮಾಜಿಕ ಪ್ರಜ್ಞೆ ಬರತೊಡಗಿತು. ಇದರಿಂದ ಒಂದು ಹಾದಿಯಾಗಿದ್ದ ಸಮುದಾಯದ ನ್ಯಾಯಾಲಯವನ್ನು ತೊರೆದು ಕಾನೂನಿನ ನ್ಯಾಯಾಲಯಕ್ಕೆ ಮೊರೆ ಹೋಗಲು ಪ್ರಾರಂಭಿಸಿದರು. ಅಲ್ಲದೆ ಈಗಾಗಲೇ ಶಿಕ್ಷಣಸ್ಥರಾದ ಹಾಗೂ ನೀತಿ ನಿಯಮಗಳನ್ನು ತಿಳಿದಿದ್ದರಿಂದ ಈ ಹಾದಿ ಸುಗುಮವಾಯಿತು. ಈ ಹಿನ್ನೆಲೆಯಲ್ಲಿ ಸಮುದಾಯದ ಕಟ್ಟೆಮನೆಗಳ ಹಿಡಿತ

ಸಡಿಲಗೊಳ್ಳತೊಡಗಿತು.

- **ಜಾತಿಯ ಗಂಟು ಸಡಿಲಿಕೆ :** ಪ್ರಜಾಪ್ರಭುತ್ವ ಸರ್ಕಾರ ರಚನೆಗೊಂಡರು ಸಹಾ ಇಂದಿಗ ಜಾತಿಯ ಬೇರು ಆಳವಲ್ಲದಿದ್ದರೂ ಅಗಲವಾಗಿ ರೂಪುಗೊಂಡಿದೆ. ಅದರಂತೆ ಪ್ರಭುತ್ವದ ಸರ್ಕಾರಗಳು ರಚನೆಗೊಂಡ ನಂತರ ಕೆಲವು ವಿಶೇಷ ಕಾಯಿದೆಗಳನ್ನು ಹೊರಡಿಸುವುದರ ಮೂಲಕ ಜಾತಿಯ ದಿಗ್ಬಂಧಗಳನ್ನು ಸಡಿಲಿಸುವಲ್ಲಿ ಯಶ್ವಸಿಯಾದರೂ ಪರಿಪೂರ್ಣವಾಗಿಲ್ಲ ಎಂಬುವುದು ವಾಸ್ತವ. ಈ ವಿಶೇಷ ಕಾನೂನುಗಳು ಜಾತಿಯ ಮೇಲಿದ್ದ ಹಿಡಿತಗಳನ್ನು ಸ್ಥಾನಮಾನಗಳನ್ನು ಕಡಿಮೆಗೊಳಿಸುತ್ತಾ ಸಾಗಿದವು. ಶಿಕ್ಷಣಸ್ತರಲ್ಲಿ ಇದರ ಪ್ರಜ್ಞೆ ತುಸು ಜೋರಾಯಿತು. ಇದರಿಂದ ಕಟ್ಟೆಮನೆಯ ಕೆಲವು ಕಟ್ಟುಪಾಡುಗಳನ್ನು ಗಾಳಿಗೆ ತೂರಲಾಯಿತು. ಸಮುದಾಯದ ದಿಗ್ಭಂಧನ ನಿಯಮಗಳಿಗೆ ಬೆಲೆ ಇಲ್ಲದಂತಾಯಿತು. ಈ ಹಿನ್ನಲೆಯಲ್ಲಿ ಕಟ್ಟೆಮನೆಗಳ ಮೌಲ್ಯ ಕುಸಿಯಲಾರಂಭಿಸಿತು.

- **ಅಂತರ್ಜಾತಿ ವಿವಾಹ:** ಒಂದು ಕಾಲದಲ್ಲಿ ಸಮುದಾಯಗಳಲ್ಲಿ ತಮ್ಮ ಸ್ಥಾನಮಾನಕ್ಕಿಂತ ಕೆಳಮಟ್ಟದ ಸಮುದಾಯದಲ್ಲಿ ವಿವಾಹ, ಭೋಜನ, ಬಳಕೆ ಇತ್ಯಾದಿ ಘಟನೆಗಳು ಜರುಗಿದ್ದಂತಹ ಸಂದರ್ಭದಲ್ಲಿ ಅಂತಹವರಿಗೆ ಕಟ್ಟೆಮನೆಯ ಮೂಲಕ ದಂಡವಿಧಿಸುವುದರ ಜೊತೆಗೆ ಕುಲಸ್ಥರಿಂದ ಶುದ್ಧಿಮಾಡಿಕೊಳ್ಳವುದು ಅನಿವಾರ್ಯವಾಗಿತ್ತು. ಅಲ್ಲದೆ ಬಹಿಷ್ಕಾರ ಎಂಬ ಕೂಪಕ್ಕೆ ಒಳಗಾಗಬೇಕಿತ್ತು. ಈ ಎಲ್ಲಾ ಕಾರಣಗಳಿಂದ ಸಮುದಾಯದವರು ಮೊತ್ತೊಂದು ಸಮುದಾಯದವರ ಜೊತೆ ಯಾವುದೇ ರೀತಿಯ ಸಂಪರ್ಕಗಳನ್ನು ಇಟ್ಟುಕೊಳ್ಳುವುದು ಕಷ್ಟದಾಯಕ ಸಂಗತಿಗಳಲ್ಲಿ ಒಂದಾಗಿತ್ತು. ಆದರೆ ಪ್ರಜಾಪ್ರಭುತ್ವ ರಚನೆಯಾದ ನಂತರ, ಕೋರ್ಟು, ಕಛೇರಿ, ಕಾನೂನುಗಳು ದೃಢವಾಗಿ ನೆಲೆಯೂರಿದ ಕಾಲಘಟ್ಟದಲ್ಲಿ ಅಂತರ್ಜಾತಿ ವಿವಾಹಕ್ಕೆ ಸಾಮಾಜಿಕ ಒಪ್ಪಿಗೆ ನೀಡುವುದರ ಜೊತೆಗೆ ಬಹಿಷ್ಕಾರ, ಬಳಕೆ, ಶುದ್ಧಿವಿಧಾನಗಳಿಗೆ ಮುಕ್ತಿ ಹಾಡಿದ್ದರಿಂದ ಕಟ್ಟೆಮನೆಯ ಸ್ಥಾನಮಾನಗಳಿಗೆ ಕುಂದು ಉಂಟಾಗಿದ್ದಲ್ಲದೆ, ಸಮುದಾಯದವರು ಕಟ್ಟೆಮನೆಯ ಮೇಲಿದ್ದ ನಂಬಿಕೆಗಳನ್ನು ಕಳೆದುಕೊಳ್ಳುವಂತಾಯಿತು. ಇದರಿಂದ ಕಟ್ಟೆಮನೆಯ ಮೌಲ್ಯಗಳು ಕುಸಿತಕಂಡವು.

- **ಸುವ್ಯವಸ್ಥಿತ ಕಾನೂನು ಕಟ್ಟಲೆಗಳು ಹಾಗೂ ಸರ್ಕಾರದ ರಚನೆ:** ಪ್ರಜಾಪ್ರಭುತ್ವದ ರಚನೆಯ ಬೆನ್ನೆಲೆ ಸುವ್ಯವಸ್ಥಿತವಾದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ರಚನೆಗಳಿಂದ ಪ್ರಾದೇಶಿಕ ಸಮುದಾಯ ಆಡಳಿತ ವಿಭಾಗಗಳ ಸ್ಥಾನಮಾನಕ್ಕೆ ಧಕ್ಕೆ ಉಂಟಾದವು. ಒಂದು ದೇಶ, ಒಂದು ಕಾನೂನು, ಪ್ರಜೆಗಳೆಲ್ಲರೂ ಒಂದೇ,

ಪ್ರಜೆಗಳೆಲ್ಲರೂ ದೇಶದ ಕಾನೂನು ಕಟ್ಟಲೆಗಳಿಗೆ ತಲೆಬಾಗಲೇಬೇಕಾದ ಅನಿವಾರ್ಯತೆಯಿಂದ ಕಟ್ಟೆಮನೆಯ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಾ ಸಾಗಿದರು. ಕಟ್ಟೆಮನೆಯ ತೀರ್ಮಾನಗಳಿಗೆ ಯಾವುದೇ ಕಾನೂನಿನ ಅನುಮೋದನೆ ಇಲ್ಲದಿರುವುದು ಹಾಗೂ ಸಮುದಾಯ ಕಟ್ಟೆಮನೆ ಕಾನೂನಿನ ಚೌಕಟ್ಟಿನಿಂದ ಹೊರಗುಳಿದಿದ್ದು ಸಮುದಾಯದವರಲ್ಲಿ ಏಕ ಸಂವಿಧಾನದ ಅಡಿಯಲ್ಲಿ ಕಾನೂನನ್ನು ಗೌರವಿಸಲು ಮುಂದಾದರೆ ವಿನಃ ಕಟ್ಟೆಮನೆಯ ವ್ಯವಸ್ಥೆಯನ್ನಲ್ಲ. ಈ ಹಿನ್ನೆಲೆಯಲ್ಲಿ ಕಟ್ಟೆಮನೆಗಳ ನಶಿಸುವಿಕೆ ಕಾರಣವಾಯಿತು.

- **ಜನಸಂಖ್ಯೆ:** ಜನಸಂಖ್ಯೆ ಎಂಬುವುದು ಆ ದೇಶದ ಒಟ್ಟು ಚದರ ವೀಸ್ತೀರ್ಣ ಭೂಮಿಯಲ್ಲಿ ವಾಸಿಸುವ ಜನರ ಒಟ್ಟು ಲೆಕ್ಕಾಚಾರವಾಗಿದ್ದು, ಅತಿಯಾದ ಜನಸಂಖ್ಯೆ ಬೆಳೆದಂತೆಲ್ಲ ನಿಯಂತ್ರಣಕ್ಕೆ ಒಳಪಡಿಸುವುದು ಕಷ್ಟದಾಯಕವಾಗ ತೊಡಗಿತು. ಸಮುದಾಯದಲ್ಲಿ ಹಿಡಿತ ಸಾಧಿಸಲು ಜನಸಂಖ್ಯೆ ಒಂದೇಡೆ ಅಡೆತಡೆ ಉಂಟು ಮಾಡುವುದರಲ್ಲಿ ಯಶಸ್ಸು ಕಾಣತೊಡಗಿತು ಎಂದರೆ ತಪ್ಪಾಗಲಾರದು. ಏಕೆಂದರೆ ಸಮುದಾಯ ಎಂದರೆ ಗುಂಪು ಎಂಬರ್ಥವಿದ್ದು, ಈ ಗುಂಪು ವಿಶಾಲವಾಗುತ್ತಾ ಹೋದಂತೆಲ್ಲಾ ಅದರ ನಾಯಕನಿಗೆ ಗುಂಪಿನ ಮೇಲೆ ಹಿಡಿತ ಸಾಧಿಸಲು ಹಾಗೂ ನಿಯಂತ್ರಣಕ್ಕೆ ತರಲು ಕಷ್ಟದಾಯಕವಾಗತೊಡಗಿತು. ಈ ಹಿನ್ನೆಲೆಯಲ್ಲಿ ಕಟ್ಟೆಮನೆಯ ಕಟ್ಟುಪಾಡುಗಳನ್ನು ಪಾಲನೆ ಮಾಡದವರನ್ನು ನಿಯಂತ್ರಿಸುವುದು ಕಷ್ಟದಾಯಕವಾಗತೊಡಗಿತು. ಈ ಹಿನ್ನೆಲೆಯಲ್ಲಿ ಸಮುದಾಯದವರು ನೂತನ ಏಕತಾ ಕಾನೂನಿನ ಮೋರೆ ಹೋಗತೊಡಗಿದರು.

- **ಹಿರಿಯರ ಮೇಲಿನ ಗೌರವಕ್ಕೆ ಕುಂದು – ಬೇಡವಾದ ಬಾಂಧವ್ಯಗಳು:** ಪ್ರಪಂಚ ಬೆಳೆದಂತೆಲಾ ಮಾನವನಲ್ಲೂ ಅನೇಕ ವಿಕಾಸಗಳು ನಡೆಯುತ್ತಲೇ ಇವೆ. ಈ ಆಧುನಿಕ ಜೀವನ ಶೈಲಿಯಲ್ಲಿ ಜನಸಾಮಾನ್ಯರು ಸ್ವಾರ್ತಿಗಳಾಗಿ, ತಮ್ಮ ಸುಖಲೋಲಪಾಕರಾಗಿ ಜೀವನ ಸಾಗಿಸುತ್ತಿದ್ದಾರೆ. ಇಂತಹ ಆಧುನಿಕ ಜೀವನದಲ್ಲಿ ಪೋಷಕರು, ತಂದೆ–ತಾಯಿಗಳು, ಸಂಬಂಧಿಕರುಗಳು, ಹಿರಿಕರು, ಸಮುದಾಯದ ಮೇಲೆ ಪ್ರೀತಿ, ಗೌರವಗಳು ನಶಿಸುತ್ತಿವೆ. ಆಧುನಿಕ ತಂತ್ರಜ್ಞಾನ ಜೀವನಕ್ಕೆ ಒಗ್ಗೂಡಿದ ಮಾನವ ಇಂದು ಅಗತ್ಯ ಸಂಬಂಧಗಳಿಂದ ದೂರವಿದ್ದ ಒಂಟಿಯಾಗಿ ಜೀವಿಸಲು ಅಥವಾ ತನ್ನವರಿಂದ ದೂರವಾಗಿ ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳಲು ಹವಣಿಸುತ್ತಿರುವಾಗ ಹಿರಿಯರ ಮೇಲಿನ ಗೌರವಕ್ಕೆ ಮಾನ್ಯತೆ ಕೊಡದೆ ಅಹಂನಿಂದ ಸ್ವಾರ್ಥಿಯಾಗಿ ಜೀವನ ಸಾಗಿಸುತ್ತಿದ್ದಾನೆ. ಇಂತಹ ಪರಿಪಾಠಗಳಿಂದ ಸಮುದಾಯದ ಪ್ರಜ್ಞೆಯ ಜೊತೆಗೆ ಸಮುದಾಯಕ್ಕೆ ನೀಡಬೇಕಾದ ಗೌರವಗಳು ನಶಿಸುತ್ತಿವೆ. ಸಮುದಾಯದ ಕಟ್ಟುಕಟ್ಟಲೆಗಳನ್ನು ನಿರ್ವಹಿಸಿಕೊಂಡು ಬಂದಂತಹ ಕಟ್ಟೆಮನೆಯ ಗೌರವಕ್ಕೂ ಸಹ ಧಕ್ಕೆಯನ್ನುಂಟು

ಮಾಡಿರುವುದು ಸತ್ಯಸಂಗತಿಗಳಲ್ಲಿ ಒಂದಾಗಿದೆ.

- **ಹಣದ ಹಿಂದೆ ಓಟ-ಕಣ್ಮರೆಯಾದ ಮಾನವೀಯ ಮೌಲ್ಯಗಳು:** ಆಧುನಿಕ ತಂತ್ರಜ್ಞಾನದ ವಿಕಾಸದಿಂದ ಮನುಷ್ಯ ಹಣವಿದ್ದರೆ ಎಲ್ಲವನ್ನು ಪಡೆದುಕೊಂಡ ಹಾಗೇ ಎಂಬ ಭ್ರಮೆಯಿಂದಲೇ ಜೀವಿಸುತ್ತಿದ್ದಾನೆ. ಆದರೆ ಹಣದಿಂದ ನೆಮ್ಮದಿ, ಶಾಂತಿ, ಪ್ರೀತಿ, ಮಮತೆ, ವಾಸ್ತಲ್ಯ, ಮುಂತಾದ ಕೆಲ ಅಗೋಚರ ಶಕ್ತಿಗಳನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂಬುವುದು ಅರಿವಿಲ್ಲದೆ ಜೀವಿಸುತ್ತಿದ್ದಾನೆ. ಸಮುದಾಯದ ಮುಖಂಡರಿಗೆ, ಕಟ್ಟೆಮನೆಯ ಎಲ್ಲಾ ಗೌರವಯುತ ಸ್ಥಾನಮಾನಗಳಿಗೆ ಈ ಹಿಂದೆ ಸಮುದಾಯ ನೀಡುತ್ತಿದ್ದ ಗೌರವಗಳನ್ನು ಯುವ ಪೀಳಿಗೆಗಳೂ ಮುಂದುವರೆಸದೆ ತನ್ನದೆ ಆದಂತಹ ಅಹಂಯುಕ್ತ ಜೀವನದಿಂದ ನಡದಿದ್ದರಿಂದ ಕಟ್ಟೆಮನೆಯ ಮೇಲಿನ ಗೌರವಕ್ಕೆ ಧಕ್ಕೆಯುಂಟಾಯಿತು ಎಂದರೆ ತಪ್ಪಾಗಲಾರದು. ಹಿರಿಯ-ಕಿರಿಯರ ಸ್ಥಾನಮಾನಗಳು, ಗೌರವಯುತ ಭಾವನೆಗಳು ಕಣ್ಮರೆಯಾಗಿದ್ದರಿಂದ ಸಮುದಾಯವನ್ನು ನಿಯಂತ್ರಿಸುವ ಹಾಗೂ ಸಮುದಾಯಕ್ಕೆ ಸರಿಯಾದ ದಿಕ್ಸೂಚಿಯಂತಿದ್ದ ಕಟ್ಟೆಮನೆಗಳು ಇಂದು ಹಲವಾರು ಭಾಗಗಳಲ್ಲಿ ನಶಿಸಿವೆ.

- **ಒಪ್ಪಿತವಲ್ಲದ ಮನಸ್ಸುಗಳು – ವಿಭಕ್ತ ಕುಂಟಂಬ:** ಆಧುನಿಕ ತಂತ್ರಜ್ಞಾನದ ಜೀವನ ಶೈಲಿ, ಶ್ರಮವಿಲ್ಲದ ಜೀವನ, ಲೌಕಿಕ ಬದುಕಿನ ವ್ಯಾಮೋಹಗಳು ಮಾನವನ್ನು ಸಂಬಂಧಗಳಿಂದ ಬೇರ್ಪಡಿಸುತ್ತಿವೆ. ಅವಿಭಕ್ತ ಕುಟುಂಬದ ಪರಿಕಲ್ಪನೆಯೇ ಒಂದು ದೊಡ್ಡ ಗುಂಪಾಗಿ ರಚನೆಗೊಂಡಿರುತ್ತದೆ. ಇಲ್ಲಿ ಪ್ರೀತಿ, ವಿಶ್ವಾಸ, ಸಹಕಾರ, ವಾತ್ಸಲ್ಯಗಳಿಗೆ ಕೊರತೆಯಿಲ್ಲದಿದ್ದರೂ ಶ್ರಮವಿಭಜನೆಗೆ ಒಳಗಾಗಬೇಕಾಗಿರುತ್ತದೆ. ಹೀಗಾಗಿ ಹಲವಾರು ಯುವ ಮನಸ್ಸುಗಳು ಇಂತಹ ಶ್ರಮವಿಭಜನೆಯ ಹಂಚಿಕೆ ವಿಚಾರದಲ್ಲಿ ಇರಿಸು-ಮುರಿಸು ಉಂಟುಮಾಡಿಕೊಂಡು ವೈಮನಸ್ಸುಗಳನ್ನು ಮೈಗೂಡಿಸಿಕೊಂಡು ಅವಿಭಕ್ತ ಕುಟುಂಬ ವಿಘಟನೆ ಹೊಂದಿ ವಿಭಕ್ತ ಕುಟುಂಬಗಳಾಗುತ್ತಿವೆ. ಇಂತಹ ಘಟನೆಗಳಿಂದ ಹಿರಿಯರ ಮೇಲಿನ ಗೌರವಕ್ಕೆ ಧಕ್ಕೆ ಉಂಟುಮಾಡುವುದಲ್ಲದೆ ಸಮುದಾಯದ ಬಿಗಿ ಹಿಡಿತದಿಂದ ತಪ್ಪಿಸಿಕೊಂಡು ಸ್ವತಂತ್ರ ಪಕ್ಷಿಯಂತೆ ತಮಗೆ ತಿಳಿದಂತೆ ಕಾರ್ಯಗಳನ್ನು ನಿರ್ವಹಿಸುತ್ತವೆ. ಅದು ಒಳ್ಳೆಯ ಅಥವಾ ಕೆಟ್ಟ ಕಾರ್ಯವಾಗಿದ್ದರೂ ಅದನ್ನು ತಿದ್ದುವ ಅಥವಾ ಅದನ್ನು ಸರಿಪಡಿಸುವ ಕಾರ್ಯವನ್ನು ಯಾವ ಹಿರಿಕರು ಮಾಡಲು ಸಾಧ್ಯವಾಗದ್ದರಿಂದ ಕಟ್ಟೆಮನೆಗಳಂತಹ ಉನ್ನತ ಸ್ಥಾನಮಾನಗಳು ನಶಿಸಿವೆ.

ಅಂತಿಮವಾಗಿ....,

ಜಾತಿ ಎಂಬುವುದು ಮಾನವ ಬದುಕಿನ ನೆಲೆಯಲ್ಲಿ ಮೂಡಿದ ಚೌಕಟ್ಟು. ಈ ಜಾತಿ ಸಂಕೋಲೆಗೆ ತನ್ನದೆ ಆದ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ, ನಂಬಿಕೆ, ಕಾನೂನುಗಳನ್ನು ರಚಿಸಿಕೊಂಡು ಸಮಾಜದ ವ್ಯವಸ್ಥೆಯನ್ನು ಕಟ್ಟು ನಿಟ್ಟಾಗಿ ಪಾಲಿಸಿಕೊಂಡು ಸಾಗುವ ಒಂದು ವ್ಯವಸ್ಥೆ. ಈ ವ್ಯವಸ್ಥೆಯ ಒಂದು ಭಾಗವಾಗುವ ಕಟ್ಟೆಮನೆ ತನ್ನದೆ ಆದ ಸ್ಥಾನವನ್ನು ಹೊಂದಿದ್ದು, ಸಮುದಾಯದ ಜನರು ತಪ್ಪು ದಾರಿ, ಶುಭ-ಅಶುಭ ಕಾರ್ಯಗಳ ಮುಂದಾಳತ್ವ, ನಿರ್ವಹಣೆ ಮುಂತಾದ ಹಲವಾರು ಕಾರ್ಯ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಕೈ ಜೋಡಿಸಿ ಸುವ್ಯವಸ್ಥಿತ ಸಮಾಜವನ್ನು ಮುಂದುವರೆಸಿಕೊಂಡು ಹೋಗುವುದು ಕಟ್ಟೆಮನೆಯ ಜವಾಬ್ದಾರಿಯಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಕಾನೂನು, ನ್ಯಾಯಾಲಯಗಳು ಸುವವ್ಯಸ್ಥೆಯಾಗಿ ಇರದ ಕಾರಣ ಪ್ರತಿಯೊಂದು ಸಮುದಾಯಗಳಲ್ಲಿ ಕಟ್ಟೆಮನೆ ನ್ಯಾಯಾಂಗವ್ಯವಸ್ಥೆ ಗಟ್ಟಿಯಾಗಿ ನೆಲೆಯೂರಿತ್ತು. ಭಾರತದ ಸ್ವಾತಂತ್ರ್ಯದ ಪೂರ್ವದಿಂದ ಹಿಡಿದು ಪ್ರಸ್ತುತದವರೆಗೂ ಉಪ್ಪಾರರ ಕಟ್ಟೆಮನೆಯ ಅಸ್ಥಿತ್ವ ಬಹಳ ಪ್ರಬಲವಾಗಿ ಸಮಾಜವನ್ನು ನಿಗಧಿತ ಕಟ್ಟುಪಾಡುಗಳಿಗೆ ಬಂದಿಸುತ್ತಾ ಸುವ್ಯವಸ್ಥಿತ ಸಮಾಜ ಹಾಗೂ ಸುಗಮ ಕುಂಟುಂಬದ ಪರಿಕಲ್ಪನೆಯನ್ನು ಪಡೆದುಕೊಂಡು ಜೀವನ ಸಾಗಿಸಲಾಗುತ್ತಿತ್ತು. ಇಂದಿಗೂ ಈ ಪದ್ಧತಿ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಜೀವಂತವಾಗಿದೆ.

ಇಂದು ಉಪ್ಪಾರ ಸಮುದಾಯದಲ್ಲಿದ್ದ ಹಲವಾರು ಕಟ್ಟೆಮನೆಗಳು ನಶಿಸಿದ್ದರೂ ಆ ಕಟ್ಟೆಮನೆಗಳಲ್ಲಿ ನ್ಯಾಯನಿರ್ಣಯದ ಹಲವಾರು ಕಡತಗಳೂ ಕಟ್ಟೆಮನೆಯ ವಂಶಸ್ಥರು, ಕುಟುಂಬಸ್ಥರುಗಳಲ್ಲಿ ಕಾಣಸಿಗುತ್ತವೆ. ಅಂತಹ ಹಲವಾರು ದಾಖಲೆಗಳನ್ನು ಇಟ್ಟುಕೊಂಡು ಚಾರಿತ್ರಿಕವಾಗಿ ಸಂಶೊಧನ ಬರವಣಿಗೆಗಳು ಮೂಡಿಬರುವುದರಿಂದ ಮುಂದಿನ ಪೀಳಿಗೆಗೆ ಸಮುದಾಯದಲ್ಲಿದ್ದ ಕಟ್ಟೆಮನೆಯ ರಚನೆ, ವಿಕಾಸ, ವಿನ್ಯಾಸದ ಬಗ್ಗೆಯೂ ತಿಳಿಯಬಹುದಾಗಿದೆ. ಅಲ್ಲದೆ ಉಪ್ಪಾರರ ಕಟ್ಟೆಮನೆ, ಉಪ್ಪಾರರ ಉಪ್ಪಿನ ಉದ್ದಿಮೆ ಮತ್ತು ಉಪ್ಪಿನ ಮಾಳೆಗಳು ಹಾಗೂ ಉಪ್ಪಾರರ ವಿಶಿಷ್ಟ ಆಚರಣೆಗಳ ಮೇಲೆ ಸಂಶೋಧನ ಬರವಣಿಗೆಗಳು ಮೂಡಿಬರಬೇಕಾದ ಅನಿವಾರ್ಯತೆ ಇದೆ. ಈ ಎಲ್ಲಾ ಅಂಶಗಳು ಸಮುದಾಯದ ಚಿಂತಕರು, ವಿದ್ವಾಂಸರು, ಬುದ್ಧಿಜೀವಿಗಳು ಆಲೋಚಿಸಿ ಮೇಲ್ಕಂಡ ವಿಷಯಗಳ ಜೊತೆಗೆ ಇನ್ನೂ ಹಲವಾರು ವಿಷಯಗಳನ್ನು ಒಳಗೊಂಡಂತೆ ಸಮುದಾಯದ ವಿಶೇಷ ಬರವಣಿಗೆಗೆ ಪ್ರೇರಣೆ, ಅವಕಾಶ ನೀಡಬೇಕಾಗಿರುವುದು ಅನಿವಾರ್ಯ ಪರಿಸ್ಥಿತಿಗಳಲ್ಲಿ ಒಂದಾಗಿದೆ. ಈ ಕೃತಿಯನ್ನು ರಚಿಸುವ ಉದ್ದೇಶ ಯಾರ ಮನಸ್ಸಿಗೂ ನೋವನ್ನು ಉಂಟುಮಾಡುವುದಾಗಿರುವುದಿಲ್ಲ. ಉಪ್ಪಾರರ ವಾಸ್ತವತೆಯನ್ನು, ಚರಿತ್ರೆಯ ಪುಟಗಳಲ್ಲಿ ಹುದುಗಿದ ಅಂಶಗಳನ್ನು ಹೊರತೆಗೆದು ಮುಂದಿನ ಅಧ್ಯಯನಕಾರರಿಗೆ, ಸಂಶೊಧಕರಿಗೆ, ಆಸಕ್ತಿದಾಯಕ ಓದುಗರಿಗೆ ಮಾದರಿ ಅಥವಾ ಸ್ಫೂರ್ತಿಯನ್ನು ನೀಡುವ ಉದ್ದೇಶವನ್ನು ಒಳಗೊಂಡಿದೆ. ಈ ಕೃತಿಯನ್ನು ರಚಿಸುವ ಸಂದರ್ಭದಲ್ಲಿ ಹೊತ್ತಿಗೆಯಲ್ಲಿ

ವ್ಯಾಕರಣ ದೋಷಗಳು ಅಥವಾ ಪಠ್ಯವನ್ನು ಓದುವಲ್ಲಿ ಅಥವಾ ಗ್ರಹಿಸುವಲ್ಲಿ ತಪ್ಪುಗಳಾಗಿದ್ದರೆ ಅವುಗಳನ್ನು ಸರಿಪಡಿಸುವ ಅಗತ್ಯವಿದ್ದಲ್ಲಿ ಅವುಗಳನ್ನು ಸ್ವಾಗತಪೂರ್ವಕವಾಗಿ ಸ್ವೀಕರಿಸುತ್ತೇನೆ.

ಒಟ್ಟಾರೆಯಾಗಿ ಇಲ್ಲಿಯವರೆಗೂ ಉಪ್ಪಾರ ಸಮುದಾಯದಲ್ಲಿದ್ದ ಕಟ್ಟೆಮನೆಯ ಕುರಿತಾದ ಚಾರಿತ್ರಿಕ ಸಂಶೋಧನ ಈ ಬರವಣಿಗೆಯಲ್ಲಿ ಉಪ್ಪಾರರ ಕಟ್ಟೆಮನೆಯ ಬಗ್ಗೆ ಮುಂದಿನ ಪೀಳಿಗೆಗೆ ಪೂರ್ಣ ಪ್ರಮಾಣವಲ್ಲದಿದ್ದರೂ ಅಲ್ಪಪ್ರಮಾಣದಲ್ಲಿ ಕಟ್ಟೆಮನೆಯ ಜ್ಞಾನವನ್ನು ಒದಗಿಸುವ ಕಾರ್ಯವನ್ನು ಈ ಕೃತಿ ಮಾಡುತ್ತದೆ ಎಂಬ ಆಶಯಗಳನ್ನು ಒಳಗೊಂಡಿದೆ.

ವಕ್ತೃಗಳ ವಿವರ

ಕ್ರ.ಸ	ಹೆಸರು	ತಂದೆ ಹೆಸರು	ಗ್ರಾಮ	ತಾಲ್ಲೂಕು	ಜಿಲ್ಲೆ
೧	ರಂಗನಾಥ. ಎ ಆರ್	ರಾಮಲಿಂಗಪ್ಪ	ಅಂತರಘಟ್ಟೆ	ಕಡೂರು	ಚಿಕ್ಕಮಗಳೂರು
೨	ದೊಡ್ಮನೆ ಕರಿಯಪ್ಪ	ದೊಡ್ಮನೆ ನರಸಿಂಹಪ್ಪ	ಮುಗಳಿಕಟ್ಟೆ	ಕಡೂರು	ಚಿಕ್ಕಮಗಳೂರು
೩	ಮೋತಿಲಾಲ್ ಗಿರೀಶ್	ಚೆನ್ನಕೇಶವಯ್ಯ	ಬಾಗೂರು	ಹೊಸದುರ್ಗ	ಚಿತ್ರದುರ್ಗ
೪	ಕೃಷ್ಣಮೂರ್ತಿ.ಕೆ	ಕಿರಾಳಪ್ಪ	ಅಂತರಘಟ್ಟೆ	ಕಡೂರು	ಚಿಕ್ಕಮಗಳೂರು
೫	ದುದ್ದರಾಮಯ್ಯ	ಮಾರಶೆಟ್ಟಿ	ದುದ್ದ	ಮಂಡ್ಯ	ಮಂಡ್ಯ
೬	ಮಂಗಲ ಶಿವಕುಮಾರ	ಕೆ.ಮಹದೇವಶೆಟ್ಟಿ	ಮಂಗಲ	ಚಾಮರಾಜನಗರ	ಚಾಮರಾಜನಗರ
೭	ನಾಗರಾಜ	ಹನುಮಪ್ಪ	ಗುಂಡ್ಲಹಳ್ಳಿ	ಪಾವಗಡ	ತುಮಕೂರು

ಪರಾಮರ್ಶನ ಗ್ರಂಥಗಳು

೧. ಇರ್ಫಾನ್ ಹಬೀಬ್,(ಮೂಲ), ಬಿ.ವಿ.ಕಕ್ಕಿಲ್ಲಾಯ.,(ಕನ್ನಡಕ್ಕೆ), ೨೦೧೮, ಪ್ರಾಚೀನ ಭಾರತದಲ್ಲಿ ಜಾತಿಗಳ ಉಗಮ, ನವಕರ್ನಾಟಕ ಪ್ರಕಾಶನ, ಬೆಂಗಳೂರು.

೨. ಎಡ್ಗರ್ ಥರ್ಸ್ಟನ್ ಮತ್ತು ಕೆ. ರಂಗಾಚಾರಿ., ೧೯೦೯, ಕ್ಯಾಸ್ಟ್ ಅಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ ಸಂಪುಟ–೭(ಟಿ–ಝಡ್), ಸರ್ಕಾರಿ ಮುದ್ರಣಾಲಯ, ಮದ್ರಾಸ್.

೩. ಕಂಚ ಐಲಯ್ಯ,(ಮೂಲ), ೨೦೧೬, ದಲಿತತತ್ವ, ಲಡಾಯಿ ಪ್ರಕಾಶನ, ಗದಗ.

೪. ಕಿಟ್ಟಲ್ ಆರ್. ಎಫ್., ೧೮೯೪, ಕನ್ನಡ–ಇಂಗ್ಲೀಷ್ ನಿಘಂಟು, ಬ್ಯಾಸೆಲ್ ಮಿಷನ್ ಬುಕ್ ಮತ್ತು ಟ್ರ್ಯಾಥಿಕ್ಟ್ ಡೆಪಾಸಿಟರಿ, ಮಂಗಳೂರು.

೫. ಘುರ್ರೈ ಜಿ ಎಸ್., ೧೯೫೯, ದಿ ಷೆಡ್ಯೂಲ್ಡ್ ಟ್ರೈಬ್ಸ್, ಪಾಪುಲರ್ ಬುಕ್ ಡಿಪೋ, ಬಾಂಬೆ.

೬. ಚಂದ್ರಶೇಖರ್ ಟಿ.ಆರ್., (ಸಂ), ೨೦೦೫, ದಲಿತ ಅಧ್ಯಯನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೭. ಚಿದಾನಂದಮೂರ್ತಿ ಎಂ., ೨೦೧೪, ಮಧ್ಯಕಾಲೀನ ಕರ್ನಾಟಕ ಮತ್ತು ಅಸ್ಪೃಶ್ಯತೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

೮. ನಂಜುಂಡಯ್ಯ ಎಚ್.ವಿ., ೧೯೩೧, ಮೈಸೂರು ಕ್ಯಾಸ್ಟ್ ಅಂಡ್ ಟ್ರೈಬ್ಸ್, ಸಂ–೪, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

೯. ನಾಗೇಶ್ ಎಚ್.ವಿ., ೨೦೦೩, ಕರ್ನಾಟಕ ಬುಡಕಟ್ಟುಗಳಲ್ಲಿ ನ್ಯಾಯ ತೀರ್ಮಾನ, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

೧೦. ನಿರ್ಮಲ್ ಕುಮಾರ್ ಬೋಸ್, (ಪರಿಷ್ಕರಣೆ), ಸಿ.ಬಿ.ತಿರುಪತಿ, ೨೦೧೪, ಟ್ರೈಬಲ್ ಲೈಫ್ ಇನ್ ಇಂಡಿಯಾ, ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ, ನವದೆಹಲಿ.

೧೧. ಭೈರೇಗೌಡ ಎಂ., ೧೯೯೯, ಜಾನಪದ ವೈವಿಧ್ಯ, ಶಕ್ತಿ ಮುದ್ರಣ ಮತ್ತು ಪ್ರಕಾಶನ, ಬೆಂಗಳೂರು.

೧೨. ಯೋಗೀಶ್ವರಪ್ಪ ಡಿ.ಎನ್, ೨೦೨೦, ಪಾವಗಡ ಪಾಳೆಯಗಾರರು, ಬರಹ ಪ್ರಕಾಶನ, ಬೆಂಗಳೂರು.

೧೩. ವೆಂಕಟರಂಗೋ ಕಟ್ಟೀ., ೧೮೯೩, ಗ್ಯಾಝೆಟೀಯರು ಮುಂಬಯಿ ಇಲಾಖೆಗೆ ಸೇರಿದ್ದು, ಕರ್ನಾಟಕ ಭಾಗದ್ದು ಅಥವಾ ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳು ಸಹಿತ ಧಾರವಾಡ, ಬೆಳಗಾವಿ, ವಿಜಾಪುರ, ಕಾನಡಾ ಈ ನಾಲ್ಕು ಜಿಲ್ಲೆಗಳದ್ದು, ಸರ್ಕಾರಿ ಕೇಂದ್ರಿಯ ಪುಸ್ತಕ ಘಟಕ, ಮುಂಬಯಿ.

೧೪. ಶ್ರೀನಿವಾಸ ಎಂ. ವಿ, ಲಕ್ಷ್ಮಣ ತೆಲಗಾವಿ(ಸಂ), ೧೯೭೬, ಚಂದ್ರವಳ್ಳಿ, ಜಿಲ್ಲಾ ಇತಿಹಾಸ ಸಂಶೋಧನಾ ಮಂಡಳಿ, ಚಿತ್ರದುರ್ಗ. ಭಾಗ–೨

೧೫. ಶ್ರೀನಿವಾಸ ರಿತ್ತಿ., (ಸಂ), ೨೦೦೦, ಪ್ರಾಚೀನ ಕರ್ನಾಟಕದ ಆಡಳಿತ ಪರಿಭಾಷಾಕೋಶ, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು.

೧೬. ಸಂಕ್ಷಿಪ್ತ ಕನ್ನಡ–ಇಂಗ್ಲಿಷ್ ನಿಘಂಟು, ೨೦೧೯, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

೧೭. ಹೀರೇಮಠ ಎಸ್.ಎಸ್, ೧೯೯೮, ಉಪ್ಪಾರರು, ಹರಪನಹಳ್ಳಿ ತಾ. ಉಪ್ಪಾರ ನೌಕರರ ಸಂಘ (ರಿ), ಹರಪನಹಳ್ಳಿ.



ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬೀ ಗಾದೆ ಮಾತಿಗೆ ಕಾರಣರಾದವರು ಉಪ್ಪಾರರು. ಉಪ್ಪಿನ ರುಚಿ ಕಂಡ ಆದಿವಾಸಿಗಳು ಸಹಜ ಉಪ್ಪಿನ ನೆಲೆಗಳ ಹುಡುಕಾಟ ಮತ್ತು ಉತ್ಪನ್ನದಲ್ಲಿ ತೊಡಗಿಸಿಕೊಂಡವರು. ಉಪ್ಪಿನ ಮಹತ್ವ ಅರಿತ ಜನಸಮುದಾಯ ಮತ್ತು ಪ್ರಭುತ್ವವು ಉಪ್ಪಿನ ಉತ್ಪನ್ನಕ್ಕೆ ಪ್ರೋತ್ಸಾಹಿಸಿತು. ಕಾಲಾಂತರದಲ್ಲಿ ಸಮುದ್ರ ಮತ್ತು ಒಳನಾಡಿನ ಉಪ್ಪಿನ ಉತ್ಪನ್ನ ಮತ್ತು ಮಾರಾಟ ಪ್ರಭುತ್ವದ ಪರಿಧಿಗೆ ಒಳಪಟ್ಟಿತ್ತು. ಉಪ್ಪಿನ ಉತ್ಪನ್ನಕ್ಕೆ ಒಳಪಟ್ಟ ಕುಟುಂಬಗಳು ಉಪ್ಪಾರ ಸಮುದಾಯವಾಗಿ ರೂಪುಗೊಂಡವು. ಬುಡಕಟ್ಟು ನೆಲೆಯಿಂದ ಕವಲೊಡೆದ ಉಪ್ಪಾರರು ಹಿಂದೂಕರಣಗೊಳ್ಳುತ್ತ ತಮ್ಮ ಸಾಮಾಜಿಕ ಸಂವರ್ಧನೆಗಾಗಿ ಬುಡಕಟ್ಟು ನ್ಯಾಯ ಪದ್ಧತಿಯನ್ನು ಜಾತಿ ಪಂಚಾಯತಿಯಾಗಿ ಮುಂದುವರಿಸಿದರು. ಬುಡಕಟ್ಟು ನ್ಯಾಯ ವ್ಯವಸ್ಥೆಯಲ್ಲಿ ಕಟ್ಟೆಮನೆಗಳ ಪಾತ್ರ ಅನುಪಮವಾದುದು. ಉಪ್ಪಾರರ ಕಟ್ಟೆಮನೆಗಳ ಚಾರಿತ್ರಿಕ ಸಂಕಥನವೇ ಈ ಕೃತಿಯ ಹೂರಣವಾಗಿದೆ. ಇದು ಉಪ್ಪಿನ ಉದ್ದಿಮೆಯ ಚಾರಿತ್ರಿಕ ಹಿನ್ನೆಲೆ, ಕಟ್ಟೆಮನೆಗಳ ಸ್ವರೂಪ ಹಾಗೂ ಉಪ್ಪಾರರ ಕೌಟುಂಬಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಕರಣಗಳು, ಕಟ್ಟೆಮನೆಯ ಶಿಕ್ಷಾವಿಧಾನಗಳು ಮತ್ತು ಕಟ್ಟೆಮನೆಯ ಸ್ಥಿತ್ಯಂತರಗಳನ್ನು ಒಳಗೊಂಡ ಸಾಂಸ್ಕೃತಿಕ ಚಾರಿತ್ರಿಕ ಆಕರ ಗ್ರಂಥವಾಗಿದೆ.

ಯುವ ಬರಹಗಾರ ಡಾ. ತಿಪ್ಪೇಸ್ವಾಮಿ ಎಂ. ಅವರು "ಕಟ್ಟೆಮನೆ: ಉಪ್ಪಾರರ ಚಾರಿತ್ರಿಕ ದಾಖಲೆಗಳು" ಎಂಬೀ ಕೃತಿಯನ್ನು ಸಿದ್ಧಪಡಿಸಿ ಉಪಕರಿಸಿದ್ದಾರೆ. ಡಾ. ತಿಪ್ಪೇಸ್ವಾಮಿ ಎಂ. ಅವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯವರು. ಅವರು ದಾವಣಗೆರೆ, ತುಮಕೂರು ವಿಶ್ವವಿದ್ಯಾಲಯಗಳಲ್ಲಿ ಕಲಾ, ಶಿಕ್ಷಣ ಸ್ನಾತಕ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಪಿಎಚ್.ಡಿ ಸಂಶೋಧನೆಯನ್ನು ಪೂರೈಸಿದ್ದಾರೆ. ಹತ್ತಾರು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋ ಆಗಿ ಕಾರ್ಯನಿರ್ವಹಿಸುತ್ತಲಿದ್ದಾರೆ. ಅವರಿಂದ ಇನ್ನೂ ಹೆಚ್ಚಿನ ಸಂಶೋಧನ ಕೃತಿಗಳು ಬರಲೆಂದು ಆಶಿಸುತ್ತೇನೆ.

ಡಾ. ಕೆ ಎಂ ಮೇತ್ರಿ
ಹಿರಿಯ ಪ್ರಾಧ್ಯಾಪಕ (ನಿವೃತ್ತ)
ಬುಡಕಟ್ಟು ಅಧ್ಯಯನ ವಿಭಾಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ.

C M T PUBLICATIONS

ISBN 978-93-342-9465-1
9 789334 294651



ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬೀ ಗಾದೆ ಮಾತಿಗೆ ಕಾರಣರಾದವರು ಉಪ್ಪಾರರು. ಉಪ್ಪಿನ ರುಚಿ ಕಂಡ ಆದಿವಾಸಿಗಳು ಸಹಜ ಉಪ್ಪಿನ ನೆಲೆಗಳ ಹುಡುಕಾಟ ಮತ್ತು ಉತ್ಪನ್ನದಲ್ಲಿ ತೊಡಗಿಸಿಕೊಂಡವರು. ಉಪ್ಪಿನ ಮಹತ್ವ ಅರಿತ ಜನಸಮುದಾಯ ಮತ್ತು ಪ್ರಭುತ್ವವು ಉಪ್ಪಿನ ಉತ್ಪನ್ನಕ್ಕೆ ಪ್ರೋತ್ಸಾಹಿಸಿತು. ಕಾಲಾಂತರದಲ್ಲಿ ಸಮುದ್ರ ಮತ್ತು ಒಳನಾಡಿನ ಉಪ್ಪಿನ ಉತ್ಪನ್ನ ಮತ್ತು ಮಾರಾಟ ಪ್ರಭುತ್ವದ ಪರಿಧಿಗೆ ಒಳಪಟ್ಟಿತ್ತು. ಉಪ್ಪಿನ ಉತ್ಪನ್ನಕ್ಕೆ ಒಳಪಟ್ಟ ಕುಟುಂಬಗಳು ಉಪ್ಪಾರ ಸಮುದಾಯವಾಗಿ ರೂಪುಗೊಂಡವು. ಬುಡಕಟ್ಟು ನೆಲೆಯಿಂದ ಕವಲೊಡೆದ ಉಪ್ಪಾರರು ಹಿಂದೂಕರಣಗೊಳ್ಳುತ್ತ ತಮ್ಮ ಸಾಮಾಜಿಕ ಸಂವರ್ಧನೆಗಾಗಿ ಬುಡಕಟ್ಟು ನ್ಯಾಯ ಪದ್ಧತಿಯನ್ನು ಜಾತಿ ಪಂಚಾಯತಿಯಾಗಿ ಮುಂದುವರಿಸಿದರು. ಬುಡಕಟ್ಟು ನ್ಯಾಯ ವ್ಯವಸ್ಥೆಯಲ್ಲಿ ಕಟ್ಟೆಮನೆಗಳ ಪಾತ್ರ ಅನುಪಮವಾದುದು. ಉಪ್ಪಾರರ ಕಟ್ಟೆಮನೆಗಳ ಚಾರಿತ್ರಿಕ ಸಂಕಥನವೇ ಈ ಕೃತಿಯ ಹೂರಣವಾಗಿದೆ. ಇದು ಉಪ್ಪಿನ ಉದ್ದಿಮೆಯ ಚಾರಿತ್ರಿಕ ಹಿನ್ನೆಲೆ, ಕಟ್ಟೆಮನೆಗಳ ಸ್ವರೂಪ ಹಾಗೂ ಉಪ್ಪಾರರ ಕೌಟುಂಬಿಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಕರಣಗಳು, ಕಟ್ಟೆಮನೆಯ ಶಿಕ್ಷಾವಿಧಾನಗಳು ಮತ್ತು ಕಟ್ಟೆಮನೆಯ ಸ್ಥಿತ್ಯಂತರಗಳನ್ನು ಒಳಗೊಂಡ ಸಾಂಸ್ಕೃತಿಕ ಚಾರಿತ್ರಿಕ ಆಕರ ಗ್ರಂಥವಾಗಿದೆ.

ಯುವ ಬರಹಗಾರ ಡಾ. ತಿಪ್ಪೇಸ್ವಾಮಿ ಎಂ. ಅವರು “ಕಟ್ಟೆಮನೆ: ಉಪ್ಪಾರರ ಚಾರಿತ್ರಿಕ ದಾಖಲೆಗಳು” ಎಂಬೀ ಕೃತಿಯನ್ನು ಉಪ್ಪಾರರ ಕುಲಗುರು ಡಾ.ಪುರುಷೋತ್ತಮಾನಂದಪುರಿ ಸ್ವಾಮಿಗಳ ಶುಭಾಶಿರ್ವಾದದೊಂದಿಗೆ ಸಿದ್ಧಪಡಿಸಿ ಉಪಕರಿಸಿದ್ದಾರೆ. ಡಾ. ತಿಪ್ಪೇಸ್ವಾಮಿ ಎಂ. ಅವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯವರು. ಅವರು ದಾವಣಗೆರೆ, ತುಮಕೂರು ವಿಶ್ವವಿದ್ಯಾಲಯಗಳಲ್ಲಿ ಕಲಾ, ಶಿಕ್ಷಣ ಸ್ನಾತಕ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಪಿಎಚ್ ಡಿ ಸಂಶೋಧನೆಯನ್ನು ಪೂರೈಸಿದ್ದಾರೆ. ಹತ್ತಾರು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋ ಆಗಿ ಕಾರ್ಯನಿರ್ವಹಿಸುತ್ತಲಿದ್ದಾರೆ. ಅವರಿಂದ ಇನ್ನೂ ಹೆಚ್ಚಿನ ಸಂಶೋಧನ ಕೃತಿಗಳು ಬರಲೆಂದು ಆಶಿಸುತ್ತೇನೆ.

ಡಾ. ಕೆ ಎಂ ಮೇತ್ರಿ
ಹಿರಿಯ ಪ್ರಾಧ್ಯಾಪಕ (ನಿವೃತ್ತ)
ಬುಡಕಟ್ಟು ಅಧ್ಯಯನ ವಿಭಾಗ,
ಕನ್ನಡ ವಿಶ್ವವಿದ್ಯಾಲಯ, ಹಂಪಿ.

CMT PUBLICATIONS

ISBN 978-93-342-9465-1

ಕಟ್ಟೆಮನೆ : ಉಪ್ಪಾರರ ಚಾರಿತ್ರಿಕ ದಾಖಲೆಗಳು

ಡಾ. ತಿಪ್ಪೇಸ್ವಾಮಿ ಎಂ.

ಕಟ್ಟೆಮನೆ

ಉಪ್ಪಾರರ ಚಾರಿತ್ರಿಕ ದಾಖಲೆಗಳು

ಡಾ. ತಿಪ್ಪೇಸ್ವಾಮಿ ಎಂ.









CMT PUBLICATIONS